




ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಾಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್
Karnataka Rural Infrastructure Development Ltd.



KRIDL
BUILDING ON TRUST
COMMITTED TO QUALITY
& VALUE

2017-18


ನೇ
th ವಾರ್ಷಿಕ ವರದ
**44 ANNUAL
REPORT**



ಸನ್ಯಾಸ್ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿರ್ದಿಗಾಗಿ ರೂ. 5.00 ಕೋಟಿಗಳ ದೇಣಿಗೆಯನ್ನು
ಕೆಂಪುಬಂಡಿಲೂನ ಪ್ರಥಾನ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳು ಸನ್ಯಾಸ್ ಮುಖ್ಯಮಂತ್ರಿಗಳಿಗೆ
ದಿನಾಂಕ: 18.08.2019ರಂದು ಒಕ್ಕೊಂತರಿಸುತ್ತಿರುವುದು



ಶ್ರೀ ಎಚ್.ಎಸ್.ಕಿ. ಕುಮಾರಸ್ವಾಮಿ
ಸನ್ಯಾಸ್ಯ ಮುಖ್ಯಮಂತ್ರಿಗಳು



ಶ್ರೀ ಕೃಷ್ಣ ಬೈರಂಗೌಡ
ಮಾನ್ಯ ಗ್ರಾಮೀಣಾಭವೃದ್ಧಿ ಮತ್ತು
ಪಂಚಾಯತ್ರೆ ರಾಜ್ಯ ಸಚಿವರು



ಶ್ರೀ ಜಿ.ಕೆ. ನಂದಗೆಳ್ಳರ
ಮಾನ್ಯ ಅಧ್ಯಕ್ಷರು, ಕೇಳರ್‌ಬೆಳಿಲ್‌



ಶ್ರೀ ಡಿ.ಕೆ. ಅಯ್ಯೆಕರ್, ಭಾ.ಆ.ನೇ.ಎ.
ಸರ್ಕಾರದ ಪ್ರಥಾನ ಕಾರ್ಯದಲೀಗಳು
ಗ್ರಾಮೀಣಾಭವೃದ್ಧಿ ಮತ್ತು ಪಂಚಾಯತ್ರೆ ರಾಜ್ಯ ಇಲಾಖೆ



ಡಾ. ಅರ್ಣು. ರಾಜು, ಭಾ.ಆ.ನೇ.ಎ.
ವ್ಯವಸ್ಥಾಪಕ ನಿರ್ದೇಶಕರು
ಕೇಳರ್‌ಬೆಳಿಲ್‌

Vision & Mission



ಧ್ಯೇಯ:

- ◆ ಕರ್ನಾಟಕದಲ್ಲಿಯೇ ಶ್ರೇಷ್ಠ ಹಾಗೂ ಸಮರ್ಪಕ ಸಾರ್ವಜನಿಕ ವಲಯದ ಕಂಪನಿಯಾಗಿ ಹೊರಹೊಮ್ಮುವುದು.
- ◆ ನಿರ್ಮಾಣ ವ್ಯವಸ್ಥೆಯಲ್ಲಿಯೇ ಮುಂಚೊಳಿ ಸ್ಥಾನ ಪಡೆಯುವುದು.
- ◆ ಗುಣಮಟ್ಟದ ಮತ್ತು ಏತಾದ್ಯಾಯದ ಸೇವೆ ಒದಗಿಸುವುದು.
- ◆ ಒಟ್ಟಾರೆಯಾಗಿ ಅತ್ಯುತ್ತಮ ಸೇವೆಯೇ ಗುರಿ.

ಉದ್ದೇಶ:

- ◆ ಬೆಲೆ ಮತ್ತು ಸಮಯ ವಿಳಂಬವಾಗುವುದನ್ನು ತಪ್ಪಿಸುವುದು.
- ◆ ಗ್ರಾಹಕರ ಅಗತ್ಯಗಳಿಗೆ ತಕ್ಷಣ ಸ್ವಂದನೆ.
- ◆ ಕೆರ್ಚರೊಫಿಲ್ ಮಾಡಬಹುದಾದ ಎಲ್ಲಾ ಕಾರ್ಯಗಳಲ್ಲಿ ವಿಶ್ವಾಸಾರ್ಥಕ ಗಳಿಸುವುದು ಮತ್ತು ಈ ಕ್ಷೇತ್ರದಲ್ಲಿಯೇ ಗೆಲುವು ಸಾಧಿಸುವುದು.
- ◆ ಒದ್ದತೆಯಳ್ಳಿ ಸಿಬ್ಬಂದಿವರಗೆ.

ರೂಲ್:

ಅಭಿವೃದ್ಧಿ ಸಾಧಿಸಲು ಮೂಲಸೂಕರ್ಯಗಳ ಕಾರ್ಮಗಳು ಅತೀ ಪ್ರಮುಖವಾದದ್ವಾಗಿದ್ದು, ಇದಕ್ಕಾಗಿ ಅಗತ್ಯ ಕಾರ್ಮಿಕರನ್ನು ಒದಗಿಸಬೇಕಾಗಿರುವುದರಿಂದ ಗ್ರಾಮೀಣ ಪ್ರದೇಶದ ನಿರ್ಘರ್ಜಿಗಳಿಗೆ ಹಾಗೂ ಕಡಿಮೆ ಉದ್ಯೋಗವಿಲ್ಲದವರಿಗೆ ಉದ್ಯೋಗ ಅವಕಾಶ ನೀಡುವ ಮೂಲಕ ಅವರ ಅಧಿಕ ಸ್ಥಿರತ್ವನ್ನು ಸುಧಾರಿಸುವುದು. ಮಧ್ಯವರ್ತೀಗಳನ್ನು ದೂರವಿಟ್ಟು, ಅಂದರೆ, ಗ್ರಾಮೀಣ ಬಡತನವನ್ನು ದುರುಪಯೋಗಪಡಿಸಿಕೊಳ್ಳುವ ಗ್ರಾಮೀಣರನ್ನು ದೂರಸರಿಸಿ, ಆ ಮೂಲಕ ಸಾರ್ವಜನಿಕರ ಹಳವನ್ನು ಸಿದ್ಧಿಸಿಕೊಳ್ಳುವುದು.

ಗುಣಮಟ್ಟದ ನೀತಿ:

ಕೆರ್ಚರೊಫಿಲ್ ಉದ್ದೇಶದ ಮಾನದಂಡಗಳಿಗೆ ಜವಾಬ್ದಾರಿಯುತವಾಗಲು, ಅಂದರೆ ಕೆವಲ ಗುಣಮಟ್ಟ ಹಾಗೂ ಪೌಲ್ಯ ಒಂದೇ ಅಲ್ಲ ಕಾರ್ಯದಕ್ಷತೆಯನ್ನು ಸಾಧಿಸುವ ಮೂಲಕ ತನ್ನ ಸೇವೆಯಲ್ಲಿ ಯಶಸ್ವಿ ಸಾಧಿಸಲು ಬಧ್ಯವಾಗಿದೆ. ನಾವು ನಿರಂತರವಾಗಿ ನಮ್ಮ ವರ್ವಹಾರದಲ್ಲಿ ಉತ್ತಮವೆಂದು ಹೇಸರು ಪಡೆಯುವ ನಿಷಿಷ್ಟಲ್ಲಿ ಶರೀಸುತ್ತಿದ್ದು, ಅದಕ್ಕಾಗಿ ಅಧಿಕ ನಿರೀಕ್ಷೆಗಳನ್ನು ಮತ್ತು ಕಡಿಮೆ ಸಮಯದಲ್ಲಿಯೇ ಕರಾರುವಕಾಡ ಸೇವೆಯನ್ನು ಸಾಧಿಸುವ ಸಂಸ್ಕೃತಿಗೆ ನಾಂದಿ ಹಾಡಲಿದ್ದೇವೆ. ವಿಶ್ವಾಸಾರ್ಥಕತೆಯೇ ಎಲ್ಲದಕ್ಕೆ ಅಗತ್ಯವಿದ್ದು, ನಂಬಿಕೆಯನ್ನೇ ನೆಚ್ಚಿಕೊಂಡಿದ್ದು, ಪ್ರತಿಯೊಬ್ಬರು ಜವಾಬ್ದಾರಿಗೆ ಬಧ್ಯರಾಗಿದ್ದೇವೆ. ಅಭಿವೃದ್ಧಿಯಲ್ಲಿ ಪಾರದರ್ಶಕತೆಯನ್ನು ನೀಡುವ ಭರವಸೆಯಿದ್ದು, ದಕ್ಷ ಸೇವೆಯೇ ನಮ್ಮ ಪ್ರತಿಷ್ಠೆಯನ್ನು ಕಾಯುತ್ತದೆ.

Vision

- ◆ To be the Best and Most Efficient Public Sector Company in Karnataka
- ◆ To be leader in construction management
- ◆ Quality & Economical Deliverables
- ◆ Overall superior service

Mission

- ◆ To avoid cost and time overrun
- ◆ Quick response to customer needs
- ◆ Credibility in everything KRIDL does and to be winners in the field
- ◆ Committed Manpower


Objective

To concentrate on labour intensive infrastructure works which are vital for development by providing employment opportunities to rural unemployed and under employed to improve their economic conditions.

To undertake all rural development construction works directly by eliminating middlemen, i.e., contractors, to avoid exploitation of the rural poor, thereby passing on the full worth of money to the people.

Quality Policy

KRIDL is committed to enhancing its success with services and responsiveness that set industry standards for not only quality and value, but for efficiency as well. We relentlessly strive to be the best in every aspect of our business, fostering a culture of high expectations and accurate delivery- at quick turn-around times. Credibility is everything, trust is inherent and responsibility lies with each individual. Transparent processes guarantee progression and efficient delivery controls reputation.



ವಿಷಯಸೂಚಿ

ಮಂಡಳಿ ನಿರ್ದೇಶಕರ ಪಟ್ಟಿ

ಸದಸ್ಯರಿಗೆ ಸೂಚನಾ ಪತ್ರ 01

ಮಹಾಲೋಖನಾ ವರದಿ 48

ಆಯವ್ಯಯ ಪಟ್ಟಿ 63

ಹಣಕಾಸು ನಗದು ಹರಿಯುವಿಕೆಯ ತಃಖೆ 67

ಆಯವ್ಯಯ ಪಟ್ಟಿಯ ಭಾಗವಾಗಿ ರೂಪಿಸುವ ಟಿಪ್ಪಣಿಗಳು 88

03 ನಿರ್ದೇಶಕರ ವರದಿ

49 ಲೆಕ್ಕೆ ಪರಿಶೋಧಕರ ವರದಿ

65 ಲಾಭ ಮತ್ತು ನಷ್ಟದ ತಃಖೆ

71 ಪ್ರಮುಖ ಲೆಕ್ಕೆಪತ್ರ ನೀತಿಗಳು

ಅಡಳಿತ ಮಂಡಳ ನಿರ್ದೇಶಕರುಗಳು

ಅಧ್ಯಕ್ಷರು

ಶ್ರೀ ಜ.ಕೆ. ಸಂಗಮೇಶ್ವರ

ಅಧ್ಯಕ್ಷರು, ಕನಾಡ ರಾಜ್ಯ ಪ್ರಾಂತೀಯ ವಿಭಾಗದಲ್ಲಿ ದೇವಿಯಾದ್ಯಂಚ್ ಅಧಿಕಾರಿ, ಬೆಂಗಳೂರು
(ದಿ: 07.01.2019 ರಿಂದ 29.07.2019 ವರೆಗೆ)

ವ್ಯವಸ್ಥಾಪಕ ನಿರ್ದೇಶಕರು

ಡಾ. ಅರ್. ರಾಜು, ಭಾ.ಅ.ನೇ.ಎ.

ವ್ಯವಸ್ಥಾಪಕ ನಿರ್ದೇಶಕರು, ಕೆಂಪು ಪ್ರಾಂತೀಯ ವಿಭಾಗ
(ದಿ: 29-08-2016 ರಿಂದ ಇಜ್ಞಾಯವರೆಗೆ)
(ಶ್ರೀ ಹೆಚ್.ಹಿ. ಪ್ರಕಾಶ್, ಭಾ.ಅ.ನೇ.ಎ., ಇವರ ಸ್ಥಾನದಲ್ಲಿ)

ನಿರ್ದೇಶಕರು

ಶ್ರೀ ಎಲ್.ಕೆ. ಅತೀಶ್, ಭಾ.ಅ.ನೇ.ಎ.,

ಪ್ರಾಂತೀಯ ಕಾರ್ಯದರ್ಶಿಗಳು,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತೀರಾಜ್ ಇಲಾಖೆ,
ಬಹುಮಹಡಿ ಕಛುಡ, ಬೆಂಗಳೂರು
(ದಿ: 24.08.2018 ರಿಂದ ಇಜ್ಞಾಯವರೆಗೆ)

ಶ್ರೀ ಕಹಿಲ್ ಮೋಹನ್, ಭಾ.ಅ.ನೇ.ಎ.,

ಪ್ರಾಂತೀಯ ಕಾರ್ಯದರ್ಶಿಗಳು
ಸಾರ್ವಜನಿಕ ಉದ್ದೇಶಗಳ ಇಲಾಖೆ,
ಬಹುಮಹಡಿ ಕಛುಡ, ಬೆಂಗಳೂರು
(ದಿ: 24.08.2018 ರಿಂದ ಇಜ್ಞಾಯವರೆಗೆ)

ಶ್ರೀ ರಜನೀಶ್ ಗೋಪ್ಯ, ಭಾ.ಅ.ನೇ.ಎ.,

ಸರ್ಕಾರದ ಹೆಚ್ಚಿನ ಮುಖ್ಯ ಕಾರ್ಯದರ್ಶಿಗಳು,
ಲೋಕೋಳಬೆಲೋಗಿ, ಬಂದರು ಮತ್ತು ಒಳನಾಡು
ಇಲಾಖೆಗಳ ಇಲಾಖೆ, ವಿಕಾಸ ಸೌಧ, ಬೆಂಗಳೂರು.
(ದಿ: 24.08.2018 ರಿಂದ ಇಜ್ಞಾಯವರೆಗೆ)

ಡಾ. ವಿಶಾಲ್. ಅರ್. ಭಾ.ಅ.ನೇ.ಎ.,

ಅಯ್ಯುಕ್ತರು, ಕನಾಡ ಗ್ರಾಮೀಣ ಪ್ರಾಂತೀಯ ನೀರು
ಸರ್ವಿಸ್ ಇಲಾಖೆ ಮತ್ತು ನೈಮಿಲ್ಯ ಇಲಾಖೆ, ಕಾವೇರಿ ಭವನ,
ಬೆಂಗಳೂರು-೦೯.
(ದಿ: 24.08.2018 ರಿಂದ ಇಜ್ಞಾಯವರೆಗೆ)

ಶ್ರೀ ಜ. ವೆಂಕಟೇಶ್, ಭಾ.ಅ.ನೇ.ಎ.,

ವ್ಯವಸ್ಥಾಪಕ ನಿರ್ದೇಶಕರು, ಕೆಂಪು ಪ್ರಾಂತೀಯ
ಗ್ರಾಮೀಣಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ,
ಆನಂದರಾಜ್ ವ್ಯಾಪಕ, ಬೆಂಗಳೂರು-೦೯.
(ದಿ: 20.08.2018 ರಿಂದ 23.08.2019 ವರೆಗೆ)

ಶ್ರೀ ವಿಕಾಶ್ ಕುಮಾರ್ ವಿಕಾಶ್, ಭಾ.ಅ.ನೇ.ಎ.,

ಅಯ್ಯುಕ್ತರು, ಸಮಾಜ ಕಲ್ಯಾಣ ಇಲಾಖೆ,
ಬಹುಮಹಡಿ ಕಛುಡ, ಬೆಂಗಳೂರು
(ದಿ: 24.08.2018 ರಿಂದ 19.08.2019 ವರೆಗೆ)

ಶ್ರೀ ಎನ್.ಜ. ಸದ್ಗೌಂಪ್ರಪ್ರ, ಕೆ.ಇ.ಎನ್.ಎ.,

ಮುಖ್ಯ ಇಂಜಿನಿಯರ್, ಪಂಚಾಯತೀರಾಜ್
ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ,
ಆನಂದರಾಜ್ ವ್ಯಾಪಕ, ಬೆಂಗಳೂರು-೫೬೦೦೦೭.
(ದಿ: 24.08.2018 ರಿಂದ ಇಜ್ಞಾಯವರೆಗೆ)

ಡಾ. ಬಂವನೆಹಳ್ಳಿ ನಾಗೇರಾಜ್, ಎಂ.ಎಸ್.

(ಸಿರಿಕೆಳ್ಪರ್), ಹಿ.ಜ.ಡಿ.ಎನ್.ಎ.,
ನಿರ್ದೇಶಕರು, ಸುವಾರ್ ಗ್ರಾಮ ಯೋಜನೆ ಕಾರ್ಯ
ಸರ್ಕಾರದ ವಿಭಾಗ ಅಧಿಕಾರಿಯೊಂದು ಉಪಕಾರ್ಯದರ್ಶಿ,
ಆರೋಡಿಕೆ ಇಲಾಖೆ, ಬಹುಮಹಡಿ ಕಛುಡ,
ಬೆಂಗಳೂರು.
(ದಿ: 17.07.2014 ರಿಂದ ಇಜ್ಞಾಯವರೆಗೆ)

ಶ್ರೀ ಮುರುಖೋಽತ್ತಮ್ ಸಂಗ್. ಜ.ಹೆಚ್.ಎ.,

(ಕೆಂಪು),
ವಿಶೇಷ ಅಧಿಕಾರಿ, ಇವಂತಿ ಅಧಿಕಾರಿ ಇಲಾಖೆ,
ವಿಧಾನ ಸೌಧ, ಬೆಂಗಳೂರು.
(ದಿ: 02.12.2016 ರಿಂದ ಇಜ್ಞಾಯವರೆಗೆ)



ಕನಾಟಕ ರೂರಲ್ ಇನೋಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿಮಿಟೆಡ್, ಬೆಂಗಳೂರು

(ಕನಾಟಕ ಸರ್ಕಾರ ಉದ್ಯಮ) (ಹಿಂದಿ ಕನಾಟಕ ಭೂಸೇನಾ ನಿಗಮಕ್ಕೆ ಸೇರಿದ್ದು)

ಸಂಖ್ಯೆ: ಕೆಂಪು ಪರಿಷಾಲ್/ಎಡಿಎಂ/44ನೇ ಎಜಿಎ/2018-19

ದಿನಾಂಕ : 6ನೇ ಮಾರ್ಚ್, 2019

ಸದಸ್ಯರಿಗೆ ಸೂಚನಾ ಪತ್ರ

44ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

44ನೇ ವಾರ್ಷಿಕ ಸಾಮಾನ್ಯ ಸಭೆಯನ್ನು 7ನೇ ಮಾರ್ಚ್, 2019ರ ಗುರುವಾರ ಮಧ್ಯಾಹ್ನ 1.00 ಗಂಟೆಗೆ ಕಂಪನಿಯ ನೋಂದಾಯಿತ ಕಳೆಗೆ ಕನಾಟಕ ರೂರಲ್ ಇನೋಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿಮಿಟೆಡ್, 4ನೇ ಮಹಡಿ, ಗ್ರಾಮೀಣಾಭಿವೃದ್ಧಿ ಭವನ, ಆನಂದರಾವ್ ವ್ಯತ್ತಿ ಬೆಂಗಳೂರು - 560 009 ಇಲ್ಲಿ ಈ ಕೆಳಗಿನ ಸಾಮಾನ್ಯ ವಿಷಯಗಳ ಚರ್ಚೆಗಾಗಿ ಅಲ್ಪಾವಧಿ ಪ್ರಕಟಣೆ ನೀಡಿ ಕರೆಯಲಾಗಿದೆ ಎಂದು ಈ ಮೂಲಕ ಸೂಚಿಸಲಾಗಿದೆ.

ಸಾಮಾನ್ಯ ವ್ಯವಹಾರಗಳು:

1. 31ನೇ ಮಾರ್ಚ್ 2018ರ ಆಯವ್ಯಯ ಪತ್ರ, ಲಾಭ ಮತ್ತು ನಷ್ಟದ ಲೆಕ್ಕ, ನಿರ್ದೇಶಕರ ವರದಿ, ಲೆಕ್ಕ ಪರಿಶೋಧಕರ ವರದಿ ಮತ್ತು ಭಾರತ ಸರ್ಕಾರದ ಆಡಿಟರ್ ಜನರಲ್‌ರ ಟೀಕೆ-ಟಿಪ್ಪಣಿಗಳನ್ನು ಕಂಪನಿ ಕಾಯ್ದು 2013 ಅಧಿನಿಯಮ 143(6)(ಬಿ)ರ ಪ್ರಕಾರ ತಿಳಿಯಲು ಮತ್ತು ಅದನ್ನು ಅಂಗೀಕರಿಸಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ.
2. ಈಕ್ಕಿಟೆ ಏರುಗಳ ಮೇಲಿನ ಲಾಭಾಂಶ ಘೋಷಣೆ.
3. ಭಾರತದ ಮಹಾಲೇಖಾಲಕರು, ನವದೇಹಲಿ ಇವರು 2018-19 ನೇ ಸಾಲಿನ ಆರ್ಥಿಕ ಸಾಲಿಗೆ ಕಂಪನಿಯ ಶಾಸನಬಧ್ಯ ಲೆಕ್ಕ ಪರಿಶೋಧಕರಾಗಿ ಮೆ॥ ಕೆ.ಪಿ. ರಾವ್ & ಕಂ. ಹಾಟೆಂಡ್ ಅಕೌಂಟೆಂಟ್, ಬೆಂಗಳೂರು ಇವರನ್ನು ನೇಮಿಸಿದ್ದು, ಇವರ ಸಂಭಾವನೆಯನ್ನು ನಿಗದಿಪಡಿಸುವ ಅಧಿಕಾರವನ್ನು ಆಡಳಿತ ಮಂಡಳಿಗೆ ವಹಿಸುವುದು.

ನಿರ್ದೇಶಕ ಮಂಡಳಿ ಆದೇಶದ ಮೇರೆಗೆ

ದಿನಾಂಕ : 06-03-2019

ಸ್ಥಳ : ಬೆಂಗಳೂರು

ಸಹಿ/-

(ಸಿಎಸ್ ಶತಿಧರ್ ರ್. ಜಿ.ಎಸ್.)

ಕಂಪನಿ ಕಾರ್ಯದರ್ಶಿ

ಸೂಚನೆ :

01. ಸಭೆಗೆ ಹಾಜರಾಗಲು ಅರ್ಹರಾದ ಸದಸ್ಯರು ತಮ್ಮ ಅನುಪಸ್ಥಿತಿಯಲ್ಲಿ ಒಬ್ಬ ಪ್ರಾಣಿಯನ್ನು ನೇಮಿಸಬಹುದು. ಅವರು ನಿಗಮದ ಸದಸ್ಯರಾಗದಿದ್ದರೂ ಮತದಾನದಲ್ಲಿ ಪಾಲ್ಗೊಂಡು ಮತ ಚಲಾಯಿಸಲು ಮಾತ್ರ ಅರ್ಹರು.
02. ಕಂಪನಿಯ ಸರ್ಕಾರಿ ಕಂಪನಿಯಾಗಿದ್ದು, ಭಾರತದ ಲೆಕ್ಕನಿಯಂತೆಕರು ಮತ್ತು ಮಹಾಲೆಕ್ಕಪರಿಶೋಧಕರು, ನವದೇಹಲಿ ಇವರು 2018-19ರ ಆರ್ಥಿಕ ವರ್ಷಕ್ಕೆ ದಿನಾಂಕ: 20.07.2018ರ ಪತ್ರದಂತೆ ಕಂಪನಿ ಕಾಯ್ದು 2013 ಅಧಿನಿಯಮ 619(6)(ಬಿ)ರ ಪ್ರಕಾರ ಮೆ॥ ಕೆ.ಪಿ. ರಾವ್ & ಕಂ., ಹಾಟೆಂಡ್ ಅಕೌಂಟೆಂಟ್, ಬೆಂಗಳೂರು, ಇವರನ್ನು ನೇಮಿಸಲಾಗಿದೆ.

ಯಥಾ ಪ್ರತಿಯನ್ನು,

- ಶ್ರೀ ಬಿ.ಕೆ. ಸಂಗಮೇಶ್ವರ, ಅಧ್ಯಕ್ಷರು, ಕನಾಟಕ ರೂರಲ್ ಇನೋಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿಮಿಟೆಡ್, ಬೆಂಗಳೂರು
- ಶ್ರೀ ಎಲ್.ಕೆ. ಅತೀಕ್, ಭಾ.ಆ.ಸೇ.., ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು



- ಶ್ರೀ ಕಪಿಲ್ ಮೋಹನ್, ಭಾ.ಆ.ಸೇ., ಪ್ರಥಮ ಕಾರ್ಯದರ್ಶಿಗಳು, ಸಾರ್ವಜನಿಕ ಉದ್ದೇಶಗಳ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು
- ಶ್ರೀ ರಜನೀಶ್ ಗೋಯಲ್, ಭಾ.ಆ.ಸೇ., ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ವಿಕಾಸ ಸೌಧ, ಬೆಂಗಳೂರು.
- ಡಾ. ವಿಶಾಲ್. ಆರ್., ಭಾ.ಆ.ಸೇ., ಆಯುಕ್ತರು, ಕನಾರಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಸ್ನೇಹಲ್ಯ ಇಲಾಖೆ, ಕಾವೇರಿ ಭವನ, ಬೆಂಗಳೂರು-09.
- ಶ್ರೀ ಬಿ. ವೆಂಕಟೇಶ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಎಲ್.ಎಸ್.ಡಿ. ಗ್ರಾಮೀಣಾಭಿವೃದ್ಧಿ ಭವನ, ಆನಂದರಾವ್ ವ್ಯತ್ತಿ ಬೆಂಗಳೂರು-09.
- ಶ್ರೀ ವಿಕಾಶ್ ಕುಮಾರ್ ವಿಕಾಶ್, ಭಾ.ಆ.ಸೇ., ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು
- ಶ್ರೀ ಎಸ್.ಬಿ. ಸಿದ್ದಗಂಗಪತ್ಯ, ಕೆ.ಇ.ಎಸ್.., ಮುಖ್ಯ ಇಂಜಿನಿಯರ್, ಪಂಚಾಯ್ತೊರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣಾಭಿವೃದ್ಧಿ ಭವನ, ಆನಂದರಾವ್ ವ್ಯತ್ತಿ, ಬೆಂಗಳೂರು-560009.
- ಡಾ. ಬೂವನಹೆಣ್ಣಿ ನಾಗರಾಜ್, ಎಂ.ಎಸ್. (ಸಿರಿಕಲ್ಪುರ್), ಪಿ.ಜಿ.ಡಿ.ಎಸ್.., ನಿರ್ದೇಶಕರು, ಸುವರ್ಣ ಗ್ರಾಮ ಯೋಜನೆ ಹಾಗೂ ಸರ್ಕಾರದ ಎಕ್ಸ್‌ಅಫಿಶಿಯಲ್ ಉಪಕಾರ್ಯದರ್ಶಿ, ಆರೋಡಿ&ಪಿಆರ್ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
- ಶ್ರೀ ಪುರುಷೋತ್ತಮ್ ಸಿಂಗ್. ಬಿ.ಹೆಚ್., (ಕೆಟ್ಟಿಎಸ್), ವಿಶೇಷ ಅಧಿಕಾರಿ, ಜಿಪಂ ಅಧಿಕ್ರಕ ಇಲಾಖೆ, ವಿಧಾನ ಸೌಧ, ಬೆಂಗಳೂರು.
- ಶ್ರೀಮತಿ ಎನ್. ವನಿತಾ, ಅಧೀನ ಕಾರ್ಯದರ್ಶಿಗಳು (ಉಸ್ತುವಾರಿ), ಆರ್ಥಿಕ ಇಲಾಖೆ (ವೆಚ್ಚ-1) ಮತ್ತು ಹೊಡಿಕೆಗಳು, ವಿಧಾನ ಸೌಧ, ಬೆಂಗಳೂರು – ಕನಾರಟಕ ಸರ್ಕಾರದ ಪ್ರತಿನಿಧಿ.



ಕನಾಟಕ ರೂರು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್, ಬೆಂಗಳೂರು

(ಕನಾಟಕ ಸರ್ಕಾರ ಉದ್ಯಮ) (ಹಿಂದ ಕನಾಟಕ ಭೂಸೇನಾ ನಿಗಮಕ್ಕೆ ಸೇರಿದ್ದು)

ಸದಸ್ಯರಿಗೆ ನಿರ್ದೇಶಕರ ವರದಿ

2018ರ ಮಾರ್ಚ್ -31ಕ್ಕೆ ಹೊನೆಯಾಗುವ ಲೆಕ್ಕಪತ್ರಗಳ ಮತ್ತು ಲೆಕ್ಕಪರಿಶೋಧಕರ ವರದಿಯೊಂದಿಗೆ 44ನೇ ವಾರ್ಷಿಕ ವರದಿಯನ್ನು ಮಂಡಿಸಲು ನಿರ್ದೇಶಕರುಗಳಿಗೆ ಸಂತಸವಾಗಿದೆ.

1. ಅಧಿಕ ಪ್ರಗತಿ:

2017-18ನೇ ಸಾಲಿನ ಕಂಪನಿಯ ಪ್ರಗತಿಯನ್ನು ಕಳೆದ ವರ್ಷಕ್ಕೆ ಹೋಲಿಸಿ ಅದರ ವಿಶೇಷತೆಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

(ರೂ.ಲಕ್ಷಗಳಲ್ಲಿ)

ವಿವರಗಳು	2017-18	2016-17
ವಹಿವಾಟಿ	3,66,895.77	2,24,008.06
ಇತರೆ ಆದಾಯ	14,883.22	13,175.78
ಒಟ್ಟು ವಹಿವಾಟಿ	3,81,778.99	2,37,183.84
ನೇರ ಕಾಮಗಾರಿ ವೆಚ್ಚ	3,46,379.99	2,07,744.65
ಆಡಳಿತಾತ್ಮಕ ವೆಚ್ಚಗಳು	13,422.03	9,163.37
ಸವಕಳಿ ಮತ್ತು ಆದಾಯ ತೆರಿಗೆ ಮುನ್ನ ಲಾಭ	21,976.97	20,275.82
ಸವಕಳಿ	177.81	223.35
ತೆರಿಗೆ ಮುಂಚಿನ ಲಾಭ	21,799.17	20,052.41
ಪ್ರಸ್ತುತ ವರ್ಷದ ತೆರಿಗೆ ಹಾಗೂ ಮುಂದೂಡಿದ ತೆರಿಗೆಗಳ ಹೊಂದಾರೆಕೆ	9,144.65	6,393.65
ತೆರಿಗೆ ನಂತರದ ನಿವ್ವಳ ಲಾಭ	12,654.52	13,658.76
ಇತರೆ ಸಮಗ್ರ ಆದಾಯ (ಒಸಿಬಿ)	(30.47)	(99.61)
ಒಟ್ಟು ಇತರೆ ಸಮಗ್ರ ಆದಾಯ (ಒಸಿಬಿ)	12,624.05	13,559.15
ಹಿಂದಿನ ವರ್ಷದ ಲಾಭ ನಷ್ಟದ ತಃಖ್ಯೇಯ ಶಿಲ್ಕೆ	45,249.95	34,015.47
ಮೀಸಲುಗಳಿಗೆ ವರ್ಗಾವಣೆ	(1,000.00)	(1,000.00)
ಡಿವಿಡೆಂಡ್ ಮತ್ತು ತೆರಿಗೆ	(294.88)	(1,324.66)
ಆಸ್ತಿಗಳ ಮನ್ಯಾ	Nil	Nil
ಅಂತ್ಯಾಯ ಪಟ್ಟಿಗೆ ಶಿಲ್ಕೆ ರವಾನೆ	56,579.13	45,249.95

ಕಂಪನಿಯ 6 ವಲಯಗಳ ಪ್ರಗತಿ ಕೆಳಕಂಡಂತಿದೆ.

(ರೂ.ಲಕ್ಷಗಳಲ್ಲಿ)

ಕ್ರ.ಸಂ.	ವಲಯದ ಹೆಸರು	2017-18	2016-17
1.	ಬೆಂಗಳೂರು ವಲಯ	30,202.06	17,423.28
2.	ಮೈಸೂರು ವಲಯ	35,261.61	24,885.05
3.	ಕಲಬುಗ್ರಿ ವಲಯ	35,635.24	24,387.86
4.	ಕೇಂದ್ರಿಯ ವಲಯ	44,186.66	31,531.33



(ರೂ.ಲಕ್ಷಗಳಲ್ಲಿ)

ಕ್ರ.ಸಂ.	ವಲಯದ ಹೆಸರು	2016-17	2015-16
5.	ಬಿಬಿಎಂಎ ವಲಯ	1,85,491.80	91,344.10
6.	ಬೆಳಗಾವಿ ವಲಯ	36,850.88	32,302.43
	ಒಟ್ಟು	3,67,628.25	2,21,874.05
	ಸೇರಿಸಿ: ಅಂತಿಮ ಬಿಲ್ಲುಗಳಿಂದ ಆದಾಯ (ಸ್ಕ್ಯಾಪ್ 1.6)	1,331.50	2,775.07
	ಕಳಿ: ನಿವ್ವಳ ಅಂದಾಜಿಸಿದ ನಷ್ಟ (ಟಿಪ್ಪಣಿ ನಂ. 19)	2063.99	641.06
	ಒಟ್ಟು	366895.77	2,24,008.06

2. ಆದಾಯ ಮತ್ತು ಲಾಭ

2017-18ನೇ ಸಾಲಿನಲ್ಲಿ ಕಂಪನಿಯು ರೂ. 126.55 ಕೋಟಿ ಲಾಭವನ್ನು ತಮ್ಮ ವಹಿವಾಟಿನ ಮೇಲೆ ಗಳಿಸಿದೆ. ಕಳೆದ ವರ್ಷದಲ್ಲಿ ರೂ. 136.59 ಕೋಟಿ ಲಾಭ ಗಳಿಸಿತ್ತು-ಒಟ್ಟು ವಹಿವಾಟಿಗೆ ಶೇ. 3.45ರಷ್ಟು ಲಾಭಾಂಶ ಗಳಿಸಿರುತ್ತದೆ. ಭಾರತೀಯ ಲೆಕ್ಕಪರಿಶೋಧನಾ ಮಾನದಂಡಗಳಿಗೆ ಹಾಗೂ ಜೀವಸೌಭಾಗ್ಯ ಗೆ ಹೆಚ್ಚು ಒತ್ತು ನೀಡಿಕೆಯಿಂದಾಗಿ ಹಿಂದಿನ ವರ್ಷಕ್ಕೆ ಹೊಲೆಸಿದಾಗ ವಹಿವಾಟಿನಲ್ಲಿ ಗಣನೀಯ ಹೆಚ್ಚಳವಾದರೂ ಲಾಭದಲ್ಲಿ ಇಳಿಕೆಯಾಗಿದೆ. ಮುಂದುವರೆದು ಆಡಳಿತ ಮಂಡಳಿಯು ಸಂಸ್ಥೆಯ ವಹಿವಾಟು ಗಣನೀಯವಾಗಿ ಹೆಚ್ಚಳವಾದರೂ ನಿವ್ವಳ ಲಾಭದಲ್ಲಿ ಇಳಿಕೆಯಾಗಿರುವುದಕ್ಕೆ ಈ ಕೆಳಕಾಳಿಸಿದಂತೆ ಕಾರಣ ನೀಡಿದ್ದಾರೆ.

- ಭಾರತೀಯ ಲೆಕ್ಕಪರಿಶೋಧನಾ ಮಾನದಂಡಗಳ ಪ್ರಕಾರ ಹಿಂದಿನ ವರ್ಷದ ಲಾಭಾಂಶವನ್ನು ಪ್ರಸ್ತುತ ವರ್ಷದಲ್ಲಿ ಲಾಭಾಂಶವೆಂದು ಪರಿಗಣಿಸುವಂತಿಲ್ಲ. ಹೆಚ್ಚುವರಿ ವ್ಯಾಟ್ ಒದಗಣೆಯನ್ನು ಪ್ರಸ್ತುತ ವರ್ಷದ ಲಾಭಾಂಶದಲ್ಲಿ ಲಾಭಾಂಶವೆಂದು ಹಿಂದಿನ ವರ್ಷಗಳಲ್ಲಿ ಪರಿಗಣಿಸಲಾಗುತ್ತಿತ್ತು. ಭಾರತೀಯ ಲೆಕ್ಕಪರಿಶೋಧನಾ ಮಾನದಂಡಗಳ ಪದ್ಧತಿಯಲ್ಲಿ ಉಳಿತಾಯದಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ರೂ. 24.20 ಕೋಟಿಯನ್ನು ಉಳಿತಾಯದಲ್ಲಿ ನೇರವಾಗಿ ಹೊಂದಾಣಿಕೆ ಮಾಡಲಾಗಿದೆ.
- ರೂ. 11.98 ಕೋಟಿಗಳನ್ನು ಗ್ರಾಹಿಸುತ್ತಿರುತ್ತಿರುತ್ತಾರೆ ಹೆಚ್ಚುವರಿಯಾಗಿ Actuarial valuation ಪ್ರಕಾರ ಸೇರಿಸಲಾಗಿದೆ.
- ರೂ. 8.30 ಕೋಟಿಗಳನ್ನು ಹೆಚ್ಚುವರಿಯಾಗಿ ಗಳಿಕೆ ರಜೆ ನಗದೀಕರಣಕ್ಕಾಗಿ ಒದಗಣೆಯನ್ನು Actuarial valuation ಪ್ರಕಾರ ಮಾಡಲಾಗಿದೆ.
- ಜೀವಸೌಭಾಗ್ಯ ಆಡಳಿತದಡಿ ತೆರಿಗೆ ಹೊತ್ತದಲ್ಲಿ ವ್ಯತ್ಯಾಸವಿದ್ದು, ಟಿಪ್ಪಣಿ-33ರಂತೆ ರೂ. 127.94 ಕೋಟಿ ತೆರಿಗೆ ವ್ಯತ್ಯಾಸವಿರುತ್ತದೆ. ಇದನ್ನು ಹೊರತುಪಡಿಸಿ ಕಂಪನಿಯು ರೂ. 103.98 ಕೋಟಿ ಇನಾಮುಟ್ ಟ್ಯಾಕ್ಸ್ ಹೊಂದಿರುತ್ತದೆ ಹಾಗೂ ಮಂಡಳಿಯಿಂದ ಅನುಮೋದನೆಗೊಂಡಂತೆ ಉಳಿಕೆ ರೂ. 23.96 ಕೋಟಿಗಳನ್ನು ಗುತ್ತಿಗೆ ವಹಿಸಿದ ಏಜೆನ್ಸಿಗಳಿಂದ / ಕನಾಟಕ ಸರ್ಕಾರದಿಂದ ಹಿಂಂಪಡೆಯಬೇಕಾಗಿದೆ.
- ವರ್ಷದ ಒಟ್ಟು ನಿವ್ವಳ ಲಾಭಾಂಶದ ಮೇಲಿನ ಒಟ್ಟಾರೆ ಪರಿಣಾಮ ರೂ. 172.41 ಕೋಟಿ ಆಗಿರುತ್ತದೆ. ಈ ಮೇಲಿನವುಗಳನ್ನು ಪರಿಗಣಿಸಲಾಗಿ ರೂ. 298.95 ಕೋಟಿಗಳು ಲಾಭಾಂಶವಾಗಿರುತ್ತದೆ ಹಾಗೂ ಒಟ್ಟು ವಹಿವಾಟಿಗೆ ಶೇ. 8.15ರಷ್ಟು ಲಾಭಾಂಶ ಗಳಿಸಿರುತ್ತದೆ.

31.03.2018ರ ಅಂತ್ಯಕ್ಕೆ ರೂ.687.88 ಕೋಟಿ ಮೀಸಲು ನಿಧಿ ಇದ್ದು ಕಂಪನಿಯ ಒಟ್ಟು ನಿಧಿಗಳು ರೂ. 700.13 ಕೋಟಿ ಇರುತ್ತದೆ. ಪ್ರಸ್ತುತ ವರ್ಷದಲ್ಲಿ ಪ್ರತಿ ಷೇರಿನ ಗಳಿಕೆ ರೂ. 10,330 ಇರುತ್ತದೆ.



3. ನಿಗಮದ ಕಾರ್ಯಚರಣದಲ್ಲಿ ಪರಾಮರ್ಶ ಮತ್ತು ಅವಯೋಕನ

ಕಂಪನಿಯ ಪ್ರಮುಖ ಯೋಜನೆಗಳ ವಿವರಗಳು:-

- a) **ಗ್ರಾಮ ವಿಕಾಸ ಯೋಜನೆ:** ಸರ್ಕಾರವು ಸುವರ್ಣ ಗ್ರಾಮ ಯೋಜನೆಯನ್ನು ಅಂತ್ಯಗೊಳಿಸಿ, ಗ್ರಾಮ ವಿಕಾಸ ಯೋಜನೆಯಾಗಿ ರೂಪಿಸಿದೆ. ಈ ಯೋಜನೆಯಡಿ ಸರ್ಕಾರವು ರಸ್ತೆಗಳು, ಚರಂಡಿಗಳು, ಸಮುದಾಯ ಭವನಗಳ ನಿರ್ಮಾಣವನ್ನು ಒಳಗೊಂಡಿದ್ದು, ಪ್ರಾಥಮಿಕವಾಗಿ ರೂ. 407.12 ಕೋಟಿಗಳ ಅಂದಾಜು ವೆಚ್ಚದಲ್ಲಿ 611 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರೇಕ್ಷಿ ಸರ್ಕಾರವು ರೂ. 331.91 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಕಂಪನಿಯು ರೂ. 300.58 ಕೋಟಿಗಳನ್ನು ವೆಚ್ಚ ಮಾಡಿದೆ. ಕಂಪನಿಯು 144 ಕಾಮಗಾರಿಗಳನ್ನು ಮೂರಣಗೊಳಿಸಿ ಹಸ್ತಾಂತರಿಸುತ್ತದೆ, ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
- b) **ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆ:** ಈ ಯೋಜನೆಯಡಿ ಸರ್ಕಾರವು ರಸ್ತೆಗಳು, ಚರಂಡಿಗಳು, ಸಮುದಾಯ ಭವನಗಳ ನಿರ್ಮಾಣವನ್ನು ಒಳಗೊಂಡಿದ್ದು, ಪ್ರಾಥಮಿಕವಾಗಿ ರೂ. 469.48 ಕೋಟಿಗಳ ಅಂದಾಜು ವೆಚ್ಚದಲ್ಲಿ 544 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರೇಕ್ಷಿ ಸರ್ಕಾರವು ರೂ. 73.69 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಕಂಪನಿಯು ರೂ. 49.93 ಕೋಟಿಗಳನ್ನು ವೆಚ್ಚ ಮಾಡಿದೆ.
- c) **ಸಮಾಜ ಕಲ್ಯಾಣ ಇಲಾಖೆ ಕಾಮಗಾರಿಗಳು :** ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿ ನಿಲಯಗಳ ದುರಸ್ತಿ, ನವೀಕರಣ ಮತ್ತು ಹೆಚ್ಚುವರಿ ಕೊಡಿಗಳನ್ನು ಕಟ್ಟಲು ಕಂಪನಿಗೆ ವಹಿಸಿರುತ್ತದೆ. ಸರ್ಕಾರವು ಅಂಬೇಡ್ಕರ್ ಮತ್ತು ಬಾಬು ಜಗಜೇವನ್‌ರಾಂ ಭವನಗಳನ್ನು ನಿರ್ಮಿಸುವ ಕಾಮಗಾರಿಗಳನ್ನು ವಹಿಸಿರುತ್ತದೆ. ಇಲಾಖೆಯು ರೂ. 213.82 ಕೋಟಿಗಳ ಅಂದಾಜು ಮೊತ್ತದಲ್ಲಿ 679 ಕಾಮಗಾರಿಗಳನ್ನು ವಹಿಸಲಾಗಿರುತ್ತದೆ ಹಾಗೂ ರೂ. 213.82 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಕಂಪನಿಯು ರೂ. 198.73 ಕೋಟಿ ವೆಚ್ಚ ಮಾಡಿತ್ತು. ಕಂಪನಿಯು 592 ಹಾಸ್ಪಿಲ್ ಕಟ್ಟಡಗಳನ್ನು ಮೂರಣಗೊಳಿಸಿ ಹಸ್ತಾಂತರಿಸಲಾಗಿದೆ ಹಾಗೂ ಉಳಿದ 87 ಕಟ್ಟಡಗಳು ಮೂರಣಗೊಳ್ಳುವ ವಿವಿಧ ಹಂತಗಳಲ್ಲಿರುತ್ತವೆ.
- d) **ಪಶುಖಂಗೋಪನೆ ಇಲಾಖೆ:** ಪಶುಖಂಗೋಪನೆ ಇಲಾಖೆಯು ನಮ್ಮ ನಿಗಮಕ್ಕೆ RIDF16 ರಿಂದ 22 ಮತ್ತು ESVHD ಯೋಜನೆಯಡಿ ಕಾಮಗಾರಿ ವಹಿಸುತ್ತಿದೆ. ಇಲಾಖೆಯು 528 ಕಾಮಗಾರಿ ವಹಿಸಿದೆ. ಅಂದಾಜು ಮೊತ್ತ ರೂ.121.91 ಕೋಟಿಯಾಗಿದ್ದು ರೂ.90.41 ಕೋಟಿ ಬಿಡುಗಡೆ ಮಾಡಿದೆ. ನಿಗಮವು ರೂ.62.70 ಕೋಟಿ ಖರ್ಚು ಮಾಡಿರುತ್ತದೆ. ನಿಗಮವು 145 ಕಾಮಗಾರಿ ಮೂರಣಗೊಂಡಿದ್ದು, 383 ಕಾಮಗಾರಿಗಳು ಮೂರಣಗೊಳ್ಳುವ ವಿವಿಧ ಹಂತದಲ್ಲಿದೆ.
- e) **ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಞ ಇಲಾಖೆಯ ಕಾಮಗಾರಿಗಳು:** ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಞ ಇಲಾಖೆಯು ಒಟ್ಟು 30 ಜಿಲ್ಲಾ ಪಂಚಾಯತ್ರಾ ಸಂಪನ್ಮೂಲ ಕೇಂದ್ರಗಳನ್ನು ಹಾಗೂ ಪ್ರಾಂತೀಯ ತರಬೇತಿ ಕೇಂದ್ರಗಳನ್ನು ಧಾರವಾಡ, ಕಲಬುಗ್ರಿ ಮತ್ತು ರಾಜ್ಯ ಪಂಚಾಯತ್ರಾ ಸಂಪನ್ಮೂಲ ಕೇಂದ್ರ, ಜಕ್ಕೂರು, ಬೆಂಗಳೂರಿನಲ್ಲಿ ನಿರ್ಮಿಸುವ ಕಾಮಗಾರಿಗಳನ್ನು ವಹಿಸಿರುತ್ತದೆ. 33 ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚ ರೂ.103.37 ಕೋಟಿಯಾಗಿದ್ದು, ಸರ್ಕಾರ ರೂ. 56.33 ಕೋಟಿ ಬಿಡುಗಡೆ ಮಾಡಿರುತ್ತಾರೆ. ನಿಗಮವು ಒಟ್ಟು ರೂ. 42.14 ಕೋಟಿ ಖರ್ಚು ಮಾಡಿರುತ್ತದೆ. 15 ಕಾಮಗಾರಿಗಳು ಮೂರಣಗೊಂಡಿರುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಞ ಇಲಾಖೆಯು 63 ಸ್ಥಳಗಳಲ್ಲಿ ಹಳ್ಳಿ ಸಂತೆಯನ್ನು ಅಂದಾಜು ಮೊತ್ತ ರೂ. 21.17 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸಂಸ್ಥೆಗೆ ವಹಿಸಿರುತ್ತದೆ. ಸರ್ಕಾರವು ರೂ. 21.17 ಕೋಟಿಯನ್ನು ಬಿಡುಗಡೆ



ಮಾಡಿದೆ. ನಿಗಮವು ಒಟ್ಟು ರೂ. 8.20 ಕೋಟಿ ಖರ್ಚು ಮಾಡಿರುತ್ತದೆ. 7 ಕಾಮಗಾರಿಗಳು ಪೊಣಗೊಂಡಿದ್ದು, ಉಳಿಕೆ ಕಾಮಗಾರಿಗಳು ವಿವಿಧ ಹಂತದಲ್ಲಿವೆ.

ಕನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಬಳಜರಂಡಿ ಮಂಡಳಿಯ ರಾಜ್ಯದ ಏಸೆಲು ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಸಿ‌ಪಿ/ಟಿಎಸ್‌ಪಿ ಯೋಜನೆಯಡಿ 64 ಸಮೂಹ ಶೌಚಾಲಯಗಳು ಮತ್ತು ಸ್ವಾನ್ಯದ ಗೃಹಗಳನ್ನು ನಿರ್ಮಿಸಲು ವಹಿಸಿದ್ದು, ಅಂದಾಜು ಮೊತ್ತ ರೂ. 19.20 ಕೋಟಿಯಾಗಿದ್ದು, ಕಂಪನಿಗೆ ರೂ. 10.95 ಕೋಟಿ ನಿರ್ದಿಷ್ಟ ಬಿಡುಗಡೆಯಾಗಿರುತ್ತದೆ. ನಿಗಮವು ಒಟ್ಟು ರೂ. 7.46 ಕೋಟಿ ಖರ್ಚು ಮಾಡಿರುತ್ತದೆ. ಮೂರು ಕಾಮಗಾರಿಗಳು ಪೊಣಗೊಂಡಿದ್ದು, ಉಳಿಕೆ ಕಾಮಗಾರಿಗಳು ವಿವಿಧ ಹಂತದಲ್ಲಿವೆ.

f) ನೀರು ಶುದ್ಧಿಕರಣ ಘಟಕಗಳು : ಫ್ಲೋರ್‌ಡಾ, ಸಲ್ಲೂರ್, ಆಸೆನಿಕ್ ಮತ್ತು ಐರನ್‌ನಿಂದ ಕೂಡಿದಂತಹ ಕುಡಿಯುವ ನೀರನ್ನು ಉಪಯೋಗಿಸುವ ಹಳ್ಳಿಗಳ ಜನರು ಅನಾರೋಗ್ಯ ಹೀಡಿತರಾಗಿ ಬಳಲುತ್ತಿದ್ದು, ಅಂತಹ ಪ್ರದೇಶಗಳಲ್ಲಿ ರಾಜ್ಯದಾದ್ಯಂತ 4 ಹಂತಗಳಲ್ಲಿ ಅಂದಾಜು ಮೊತ್ತ ರೂ. 505.986 ಕೋಟಿಗಳಲ್ಲಿ 6156 ನೀರು ಶುದ್ಧಿಕರಣ ಘಟಕ ಹಾಗೂ 2205 ಪ.ಜಾ./ಪ.ಪಂ ಹಾಸ್ಪೆಲ್‌ಗಳಲ್ಲಿ ನೀರು ಶುದ್ಧಿಕರಣ ಘಟಕಗಳನ್ನು ನಿರ್ಮಿಸಲು ಸರ್ಕಾರವು ಸಂಸ್ಥೆಗೆ ವಹಿಸಿದೆ. ಅದರಲ್ಲಿ ಕೆಷ್ಟೇರ್ ಎಡ್ಯುಲ್, ಸುಮಾರು 5525 ಘಟಕಗಳನ್ನು ಹಾಗೂ 1516 ಪ.ಜಾ./ಪ.ಪಂ. ಹಾಸ್ಪೆಲ್‌ಗಳಲ್ಲಿ ಘಟಕಗಳನ್ನು ಸ್ಥಾಪಿಸಿ, ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕಂಪನಿಯ ರೂ. 467.99 ಕೋಟಿಗಳನ್ನು ವ್ಯಯಿಸಲಾಗಿದ್ದು, ಅದನ್ನು ಕಂಪನಿಯ ಆದಾಯದಿಂದ ಭರಿಸಲಾಗಿದ್ದು, ಅದನ್ನು ಸಂಸ್ಥೆಗೆ ವಾಪಸ್ಸು ನೀಡಲಾಗುವುದೆಂದು ತಯಾರಿಸುತ್ತಿರು, ಗ್ರಾಮೀಣ ನೀರು ಸರಬರಾಜು ಇಲಾಖೆಯವರು ಭರವಸೆ ನೀಡಿರುತ್ತಾರೆ ಹಾಗೂ ಅದರಂತೆ ಗ್ರಾಮೀಣ ನೀರು ಸರಬರಾಜು ಇಲಾಖೆಯು ರೂ. 482.778 ಕೋಟಿಗಳನ್ನು ಬಿಡುಗಡೆ ಮಾಡಿರುತ್ತಾರೆ. ಹಂತ-3 ಮತ್ತು ಹಂತ-3ರ ಹೆಚ್ಚುವರಿ ಕಾಮಗಾರಿಗಳಿಗೆ ರೂ. 23.201 ಕೋಟಿಗಳನ್ನು ಕೆಷ್ಟೇರ್ ಎಡ್ಯುಲ್ ಖರ್ಚು ಮಾಡಿದ್ದು, ಕನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆ ಸಂಸ್ಥೆಗೆ ಬಿಡುಗಡೆ ಮಾಡಬೇಕಾಗಿದೆ. ಸಂಸ್ಥೆಯು ಸಮುದಾಯದ ಪಳಿಗೆಗಾಗಿ ಯಾವುದೇ ಆದಾಯವನ್ನು ಪಡೆಯಿಲ್ಲ ಕನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಗೆ ನೀರು ಶುದ್ಧಿಕರಣ ಘಟಕಗಳನ್ನು ನಿರ್ಮಾಣ ಮಾಡಿಕೊಡಲು ಹಣ ಹೂಡಿಕೆ ಮಾಡಿದೆ. ಯೋಜನೆಯ ವಿವರಗಳು ಈ ಕೆಳಗಿನಂತಿದೆ:

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ಹಂತ	ಯೂನಿಟ್ ಸಂಖ್ಯೆ	ಅಂದಾಜು ಮೊತ್ತ	ಬಿಡುಗಡೆಯಾದ ಅನುದಾನ	ಬಿಡುಗಡೆ ಮಾಡಬೇಕಾದ ಬಾಕಿ ಅನುದಾನ	ಆಧಿಕ ಪ್ರಗತಿ	ಪೊಣಗೊಂಡ ಯೂನಿಟ್‌ಗಳು
1	ಹಂತ-1	1073	7734.00	7887.00	0.00	7734.00	1073
2	ಹಂತ-2	1454	7083.00	7282.00	0.00	7083.00	1450
3	ಹಂತ-3	1730	12753.35	11708.00	1045.35	12851.00	1726
4	ಹಂತ-4 ಎಸ್‌ಸಿ/ಟಿಎಸ್‌ಪಿ	1327	13934.00	13934.00	0.00	12077.00	904
5	ನೀತಿ ಆಯೋಗ	287	2591.00	3240.00	0.00	2075.00	200
5	ಹೆಚ್ಚುವರಿ	285	2630.70	1132.00	1498.70	2037.00	172
7	ಎಸ್‌ಸಿ/ಎಸ್‌ಟಿ ಹಾಸ್ಪೆಲ್	2205	3872.00	3095.00	777.00	2942.00	1516
	ಒಟ್ಟು	8361	50598.60	48278.00	2320.10	46799.00	7041



- g) ಶ್ರೀಕೃಷ್ಣ ಇಲಾಖೆ:** ಕಾಲೇಜು ಶ್ರೀಕೃಷ್ಣ ಇಲಾಖೆಯು ವಸತಿ ನಿಲಯ, ಹೊಸ ಕಾಲೇಜು ಕಟ್ಟಡಗಳು, ಹೆಚ್ಚುವರಿ ತರಗತಿ ಕೊರಡಿಗಳು, ಲ್ಯಾಬ್ಸ್, ಲೈಪ್‌ಪ್ರಿ, ಸಭಾಂಗಣ, ಮಹಿಳೆಯರ ವಿಶ್ವಾಂತಿ ಕೊರಡಿಗಳು ಹಾಗೂ ಶೌಚಾಲಯಗಳು ಸೇರಿದಂತೆ ಒಟ್ಟು 436 ಕಾಮಗಾರಿಗಳನ್ನು ಅಂದಾಜು ವೆಚ್ಚು ರೂ. 338.96 ಕೋಟಿ ಮೊತ್ತಕ್ಕೆ ನಿಗಮಕ್ಕೆ ವಹಿಸಿದೆ. ಇಲಾಖೆಯು ರೂ. 150.46 ಕೋಟಿ ಬಿಡುಗಡೆ ಮಾಡಿದ್ದ ಸಂಸ್ಥೆಯು ರೂ. 85.20 ಕೋಟಿ ವೆಚ್ಚು ಮಾಡಿರುತ್ತದೆ. ನಿಗಮವು 32 ಕಾಮಗಾರಿಗಳು ಪ್ರಸ್ತುತ ವರ್ಷದಲ್ಲಿ ಮೂರ್ಖಗೊಳಿಸಿದೆ.

ತಾಂತ್ರಿಕ ಶ್ರೀಕೃಷ್ಣ ಇಲಾಖೆಯು ಪ್ರಸ್ತುತ ವರ್ಷದಲ್ಲಿ ವಸತಿ ನಿಲಯ, ಕಾಲೇಜು ಕಟ್ಟಡ, ಹೆಚ್ಚುವರಿ ತರಗತಿ ಕೊರಡಿಗಳು, ಕಟ್ಟಡಗಳ ದುರಸ್ತಿಯಂತಹ ಒಟ್ಟು 106 ಕಾಮಗಾರಿಗಳನ್ನು ಅಂದಾಜು ವೆಚ್ಚು ರೂ. 160.67 ಕೋಟಿಗೆ ವಹಿಸಿದೆ. ಇಲಾಖೆಯು ರೂ. 131.82 ಕೋಟಿ ಬಿಡುಗಡೆ ಮಾಡಿದ್ದು, ನಿಗಮವು ರೂ. 130.89 ಕೋಟಿ ವೆಚ್ಚು ಮಾಡಿರುತ್ತದೆ ಹಾಗೂ 50 ಕಾಮಗಾರಿಗಳು ಮೂರ್ಖಗೊಳಿಸಿದೆ.

ಆರೋಪಿತಾ-19, 20 ಮತ್ತು 21 ಯೋಜನೆಯಡಿ ಪದವಿಮೂರ್ಖ ಶ್ರೀಕೃಷ್ಣ ಇಲಾಖೆಯು ಒಟ್ಟು 344 ಕಾಮಗಾರಿಗಳನ್ನು ಅಂದಾಜು ವೆಚ್ಚು ರೂ. 223.29 ಕೋಟಿಗೆ ವಹಿಸಿದೆ. ವರ್ಷದ ಅಂತ್ಯಕ್ಕೆ ರೂ. 220.68 ಕೋಟಿ ಬಿಡುಗಡೆ ಮಾಡಿದ್ದು, ನಿಗಮವು 192.47 ಕೋಟಿ ವೆಚ್ಚು ಮಾಡಲಾಗಿದೆ ಹಾಗೂ 166 ಕಾಮಗಾರಿಗಳು ಮೂರ್ಖಗೊಳಿಸಿರುತ್ತವೆ.

- h) ಕನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ :** ಕೆಲಸೋಬಿಸಿಲ್ಲ ಪ್ರಸ್ತುತ ವರ್ಷದಲ್ಲಿ ಗೋದಾಮುಗಳು, ಕಚೇರಿ ಕಟ್ಟಡಗಳು, ರಸ್ತೆಗಳಂತಹ ಒಟ್ಟು 8 ಕಾಮಗಾರಿಗಳನ್ನು ಅಂದಾಜು ವೆಚ್ಚು ರೂ. 65.58 ಕೋಟಿಗೆ ವಹಿಸಿದೆ. ನಿಗಮವು ರೂ. 46.36 ಕೋಟಿ ಬಿಡುಗಡೆ ಮಾಡಿದ್ದು, ನಿಗಮವು ರೂ. 48.87 ಕೋಟಿ ವೆಚ್ಚು ಮಾಡಿರುತ್ತದೆ. ಒಂದು ಕಾಮಗಾರಿ ಮೂರ್ಖಗೊಳಿಸಿದ್ದು, ಉಳಿದ ಕಾಮಗಾರಿಗಳು ವಿವಿಧ ಹಂತದಲ್ಲಿದೆ.

- I) ಬಿಬಿಎಂಪಿ ಕಾಮಗಾರಿಗಳು:** ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿಗಳಾದ ರಸ್ತೆ ಅಗಲೀಕರಣ, ಡಾಂಬರೀಕರಣ, ಒಳಜರಂಡಿ ನಿರ್ಮಾಣ, ಕಡಿಮೆ ವೆಚ್ಚದ ಮನೆಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ ಶೌಚಾಲಯ ನಿರ್ಮಾಣ, ಬಸ್ ನಿಲ್ದಾಣ ನಿರ್ಮಾಣ, ತ್ಯಾಜ್ಯ ಸಂಸ್ಥರಣಾ ಕೇಂದ್ರಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಫಟಕಗಳು ಇತ್ಯಾದಿಗಳನ್ನು ಕಂಪನಿಗೆ ವಹಿಸಿದೆ. ಪ್ರಸ್ತುತ ವರ್ಷದಲ್ಲಿ ಬಿಬಿಎಂಪಿಯು ರೂ. 2068.84 ಕೋಟಿ ರೂ ವೆಚ್ಚದಲ್ಲಿ 4387 ಕಾಮಗಾರಿಗಳನ್ನು ವಹಿಸಿರುತ್ತದೆ. ನಿಗಮವು ಒಟ್ಟು 4281 ಕಾಮಗಾರಿಗಳನ್ನು ಸುಮಾರು ರೂ. 1914.10 ಕೋಟಿಗಳ ವೆಚ್ಚದಲ್ಲಿ ಪ್ರಸ್ತುತ ವರ್ಷದಲ್ಲಿ ಮೂರ್ಖಗೊಳಿಸಿದೆ. ಬಿಬಿಎಂಪಿಯು ಪ್ರಸ್ತುತ ವರ್ಷದ ವರದಿಯಲ್ಲಿ ರೂ. 1506.17 ಕೋಟಿಗಳನ್ನು ಬಿಡುಗಡೆ ಮಾಡಿದೆ ಮತ್ತು ಬಾಕಿ ಬಿಡುಗಡೆಯಾಗಬೇಕಾದ ಮೊತ್ತದ ಬಿಡುಗಡೆಗೆ ಕ್ರಮ ವಹಿಸಲಾಗಿದೆ.

- j) ಹೆಚ್‌ಕೆಂಪು ಕಾಮಗಾರಿಗಳು :** 2014-15ನೇ ಸಾಲಿನಿಂದ ಹೈದರಾಬಾದ್ ಕನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ರಸ್ತೆಗಳು, ಶಾಲಾ ಕಟ್ಟಡಗಳು, ಕಚೇರಿ ಕಟ್ಟಡಗಳು ಹಾಗೂ ಇತರೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿಗಳನ್ನು ಕೆಂಪು ಪರಿಸರ ವಹಿಸಲಾಗಿದ್ದು, 31.03.2017ಕ್ಕೆ ರೂ. 523.19 ಕೋಟಿಗಳ ವೆಚ್ಚದಲ್ಲಿ 2201 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಪ್ರಸಕ್ತ ವರ್ಷದಲ್ಲಿ ರೂ. 110.66 ಕೋಟಿಗಳ ವೆಚ್ಚದಲ್ಲಿ 376 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುತ್ತದೆ. 31.03.2017ಕ್ಕೆ ಮಂಡಳಿಯು ರೂ. 421.13 ಕೋಟಿಗಳನ್ನು ಹಾಗೂ ಪ್ರಸಕ್ತ ವರ್ಷದಲ್ಲಿ ರೂ. 53.64 ಕೋಟಿಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಪ್ರೇಕ್ಷಿ ಅನುಕ್ರಮವಾಗಿ ರೂ. 437.89 ಕೋಟಿಗಳನ್ನು ಹಾಗೂ ಈ ವರ್ಷದಲ್ಲಿ



ರೂ. 40.84 ಕೋಟಿಗಳನ್ನು ವೆಚ್ಚೆ ಮಾಡಲಾಗಿದ್ದು, ಕಂಪನಿಯು 31.03.2017ರ ಅಂತ್ಯಕ್ಕೆ 1649 ಕಾಮಗಾರಿಗಳು ಮತ್ತು ಈ ವರ್ಷದಲ್ಲಿ 122 ಕಾಮಗಾರಿಗಳನ್ನು ಮೂರಣಗೊಳಿಸಲಾಗಿರುತ್ತದೆ. ಉಳಿಕೆ 806 ಕಾಮಗಾರಿಗಳು ನಿಮಾರ್ಜನ ವಿವಿಧ ಹಂತದಲ್ಲಿರುತ್ತವೆ.

k) ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ತಾಣಗಳಲ್ಲಿ ಯಾತ್ರಿನಿವಾಸ, ಶೈಕಾಲಯಗಳು, ರಸ್ತೆಗಳು ಮತ್ತು ಇತರೆ ಮೂಲಸೌಕರ್ಯಗಳ ನಿಮಾರ್ಜನ ಮಾಡಲು ಪ್ರವಾಸೋದ್ಯಮ ಇಲಾಖೆಯು ವಹಿಸಿಕೊಳ್ಳಲಾಗಿದ್ದು, 31.03.2017ಕ್ಕೆ ರೂ. 364.69 ಕೋಟಿಗಳ ವೆಚ್ಚದಲ್ಲಿ 598 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಪ್ರಸಕ್ತ ವರ್ಷದಲ್ಲಿ ರೂ. 161.54 ಕೋಟಿಗಳ ವೆಚ್ಚದಲ್ಲಿ 463 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುತ್ತದೆ. 31.03.2017ಕ್ಕೆ ಮಂಡಳಿಯು ರೂ. 169.08 ಕೋಟಿಗಳನ್ನು ಹಾಗೂ ಪ್ರಸಕ್ತ ವರ್ಷದಲ್ಲಿ ರೂ. 75.72 ಕೋಟಿಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಪ್ರಕ್ರಿಯೆ ಅನುಕ್ರಮವಾಗಿ ರೂ. 114.33 ಕೋಟಿಗಳನ್ನು ಹಾಗೂ ಈ ವರ್ಷದಲ್ಲಿ ರೂ. 33.32 ಕೋಟಿಗಳನ್ನು ವೆಚ್ಚೆ ಮಾಡಲಾಗಿದ್ದು, ಕಂಪನಿಯು 31.03.2017ರ ಅಂತ್ಯಕ್ಕೆ 130 ಕಾಮಗಾರಿಗಳು ಮತ್ತು ಈ ವರ್ಷದಲ್ಲಿ 110 ಕಾಮಗಾರಿಗಳನ್ನು ಮೂರಣಗೊಳಿಸಲಾಗಿರುತ್ತದೆ.

k) ಇತರೆ ಕಾಮಗಾರಿಗಳು: ಕಂಪನಿಯು ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆ, ತಾಂಡಾ ಅಭಿವೃದ್ಧಿ ಕಾರ್ಯಗಳು, ರಾಜೀವ್ ಗಾಂಧಿ ಜಿಲ್ಲೆ ಸಂಪನ್ಮೂಲ ಕೇಂದ್ರಗಳು, ಬಿಂಬಿಕೆಗಳು, ಕೆಲ್ವಿನ್ ಎಲ್ವಿನ್, ಕೆಬಿಜೆನ್ ಎಲ್ವಿನ್, ವರ್ಕ್ ಬೋರ್ಡ್, ಜಿಲ್ಲೆ ಪಂಚಾಯತ್, ಗ್ರಾಮ ಪಂಚಾಯತ್, ವಾರ್ಷಿಕ ತೆರಿಗೆ ಇಲಾಖೆ, ವಿವಿಧ ವಿಶ್ವವಿದ್ಯಾನಿಲಯ, ಕೆಹೆಚ್ಚಿ, ಮುಜರಾಯಿ, ಪೋಲೀಸ್ ಇಲಾಖೆ, ಗಳಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಇತರೆ ಸರ್ಕಾರ ಸಂಸ್ಥೆಗಳಿಂದಲೂ ಮತ್ತು ಸ್ಥಳೀಯ ಸಂಸ್ಥೆಗಳಿಂದಲೂ ಕೆಲಸಗಳನ್ನು ಪಡೆಯುತ್ತಿದೆ. ಶಾಸಕರು ಮತ್ತು ಸಂಸದರೂ ಸಹ ತಮ್ಮ ಅಭಿವೃದ್ಧಿ ನಿರ್ದಿಷ್ಟ ಕೆಲಸಗಳನ್ನು ಕಂಪನಿಗೆ ವಹಿಸಿಕೊಡುತ್ತಿದ್ದಾರೆ. ಇದರಲ್ಲಿ ಕಂಪನಿಯು ಪ್ರಸಕ್ತ ವರ್ಷದಲ್ಲಿ ರೂ. 479.84 ಕೋಟಿ ಪ್ರಗತಿ ಸಾಧಿಸಿದೆ. 15479 ಕಾಮಗಾರಿಗಳನ್ನು ರೂ. 758.45 ಕೋಟಿ ಅಂದಾಜು ವೆಚ್ಚದಲ್ಲಿ ಪ್ರಸ್ತುತ ವರ್ಷದಲ್ಲಿ ವಹಿಸಿರುತ್ತದೆ. 5250 ಕಾಮಗಾರಿಗಳು ಮೂರಣಗೊಂಡಿದ್ದು, ರೂ. 278.61 ಕೋಟಿ ಅನುದಾನ ಬಿಡುಗಡೆಯಾಗಬೇಕಾಗಿದೆ.

ಮುಂದಿನ ದೃಷ್ಟಿಕೋನ: ನಿಮ್ಮ ನಿರ್ದೇಶಕರು ಕಂಪನಿಯು ಮುಂಬರುವ ವರ್ಷಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಗುರಿ, ಧ್ಯೇಯಗಳನ್ನು ರೂಪಿಸಿ, ಕಂಪನಿಯ ಒಟ್ಟಾರೆ ಅಭಿವೃದ್ಧಿ ಮತ್ತು ಲಾಭಾಂಶ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ನಿಮಾರ್ಜನಕ್ಕೆ ಒತ್ತು ನೀಡುತ್ತಿದೆ. ನಮ್ಮ ಕಂಪನಿಯ ಈ ಕೆಲಸಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಪ್ರಮುಖ ಪಾತ್ರವಹಿಸಲು ಸನ್ನದ್ದುವಾಗಿದೆ. ಸರ್ಕಾರವು ನಮ್ಮ ನಿಗಮಕ್ಕೆ ಪಾರದರ್ಶಕ ಕಾಯ್ದು ಸೆಕ್ಕನ್ ಪ್ರಾಯಃಕರಣ (ಜಿ) ಕೆಟಿಟಿಪಿ ನಿಯಮ 1999ರ ಕೆಳಗೆ ರೂ. 2.00 ಕೋಟಿಯೊಳಗಿನ ಕಾಮಗಾರಿಗಳ ವಿನಾಯಿತಿ ನೀಡಿದೆ. ಈ ವಿನಾಯಿತಿಯು ದಿನಾಂಕ: 31.03.2019ಕ್ಕೆ ಕೊನೆಗೊಳ್ಳುತ್ತದೆ. ಈ ರಿಯಾಯಿತಿಯನ್ನು ರೂ. 5.00 ಕೋಟಿಗಳಿಗೆ ವರಿಸಿ ಮುಂದಿನ ಮೂರು ವರ್ಷಕ್ಕೆ ವಿಸ್ತರಿಸಲು ಎಲ್ಲಾ ಕ್ರಮ ಕೈಗೆತ್ತಿರುವುದು. ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯವನ್ನು ಒದಗಿಸುವ ಸಲುವಾಗಿ ಸಾಕಷ್ಟು ಅನುದಾನವನ್ನು ಹೊಡಿಸಿದೆ. ನಮ್ಮ ಕಂಪನಿಯು ಅಂತಹ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಪಡೆಯಲು ಯಾವುದೇ ಸಮಸ್ಯೆಯಿರುವುದಿಲ್ಲ. ಕಂಪನಿಯು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಓಂಡರ್ ನಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿದ್ದು, ಸಮಯಬದ್ಧ ಮತ್ತು ಗುಣಮಟ್ಟದ ಕಾಮಗಾರಿಗಳನ್ನು ಒದಗಿಸುವ ಭರವಸೆ ನೀಡಿದೆ. ಮುಂದಿನ ವರ್ಷಗಳಲ್ಲಿ ಈ ವ್ಯವಹಾರದಲ್ಲಿ ಪಾಲ್ಗೊಳ್ಳಲು ನಿಯಮಾವಳಿಗಳನ್ನು ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು.



4. ದಿವಿದೆಂಡ್:

ನಿಗಮವು ಸತತ 6 ಹಳಿಕಾಸು ವರ್ಷಗಳಿಂದ ಈಕ್ಕಿಟಿ ಹೇರುದಾರರಿಗೆ (ಕನಾಟಕ ಸರ್ಕಾರ) ದಿವಿದೆಂಡ್ ನೀಡುವಪ್ಪು ಆರ್ಥಿಕ ಸುಭದ್ರುತೆ ಸಾಧಿಸುವ ಸ್ಥಾನದಲ್ಲಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. 31ನೇ ಮಾರ್ಚ್ 2018ಕ್ಕೆ ಅಂತ್ಯಗೊಂಡಂತೆ ಕಂಪನಿಯ ಆದಾಯದಲ್ಲಿನ ಪ್ರತಿ ಹೇರಿನ ಮುಖ ಬೆಲೆಯಾದ ರೂ.1000ಕ್ಕೆ ಶೇ.20ರಂತೆ ದಿವಿದೆಂಡ್‌ನ್ನು ಬಂಡವಾಳ ಮೇಲೆ ನೀಡಲು ತೀಮಾನನಿಸಿರುವ ಸಂತೋಷಕರ ವಿಷಯವಾಗಿದೆ ಎಂದು ತಿಳಿಸಲಾಗಿದೆ.

5. ನಿಧಿಗಳಿಗೆ ವರ್ಗಾವಣೆ:

ಪ್ರಸ್ತುತ ವರ್ಷದ ಲಾಭಾಂಶದಿಂದ ರೂ.10.00 ಕೋಟಿಗಳನ್ನು ನಿಧಿಗೆ ವರ್ಗಾವಣೆ ಮಾಡಲು ನಿರ್ದೇಶಕರು ಪ್ರಸ್ತಾಪ ಮಾಡಿರುತ್ತಾರೆ.

6. ಸಂಬಂಧಿಸಿದ ವ್ಯಕ್ತಿಗಳ ಜೊತೆ ಮಾಡಿಕೊಂಡ ಗುತ್ತಿಗೆ ಹಾಗೂ ಒಡಂಬಡಿಕೆಗಳ ವಿವರ:

ಕಂಪನಿಯ ಕಾಯ್ದೆ 2013 ಸೆಕ್ಕನ್ ಐ 188 (1) ರ ಪ್ರಕಾರ ಸಂಬಂಧಿಸಿದ ವ್ಯಕ್ತಿಗಳ ಜೊತೆ ಮಾಡಿಕೊಂಡ ಗುತ್ತಿಗೆ ಹಾಗೂ ಒಡಂಬಡಿಕೆಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡಲಾಗಿದೆ.

7. ಆರ್ಥಿಕ ವರ್ಷದ ಅಂತ್ಯದಿಂದ ಈ ವರದಿ ದಿನಾಂಕದವರೆಗೆ ಆರ್ಥಿಕ ಬದಲಾವಣೆಗಳು ಹಾಗೂ ಬದ್ದತೆಗಳಿಂದ ನಿಗಮದ ಆರ್ಥಿಕ ವ್ಯವಸ್ಥೆಗೆ ಆದ ಪರಿಣಾಮಗಳು:

2017-18ನೇ ಸಾಲಿನ ಅಂತ್ಯದಿಂದ ಈ ವರದಿ ದಿನಾಂಕದವರೆಗೆ ಆರ್ಥಿಕ ಬದಲಾವಣೆಗಳು ಹಾಗೂ ಬದ್ದತೆಗಳಿಂದ ನಿಗಮದ ಆರ್ಥಿಕ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮಗಳಾಗಿಲ್ಲ.

8. ವಾರ್ಷಿಕ ಸಲ್ಲಿಕೆಯ ಉದ್ದೃತ ಭಾಗ:

ಕಂಪನಿ ಕಾಯ್ದೆ 2013 ಸೆಕ್ಕನ್ 134 (3) (ಎ) ಪ್ರಕಾರ ವಾರ್ಷಿಕ ವಿವರಗಳನ್ನು ನಮೂನೆ MGT-9 ಪ್ರಕಾರ ಅನುಬಂಧ -1ರ ಪ್ರಕಾರ ಈ ವರದಿಗೆ ಲಗತ್ತಿಸಿದೆ.

9. ಆಡಳಿತ ಮಂಡಳಿಯ ಸಭೆಯ ವಿವರಗಳು:

ಆಡಳಿತ ಮಂಡಳಿಯು ಪ್ರಸ್ತುತ ವರ್ಷದಲ್ಲಿ ಮೂರು ಬಾರಿ ದಿನಾಂಕ: 03.07.2017, 29.12.2017 ಮತ್ತು 15.03.2018 ರಂದು ಸಭೆ ಸೇರಿರುತ್ತದೆ. ಕಂಪನಿ ಕಾಯ್ದೆ 2013 ಸೆಕ್ಕನ್ 173 ರ ಪ್ರಕಾರ ಒಂದು ಸಭೆಯಿಂದ ಇನ್ನೊಂದು ಸಭೆಗೆ ಇರಬೇಕಾದ ಸಮಯವನ್ನು ಪಾಲಿಸಿರುವುದಿಲ್ಲ. ಮತ್ತೆ ವರ್ಷದಲ್ಲಿ ನಾಲ್ಕು ಆಡಳಿತ ಮಂಡಳಿ ಸಭೆಗಳು ನಡೆಯಬೇಕಾಗಿರುವ ನಿಯಮ ಪಾಲಿಸಿರುವುದಿಲ್ಲ. ಕಂಪನಿಗಳ ಕಾಯಿದೆ, 2013ರ ಸೆಕ್ಕನ್ 118(10)ರಡಿಯಲ್ಲಿ ನೀಡಲಾದ ಮಂಡಳಿ ನಿರ್ದೇಶಕರ ಸಭೆಯ ಸೆಕ್ರೆಟರಿಯಲ್ಲಿ ಸ್ವಾಂದರ್ಜ್ಯ ಎಸೋಎಸ್-1ರ ಕ್ಲಾಸ್-9ರಡಿ ಅಗತ್ಯವಿರುವಂತೆ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಂಪನಿಯ ಪ್ರತಿ ನಿರ್ದೇಶಕರು ಹಾಜರಾದ ಸಭೆಯ ಸಂಖ್ಯೆಯು ಈ ವರದಿಯ ಅಡಕ-3ರಲ್ಲಿ ನೀಡಲಾಗಿದೆ.

10. ಪ್ರತಿ ಆಕ್ಷೇಪಣೆಗಳು, ಪ್ರತಿಕೂಲ ಟೀಕೆಗಳು ಹಾಗೂ ನಿರಾಕರಿಸುವಕೆಗೆ ಆಡಳಿತ ಮಂಡಳಿಯ ವಿವರಗಳು:-

- a) ಲೆಕ್ಕಪರಿಶೋಧಕರ ವರದಿಯಲ್ಲಿನ ಆಕ್ಷೇಪಣೆಗಳು



ಕ್ರ.ಸಂ.	ಲೇಕ್‌ಪರಿಶೋಧಕರ ಆಳ್ವಿಕೆಗಳು				ವಿವರಣೆಗಳು
ಕ್ರ.ಸಂ.	ಖಾತೆ	ವಿವರಗಳು	ಹೊಡಿಕೆ/ ಪಡೆಯುವಿಕೆ	2017-2018 ರೂ.	
1	ಈ ಕೆಳಕಾಳಿಸಿದ ಮೊತ್ತಗಳಿಗೆ ಪಾಟಿಗಳವಾರು ವಿವರಗಳು ಇರುವುದಿಲ್ಲ ಹಾಗೂ ಯಾರಿಂದ ಬರಬೇಕು/ಯಾರಿಗೆ ಕೊಡಬೇಕು ಎನ್ನುವ ವಿವರಗಳು ಇಲ್ಲದಿರುವುದರಿಂದ ನಿಗಮದಲ್ಲಿ ಮುಂಗಡಗಳ ಮೇಲಿನ ಆರ್ಥಿಕ ಶಿಸ್ತನ್ನು ಬಲಗೊಳಿಸಬೇಕೆಂದು ಸಲಹೆ ನೀಡುತ್ತಿದ್ದೇವೆ.				
1	ಇತರೆ ಹಣಕಾಸು ಸ್ವತ್ತು	ಇಂಡಿ (ಪಾವತಿ)	ಹೊಡಿಕೆ	2,56,52,517	ಇಟಂ ಸಂಖ್ಯೆ 1 ರಿಂದ 3ರವರೆಗೆ ಹುದುಕಬೇಕಾಗಿರುವ ಮೊತ್ತಗಳು ಬಹಳ ಹಳೆಯದಾಗಿರುತ್ತವೆ. 2010-11ನೇ ಸಾಲಿನಿಂದ ಲೇಕ್‌ಪರಿಶೋಧನ್ನು ಟ್ಯಾಲಿ ಅಕೌಂಟಿಂಗ್ ಸಿಸ್ಟಮ್‌ನಲ್ಲಿ ಅಳವಡಿಸಿ ಪಾಟಿಗಳ ಬಾಕಿ ಮೊತ್ತಗಳಲ್ಲಿನ ಇಂತಹ ತಪ್ಪುಗಳು ಆಗದಂತೆ ಕ್ರಮವಹಿಸಲಾಗಿದೆ.
2	ಇತರೆ ಹಣಕಾಸು ಸ್ವತ್ತು	ಇತರೆ ತೇವಣಿಗಳು	ಹೊಡಿಕೆ	1,03,335	ಈ ಸಂಬಂಧದಲ್ಲಿ ಮುಂಗಡಗಳು ಇದ್ದಲ್ಲಿ ಅಂತಹಗಳನ್ನು ಪತ್ತೆ ಹಚ್ಚಲು ಲೇಕ್‌ಪರಿಶೋಧನ ಅಧಿಕಾರಿಗಳನ್ನು ಎಲ್ಲಾ ವಲಯಗಳಿಗೆ ನಿಯೋಜನೆ ಮಾಡಿ ಮುಂಗಡ. ಹೊಡಿಕೆಗಳ, ಸಾಲಗಳ ವಿವರಗಳನ್ನು ಪಾಟಿವಾರು ಪ್ರತ್ಯೇಕ ಮಾಡಿ ಅವುಗಳನ್ನು ಲೇಕ್‌ಪರಿಶೋಧನ್ನು ನೀಡಲಾಗಿ ಸ್ವೀಕರಿಸಿದ್ದು. ಈ ತಪಾಸಣೆಯ ನಂತರ ಯೋಜನೆಗಳಿಂದ ಸಂಗ್ರಹಗೊಂಡ ವಿವರಗಳನ್ನು 2018-19ರ ಅವಧಿಯಲ್ಲಿ ಎಂಟಿಗಳನ್ನು ಪಾಸ್ ವುಂಡಿದ್ದು, ಹುದುಕಬೇಕಾಗಿರುವ ವೊತ್ತದ ಷೆಡ್ಯೂಲ್‌ನ ಲೇಕ್‌ಪರಿಶೋಧನ್ನು ಕಡಿಮೆ ಮಾಡಲಾಗಿರುತ್ತದೆ.
3	ಟ್ರೇಡ್ ಪಾವತಿಸಿದ್ದು	ಸಾಲಗಾರರು	ಪಡೆಯುವಿಕೆ	57,62,460	
4	ಇತರೆ ಹಣಕಾಸು ಹೊಣೆಗಾರಿಕೆಗಳು	ಎಸ್‌ಡಿ ನೋಕರರು	ಪಡೆಯುವಿಕೆ	20,00,679	
5	ಇತರೆ ಹಣಕಾಸು ಹೊಣೆಗಾರಿಕೆಗಳು	ಇಂಡಿ (ಸಂಗ್ರಹ)	ಪಡೆಯುವಿಕೆ	74,400	
6	ಇತರೆ ಚಾಲ್ಯಿಯಲ್ಲದ ಸ್ವತ್ತುಗಳು	ಮುಂಗಡ	ಪಡೆಯುವಿಕೆ	38,59,184	
7	ಇತರೆ ಚಾಲ್ಯಿಯಲ್ಲದ ಸ್ವತ್ತುಗಳು	ಮುಂಗಡ	ಹೊಡಿಕೆ	139,52,801	
8	ಇತರೆ ಚಾಲ್ಯಿ ಬದ್ಧತೆಗಳು	ಸಸ್ನೇಹಿಸ್ ಸ್ವೀಕೃತಿ	ಸಾಲ	9,34,74,141	



ಕ್ರ.ಸಂ.	ಲೆಕ್ಕಪರಿಶೋಧಕರ ಆಕ್ಷೇಪಣೆಗಳು	ವಿವರಣೆಗಳು
		ಬಾಕಿಯಿರುವ ಸಸ್ಯನ್ನು ವಿವರಗಳನ್ನು ಎಲ್ಲಾ ಉಪವಿಭಾಗಗಳಿಗೆ ಕಳುಹಿಸಿ, ಕಾಮಗಾರಿ ವಿವರ, ಅದರ ಕೋಡಾನ್ನು ಸೃಷ್ಟಿಸಿ ಸಂಬಂಧಪಟ್ಟ ಯೋಜನೆ/ ಕಾಮಗಾರಿಗೆ ವರ್ಗಾಯಿಸಬೇಕೆಂದು ಉಪ ವಿಭಾಗಗಳಿಗೆ ನಿರ್ದೇಶನ ನೀಡಲಾಗಿದೆ.
2	<p>ಬ್ಯಾಲೆನ್ಸ್ ಶೀಟ್ ಆಸ್ತಿ ವಿಭಾಗದಲ್ಲಿ ಪ್ರಗತಿಯಾದ ಕೆಲಸವನ್ನು ರೂ.8,05,195.57 ಲಕ್ಷ ಎಂದು ತೋರಿಸಲಾಗಿದೆ. ಬ್ಯಾಲೆನ್ಸ್ ಶೀಟ್ನ ಇತರೆ ಚಾಲ್ತಿ ಹೊಣೆಗಾರಿಕೆಗಳ ಭಾಗದಲ್ಲಿ ಸಂಬಂಧಿಸಿದ ಏಜನ್ಸಿಗಳಿಂದ ಸ್ವೀಕರಿಸಿದ ಮೊತ್ತ ರೂ. 9,14,129.53 ಲಕ್ಷ ಎಂದು ಹೊಣೆಗಾರಿಕೆಯಡಿ ತೋರಿಸಲಾಗಿದೆ. ಮುಂಗಡ ಪಡೆದ ಅನುದಾನ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿ ಮೊತ್ತ ಎರಡು ಸಹ ಭೌತಿಕ ಕಾಮಗಾರಿ ಮೂರ್ಖ ಹಾಗೂ ಅಂತಿಮ ಬಿಲ್ಲುಗಳ ಮೇಲೆ ಹೊಂದಾರೆಕೆ ಮಾಡಲಾಗಿದೆ.</p> <p>ಇದರಿಂದಾಗಿ ನಮ್ಮ ಅಭಿಪ್ರಾಯದಲ್ಲಿ ಎರಡು ಮೊತ್ತಗಳು ಅಧಿಕವಾಗಿ ತೋರಿಸಲ್ಪಟ್ಟವೇ. ವಿವರಗಳ ಅಲಭ್ಯತೆಯಿಂದಾಗಿ ನಿಖಿಲವಾಗಿ ಹೆಚ್ಚಾಗಿರುವ ಮೊತ್ತ ಎಷ್ಟು ಎಂದು ಹೇಳಲಾಗುತ್ತಿಲ್ಲ.</p>	<p>2017-18ನೇ ಸಾಲಿನಲ್ಲಿ ರೂ.1184.28 ಕೋಟಿ ಮೊತ್ತದ ಅಂತಿಮ ಬಿಲ್ಲುಗಳ ಹೊಂದಾರೆಕೆಯಾಗಿದೆ. 31.03.2018ಕ್ಕೆ ರೂ.3025.00 ಕೋಟಿ ಮೊತ್ತದ ಅಂತಿಮ ಬಿಲ್ಲುಗಳ ಹೊಂದಾರೆಕೆ ಬಾಕಿ ಇರುತ್ತದೆ. ಉಳಿದ್ದ ವೇಳಾತ್ಮಕ ಪ್ರಗತಿಯಲ್ಲಿರುವ ಕಾಮಗಾರಿಯಾದ್ದಾಗಿರುತ್ತದೆ. 2018-19ನೇ ಪ್ರಸಕ್ತ ಹಣಕಾಸು ವರ್ಷ ದಲ್ಲಿ ನಿಗವುವು 1190 ಕಾಮಗಾರಿಗಳಿಗೆ ರೂ.229.16 ಕೋಟಿ ಮೊತ್ತದ ಅಂತಿಮ ಬಿಲ್ಲುಗಳನ್ನು ಸ್ವೀಕರಿಸಲಾಗಿದೆ.</p> <p>ಈಗಾಗಲೇ ಪ್ರತ್ಯೇಕ ಅಂತಿಮ ಬಿಲ್ಲುಗಳ ವಿಭಾಗ ತರೆಯಲಾಗಿದ್ದು, ಅಧಿಕಾರಿಗಳು ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಯೋಜನೆಗಳಲ್ಲಿನ ಬಾಕಿ ಅಂತಿಮ ಬಿಲ್ಲುಗಳನ್ನು ತಂದು 2018-19ನೇ ಸಾಲಿನ ಲೆಕ್ಕಪತ್ರದಲ್ಲಿ ಹೊಂದಾರೆಕೆ ಮಾಡಿರುತ್ತಾರೆ.</p>
3	ದಾಖಲೆಗಳ ಹೊರತೆಯಿಂದಾಗಿ ಕಂಪನಿಯ ಹಲವು ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡಿರುತ್ತದೆ ಹಾಗೂ ಅದರ ಆದಾಯದ ಗುರುತಿಸುವಿಕೆ ಮುಂದೂಡಲಾಗಿದೆ. ವಿವರಗಳ ಹೊರತೆಯಿಂದ ನಾವು ಅದನ್ನು ಪ್ರಮಾಣೇಕರಿಸಲು ಸಾಧ್ಯವಾಗಿಲ್ಲ,	ಮೂರಣಗೊಂಡ ಕಾಮಗಾರಿಗಳ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಹೊಂದಾರೆಕೆಗಳ ಸಂಬಂಧ ಹೊನೆ ಹಂತದ ಕಾಮಗಾರಿಗಳಿಗೆ ಅಂತಿಮ ಬಿಲ್ಲುಗಳನ್ನು ತಯಾರಿಸಿ ಸಲ್ಲಿಸುವಂತೆ ಕೇಂದ್ರ ಕಚೇರಿಯಲ್ಲಿ ದಿನಾಂಕ: 03.11.2018ರಂದು ಆದೆ ಶ್ರೀ ಹೊರಡಿಸಲಾಗಿದೆ.



ಕ್ರ.ಸಂ.	ಲೆಕ್ಕಪರಿಶೋಧಕರ ಅಕ್ಷೇಪಣೆಗಳು	ವಿವರಣೆಗಳು
4	<p>ಕಂಪನಿ ವಿರುದ್ಧ 85 ದಾವೆ ದಾಖಲಿಸಿದ್ದು, ನಾನಾ ನ್ಯಾಯಾಲಯಗಳಲ್ಲಿ ಅವು ವಿಚಾರಣೆ ಹಂತದಲ್ಲಿವೆ. ವಿಚಾರಣೆ ಮುಗಿಯಬೇಕಾದ ಈ ದಾವೆಗಳಿಂದ ಕಂಪನಿಗೆ ಆಗಬಹುದಾದ ವೆಚ್ಚವನ್ನು ಅಂದಾಜು ಮಾಡಿಲ್ಲ, ಭಾರತೀಯ ಲೆಕ್ಕಪತ್ರ ಮಾನದಂಡ 37 'ಒದಗಣ' ಸಂಭವನೀಯ ಹೊಣೆಗಾರಕೆ ಮತ್ತು ಸಂಭವನೀಯ ಆಸ್ತಿ ಅನ್ವಯ ಕಂಪನಿ ಐಸೋಕ್ಲೋಸರ್ ನಿಯಮವನ್ನು ಸಂಸ್ಥೆ ಪಾಲಿಸಿಲ್ಲ. ವಿವರ ಲಭ್ಯವಿಲ್ಲದ ಹಿನ್ನಲೆಯಲ್ಲಿ ಇದರ ಮೊತ್ತವನ್ನು ನಾವು ಲೆಕ್ಕಿಸಿಲ್ಲ.</p>	<p>ಬಹುತೇಕ ದಾವೆಗಳನ್ನು ಕಂಪನಿ ಉದ್ಯೋಗಿಗಳು ಸೇವಾ ವಿಷಯಕ್ಕೆ ಮತ್ತು ಸಾಮಾನ್ಯ ಸ್ರಬಂಧಿಸಿದಂತೆ ದಾಖಲಿಸಿದ್ದಾರೆ. 85 ಕೇಸ್‌ಗಳಲ್ಲಿ 2 ಕೇಸ್‌ಗಳಿಂದ ರೂ. 46,14,643/- ಹಿಂಪಡೆದಿದ್ದು, 3 ಉದ್ಯೋಗಿಗಳಿಂದ ರೂ. 50,04,638/- ಗಳನ್ನು ಹಿಂಪಡೆಯಬೇಕಾಗಿದೆ. ಇನ್ನೂ 3 ಕೇಸ್‌ಗಳಲ್ಲಿ ಸರಬರಾಜುದಾರರ ವಿರುದ್ಧ ಕಂಪನಿಯು ರೂ. 4,37,19,704/- ಕ್ಲೇಮ್ ಮಾಡಲಾಗಿದೆ. ಸಂಬಂಧಿತ ಹೋಟ್‌ಗಳಲ್ಲಿ ಕೇಸ್‌ಗಳು ಇತ್ಯಾಧಿಕಾರದ ನಂತರ ಮಾತ್ರವೇ ಉಳಿದ ಕೇಸ್‌ಗ್ಲ್ ಲ್ಯಾಂಡ್ ಕೆಂಪನಿಯು ಖಚಿತ-ಪಡಿಸಿಕೊಳ್ಳಬಹುದಾಗಿದೆ.</p>
5	<p>ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ನಮ್ಮ ಅಭಿಪ್ರಾಯವೇನೆಂದರೆ, ಆದಾಯ ತೆರಿಗೆ, ಮಾರಾಟ ತೆರಿಗೆ, ವಿವಾದಿತ ಮೊತ್ತದಲ್ಲಿ ಬಾಕಿಗಳ ತೆರಿಗೆ ಸಂಬಂಧದ ಮೊತ್ತಗಳ ವಿವರಗಳು ಈ ಕೆಳಗಿನಂತಿವೆ.</p>	<p>ರೂ. 734.20 ಲಕ್ಷ ವಾಣಿಜ್ಯ ತೆರಿಗೆಯು ಕೊಪ್ಪಳ ಮತ್ತು ಹೂವಿನಹಡಗಲಿ ವಿಭಾಗಗಳಿಗೆ ಸೇರಿರುತ್ತದೆ (ಕೊಪ್ಪಳ ರೂ. 523.37 ಲಕ್ಷ ಮತ್ತು ಹೂವಿನಹಡಗಲಿ ರೂ. 210.83 ಲಕ್ಷ). ಸಂಸ್ಥೆಯು ಜೆಸಿಸಿಟಿ (ಎ)ರವರಲ್ಲಿ ಮೇಲ್ಮೈ ಸಲ್ಲಿಸಿದೆ. ರೂ. 5131.79 ಲಕ್ಷಗಳು 11 ಉಪ ವಿಭಾಗಗಳ 22 ಕೇಸ್‌ಗಳಿಗೆ ಸಂಬಂಧಿಸಿದೆ. ಸಂಸ್ಥೆಯು ಜೆಸಿಸಿಟಿ ಯಿಂದ ಹಿಂಬರಹ ಪಡೆದು ಮೇಲ್ಮೈ ಸಲ್ಲಿಸಬೇಕಾಗಿದೆ. ಆದಾಯ ತೆರಿಗೆ ಇಲಾಖೆಯು 2012-13ರಿಂದ 2015-16 ರವರೆಗಿನ ಅ ಸ್ ಸ್ ವೇಂಂಂ ಟ್ಯಾ ಗ್ ಳ್ ನ್ ನ್ ಮರುತೆರೆಯಲಾಗಿರುತ್ತದೆ ಮತ್ತು ರಂಗೂ. 6330.61 ಲಕ್ಷ ತೆರಿಗೆ ಡಿಮ್ಯಾಂಡ್ ಮಾಡಿರುತ್ತದೆ. 2012-13 ರಿಂದ 2014-15 ರವರೆಗಿನ ಕೇಸ್‌ಗಳಿಗೆ ಯಾವುದೇ ತೇವಣಿ ನೀಡಿದೆ ಮೇಲ್ಮೈ ಸಲ್ಲಿಸಿದೆ. 2015-16ನೇ ಸಾಲಿಗೆ ರೂ. 194.00 ಲಕ್ಷ ತೆರಿಗೆ ತೇವಣಿ ಮಾಡಿ ಮೇಲ್ಮೈ ಸಲ್ಲಿಸಲಾಗಿದೆ.</p>



ಕ್ರ.ಸಂ.	ಲೆಕ್ಕಪರಿಶೋಧಕರ ಆಕ್ಷೇಪಣೆಗಳು	ವಿವರಣೆಗಳು
6	<p>ಟಿಪ್ಪಣಿ ಸಂಖ್ಯೆ 33ರಲ್ಲಿ ಹೇಳಿರುವಂತೆ ಕಂಪನಿಯ ವರ್ಕ್‌ ಇನ್ ಮೊರ್ಗ್ರೆಸ್‌ಗೆ ಸಲ್ಲಿಕೆಯಾಗಬೇಕಾದ ವ್ಯಾಟ್ ಮತ್ತು ಜಿಎಸ್‌ಟಿ ಪಾವತಿಯನ್ನು ವ್ಯಾಟ್ ಮತ್ತು ಜಿಎಸ್‌ಟಿ ವಾರ್ಷಿಕ ರಿಟ್ರೋನಲ್ಲಿ ತೋರಿಸಿಲ್ಲ ಈ ಮೊತ್ತದಿಂದ ಲಾಭ ಮತ್ತು ನಷ್ಟದ ಮೇಲೆ ಬೀರಬಹುದಾದ ಪರಿಣಾಮ ಮತ್ತು ಬ್ಯಾಲೆನ್ಸ್ ಶೀಟ್ ಮೇಲೆ ಆಗಬಹುದಾದ ಪರಿಣಾಮವನ್ನು ಲೆಕ್ಕಹಾಕಿಲ್ಲ.</p>	<p>2017-18ನೇ ಸಾಲಿನ ಹಳಿಕಾಸು ತಿಂಬೆಯ ಸಮಾನ್ಯಂತಹ ಮತ್ತು ಲೆಕ್ಕಪರಿಶೋಧನೆ ನೇರಂತರ ಜಾಟಕ್‌ ಅಕಾಂಟಿಂಟ್‌ರನ್ನು ಆಯ್ದು ಮಾಡಲು ಕ್ರಮ ತೆಗೆದುಕೊಂಡು, 30.06.2019ರೊಳಗೆ ವಾರ್ಷಿಕ ಜಿಎಸ್‌ಟಿ ಆಡಿಟ್‌ ಮತ್ತು ರಿಟ್ರೋನ್‌ಗಳನ್ನು ದಾಖಲಿಸಬೇಕಾಗಿರುತ್ತದೆ.</p> <p>ಶಾಸನಬಧಿ ಲೆಕ್ಕಪರಿಶೋಧಕರಿಂದ ಹಳಿಕಾಸು ತಿಂಬೆಯ ಪರಿಶೋಧನೆ ನೆಂತರ ಜಾಟಕ್‌ ಅಕಾಂಟಿಂಟ್‌ರನ್ನು ಆಯ್ದು ಮಾಡಲು ಕ್ರಮ ತೆಗೆದುಕೊಂಡು, 30.06.2019ರೊಳಗೆ ವಾರ್ಷಿಕ ಜಿಎಸ್‌ಟಿ ಆಡಿಟ್‌ ಮತ್ತು ರಿಟ್ರೋನ್‌ಗಳನ್ನು ದಾಖಲಿಸಬೇಕಾಗಿರುತ್ತದೆ.</p>
7	<p>ಟಿಪ್ಪಣಿ ಸಂಖ್ಯೆ 36ರಲ್ಲಿ ಹೇಳಿರುವಂತೆ ಜಬಲ್‌ಪುರ ಪ್ರಾಜೆಕ್ಟ್ ಕಾಮಗಾರಿಯಲ್ಲಿ ರೂ. 201.29 ಲಕ್ಷ ಇಂಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ರೂ. 511.51 ಲಕ್ಷ ಸಹವರ್ತಿ ಗುತ್ತಿಗೆದಾರರಿಗೆ ನೀಡಿದ್ದ ಮುಂಗಡವನ್ನು ಹಾಗೂ ಗುರುತಿಸಲಾಗದ ಮೊತ್ತವನ್ನು ನಷ್ಟ ಎಂದು ಲೆಕ್ಕಪಡುತ್ತಿರುವುದನ್ನು ಇರುವ ಕಾರಣ ಇಂಡಿ ಮತ್ತು ಮುಂಗಡವನ್ನು ಹೆಚ್ಚಾಗಿ ತೋರಿಸಿದೆ ಹಾಗೂ ಖಿಚುಗಳನ್ನು ರೂ. 712.80 ಲಕ್ಷಗಳಷ್ಟು ಕಡಿಮೆ ತೋರಿಸಿದೆ.</p>	<p>2004ರಲ್ಲಿ ವುಂಡ್‌ಪ್ರದೇಶದ ಜಬಲ್‌ಪುರದ ನರ್ಮದಾ ವ್ಯಾಲಿಡ್‌ ಲಪ್‌ ವುಂಡ್‌ಪ್ರದೇಶದ ಅಧಾರಿಟಿ (ಎನ್‌ವಿಡೀ)ದಿಂದ ಕರೆಯಲಾಗಿದ್ದ ಟಿಂಡರ್‌ನಲ್ಲಿ ಕನಾಕಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಷ್ವಾಭಕ್ತಿಪ್ರೇ)ವು ಭಾಗವಹಿಸಿತು. ಕಾಮಗಾರಿಯ ಟಿಂಡರ್ ಮೊತ್ತವು ರೂ. 18.88 ಕೋಟಿಗಳಾಗಿದ್ದು, ಸುಮಾರು 110 ಕೆಂಬ್ರಿಡ್‌ ಉದ್ದಕ್ಕೆ ಭೂಮಿ ಅಗೆಯುವುದು, ಕಾಲುವೆಗಳಿಗಾಗಿ ಅಥಿಂಗ್‌ ಬಂಡ್‌ಗಳ ನಿರ್ಮಾಣ, ಸಿಎನ್‌ಎಸ್ ಪದರದ ಅಳವಡಿಕೆ ಮತ್ತು ಕಾಂಕ್ರೀಟ್ ಲೈನಿಂಗ್ ನಿರ್ವಹಣಾದ ಕಾವಂಗಾರಿಗಳನ್ನು ಒಳಗೊಂಡಿರುತ್ತದೆ. ಕಾಮಗಾರಿಯು 22.11.2004ರಂದು ಪ್ರಾರಂಭವಾಗಿ 15 ತಿಂಗಳ ಅವಧಿಗೆ ಮೂರ್ಖಗೊಳಿಸಬೇಕಾಗಿರುತ್ತದೆ. ಎನ್‌ವಿಡೀ ರವರು 31.03.2007ರವರೆಗೆ 4 ಅವಧಿ ವಿಸ್ತರಣೆಗಳನ್ನು ನೀಡಿದ್ದಾಗ್ನೀ, ಭೂಸ್ವಾಧೀನದಲ್ಲಿ ವಿಳಂಬ, ಜಿತೆಗಳು, ವಿನ್ಯಾಸದ ನೀಡಿಕೆಯಲ್ಲಿ ವಿಳಂಬ, ಸ್ಥಳೀಯರಿಂದ ತೋರಿಸಿರುತ್ತದೆ. ಕಾಮಗಾರಿಯಲ್ಲಿ ಹೆಚ್ಚಳ, ಕಾರಿ ಸೈಟ್‌ನ ಅಲಭ್ಯತೆ, ಹೆಚ್ಚಾಟಿ/ವಲ್‌ಟಿ ವಿದ್ಯುತ್ ಲ್ಯಾನ್‌ಗ್ಲಾಫ್‌ ಸ್ಥಾಂತರದಲ್ಲಿ ವಿಳಿಂಬ ದಾಖಲೆಗಾಗಿ ಇನ್‌ಕ್ರೋ</p>



ಕ್ರ.ಸಂ.	ಲೆಕ್ಕಪರಿಶೋಧಕರ ಆಕ್ಷೇಪಣೆಗಳು	ವಿವರಣೆಗಳು
		<p>ಮಾಣಿಕ್ಯಾಂಡಿರುವುದಿಲ್ಲ. ಎನ್ನೋವಿಡಿವ ರವರು ರೂ. 861.08 ಲಕ್ಷಗಳಿಂದ ಬಿಲ್ಲಿನ್ನು ಕ್ಷೀಯರ್ ಮಾಡಿದ್ದು, ವೀಸರಣೆ ದಿನಾಂಕದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಲಾಗ್‌ಲ್ಯಾಫ್‌ವೋಂದು 23.07.2007ರಂದು ಗುತ್ತಿಗೆಯನ್ನು ರದ್ದುಪಡಿಸಲಾಗಿರುತ್ತದೆ. ಎನ್ನೋವಿಡಿವ ರವರು ಇವಂಡಿ ಮೋತ್ತ ರೂ. 201.29 ಲಕ್ಷಗ್ಗೆ ನ್ನು ವುಟ್ಟಿಗೊಂಡು ಹಾಕಿಕೊಂಡಿದ್ದು, ರೂ. 494.73 ಲಕ್ಷಗಳವರೆಗೆ ಬಿಲ್ಲಿಗಳನ್ನು ಕ್ಷೀಯರ್ ಮಾಡಿರುವುದಿಲ್ಲ. ಈ ಸಂಬಂಧ ವುಧ್ಯಪ್ರದೇಶ ಆರ್ಥಿಕ್ಕ್ರಿಯೆಗೆ ತ್ವರಿತ ಬುಝ್ಯನ್ ಲ್ಯಾನ್ ಲ್ಯಾ ಅಂತಿಮ ದಾಖಲೆಸಿರುತ್ತದೆ.</p> <p>ಇವಂಡಿ, ಭದ್ರತಾ ಶೇವಣಿ, ಹೆಚ್ಚುವರಿ ಭದ್ರತಾ ಶೇವಣಿಗಳು ಸೇರಿ ರೂ.201.21 ಲಕ್ಷಗ್ಗೆ ನ್ನು ವುಟ್ಟಿಗೊಂಡು ಹಾಕಿರುವುದನ್ನು ಹಾಗೂ ರೂ. 4.95 ಕೊಟಿಗಳನ್ನು ಕಾಮಗಾರಿ ನಿರ್ವಹಿಸಿ ಸಲ್ಲಿಸಿರುವ ಬಿಲ್ಲಿಗಳು ಇತ್ಯಾರ್ಥವಾಗದೇ ಇರುವುದನ್ನು ಮಾನ್ಯ ಮುಧ್ಯಪ್ರದೇಶದ ಆರ್ಥಿಕ್ಕ್ರಿಯೆಗೆ ತ್ವರಿತ ಬುಝ್ಯನ್ಲೊ ಭೂಪಾಲ್ (ಕೇಸ್ ನಂ. 23/2012)ನಲ್ಲಿ ದಾಖಲೆಸಿರುತ್ತದೆ. ಆರ್ಥಿಕ್ಕ್ರಿಯೆಗೆ ಕೊಟಿಗಳನ್ನು ಕೇಂದ್ರ ಪ್ರಗತಿಯಲ್ಲಿದೆ. ಹಿರಿಯ ನ್ಯಾಯವಾದಿ ಶ್ರೀ ವಿ.ಆರ್. ರಾವ್, ಜಬಲ್ ಪುರ ಇವರನ್ನು ಆರ್ಥಿಕ್ಕ್ರಿಯೆಗೆ ತ್ವರಿತ ಬುಝ್ಯನ್ಲೊ ನಲ್ಲಿ ಎದುರಿಸಲು ಆಯ್ದು ಮಾಡಲಾಗಿದ್ದು, 18.03.2012ರಲ್ಲಿ ಕೇಸ್ ದಾಖಲೆ ಮಾಡಿದ್ದು, ಇದುವರೆಗೆ 45 ಹಿಯರಿಂಗ್ ಆಗಿದ್ದು, ತ್ವರಿತ ಬುಝ್ಯನ್ಲೊ ಮುಂದೆ ಬಾಕಿ ಉಳಿದಿದೆ. ಕೇಸ್ ತೀವ್ರಾನದ ನಂತರ ಆದಾಯ ಲೆಕ್ಕಕೆ ತೆಗೆದುಕೊಳ್ಳುವ ಹಾಗೂ ಮುಂಗಡ ಹೊಂದಾಣಿಕೆಗೆ ಸೂಕ್ತವಾದ ಎಂಟ್ರಿ ಮಾಡಲಾಗುವುದು.</p>
8	ಬಾಕಿ ಬರಬೇಕಾಗಿರುವ ಮೊತ್ತಗಳ ಮೇಲ್ವಿಚಾರಣೆ, ವಸೂಲಾತಿ ಹಾಗೂ ಬಾಕಿಗಳ ಬಗ್ಗೆ ದೃಢೀಕರಣ ಪಡೆಯುವ ಪದ್ಧತಿ ಸಮಂಜಸವಾಗಿಲ್ಲ. ಪ್ರಸ್ತುತ ವರ್ಷದಲ್ಲಿ ರೂ. 1023.40 ಲಕ್ಷಗಳನ್ನು ಮನ್ಯ ಮಾಡಲಾಗಿದೆ.	ಅಂತಿಮ ಬಿಲ್ಲಿಗಳನ್ನು ಮುಂಗಡ ಅನ್ನಾದಾನ ಕೆಕ್ಕಿ ಹೊಂದಾಣಿ ಕೆ ವೂಡಿಕೊಳ್ಳುವಾಗು ಹೆಚ್ಚುವರಿ ವೆಚ್ಚಗಳನ್ನು ಬರಬೇಕಾದ ಬಾಕಿ ಎಂದು



ಕ್ರ.ಸಂ.	ಲೆಕ್ಕಪರಿಶೋಧಕರ ಆಳೈಪಣೆಗಳು	ವಿವರಣೆಗಳು
		<p>ಲೆಕ್ಕಪತ್ರಗಳಲ್ಲಿ ತೋರಿಸಲಾಗುವವುದು. ಆದ್ದರಿಂದ ಸಹ ಎಲ್ಲಿ ಹೆಚ್ಚುವರಿ ವೆಚ್ಚಗಳ ಅಧಿಕವಾಗಿರುವ ಪ್ರಕರಣಗಳಲ್ಲಿ ಅಂತಿಮ ಬಿಲ್ಲುಗಳ ಹೊಂದಾಣಿಕೆಯನ್ನು ಮಾಡದೇ ಅಧಿಕ ಬಾಕಿ ಮೊತ್ತವನ್ನು ತಡೆಯಲಾಗುತ್ತಿದೆ. ಎಲ್ಲಾ ಬಾಕಿ ಮೊತ್ತಗಳು ಸರ್ಕಾರದ ಇಲಾಖೆಗಳಿಂದ ಬರಬೇಕಾಗಿದ್ದು, ಇಲಾಖೆಗಳು ದೃಢೀಕರಣ ನೀಡುತ್ತಿಲ್ಲ. ಮೂರು ವರ್ಷಕ್ಕಿಂತ ಹಚ್ಚಿಗೆ ಬರಬೇಕಾದ ಬಾಕಿ ಮೊತ್ತಗಳನ್ನು ಸೀವಜಿ ಆಡಿಟರ್‌ಗಳು ಹೇಳಿರುವಂತೆ ಮನ್ಯಾ ಮಾಡಲಾಗುತ್ತಿದೆ.</p> <p>ಬಾಕಿಯಾದುದು ವೇಳತ್ತು ವರ್ಷ ನ್ಯಾ ಹಿಂಪಡೆಯಲ್ಲಿ ಹಾಗೂ ನಿಗಮದ ಲೆಕ್ಕಕ್ಕೆ ಪೂರ್ವ ತಿಂಗಳು 6 ತಿಂಗಳು ಕಾಲಾವಧಿಯನ್ನು ನೀಡಲಾಗಿರುತ್ತದೆ. (30.09.2019ರವರೆಗೆ).</p>
9	ರೂ. 144.4 ಲಕ್ಷಗಳ ಮೊತ್ತದ ಅವಧಿ ಮೀರಿದ ಚೆಕ್ಕಗಳ ಹಿಂಪಡೆಯುವಿಕೆ ಸಂಬಂಧವಾಗಿ ಲೆಕ್ಕಪುಸ್ತಕದಲ್ಲಿ ನಗದು ಮತ್ತು ನಗದು ಸಮಾನವುಗಳಲ್ಲಿ ರೂ. 144.4 ಲಕ್ಷಗಳನ್ನು ತೆಗೆದುಕೊಳ್ಳಲಾಗಿದೆ, ಜೊತೆಗೆ ಹೊಣೆಗಾರಿಕೆಗಳನ್ನು ಅದರಲ್ಲಿ ತೋರಿಸಲಾಗಿದೆ.	ಈ ಅವಧಿ ಮೀರಿದ ಚೆಕ್ಕಗಳನ್ನು 2018-19ನೇ ಆರ್ಥಿಕ ವರ್ಷದಲ್ಲಿ ಪರಿಗಣಿಸಿ ತೆಗೆದುಕೊಳ್ಳಲಾಗುತ್ತದೆ. ತ್ರಾಕ್ಷಣವಾಗಿ ಅವಧಿ ಮೀರಿದ ಚೆಕ್ಕಗಳನ್ನು ಪ್ರಿಗಿನ ನೇರು ತುರ್ತಿಗೆ ದುರುಪಿತ ಕ್ರಿಯೆ ಮಾಡಲಾಗುತ್ತದೆ.
10	ರೂ. 74,48,010ಗಳ ನಗದು ಪಾವತಿಗಳನ್ನು ಮಾಡಲಾಗಿದ್ದು, ರೂ. 10,000ಗಳ ಸೀಲಿಂಗ್ ಮಿಶನ್ ಮೀರಿದ್ದು, ಇದಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಕಾಯಿದೆಯಲ್ಲಿ ಅನುಸರಣೆ ಪರಿಶೀಲನೆಗೆ ಸಾಧ್ಯವಾಗಿಲ್ಲ.	ಮರಳು, ಜಲ್ಲಿ, ಇಟ್ಟಿಗೆಯಂತಹ ಸ್ಥಳೀಯ ನಿರ್ಮಾಣ ಸಾಮಗ್ರಿಗಳ ಬಿರೀದಿಗೆ ಹಾಗೂ ಕಾರ್ಮಿಕ ವೇತನಗಳಿಗೆ ಸಾಮಾನ್ಯವಾಗಿ ನಗದು ಪಾವತಿ ಮಾಡಲಾಗುತ್ತದೆ. ಈ ಪಾವತಿಗಳಿಗೆ ರೂ. 10000ರೊಳಗೆ ಸೀಲಿಂಗ್ ಮಿಶನ್ ಮಿಶನ್ ಅಪರೂಪದ ಸಂದರ್ಭದಲ್ಲಿ ಸೀಲಿಂಗ್ ಮಿಶನ್ ಮಿಶನ್ ಅಂತಹ ಗಳಿಗೆ ಬೆಡಿಲ್ ಮಾಡಿ ಆದಾಯ ತೆರಿಗೆ ಇಲಾಖೆಗೆ ತೇವಣಿ ಇಡಲಾಗಿದೆ. ಅತಿಮುಖ್ಯ ಪಾವತಿಗಳನ್ನು ಚೆಕ್ಕಗಳ ಮೂಲಕ ಮಾತ್ರ ಪಾವತಿ ಮಾಡಲಾಗುತ್ತದೆ.



ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರ ಅಕ್ಷೇಪಣೆಗಳು	ಆಡಳಿತ ಮಂಡಳಿಯ ವಿವರಣೆಗಳು
11	ಕಂಪನಿಯು ಪ್ರಸ್ತುತ ವರ್ಷದಲ್ಲಿ ರೂ. 727 ಲಕ್ಷಗಳನ್ನು ಸಿಎಸ್‌ಆರ್ ಗೆ ಬಿಡುಗಡೆ ಮಾಡಿದೆ. ಆದಾಗ್ಯೂ ಮೊತ್ತದ ಬಳಕೆಯ ಪ್ರಮಾಣೀಕರಣವನ್ನು ಕಂಪನಿಯು ಒದಗಿಸಿರುವುದಿಲ್ಲ.	ಕಂಪನಿಯು 2017-18ನೇ ಸಾಲಿನಲ್ಲಿ 53 ಸಂಸ್ಥೆಗಳಿಗೆ ರೂ. 727 ಲಕ್ಷಗಳನ್ನು ಬಿಡುಗಡೆ ಮಾಡಿದ್ದು, ಸಿಎಸ್‌ಆರ್ ಸಮಿತಿ ಆದೇಶದ ಮತ್ತು ಮಂಡಳಿಯ ಅನುಮೋದನೆ ಈ ಕೆಳಕಂಡಂತಿದೆ; (ರೂ.ಲಕ್ಷಗಳಲ್ಲಿ)
	(1) ದಿ: 23.10.2017ರಂದು ನಡೆದ 4ನೇ ಸಿಎಸ್‌ಆರ್ ಸಮಿತಿ ಸಭೆ	306.00
	(2) ದಿ: 28.11.2017ರಂದು ನಡೆದ 5ನೇ ಸಿಎಸ್‌ಆರ್ ಸಮಿತಿ ಸಭೆ	55.00
	(3) ದಿ: 29.12.2017ರಂದು ನಡೆದ 189ನೇ ಮಂಡಳಿ ಸಭೆ	266.00
	(4) ದಿ: 26.03.2018ರಂದು ನಡೆದ 6ನೇ ಸಿಎಸ್‌ಆರ್ ಸಮಿತಿ ಸಭೆ	100.00
	ಒಟ್ಟು	727.00
	ದಿನಾಂಕ: 29.12.2017ರಂದು ನಡೆದ 189ನೇ ಮಂಡಳಿ ಸಭೆಯಲ್ಲಿ ರೂ. 306.00 ಲಕ್ಷಗಳು, ರೂ. 55.00 ಲಕ್ಷಗಳು ಮತ್ತು ಹೆಚ್ಚುವರಿ ರೂ. 266.00 ಲಕ್ಷಗಳಿಗೆ ಅನುಮೋದನೆ ನೀಡಿತು. ದಿನಾಂಕ: 06.06.2018ರಂದು ನಡೆಯ 191ನೇ ಸಭೆಯಲ್ಲಿ 100.00 ಲಕ್ಷಗಳನ್ನು ಬಿಡುಗಡೆಗೊಳಿಸಲು ಅನುಮೋದಿಸಿತು. ಈ ಸಂಸ್ಥೆಗಳು ವೆಚ್ಚ ಮಾಡಿರುವ ಸಂಬಂಧ ಮೂಲ ಬೀಳೆಗಳು ಹಾಗೂ ಚಾಟ್‌ಡ್ರೋ ಅಕೌಂಟೆಂಟ್‌ರವರಿಂದ ಪಡೆದ ಬಳಕೆ ಪ್ರಮಾಣಪತ್ರವನ್ನು 1 ವರ್ಷದೊಳಗೆ ಸಲ್ಲಿಸುವಂತೆ ಕಂಪನಿಯು ಶ್ರಿಳಿಸಿದೆ.	
	ಹೀಗಾಗೆ 8 ಸಂಸ್ಥೆಗಳಿಂದ ಬಳಕೆ ಪ್ರಮಾಣಪತ್ರವನ್ನು ಕಂಪನಿಯು ಸ್ವೀಕರಿಸಿದೆ.	



ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರ ಆಸ್ತಿಪಣಿಗಳು	ಆಡಳಿತ ಮಂಡಳಿಯ ವಿವರಣೆಗಳು
		ಉಳಿದ ಸೆಂಸ್‌ಗ್ರಾಂಟ್ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಜನವರಿ 2019ರಲ್ಲಿ ಪತ್ರಾಭರಣ ಲಾಗಿದ್ದು, ಶೀಫ್ತ್ವೆ ಪ್ರಮಾಣಪತ್ರಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು.
12	ಟಿಪ್ಪಣಿ ಸಂಖ್ಯೆ 36ರಲ್ಲಿ ಉಲ್ಲೇಖಿಸಿರುವಂತೆ, ರಾಯಚೂರು ವಿಭಾಗದಲ್ಲಿ ಕಂಪನಿಯ ಅಧಿಕಾರಿಗಳು ರೂ. 55.53 ಕೋಟಿ ಮೊತ್ತವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ. ರೂ. 55.63 ಕೋಟಿಗಳ ಈ ಮೊತ್ತವನ್ನು ಲೆಕ್ಕಪುಸ್ತಕದಲ್ಲಿ ದುರ್ಬಳಕೆಯಿಂದಾದ ನಷ್ಟ ಎಂದು ತೋರಿಸಲಾಗಿಲ್ಲ ಹಾಗೂ ಇದರಿಂದಾಗಿ ಆದಾಯದಲ್ಲಿ ರೂ. 55.63 ಕೋಟಿಗಳಷ್ಟು ಹೆಚ್ಚಿಗೆಯಾಗಿರುತ್ತದೆ.	ನಿವೃತ್ತ ಹೈಕೋರ್ಟ್ ನ್ಯಾಯಾಧಿಕರನ್ನು ತನಿಖಾದಿಕಾರಿಯಾಗಿ ನೇಮಿಸಿ, ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಲು ಕನಾರ್ಕ ಸರ್ಕಾರವು ನ್ಯಾಯಾಂಗ ಆಯೋಗವನ್ನು ರಚಿಸಿದ್ದು, ವಿಚಾರಣೆ ನಡೆಯುತ್ತಿದೆ. 25 ಕೋಟಿಗಳಲ್ಲಿ ಒಟ್ಟು 24 ತಪ್ಪಿತನ್ನಾಗಿ ಅಧಿಕಾರಿಗಳಿರುತ್ತಾರೆ. ಆಂತೂರ್ಗತ್ವ 60 ಸಿಟಿಂಗ್ ಪೂರ್ಣಗೊಳಿಸಿದ್ದು, ನಿವಾಹಣಾ ಸಾಳಿದಾರರ 22 ಕೋಟಿಗಳಲ್ಲಿ ಪಾಟಿಸವಾಲು ಮೂರಣಗೊಂಡಿರುತ್ತದೆ. ಅಪರಾಧಿ ಅಧಿಕಾರಿಗಳಿಂದ ಮುರಾವೆ ಒದಗಿಸಲಾಗಿದ್ದು, ವಾದಗಳು ಮುಂದುವರೆದಿವೆ. ಹಾಗಾಗಿ 12 ಕೋಟಿಗಳಲ್ಲಿ ಇಬ್ಬರು ಅಪರಾಧಿ ಅಧಿಕಾರಿಗಳು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದು, ಅದನ್ನು ತೆರವುಗೊಳಿಸಲು ವುಂಡಳಿಂಗು ಪ್ರಯತ್ನಿಸುತ್ತಿದೆ. ಈ ಎಲ್ಲಾ ವಿಚಾರಣೆಗೆ ಗುಳಿಯಾಗಿ ಪೂರ್ಣಗೊಂಡ ನೀತಿ ದುರುಪಯೋಗಪಡಿಸಿಕೊಂಡ ನಿರ್ವಿರಹಣವನ್ನು ನಿರ್ಧರಿಸಲಾಗುತ್ತದೆ.
13	ಟಿಪ್ಪಣಿ ಸಂಖ್ಯೆ 36ರಲ್ಲಿ ಉಲ್ಲೇಖಿಸಿರುವಂತೆ, ಇಂಡಿಯನ್ ಟ್ರಾಸೀಸ್ ಬ್ಯಾಂಕ್, ಕುಲ್ಪ ಶಾಖೆ, ಮಂಗಳೂರು ಇವರು ನೀಡಲಾದ ರೂ. 55 ಕೋಟಿಗಳ ಸ್ಥಿರ ತೇವಣಿ ರಸೀದಿಯು ನಕಲಿಯಾಗಿರುವುದು ಬೆಳಕಿಗೆ ಬಂದಿರುತ್ತದೆ. ರೂ. 55 ಕೋಟಿಗಳಿಗೆ ಈ ವರ್ಷದಲ್ಲಿ ರೂ. 1.87 ಲಕ್ಷಗಳ ಬಡ್ಡಿಯನ್ನು ತೆಗೆದುಕೊಂಡಿರುವುದಿಲ್ಲ ಹಾಗೂ ರೂ. 60 ಲಕ್ಷಗಳ ಹೆಚ್ಚುವರಿ	ಈ ಮೊತ್ತವನ್ನು ಹಿಂಪಡೆಯಲು ಕಂಪನಿಯು ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿರುತ್ತದೆ. ಇಂಡಿಯನ್ ಟ್ರಾಸೀಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರ ವಿರುದ್ಧ ದಿನಾಂಕ: 30.10.2017ರಂದು ಸೂರತ್ತುಲ್ಲಾ



ಕ್ರಮ ಸಂಖ್ಯೆ	ಲೆಕ್ಚರರಿಶೋಧಕರ ಆಸ್ತಿಪಣಿಗಳು	ಆಡಳಿತ ಮಂಡಳಿಯ ವಿವರಣೆಗಳು
	<p>ಮೊತ್ತದ ಜೆಕ್ಕನಲ್ಲಿ ಮೋಸದಿಂದ ತಿದ್ದುಪಡಿ ಮಾಡಿರುವುದನ್ನು ಕಂಪನಿಯು ಗುರುತಿಸಿದ್ದು, ಇದನ್ನು ನಷ್ಟದ ಖಾತೆಯಲ್ಲಿ ತೋರಿಸಲಾಗಿಲ್ಲ.</p>	<p>ಪೊಲೀಸ್ ತಾಣೆಂಪುಲ್ಲಿ ನಂ. 276/2017ರಂತೆ ಶ್ರಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.</p> <p>ಈ ಮೊಕದ್ದಮೆಯನ್ನು ಸಕಾರವು ಜಿ.ಎ: ಓಜಿ108 ಸಿಹಡಿ 2017, ದಿ: 06.01.2018ರಂತೆ ಸಿಹಡಿ ಗೆ ವಹಿಸಲಾಗಿದೆ.</p> <p>ಒಂದು ಕೋಟಿ ಹಣಕ್ಕಿನ ಮೊತ್ತದ ಕೇಸ್ ಅನ್ನು ದಿನಾಂಕ: 28.04.2018ರಂದು ವಾರ್ಷಿಕ್ ಕೋಟ್ಯಾನಲ್ಲಿ (ಒಬ್ಬ ನಂ. 3595/2018) ದಾಖಲು ಮಾಡಲಾಗಿದೆ.</p> <p>ಈ ಸಂಬಂಧ ವಾರ್ಷಿಕ್ ಕೋಟ್ಯಾ 7 ಹಿಯರಿಂಗ್ ನಡೆಸಲಾಗಿದೆ. ಆರ್ಬಿಎ ಮಾಹಿತಿಯಂತೆ ಈ ಮೊಕದ್ದಮೆಯನ್ನು ಜಾರಿ ನಿರ್ದೇಶನಾಲಯವು ಸಹ ತನಿಬೆ ನಡೆಸುತ್ತಿದೆ.</p> <p>ಗುತ್ತಿಗೆದಾರನಿಗೆ ನೀಡಲಾದ ರೂ. 10,03,842.00 ಜೆಕ್ಕ ಅನ್ನು ರೂ. 70,03,842.00 ಎಂದು ತಿದ್ದುಪಡಿ ವೀರಾಡಿ ಕೊಂಡು ಸ್ಲಿಂಗ್, ಬ್ಯಾಂಕ್ ನವರು ಇದನ್ನು ಗಮನಕ್ಕೆ ತಾರದೇ ಪಾಸ್ ಮಾಡಿರುತ್ತಾರೆ. ಈ ಸಂಬಂಧ ಕೆಷ್ಟಾಎಡಿಶನ್ ಸಂಸ್ಥೆಯು ತನ್ನ ಖಾತೆಯಿಂದ ರೂ. 60.00 ಲಕ್ಷ ಕಡಿಮೆ ಲೆಕ್ಕ ತೋರಿಸುತ್ತಿದೆಯೆಂದು ಬ್ಯಾಂಕ್‌ಗೆ ಪತ್ರ ಬರೆದಿರುತ್ತಾರೆ. ಅದರ ಆಧಾರದ ಮೇಲೆ ಫೋಜ್‌ರಿ ಮಾಡಿದ ಗುತ್ತಿಗೆದಾರರನ ಮೇಲೆ ಶ್ರಮಿನಲ್ ಮೊಕದ್ದಮೆ ಹೊಡಿದ್ದು, ಪೊಲೀಸ್ ತನಿಬೆ ಪ್ರಗತಿಯಲ್ಲಿರುತ್ತದೆ.</p> <p>ಇದುವರೆವಿಗೂ ಬ್ಯಾಂಕ್‌ನಿಂದ ಖಾತೆಯ ಹೆಚ್ಚಿನ ನಷ್ಟ ಕುರಿತಂತೆ ಯಾವುದೇ ಒಳ್ಳೆಯ ಪ್ರತಿಕ್ರಿಯೆ ಬರಲಿಲ್ಲವಾದ್ದರಿಂದ ಬ್ಯಾಂಕ್ ನ ಸಿಬ್ಬಂದಿಗಳ ವಿರುದ್ಧ ದಿನಾಂ: 23.10.2018ರಂದು ಮೊಕದ್ದಮೆ ದಾಖಲಿಸಲಾಗಿದೆ.</p>



ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರ ಆಕ್ಷೇಪಣೆಗಳು	ಆಡಳಿತ ಮಂಡಳಿಯ ವಿವರಣೆಗಳು
14	<p>ಸವಕಳಿಯ ಜಾರ್ಜ್ ಆಗದಿರುವ, ಸ್ವತ್ತು ತೆರಿಗೆಯ ಪಾವತಿ ಮಾಡಲಾಗದಿರುವ ಘಲಿತಾಂಶದಲ್ಲಿ ಹಿಡಬುಲ್ಲೂಡಿಯಿಂದ ಸ್ವೀಕರಿಸಲಾಗದ ಲೆಕ್ಕದ ಅಂತಿಮ ತಃಖ್ಯೆಯಲ್ಲಿ 5 ವರ್ಷಗಳ ನಂತರವೂ ಆಕ್ರಮಿಸಿಕೊಂಡಿರುವ ನಿಗಮಿತ ಕಚೇರಿ ಕಟ್ಟಡದ ಸಹ-ಬಂಡವಾಳೆರಣ. ಈ ಸಂಬಂಧ ರೂ. 23.76 ಲಕ್ಷಗಳನ್ನು ಸವಕಳಿಯಲ್ಲಿ ತೆಗೆದುಕೊಳ್ಳಲಾಗಿದ್ದು, ವೆಚ್ಚಗಳು ಕಡಿಮೆ ಮಟ್ಟದಲ್ಲಿದ್ದು (ಕೋರಿಸಲಾಗಿಲ್ಲ) ಹಾಗೂ ಆದಾಯವು ಹೆಚ್ಚಿನ ಮಟ್ಟದಲ್ಲಿರುತ್ತದೆ.</p>	<p>ಹಿಡಬುಲ್ಲೂಡಿಯು ಲೆಕ್ಕದ ಅಂತಿಮ ತಃಖ್ಯೆಯನ್ನು ಒದಗಿಸಲು ಸಿದ್ಧವಿದ್ದು, ಗ್ರಾಮೀಣಾಭಿವೃದ್ಧಿ ಭವನದ ಎರಡು ವೀಹುಡಿಗೆ ನ್ಯಾಂ ನ್ಯಾಂ ಕುಂಪನಿಗೆ ಹಸ್ತಾಂಶರಗೊಳಿಸಿದೆ. ಈ ಸಂಬಂಧ ಸ್ವೀಕೃತಿಗೆ ಲ್ಲಿ ವೇಚ್ಚವೇನ್ನು ಬಂಡವಾಳೆ ಕರ್ಣಾಟಕಗೊಳಿಸಿದ್ದು, ಸವಕಳಿಯನ್ನು ಒದಗಿಸಲಾಗಿರುತ್ತದೆ. ಅದರಂತೆ ಸ್ವತ್ತು ತೆರಿಗೆಯನ್ನು ಬಿಡುಗಡೆ ಮಾಡಲಾಗಿದೆ.</p>

ಬಿ) ಪರಿಷ್ಕಾರ ಆಡಿಟ್ ವರದಿಯಲ್ಲಿ ಲೆಕ್ಕಪರಿಶೋಧಕರ ಆಕ್ಷೇಪಣೆಗಳು:

ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರ ಆಕ್ಷೇಪಣೆಗಳು	ಆಡಳಿತ ಮಂಡಳಿಯ ವಿವರಣೆಗಳು
	ಪ್ರಥಾನ ಮಹಾಲೇಖಿಪಾಲರು, ಕನಾಟಕ ಇವರ ಆಡಿಟ್ ಆಕ್ಷೇಪಣೆಗಳ ಆಧಾರದ ಮೇಲೆ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯನ್ನು ಪರಿಷ್ಕಾರಗೊಳಿಸಿದ್ದು, ಅವು ಕೆಳಗಿನಂತಿವೆ.	
a.	<p>ರೂ. 139.49 ಲಕ್ಷಗಳ ಸಂಚಿತ ಬಡ್ಡಿ ಆದಾಯದ ಹೆಚ್ಚುವರಿ ಲೆಕ್ಕವನ್ನು ಪರಿಶೀಲನೆಯ ನಂತರದ ವರ್ಷದಲ್ಲಿ ಅದರ ಅನುಗುಣವಾಗಿ ಪರಿಗಣಿಸಲಾಗುತ್ತದೆ.</p> <p>1) ಕೆಂಪ್ಲಿಕ್ ದಿನಾಂಕ: 13.04.2017ರಂದು ಒಂದು ವರ್ಷದ ಅವಧಿಗೆ ಹಿಕೆಜಿಬಿ ಯಲ್ಲಿ ರೂ. 35 ಕೋಟಿಗಳ ಸ್ಥಿರ ರೇಷನ್ ಇರಿಸಿದೆ. ದಿನಾಂಕ: 13.04.2018ರಂದು ಸ್ಥಿರ ರೇಷನ್‌ಯು ಮೂಲಾದಿದ್ದು, ಅದರ ಮೇಲಿನ ಬಡ್ಡಿ ರೂ. 26066888/- ಆಗಿರುತ್ತದೆ. 31.03.2018ರವರೆಗೆ ರೂ. 25137399/- ರ ಬದಲಾಗಿ ಸಂಚಿತ ಬಡ್ಡಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. 2018-19ನೇ ಸಾಲಿಗೆ ಸಂಬಂಧಿಸಿದ 13 ದಿನಗಳ ಸಂಚಿತ ಬಡ್ಡಿಯು ರೂ. 8.36 ಲಕ್ಷಗಳಾಗಿದ್ದು ಅದನ್ನು 2017-18ನೇ ಸಾಲಿನಲ್ಲಿ ತಪಾಗಿ ಲೆಕ್ಕ ಮಾಡಲಾಗಿದೆ.</p> <p>2) ಕೆಂಪ್ಲಿಕ್ ದಿನಾಂಕ: 06.05.2017ರಂದು ಕೆಂಪ್ಲಿಕ್, ಎಸ್‌ಎಸ್‌ ಮರಂ, ತುಮಕೂರು ಇಲ್ಲಿ ರೂ. 40 ಕೋಟಿಗಳ ಸ್ಥಿರ ರೇಷನ್ ಇರಿಸಿದೆ. ದಿನಾಂಕ: 31.03.2018ಕ್ಕೆ ರೂ. 23330041/- ಆಗಿದ್ದು, ಟಿಡಿಎಸ್ ನಂತರ ರೂ. 23259363/- ಬಡ್ಡಿ ಆಗಿರುತ್ತದೆ. ಬಣ್ಣಾರೆ ಬಡ್ಡಿಯ ಲೆಕ್ಕದ ಬದಲಾಗಿ ಅಲ್ಲಾವಧಿ ಲೆಕ್ಕದಲ್ಲಿ ರೂ. 0.71 ಲಕ್ಷಗಳ ನಿವ್ವಳ ಬಡ್ಡಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.</p>	



ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರ ಆಕ್ಷೇಪಣೆಗಳು	ಆಡಳಿತ ಮಂಡಳಿಯ ವಿವರಣೆಗಳು
		<p>3) ಕೆಆರ್ಪಡಿಲ್ ಬಳಾರ್ಥಿಯ ಪಿಕೆಜಿಬಿ ಯಲ್ಲಿ ದಿನಾಂಕ: 05.08.2016 ಮತ್ತು 25.03.2016ರಂದು ರೂ. 50 ಕೋಟಿ ಮೊತ್ತದ ಎರಡು ಸ್ಥಿರ ತೇವಣಿಗಳನ್ನು ಇರಿಸಲಾಗಿದ್ದು, ಕ್ರಮವಾಗಿ ಎಫ್‌ಡಿ ಸಂಖ್ಯೆ 10680201600241 ಮತ್ತು 10680201700116 ಆಗಿರುತ್ತದೆ.</p> <p>25.03.2016ರಂದು ಇಟ್ಟ ಸ್ಥಿರ ತೇವಣಿಯು ಮುಕ್ತಾಯವಾಗಿದ್ದು, 05.08.2016ರಂದು ಇಟ್ಟ ತೇವಣಿಯನ್ನು 2017-18ರ ಮುಕ್ತಾಯದಲ್ಲಿ ನವೀಕರಿಸಲಾಗಿದೆ. ಎಫ್‌ಡಿ ಸಂಖ್ಯೆ 10680201600241ರ ಸಂಚಿತ ಬಡ್ಡಿ ಹಾಗೂ ಎಫ್‌ಡಿ ಸಂಖ್ಯೆ 10680201700116ರ ಬಾಕಿಯಿಂದ ಬಂದ ಬಡ್ಡಿಯನ್ನು ಸಂಚಿತ ಬಡ್ಡಿಯೆಂದು ತಪ್ಪಾಗಿ ಲೆಕ್ಕದಲ್ಲಿ ತೋರಿಸಲಾಗಿದೆ. ಆದ್ದರಿಂದ ರೂ. 218.60 ಲಕ್ಷದ ಬದಲಾಗಿ ರೂ. 365.09 ಲಕ್ಷವೆಂದು ಲೆಕ್ಕ ಮಾಡಿದ್ದು, ರೂ. 146.48 ಲಕ್ಷ ಹೆಚ್ಚುವರಿಯಾಗಿರುತ್ತದೆ. ರೂ. 14.68 ಲಕ್ಷಗಳಿಗೆ ಟಿಡಿಎಸ್ ನಂತರ ನಿವ್ವಳ ಮೊತ್ತ ರೂ. 131.84 ಲಕ್ಷಗಳನ್ನು ಹೆಚ್ಚುವರಿಯೆಂದು ಲೆಕ್ಕ ತೋರಿಸಲಾಗಿದೆ.</p>
b.	ರೂ. 295.37 ಲಕ್ಷಗಳ ಮೊತ್ತದ ಬಡ್ಡಿ ಹಣ ಮತ್ತು ಟಿಡಿಎಸ್ ಮೊತ್ತದ ಅಲ್ಲಾವಧಿ ಲೆಕ್ಕೆ	<p>19 ಬ್ಯಾಂಕುಗಳಿಂದ ಕೆಆರ್ಪಡಿಲ್ ತೆರಿಗೆ ಖಾತೆಗೆ ಟಿಡಿಎಸ್ ಜಮೆಗೆ ಸಂಬಂಧಿಸಿದಂತೆ ರೂ. 301.11 ಲಕ್ಷಗಳನ್ನು ಅಲ್ಪಾವಧಿ ಲೆಕ್ಕದಲ್ಲಿ ಮಾಡಲಾಗಿದೆ. 19 ಬ್ಯಾಂಕುಗಳಲ್ಲಿ, ಕೇವಲ 10 ಬ್ಯಾಂಕುಗಳು ರೂ. 574336.95 ಗಳನ್ನು ಜಮೆ ಮಾಡಲಾಗಿದ್ದು, ಈ 10 ಬ್ಯಾಂಕೊಗಳಲ್ಲಿ ಕೆಆರ್ಪಡಿಲ್ ಯಾವುದೇ ತೇವಣಿ ಇಡದ ಕಾರಣ, ಇದು ಕೆಆರ್ಪಡಿಲ್ ಸಂಬಂಧಪಟ್ಟಿರುವುದಿಲ್ಲ. ಉಳಿಕೆ 9 ಬ್ಯಾಂಕುಗಳಿಂದ ಜಮೆಯಾದ ರೂ. 295.37 ಲಕ್ಷಗಳ ಟಿಡಿಎಸ್ ಮೊತ್ತವನ್ನು ಲೆಕ್ಕದಲ್ಲಿ ತೋರಿಸಲಾಗಿಲ್ಲ.</p> <p>ಹಾಗಾಗಿ, ಉಳಿಕೆಗೊಂಡ ಟಿಡಿಎಸ್ ಮೊತ್ತದೊಂದಿಗೆ ಇದನ್ನು ಮುಂದಿನ ವರ್ಷದಂದು ಲೆಕ್ಕದಲ್ಲಿ ತೋರಿಸಲಾಗುವುದು. ಬ್ಯಾಂಕೊಗಳಿಂದ ಬಂದ ತಪ್ಪು ಜಮೆಯನ್ನು ಟ್ಯಾನ್ ಜೊತೆಗೆ ಸಂಬಂಧಿಸಿದ ಬ್ಯಾಂಕುಗಳೊಂದಿಗೆ ಮರುಪರಿಶೀಲಿಸಲಾಗುವುದು.</p>
c.	ಆಡಿಟ್ ಉಪ ಸಮಿತಿಯು ಅನುಮೋದನೆ ಮೇರೆಗೆ ಹಾಗೂ ಮಂಡಳಿಯ ಅನುಮೋದನನೆಯಿಂತೆ ರೂ. 1023.40 ಲಕ್ಷ ಮೊತ್ತದ ಕೆಟ್ಟ ಸಾಲಗಳನ್ನು ಲೆಕ್ಕಪತ್ರದಲ್ಲಿ	<p>ಪ್ರತಿವರ್ಷವೂ ಲೆಕ್ಕಪತ್ರಗಳನ್ನು ಅಂತಿಮಗೊಳಿಸಿದ ಬಳಿಕ ಅನುಮೋದನೆಗಾಗಿ ಮಂಡಳಿಯ ಮುಂದಿಡಲಾಗುತ್ತದೆ. ಲೆಕ್ಕಪತ್ರದಲ್ಲಿ ಕೆಟ್ಟ ಸಾಲಗಳನ್ನು ವಿವರವಾಗಿ ನೀಡಲಾಗಿದ್ದು, ಅದನ್ನು ಮಂಡಳಿಯು ಚರ್ಚಿಸಲಾಯಿತು. ಹಾಗಾಗಿ ಆಡಿಟ್ ಪಾಟಿಯವರಿಂದ ನೀಡಲಾದ ಕೆಟ್ಟ ಸಾಲಗಳನ್ನು ಮುಂದಿನ ವರ್ಷದಿಂದ ಪ್ರತ್ಯೇಕ ಅಜೆಂಡಾ ಮೂಲಕ ಮಂಡಳಿಯ ಮುಂದಿಡಲಾಗುವುದು.</p>



ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರ ಆಳ್ವಿಕೆಗಳು	ಆಡಳಿತ ಮಂಡಳಿಯ ವಿವರಗಳು
	ತೋರಿಸಲಾಗಿದೆ. ನಂತರದ ಸ್ಬಂಧಂತಹ ನಿರ್ದಿಷ್ಟ ಅನ್ವಯೋದ್ಯಂಕ ನಂತರ ತೆಗೆದುಕೊಳ್ಳಲಾಗುತ್ತದೆ.	ದಿನಾಂಕ: 29.11.2018ರಂದು ಆಡಿಟ್ ಸಮಿತಿ ಸಭೆಯಲ್ಲಿ ಲೆಕ್ಕಪತ್ರಗಳನ್ನು ಇಡಲಾಯಿತು. ಆಡಿಟ್ ಸಮಿತಿಯು ಕೆಟ್ಟ ಹಾಗೂ ಸಂದೇಹಾತ್ಮಕ ಸಾಲಗಳನ್ನು ಬಲವಾದ ಕೇವಿಯಟ್ ಮೂಲಕ ಶಿಥಾರಸು ಮಾಡಲು ಒಪ್ಪಲಾಯಿತು ಹಾಗೂ ಸಂಬಂಧಪಟ್ಟ ವಿಭಾಗೀಯ-ಉಪ ವಿಭಾಗದ ನಿಷ್ಠಾವಂತ ಅಧಿಕಾರಿಯವರಿಂದ 2018-19ರ ವರ್ಷದ ಅಂತ್ಯಕ್ಕೆ ಬಾಕಿಗಳನ್ನು ಸಂಗ್ರಹಿಸಲು ನಿರಂತರ ಪ್ರಯತ್ನಕ್ಕೆ ಕಾರ್ಯಕ್ರೋಜನೆ ರೂಪಿಸಲಾಯಿತು. ಒಂದು ವೇಳೆ ಬಾಕಿ ಸಾಲಗಳು ಹೀಗೆ ಮುಂದುವರೆದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 2014-15ನೇ ಸಾಲಿನಲ್ಲಿ ರೂ. 1600.12 ಲಕ್ಷಗಳು ಕೆಟ್ಟ ಸಾಲಗಳಿಂದು ಲೆಕ್ಕಾಕಲಾಗಿದ್ದು, ರೂ. 576.72 ಹಿಂಬಡೆಯಲಾಗಿದ್ದು, ಉಳಿಕೆ ರೂ. 1023.40 ಲಕ್ಷಗಳನ್ನು ಪಡೆಯಲಾಗಿರುವುದಿಲ್ಲ.
d.	ದಿನಾಂಕ 04.02.2019ರ ನಷ್ಟಾವ್ಯಾಪಕ ಪ್ರಕಾರ ಕಾರ್ಯಾರ್ಥಿನ್ ಬ್ಯಾಂಕ್ ನಿಂದ ದಿನಾಂಕ: 21.02.2019ರಂದು ನೀಡಲಾದ ಪ್ರತಿಷ್ಠಾತಾ ಪತ್ರದಿಂದ ಏಫೋಎಫೋಡಿ ಮೇಲೆ ರೂ. 451.20 ಲಕ್ಷ ಮೊತ್ತದ ಹೆಚ್ಚುವರಿ ಬಡ್ಡಿಯ ಲೆಕ್ಕ	ಎಫೋಎಫೋಡಿ ಮೇಲೆ ರೂ. 9110.43 ಲಕ್ಷಗಳ ಬಡ್ಡಿ ಮೊತ್ತಕ್ಕೆ ದೃಢೀಕರಣ ಪ್ರಮಾಣಪತ್ರವನ್ನು ದಿನಾಂಕ: 10.12.2018ರಂದು ಬ್ಯಾಂಕ್ ನೀಡಿರುತ್ತದೆ. ಅದರಂತೆ ಬಡ್ಡಿಯನ್ನು ಲೆಕ್ಕಪತ್ರದಲ್ಲಿ ತೆಗೆದುಕೊಳ್ಳಲಾಗಿದ್ದು, ಮೂರಕ ಆಡಿಟ್ ಗಾಗಿ ಸಿಎಜಿ ರವರಿಗೆ ಸಲ್ಲಿಸಲಾಗಿರುತ್ತದೆ. ಈ ಮೂರಕ ಆಡಿಟ್ ಸಂದರ್ಭದಲ್ಲಿ ದಿನಾಂಕ: 12.02.2019ರಂದು ಎಫೋಎಫೋಡಿ ಮೇಲೆ ರೂ. 8659.23 ಲಕ್ಷ ಬಡ್ಡಿ ಮೊತ್ತಕ್ಕೆ ಬ್ಯಾಂಕ್ ಪರಿಷ್ಕಾರ ಪ್ರಮಾಣಪತ್ರ ನೀಡಲಾಗಿದೆ. ಹಾಗಾಗಿ ಈ ವ್ಯತ್ಯಾಸವು ಮಟ್ಟಿಕೊಂಡಿದ್ದು, ಇದನ್ನು ಮುಂದಿನ ವರ್ಷದಂದು ಹೊಂದಾಣಿಕೆ ಮಾಡಿ, ಲೆಕ್ಕದಲ್ಲಿ ತೋರಿಸಲಾಗುವುದು.

c) ವೃತ್ತಿಯಲ್ಲಿ ಕಂಪನಿ ಕಾರ್ಯಾದರ್ಶಿಯವರ ವರದಿ:

ಕಂಪನಿ ಕಾರ್ಯೋದ್ದಾರಿಯಾಗಿ 2013 ಸೆಪ್ಟೆಂಬರ್ 204ರಂತೆ ವೃತ್ತಿಯಲ್ಲಿ ಕಂಪನಿ ಕಾರ್ಯಾದರ್ಶಿ ನೀಡುವ ವರದಿ ನಷ್ಟಾವ್ಯಾಪಕ ಅನ್ವಯವಾಗುವುದಿಲ್ಲ.

11. ಸೆಕ್ಟನ್ 186ರ ಪ್ರಕಾರ ಮಾಡಿರುವ ಸಾಲ, ಖಾತರಿ ಅಥವಾ ಹೂಡಿಕೆ ಮಾಡಿರುವ ವಿವರಗಳು:

ಕಂಪನಿ ಕಾರ್ಯೋದ್ದಾರಿಯಾಗಿ 2013 ಸೆಕ್ಟನ್ 186ರ ಪ್ರಕಾರ ಮಾಡಿರುವ ಸಾಲ, ಖಾತರಿ ಅಥವಾ ಹೂಡಿಕೆ ಯಾವುದು ಮಾಡಿಲ್ಲ.



12. ಇಂಥನ ಸಂರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ತಾಂತ್ರಿಕತೆ ಅಳವಡಿಕೆ, ಏದೇ ಏನಿಮಯಗಳಿಗೆ ಮತ್ತು ವೆಚ್ಚಿಗೆ ವೆಚ್ಚು:

A) ಇಂಥನ ಉಳಿತಾಯ

a	ಇಂಥನ ಉಳಿತಾಯದ ಪರಿಣಾಮ ಮತ್ತು ತೆಗೆದುಕೊಂಡ ಕ್ರಮ	ನಿಗಮವು ಸಿವಿಲ್ ಇಂಜಿನಿಯರಿಂಗ್ ಕಂಪನಿಯಾದ್ದರಿಂದ ನಿಗಮಕ್ಕೆ ಹೆಚ್ಚು ಇಂಥನದ ಅವಶ್ಯಕತೆ ಇರುವುದಿಲ್ಲ ಆದ್ದರಿಂದ ಹೆಚ್ಚು ಬಂಡವಾಳ ಹಾಡುವ ಅಗತ್ಯ ಕಂಡು ಬಂದಿಲ್ಲ ಹಾಗೂ ಇಂಥನ ಉಳಿತಾಯದ ಅಗತ್ಯ ಕಂಡು ಬಂದಿಲ್ಲ
b	ಬದಲಿ ಇಂಥನ ಉಪಯೋಗಿಸಲು ತೆಗೆದುಕೊಂಡ ಕ್ರಮ	ಇಲ್ಲ
c	ಇಂಥನ ಉಳಿಸಲು ಯಂತ್ರೋಪಕರಣಗಳ ಮೇಲೆ ಬಂಡವಾಳ ಹಾಡಿಕೆ ವಿವರ	ಇಲ್ಲ

B) ತಾಂತ್ರಿಕತೆ ಅಳವಡಿಕೆ

a	ತಾಂತ್ರಿಕ ಅಳವಡಿಕೆಗೆ ತೆಗೆದುಕೊಂಡ ಕ್ರಮದ ವಿವರ	ಆಡಳಿತ ಮಂಡಳಿಯ ವರದಿಯಲ್ಲಿ ಹೇಳುವಂತೆ ತಾಂತ್ರಿಕತೆ ಯಾವುದು ಇಲ್ಲ
b	ವಸ್ತುಗಳ ಸುಧಾರಣೆ, ವೆಚ್ಚನಿಯಂತ್ರಣ, ವಸ್ತುಗಳ ಅಭಿವೃದ್ಧಿ, ಬದಲಿವಸ್ತುಗಳ ಅಮದಿನಿಂದಾದ ಲಾಭಗಳು	ಇಲ್ಲ
c	ಕಳೆದ 3ವರ್ಷದಲ್ಲಿ ಅಮದು ಮಾಡಿಕೊಂಡ ತಂತ್ರಾಂಶ (a) ಅಮದು ಮಾಡಿಕೊಂಡ ತಂತ್ರಾಂಶದ ವಿವರ (b) ಅಮದು ಮಾಡಿದ ವರ್ಷ (c) ತಂತ್ರಾಂಶ ಮೂಲಕ ಬಳಕೆಯಾಗಿದೆಯೆ (d) ಮೂಲಕ ಬಳಕೆಯಾಗಿದ್ದಲ್ಲಿ ಯಾವ ಕ್ಷೇತ್ರದಲ್ಲಿ ಬಳಸಿಕೊಂಡಿಲ್ಲ ಮತ್ತು ಅದಕ್ಕೆ ಕಾರಣ	ಇಲ್ಲ
d	ಸಂಶೋಧನೆ ಮತ್ತು ಅಭಿವೃದ್ಧಿಗೆ ಖಚಾದ ಮೊತ್ತ	ಇಲ್ಲ



C) ವಿದೇಶಿ ವಿನಿಯಂತಹ ಗಳಿಗೆ ಮತ್ತು ಬಳಕೆ

a	ವರದಿ ದಿನಾಂಕದವರೆಗೆ ವಿದೇಶಿ ವಿನಿಯಂತಹ ಒಳಹರಿವಿಕೆಯ ವಿವರ	ಇಲ್ಲ
b	ವಿದೇಶಿ ವಿನಿಯಂತಹ ಹೊರ ಹರಿವಿಕೆಯ ವಿವರ	ರೂ. 31,07,594.00

13. ನಿರ್ದೇಶಕರ ಹೊಣೆಗಾರಕೆ

ಕಂಪನಿ ಕಾಯ್ದೆ 2013 ಸೆಕ್ಟೆನ್‌ 134 ಉಪ ನಿಬಂಧನೆ (5)ರ ಪ್ರಕಾರ ಹಾಗೂ ಉಪ ನಿಬಂಧನೆ (3) (ಅ) ಪ್ರಕಾರ ನಿಗಮದ ಹಣಕಾಸು ತಃಖ್ಯಾತಿಗಳ ಬಗ್ಗೆ ನಿರ್ದೇಶಕರ ವರದಿ ಈ ಕೆಳಗಿನಂತಿದೆ.

- ಎ) ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸುವಾಗ ಅನ್ವಯವಾಗುವ ಲೆಕ್ಕಪತ್ರದ ಗುಣಮಟ್ಟಗಳನ್ನು ಅನುಸರಿಸಲಾಗಿದೆ ಹಾಗೂ ಪಾಲಿಸುತ್ತಿರುವ ನಿಯಮದಲ್ಲಿ ಬದಲಾವಣೆಗಳಾಗಿದ್ದಲ್ಲಿ ಅಗತ್ಯವಾದ ವಿವರಣೆ ಕೊಡಲಾಗಿದೆ.
- ಬಿ) ನಿರ್ದೇಶಕರು ಕಂಪನಿಯ ಸ್ವೇಚ್ಛ ಪರಿಸ್ಥಿತಿ ಹಾಗೂ ನಿವಿರವಾದ ಹಾಗೂ ಪಾರದರ್ಶಕತೆ ಹಾಗೂ ಪ್ರಸ್ತುತ ವರ್ಣದ ಲಾಭ ಮತ್ತು ನಷ್ಟದ ವಿವರಗಳನ್ನು ತಿಳಿಸಲು ಸರಿಯಾದ ಲೆಕ್ಕಪತ್ರದ ನಿಯಮಗಳನ್ನು ಆಯ್ದು ಮಾಡಿದ್ದು ಹಾಗೂ ಅವುಗಳನ್ನು ಸತತವಾಗಿ ಉಪಯೋಗಿಸುತ್ತಿರುತ್ತಾರೆ ಹಾಗೂ ಅಂದಾಜುಗಳನ್ನು ಹಾಗೂ ಶೀಮಾನಿಗಳನ್ನು ಸಮರ್ಪಿಸಬಾಗಿ ತೆಗೆದುಕೊಳ್ಳಲಾಗಿದೆ.
- (ಸಿ) ವಾರ್ಷಿಕ ವರ್ಣದ ಕೊನೆಯಲ್ಲಿ ಕಂಪನಿಯ ಸ್ಥಿತಿಗಳು ಮತ್ತು ಆ ಅವಧಿಯ ಕಂಪನಿಯ ನಷ್ಟಗಳ ವಾಸ್ತವ ಜಿತ್ತಿಂಬನ್ನು ನೀಡುವ ಸಲುವಾಗಿ ನಿರ್ದೇಶಕರು ಸಮಂಜಸವಾದ ಮತ್ತು ವಿವೇಚನಾಯಕವಾದ ಲೆಕ್ಕಪತ್ರ ಕಾರ್ಯನೀತಿಗಳನ್ನು ಆಯ್ದುಕೊಂಡು ಅವುಗಳನ್ನು ನಿರಂತರವಾಗಿ ಅನ್ವಯಿಸಿ ನಿರ್ಣಯಗಳನ್ನು ಮತ್ತು ಅಂದಾಜುಗಳನ್ನು ಕೈಗೊಂಡಿದ್ದಾರೆ.
- (ಡಿ) ಕಂಪನಿಯ ಆಸ್ತಿಗಳನ್ನು ರಕ್ಷಿಸುವ ಮತ್ತು ಮೋಸ ಮತ್ತು ಇತರೆ ಅಕ್ರಮಗಳನ್ನು ನಿವಾರಿಸುವ ಮತ್ತು ಪತ್ತೆಹಚ್ಚುವ ಸಲುವಾಗಿ 1956ರ ಕಂಪನಿಗಳ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಲೆಕ್ಕಪತ್ರಗಳ ದಾಖಲೆಗಳನ್ನು ನಿರ್ವಹಿಸುವ ಬಗ್ಗೆ ಸೂಕ್ತ ಮತ್ತು ಸಾಕಷ್ಟು ಜಾಗರೂಕತೆಯನ್ನು ವಹಿಸಲಾಗಿದೆ.
- (ಇ) ಚಾಲ್ತಿಯಲ್ಲಿರುವ ಸಂಸ್ಥೆಯ ಆಧಾರದ ಮೇಲೆ ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಲಾಗಿದೆ.

14. ಕೇಂದ್ರ ಸರ್ಕಾರಕ್ಕೆ ವರದಿ ಮಾಡಿರುವ ವಿವರಗಳ ಹೊರತುಪಡಿಸಿ, ಕಂಪನಿ ಕಾಯ್ದೆ 2013 ನಿಬಂಧನೆ 143 ಉಪ ನಿಬಂಧನೆ 12ರಂತೆ ಲೆಕ್ಕಪರಿಶೋಧಕರು ವರದಿ ಮಾಡಿರುವ ವಂಚನೆಗಳ ವಿವರಗಳು.

ಕಂಪನಿ ಕಾಯ್ದೆ 2013 ನಿಬಂಧನೆ 143 ಉಪ ನಿಬಂಧನೆ 12ರಂತೆ ಲೆಕ್ಕಪರಿಶೋಧಕರು ವರದಿ ಮಾಡಿರುವಂತೆ ಮೂರು ವಂಚನೆಗಳ ಪ್ರಕರಣಗಳು ವರದಿಯಾಗಿರುತ್ತವೆ.



15. ಸದರಿ ಆರ್ಥಿಕ ವರ್ಷದಿಂದ ಈ ವರದಿ ನೀಡಿರುವ ದಿನಾಂಕದವರೆಗೆ ನಿಗಮದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿರುವ ದಂಡಗಳು, ಶಿಕ್ಷೆ, ಬದ್ಧತೆಗಳು.

ಸದರಿ ಆರ್ಥಿಕ ವರ್ಷದಿಂದ ಈ ವರದಿ ನೀಡಿರುವ ದಿನಾಂಕದವರೆಗೆ ನಿಗಮದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿರುವ ದಂಡಗಳು, ಶಿಕ್ಷೆ, ಬದ್ಧತೆಗಳು ಯಾವುದೂ ಇಲ್ಲ.

16. ಆಡಳಿತ ಮಂಡಳಿಯ ಅಭಿಪ್ರಾಯದ ಪ್ರಕಾರ ನಿಗಮದ ಅಸ್ಥಿತ್ವಕ್ಕೆ ದಕ್ಕೆ ಬರುವಂತಹ ಅಪಾಯಗಳನ್ನು ತಡೆಗಟ್ಟಲು ಸೂಕ್ತವಾದ ನಿಯಮಗಳನ್ನು ರೂಪಿಸಿ, ಅಭಿಪ್ರಾಯದಿಂದಿರುತ್ತಿರುವ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶಕರ ಹೇಳಿಕೆ.

ನಿಗಮದ ಅಸ್ಥಿತ್ವಕ್ಕೆ ದಕ್ಕೆ ಬರುವಂತಹ ಅಪಾಯಗಳನ್ನು ತಡೆಗಟ್ಟಲು ಸೂಕ್ತವಾದ ನಿಯಮಗಳನ್ನು ರೂಪಿಸಿ, ಅಭಿಪ್ರಾಯದಿಂದಿರುತ್ತಿರುವ ಅನುಷ್ಠಾನಗೊಳಿಸುವ ಬಗ್ಗೆ ಇನ್ನೂ ನಿಯಮ ರೂಪಿಸಬೇಕಾಗಿದೆ.

17. ಸಾಮಾಜಿಕ ಹೋಣಗಾರಿಕೆಯ ಬಗ್ಗೆ ನಿಗಮವು ರೂಪಿಸಿರುವ ನಿಯಮ ಹಾಗೂ ಅದರ ಅನುಷ್ಠಾನದ ಬಗ್ಗೆ ನಿಗಮವು ತೆಗೆದುಕೊಂಡಿರುವ ಕ್ರಮಗಳ ವಿವರ.

ಕಂಪನಿಯ ಕಾಯ್ದೆ 2013 ನಿಬಂಧನೆ 135ರ ಪ್ರಕಾರ ಪ್ರಸ್ತುತ ವರ್ಷ 2014-15 ರಿಂದ ಸಾಮಾಜಿಕ ಹೋಣಗಾರಿಕೆ ನಿಯಮ ನಿಗಮಕ್ಕೆ ಅನ್ವಯವಾಗುತ್ತದೆ ಎಂದು ನಿರ್ದೇಶಕರು ವರದಿ ಮಾಡಿರುತ್ತಾರೆ. ಕಂಪನಿಯು 2014-15ನೇ ಸಾಲಿಗೆ ರೂ. 142.91 ಲಕ್ಷಗಳ ಪ್ರಮುಖ ರೂ. 100.00 ಲಕ್ಷಗಳನ್ನು 5 ಸಂಘ ಸಂಸ್ಥೆಗಳಿಗೆ ಖರ್ಚು ಮಾಡಲಾಗಿದೆ. 2015-16ನೇ ಸಾಲಿಗೆ ಆಡಳಿತ ಮಂಡಳಿಯ ನಿರ್ದೇಶಕರು ಸದರಿ ಯೋಜನೆಯಡಿ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಗುರುತಿಸಿದ್ದಾರೆ. 2015-16ನೇ ಹಣಕಾಸು ವರ್ಷಕ್ಕೆ ಕಂಪನಿಯು ಸಿಎಸ್‌ಆರ್ ಚಟುವಟಿಕೆಗಳಿಗೆ ಕಂಪನಿಯು 16 ಸಂಘ-ಸಂಸ್ಥೆಗಳಿಗೆ ರೂ. 240.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ 2016-17ನೇ ಸಾಲಿನಲ್ಲಿ 39 ಸಂಘ-ಸಂಸ್ಥೆಗಳಿಗೆ ರೂ. 311.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಹಾಗೂ 2017-18ನೇ ಸಾಲಿನಲ್ಲಿ 53 ಸಂಘ-ಸಂಸ್ಥೆಗಳಿಗೆ ರೂ. 727 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಕಂಪನಿ ಕಾಯ್ದೆ 2013 ನಿಬಂಧನೆ 135 (4)ರ ಪ್ರಕಾರ ಸಿಎಸ್‌ಆರ್ ನಿಯಮ ಮತ್ತು ಇತರೆ ವಿವರಗಳನ್ನು ಅನುಬಂಧ-2ರಲ್ಲಿ ನೀಡಲಾಗಿದೆ.

18. ಪ್ರಸ್ತುತ ವರ್ಷದಲ್ಲಿ ನಿರ್ದೇಶಕರು / ಪ್ರಮುಖ ನಿರ್ವಾಹಕಾರಿಗಳ ನೇಮಕ ಅಥವ ರಾಜೀನಾಮೆ ವಿವರ.

ಕನಾರ್ಫಿಕ ಸರ್ಕಾರದ ನಿರ್ದೇಶನದಂತೆ ಮಂಡಳಿ ನಿರ್ದೇಶಕರುಗಳಲ್ಲಿ ಈ ಕೆಳಗಿನ ಬದಲಾವಣೆ ಮಾಡಲಾಗಿರುತ್ತದೆ.

ಪ್ರಸ್ತುತ ವರ್ಷದ ನಿರ್ದೇಶಕರು ನೇಮಕಾತಿ / ಅವಧಿ ವಿವರ ಹೀಗಿದೆ.

ಕನಾರ್ಫಿಕ ಸರ್ಕಾರದ ನಿರ್ದೇಶನದಂತೆ ಮಂಡಳಿ ನಿರ್ದೇಶಕರುಗಳಲ್ಲಿ ಈ ಕೆಳಗಿನ ಬದಲಾವಣೆ ಮಾಡಲಾಗಿರುತ್ತದೆ.

- ಶ್ರೀ ರಘು ಇವರನ್ನು ಕಂಪನಿಯ ನಿರ್ದೇಶಕರಾಗಿ ದಿನಾಂಕ 03.01.2018 ರಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.



- ಶ್ರೀ ಸಾದಿಶ್ ಬುಡಾನ್ ಸಾಬ್ ನರಗುಂದ, ಹಾಲಿ ಕಂಪನಿಯ ನಿರ್ದೇಶಕರಿಂದ ಉಪಾಧ್ಯಕ್ಷರನ್ನಾಗಿ ಆಯ್ದು ಮಾಡಿದ್ದು, ದಿನಾಂಕ 03.01.2018 ರಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.

ಮೊಣಾಂವಧಿ ಕಂಪನಿ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಿಸಿದಂತೆ ಕಂಪನಿ ಕಾಯ್ದು 2014 (ನಿರ್ವಾಹಕ ಸಿಬ್ಬಂದಿ ನೇಮಕಾತಿ ಮತ್ತು ಸಂಭಾವನೆ) ನಿಯಮ ೪೬ ರ ಜೋತೆಗೆ ಕಂಪನಿಗಳ ಕಾಯ್ದು 2013ರ ಸೆಕ್ಕನ್ ಹಾಗೂ 203ರ ಪ್ರಕಾರ ಕಂಪನಿಗೆ ಅನ್ವಯಿಸುತ್ತದೆ ಎಂದು ಆಡಳಿತ ಮಂಡಳಿಯು ವರದಿ ನೀಡಿರುತ್ತದೆ. ಆದಾಗ್ಯಾ ಕಂಪನಿಯು ಈ ವರದಿ ವರ್ಷದಲ್ಲಿ ಮೊಣಾಂವಧಿ ಕಂಪನಿ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಂಡಿರುವುದಿಲ್ಲ.

19. ಆಡಳಿತ ಮಂಡಳಿಯ ಸಮಿತಿಗಳು

ಈ ಕೆಳಕಾರ್ಯಕ್ರಿಯ ಸಮಿತಿಗಳನ್ನು ಈ ವರದಿ ವರ್ಷದಲ್ಲಿ ನೇಮಕ ಮಾಡಿದೆ.

ಕಂಪನಿಯ ಸಿಎಸ್‌ಆರ್ ಚಟುವಟಿಕೆಗಳನ್ನು ಕೈಗೊಳ್ಳಲು ಸಿಎಸ್‌ಆರ್ ನಿರ್ದಿಯನ್ನು ಪಡೆದುಕೊಳ್ಳಲು ಬಂದ ಅರ್ಜಿಗಳು/ಪತ್ರಗಳನ್ನು ಅನುಮೋದಿಸಲು ದಿನಾಂಕ: 23.10.2017, 28.11.2017 ಹಾಗೂ 26.03.2018ರಂದು ಸಿಎಸ್‌ಆರ್ ಸಮಿತಿಯು ಸಭೆ ನಡೆಸಲಾಯಿತು. ಸಭೆಯಲ್ಲಿ ಈ ಕೆಳಕಂಡ ಸಮಿತಿ ಸದಸ್ಯರುಗಳಿದ್ದರು.

ಡಾ. ಆರ್. ರಾಜು, ಭಾಾಃ ಸೇ

- ಅಧ್ಯಕ್ಷರು

ವ್ಯವಸ್ಥಾಪಕ ನಿರ್ದೇಶಕರು, ಕೆಂಪು ಪ್ರಾಥಮಿಕ ಶಾಲೆ

ಶ್ರೀ ಎಸ್.ಬಿ. ಸಿದ್ದಗಂಗಪ್ಪ, ಕೆಂಪು

- ಸದಸ್ಯರು

ನಿರ್ದೇಶಕರು, ಕೆಂಪು ಪ್ರಾಥಮಿಕ ಶಾಲೆ

ಡಾ. ಭೂವನಹ್ಲಿ ನಾಗರಾಜ್

- ಸದಸ್ಯರು

ನಿರ್ದೇಶಕರು, ಕೆಂಪು ಪ್ರಾಥಮಿಕ ಶಾಲೆ

ಶ್ರೀ ಮರುಪೋತ್ತಮ ಸಿಂಗ್. ಬಿ.ಹೆಚ್.

- ಸದಸ್ಯರು

ನಿರ್ದೇಶಕರು, ಕೆಂಪು ಪ್ರಾಥಮಿಕ ಶಾಲೆ

ಶ್ರೀ ಹೆಚ್.ಎಂ. ಮುಕುಂದಪ್ಪ

- ಸದಸ್ಯ ಕಾರ್ಯದರ್ಶಿ

ಮುಖ್ಯ ಹಣಕಾಸು ಅಧಿಕಾರಿ-2, ಕೆಂಪು ಪ್ರಾಥಮಿಕ ಶಾಲೆ

ಅಡಿಟ್ ಸಮಿತಿ: ಕಂಪನಿಯು ಖಾಸಗಿ ನಿಯಮಿತವೆಂದು ನೋಂದಾಯಿತವಾಗಿದ್ದು, ಅಡಿಟ್ ಸಮಿತಿಯ ಸಂವಿಧಾನವು ಕಂಪನಿಗೆ ಅನ್ವಯಿಸುವುದಿಲ್ಲ.

20. ಪ್ರಾಥಮಿಕ ಶಾಲೆ ನಿಗಮದ ಸಹಕಾರಿ ಅಥವ ಸಹಯೋಗದ ಅಥವ ಸಹಚರ ನಿಗಮಗಳ ಹೆಸರುಗಳು.

ಆಡಳಿತ ಮಂಡಳಿಯು ನಿಗಮದ ಸಹಕಾರಿ ಅಥವ ಸಹಯೋಗದ ಅಥವ ಸಹಚರ ಕಂಪನಿಗಳು ಯಾವುದೂ ಇಲ್ಲ ಎಂದು ತಿಳಿಸಿರುತ್ತಾರೆ.



21. ನಿಯಂತ್ರಕರಿಂದ ಅಥವ ನ್ಯಾಯಾಲಯಗಳು ಅಥವ ಟ್ರಿಬ್ಯೂನಲ್‌ಗಳು ನೀಡಿದ ಶೈಲಿನಾನ್ಯಾಯ ನಿಗಮದ ಅಸ್ಥಿತ್ವ ಮತ್ತು ಮುಂದುವರಿಕೆ ಮೇಲೆ ಬೀರುವ ಪರಿಣಾಮಗಳು.

ನಿಯಂತ್ರಕರಿಂದ ಅಥವ ನ್ಯಾಯಾಲಯಗಳು ಅಥವ ಟ್ರಿಬ್ಯೂನಲ್‌ಗಳು ನೀಡಿದ ಶೈಲಿನಾನ್ಯಾಯ ನಿಗಮದ ಅಸ್ಥಿತ್ವ ಮತ್ತು ಮುಂದುವರಿಕೆ ಮೇಲೆ ಬೀರುವ ಪರಿಣಾಮಗಳು ಯಾವುದೂ ಇಲ್ಲ.

22. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲ್ಯಾಂಗಿಕ ದೋಜನ್‌ನಾದಿ ಪಡೆದ ವರ್ಷವಾರು ಪಡೆದ ಶಿರ್ದುಗಳು ಹಾಗೂ ಅವುಗಳನ್ನು ತೀರ್ಮಾನಿಸಿದ ವಿವರಗಳು. ಲ್ಯಾಂಗಿಕ ಕಿರುಕುಳ ತಡೆಯುವಿಕೆ, ನಿರೂಪಣೆ ಹಾಗೂ ಬಗೆಹರಿಸುವ ಕಾಯ್ದೆ 2013ರ ಪ್ರಕಾರ ನಿಗಮವು ಲ್ಯಾಂಗಿಕ ದೋಜನ್ ತಡೆಯುವ ನಿಯಮ ರೂಪಸಿಚೇಕು ಹಾಗೂ ಆಂತರಿಕ ದೂರು ನಿವಾರಣಾ ಸಮಿತಿಯನ್ನು ಕಾನೂನಿನ ಪ್ರಕಾರ ರಚಿಸಿ ಎಲ್ಲಾ (ಖಾಯಂ, ಗುತ್ತಿಗೆ, ತಾತ್ಕಾಲಿಕ, ತರಬೇತಿ) ನೌಕರರನ್ನು ಈ ನಿಯಮದಡಿ ದೂರು ನೀಡಲು ಅವಕಾಶ ಕಲ್ಪಿಸಬೇಕು.

ಲ್ಯಾಂಗಿಕ ಕಿರುಕುಳ ತಡೆಯುವಿಕೆ, ನಿರೂಪಣೆ ಹಾಗೂ ಬಗೆಹರಿಸುವ ಕಾಯ್ದೆ 2013ರ ಪ್ರಕಾರ ನಿಗಮವು ಲ್ಯಾಂಗಿಕ ದೋಜನ್ ತಡೆಯುವ ನಿಯಮ ರೂಪಸಿಚೇಕು ಹಾಗೂ ಆಂತರಿಕ ದೂರು ನಿವಾರಣಾ ಸಮಿತಿಯನ್ನು ಕಾನೂನಿನ ಪ್ರಕಾರ ದಿನಾಂಕ 21.03.1998ರಲ್ಲಿ ರಚಿಸಿ ಎಲ್ಲಾ (ಖಾಯಂ, ಗುತ್ತಿಗೆ, ತಾತ್ಕಾಲಿಕ, ತರಬೇತಿ) ನೌಕರರನ್ನು ಈ ನಿಯಮದಡಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.

23. ಕಂಪನಿಯ ಕಾಯ್ದೆ 2013 ನಿಬಂಧನೆ 177 ಉಪ ನಿಬಂಧನೆ (10)ರ ಪ್ರಕಾರ ಜಾಗೃತ ದಳ ನಿಯೋಜಿಸಿ ನಿರ್ದೇಶಕರು ಹಾಗೂ ನೌಕರರು ನಿಗಮದ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಲು ವೇದಿಕೆ ನಿರ್ಮಿಸಬೇಕು.

ಕಂಪನಿಯ ಕಾಯ್ದೆ 2013 ನಿಬಂಧನೆ 177 ಉಪ ನಿಬಂಧನೆ (10)ರ ಪ್ರಕಾರ ಜಾಗೃತ ದಳ ನಿಯೋಜಿಸಿ ನಿರ್ದೇಶಕರು ಹಾಗೂ ನೌಕರರು ನಿಗಮದ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಲು ವೇದಿಕೆ ನಿರ್ಮಿಸಬೇಕು. ಅನ್ನಯಿಸುವುದಿಲ್ಲ.

24. ಕಂಪನಿ ಕಾಯ್ದೆ ಪರಿಷ್ಕೇಧ 5ರ ಪ್ರಕಾರ ಪಡೆದ ತೇವಣಿಗಳ ವಿವರ.

ಕಂಪನಿ ಕಾಯ್ದೆ ಪರಿಷ್ಕೇಧ 5ರ ಪ್ರಕಾರ ಪಡೆದ ತೇವಣಿಗಳ ವಿವರ ಯಾವುದೂ ಇಲ್ಲ.

25. ಅಧಿಕ ತಃಖೆಗಳ ಆಂತರಿಕ ಅಧಿಕ ನಿಯಂತ್ರಣದ ಬಗ್ಗೆ ವಿವರಗಳು.

ನಿಗಮದಲ್ಲಿ ಅಧಿಕ ತಃಖೆಗಳ ತಯಾರಿಕೆಯಲ್ಲಿ ಅಸ್ತಿಗಳ ಸಂರಕ್ಷಣೆಯಲ್ಲಿ, ವಂಚನೆಗಳ ತಡೆಗಟ್ಟಿವಿಕೆ ಹಾಗೂ ಶೋಧನೆಯಲ್ಲಿ ಮತ್ತು ಲೆಕ್ಕಪತ್ರಗಳಲ್ಲಿ ತಪ್ಪುಗಳು, ಕರಾರುತನ ಹಾಗೂ ಮೂರ್ಖಗೊಳಿಸುವಿಕೆಯಲ್ಲಿ ಸಾಕಷ್ಟು ಆಂತರಿಕ



ನಿಯಂತ್ರಣ ತರಲಾಗಿದೆ. ಹಾಗಾಗಿ, ಕಂಪನಿಯ ಗಾತ್ರ ಮತ್ತು ಪರಿಮಾಣಕ್ಕೆ ಅನುಗುಣವಾಗಿ ಆಂತರಿಕ ಆರ್ಥಿಕ ನಿಯಂತ್ರಣ ವ್ಯವಸ್ಥೆಯನ್ನು ಮುಂದೆ ಬಲಪಡಿಸಲಾಗುವುದು

26. ವ್ಯಕ್ತಿಗತ ನಿರ್ದೇಶಕರ ಹಾಗೂ ಆಡಳಿತ ಮಂಡಳಿಯ ಪ್ರಗತಿಯನ್ನು ಆಡಳಿತ ಮಂಡಳಿಯೇ ಮೌಲ್ಯ ಮಾಪನ ಮಾಡುವ ವ್ಯವಸ್ಥೆ.

ವ್ಯಕ್ತಿಗತ ನಿರ್ದೇಶಕರ, ಕಮಿಟಿಗಳ ಹಾಗೂ ಆಡಳಿತ ಮಂಡಳಿಯ ಪ್ರಗತಿಯನ್ನು ಕಂಪನಿಯು ಮೌಲ್ಯ ಮಾಪನ ಮಾಡಬೇಕಾಗಿದ್ದು, ಅದನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು.

27. ನಿಗಮವು ಈ ವರದಿ ದಿನಾಂಕದವರೆಗೆ ಬೇರೆ ಬೇರೆ ಹಕ್ಕಿನ ಈಕ್ಕಿಟಿ ಹೇರುಗಳನ್ನು ನೀಡಿರುವ ವಿವರಗಳು:

ಕಂಪನಿ ಕಾಯ್ದು 2013 ನಿಬಂಧನೆ 43 ಉಪ ನಿಬಂಧನೆ (4)ರ ಪ್ರಕಾರ ನಿಗಮವು ಈ ವರದಿ ದಿನಾಂಕದವರೆಗೆ ಯಾವುದೇ ಬೇರೆ ಬೇರೆ ಹಕ್ಕಿನ ಈಕ್ಕಿಟಿ ಹೇರುಗಳನ್ನು ನೀಡಿರುವುದಿಲ್ಲ.

28. ಈ ವರದಿ ದಿನಾಂಕದವರೆಗೆ ಸ್ವೇಚ್ಛೆ ಈಕ್ಕಿಟಿ ಹೇರು ನೀಡಿರುವ ವಿವರಗಳು:

ಕಂಪನಿಯ ಕಾಯ್ದು 2013 ನಿಬಂಧನೆ 54 ಉಪ ನಿಬಂಧನೆ (13) ನಿಯಮ 8ರ ಪ್ರಕಾರ ಈ ವರದಿ ದಿನಾಂಕದವರೆಗೆ ಯಾವುದೇ ಸ್ವೇಚ್ಛೆ ಈಕ್ಕಿಟಿ ಹೇರು ನೀಡಿರುವುದಿಲ್ಲ.

29. ಇಂಫೋಟಿಕ್ ಯೋಜನೆ ವಿವರ:

ಕಂಪನಿ ಕಾಯ್ದು 2013 ನಿಬಂಧನೆ 62 (1) (ಬಿ) ಉಪ ನಿಬಂಧನೆ (9) ನಿಯಮ 12ರ ಪ್ರಕಾರ ಯಾವುದೇ ಹೇರುಗಳನ್ನು ನಿಗಮದ ನೌಕರರಿಗೆ ಇಂಫೋಟಿಕ್ ಯೋಜನೆಯಡಿ ನೀಡಿಲ್ಲವೆಂದು ಆಡಳಿತ ಮಂಡಳಿಯು ತಿಳಿಸುತ್ತದೆ.

30. ಕಂಪನಿ (ಆಡಳಿತ ನಿರ್ವಹಣೆ, ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ತಿದ್ದುಪಡಿ ನಿಯಮ, 2016 ಅನ್ನು ಒದಿಕೊಂಡಂತೆ ಕಂಪನಿ (ಆಡಳಿತ ನಿರ್ವಹಣೆ, ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮ 2014 ಮತ್ತು ನಿಯಮ 5 (2)ರ ಕೆಳಗೆ ನೌಕರರ ವಿವರಗಳು ಯಾವುದೂ ಇಲ್ಲ.

ಕಂಪನಿ (ಆಡಳಿತ ನಿರ್ವಹಣೆ, ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ತಿದ್ದುಪಡಿ ನಿಯಮ 2016 ಅನ್ನು ಒದಿಕೊಂಡಂತೆ ಕಂಪನಿ (ಆಡಳಿತ ನಿರ್ವಹಣೆ, ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮ 2014 ಮತ್ತು ನಿಯಮ 5 (2)ರ ಕೆಳಗೆ ನೌಕರರ ವಿವರಗಳು ಯಾವುದೂ ಇಲ್ಲ.



31. ನೌಕರರ ಮತ್ತು ಆಡಳಿತ ಮಂಡಳಿಯ ಬಾಂಧವ್ಯ:

ನೌಕರರ ಮತ್ತು ಆಡಳಿತ ಮಂಡಳಿಯ ಬಾಂಧವ್ಯ ಸದರಿ ವರ್ಷದಲ್ಲಿ ಸೌಹಾದರ್ಯಮಾಗಿತ್ತು. 31.03.2018ರ ಅಂತ್ಯಕ್ಕೆ 827 ನೌಕರರು ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಲಿಪಿಕ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿವರ ಕೆಳಗಿನಂತಿದೆ.

ಕ್ರ.ಸಂ.	ವಿವರ	ಪ್ರಸ್ತುತ ವರ್ಷ	ಹಿಂದಿನ ವರ್ಷ
1	ಅಧಿಕಾರಿಗಳು	133	142
2	ಲಿಪಿಕ ಸಿಬ್ಬಂದಿ	694	702

32. ಲೆಕ್ಕಪರಿಶೋಧಕರು:

2017-18ನೇ ಸಾಲಿನ ಲೆಕ್ಕಪತ್ರಗಳನ್ನು ಆಡಿಟ್ ಮಾಡಲು ಮಹಾಲೇಖಿಪಾಲರು, ಭಾರತ ಸರ್ಕಾರ ರವರು ಕಂಪನಿ ಕಾಯ್ದು 2013 ಸೆಕ್ಷನ್ ನಿಂದಿನ 139 ಪರಿಚ್ಯೇದ (5)ರಡಿ ಮುಂದುವರೆದು, ರಾಜಗೋಪಾಲ್ & ಬದ್ರಿ ನಾರಾಯಣನ್, ಚಾಟ್‌ಡ್ರ್ ಅಕೌಂಟೆಂಟ್ಸ್, ಬೆಂಗಳೂರು ರವರನ್ನು ನೇಮಿಸಿದ್ದರು. ಮುಂದುವರೆದು, ಸದಸ್ಯರಿಗೆ ತಿಳಿಸುವುದೇನೆಂದರೆ ಮುಂದು ಕೆ.ಪಿ. ರಾವ್ & ಕಂ., ಚಾಟ್‌ಡ್ ಅಕೌಂಟೆಂಟ್ಸ್, ಬೆಂಗಳೂರು ರವರನ್ನು ಕಂಪನಿ ಕಾಯ್ದು 2013, ಸೆಕ್ಷನ್ ನಿಂದಿನ 139 ಪರಿಚ್ಯೇದ (5)ರಡಿ 2018-19ನೇ ಸಾಲಿನ ಲೆಕ್ಕಪತ್ರಗಳನ್ನು ಆಡಿಟ್ ಮಾಡಲು ಮಹಾಲೇಖಿಪಾಲರು, ಭಾರತ ಸರ್ಕಾರ ರವರು ತಮ್ಮ ಪತ್ರ ದಿನಾಂಕ: 20.07.2018ರ ಪ್ರಕಾರ ನೇಮಿಕ ಮಾಡಿದ್ದಾರೆ.

33. ಕಂಪನಿಯಿಂದ ಅನ್ವಯವಾಗುವ ಕಾರ್ಯದರ್ಶಿಕ ಮಾನದಂಡಗಳ ಅನುಷಠನ:

ಎರಡು ಸತತ ಮಂಡಳಿ ಸಭೆಗಳು (22.02.2017 ಮತ್ತು 03.07.2017) ಹಾಗೂ ನಾಲ್ಕು ಮಂಡಳಿ ಸಭೆಗಳ ನಡುವಿನ ಮಧ್ಯಸ್ಥಿಕ ಅಂತರಕ್ಕೆ ಸಂಬಂಧಿಸಿದ ವಿಧಿಗಳನ್ನು ಹೊರತುಪಡಿಸಿ, ಕಂಪನಿ ಕಾಯ್ದು 2013 ಸೆಕ್ಷನ್ ನಿಂದಿನ 118 ಪರಿಚ್ಯೇದ (10)ರಡಿ ಭಾರತ ಸರ್ಕಾರದಿಂದ ಅನುಮೋದನೆಗೊಂಡ ಹಾಗೂ ಭಾರತೀಯ ಕಂಪನಿ ಕಾರ್ಯದರ್ಶಿಗಳ ಇನ್‌ಟಿಟ್ಯೂಟ್‌ರವರಿಂದ ನೀಡಲ್ಪಟ್ಟ ಕಾರ್ಯದರ್ಶಿಗಳ ಮಾನದಂಡಗಳ ಅನ್ವಯವಾಗುವ ವಿಧಿಗಳೊಂದಿಗೆ ಕಂಪನಿಯು ಅನುಸರಣೆಯಾಗಿರುತ್ತದೆ ಈ ವರ್ಷದ ನಿಮ್ಮ ನಿರ್ದೇಶಕರ ವರದಿಯಲ್ಲಿ ತಿಳಿಸಿದೆ.

34. ಕಾಣ್ಡ ವೆಚ್ಚ ದಾಖಲೆಗಳ ನಿರ್ವಹಣೆ:

ನಿಮ್ಮ ನಿರ್ದೇಶಕರ ವರದಿಯಂತೆ ಕಂಪನಿ ಕಾಯ್ದು 2013 ಸೆಕ್ಷನ್ ನಿಂದಿನ 148 ಪರಿಚ್ಯೇದ (1)ರ ಒಗದಣೆಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಸೂಚಿಸಿದಂತೆ ವೆಚ್ಚ ದಾಖಲೆಗಳ ನಿರ್ವಹಣೆಯು ಕಂಪನಿಗೆ ಅನ್ವಯಸುವುದಿಲ್ಲ.



35. ಕೃತಜ್ಞತೆಗಳು:

ನಿರ್ದೇಶಕರುಗಳು ಭಾರತ ಸರ್ಕಾರಕ್ಕೆ, ಕನಾರ್ಟಿಕ ಸರ್ಕಾರ, ಸರ್ಕಾರದ ಇಲಾಖೆಗಳಿಗೆ, ಮಾನ್ಯ ಶಾಸಕರುಗಳಿಗೆ, ಶಾಸಕಾಂಗ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರೆ ರಾಜ್ಯ ಇಲಾಖೆಗೆ, ಹಣಕಾಸು ಇಲಾಖೆಗೆ, ಜಿಲ್ಲಾ ಪಂಚಾಯತ್ರೆ ಮತ್ತು ಸಫ್ರಿಯ ಸಂಸ್ಥೆಗಳಿಗೆ ತಾವು ನೀಡಿದ ಸಹಕಾರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಈ ರೀತಿಯ ಸಹಕಾರ ಮತ್ತು ಬೆಂಬಲ ಇಲ್ಲದಿದ್ದಲ್ಲಿ ಪ್ರಸಕ್ತ ವರ್ಷದಲ್ಲಿನ ಪ್ರಗತಿ ಮಾಡಲಾಗುತ್ತಿರಲಿಲ್ಲವೆಂದು ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಗ್ರಾಹಕರು, ಬ್ಯಾಂಕಿನವರು, ಸಲಹೆಗಾರರು, ಶಾಸನಬಢ ಲೆಕ್ಕಪರಿಶೋಧಕರು, ಆಂತರಿಕ ಲೆಕ್ಕಪರಿಶೋಧಕರು ಮತ್ತು ಅಕೌಂಟೆಂಟ್ ಜೆನರಲ್ ಲೆಕ್ಕಪರಿಶೋಧಕರು ಮತ್ತು ನೌಕರರು ನಿಗಮಕ್ಕೆ ತಮ್ಮ ಅಮೂಲ್ಯವಾದ ಬೆಂಬಲ ಹಾಗೂ ಸಹಕಾರ ನೀಡಿರುವುದಕ್ಕೆ ಪ್ರಶಂಸಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಸಹ ಇದೇ ರೀತಿ ಬೆಂಬಲ ನಿರೀಕ್ಷಿಸಲಾಗುವುದೆಂದು ನಿರ್ದೇಶಕರು ಹೇರುದಾರರಾದ ಕನಾರ್ಟಿಕ ಸರ್ಕಾರಕ್ಕೆ ತಮ್ಮ ಧನ್ಯವಾದಗಳನ್ನು ತಿಳಿಸಿರುತ್ತಾರೆ.

ಅಡಳಿತ ಮಂಡಳಿಯ ಪರವಾಗಿ,

ಸ್ಥಳ: ಬೆಂಗಳೂರು
ದಿನಾಂಕ: 05.03.2019

ಸಹಿ/-
(ಬಿ. ವೆಂಕಟೇಶ್, ಭಾಾಂಸೇ)
ವ್ಯವಸ್ಥಾಪಕ ನಿರ್ದೇಶಕರು
(ಡಿಬಿಎನ್: 07234869)

ಸಹಿ/-
(ಡಾ. ಬೂವನಹ್ಲ್ಯಾ ನಾಗರಾಜ್)
ನಿರ್ದೇಶಕರು
(ಡಿಬಿಎನ್: 06929271)



ಅನುಬಂಧ-1

ಘಾರಂ ಸಂಖ್ಯೆ : ಎಂಜಿನಿಯರಿಂಗ್ - 9

31.03.2017ಕ್ಕೆ ಕೊನೆಗೊಂಡ ವಾರ್ಷಿಕ ವಿವರದ ಪ್ರತಿ

[ಕಂಪನಿ ಕಾರ್ಯೋಚಣೆ, 2013ರ ಕಲಂ 92(3) ಮತ್ತು ಕಂಪನಿಗಳ ನಿಯಮಗಳ 2014, ನಿಯಮ 12(1)ರ ಪ್ರಕಾರ]

I. ನೋಂದಣಿ ಮತ್ತು ಇತರ ವಿವರಗಳು

1	CIN	U75112KA1974SGC002613
2	ನೋಂದಣಿ ದಿನಾಂಕ	08.08.1974
3	ಕಂಪನಿಯ ಹೆಸರು	ಕರ್ನಾಟಕ ರೂರೂ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್
4	ಕಂಪನಿಯ ವರ್ಗ / ಉಪವರ್ಗ	ಲಿಮಿಟೆಡ್ ಕಂಪನಿ, ಲಿಮಿಟೆಡ್ ಷೇರುಗಳು
5	ನೋಂದಣಿ ಕಚೇರಿಯ ವಿಳಾಸ ಮತ್ತು ಸಂಪರ್ಕದ ವಿವರ	4 ಮತ್ತು 5ನೇ ಮಹಡಿ, ಗ್ರಾಮೀಣಾಭಿವೃದ್ಧಿ ಭವನ, ಅನಂದರಾವ್ ವೃತ್ತ, ಬೆಂಗಳೂರು-560009. ಇಮೇಲ್ ಪಡಿ: mdkridl@gmail.com ಫೋನ್‌ನಂ. 080-22879900
6	ಲಿಸ್ಟ್‌ಡ್ ಕಂಪನಿಯೇ?	ಇಲ್ಲ
7	ರಿಜಿಸ್ಟ್ರೇಷನ್ ಮತ್ತು ಸ್ಥಳಾಂಶರಿಸುವ ವಿಚಿಂಟೆ ಹೆಸರು ಮತ್ತು ವಿಳಾಸ	ಅನ್ವಯಿಸುವುದಿಲ್ಲ
8	ಈ ವರ್ಷದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕ	29.12.2017

II. ಕಂಪನಿಯ ಮುಖ್ಯ ವ್ಯವಹಾರ ಮತ್ತು ಚಟುವಟಿಕೆಗಳು:

(ಕಂಪನಿಯ ಒಟ್ಟು ವಹಿವಾಟಿ ಶೇಕಡಾ 10ಕ್ಕಿಂತ ಹೆಚ್ಚಿನ ವ್ಯವಹಾರ ಮತ್ತು ಚಟುವಟಿಕೆಗಳು)

ಕ್ರ. ಸಂ.	ಮುಖ್ಯ ಉತ್ಪಾದನೆ / ಸೇವೆಗಳ ಹೆಸರು ಮತ್ತು ವಿವರ	ಉತ್ಪಾದನೆ / ಸೇವೆಯ ಎನ್‌ಬಿಸಿ ಕೋಡ್	ಕಂಪನಿಯ ಶೇ. ಒಟ್ಟು ವಹಿವಾಟಿ
1	ಕರ್ನಾಟಕ ಸರ್ಕಾರದ ಮತ್ತು ವಿವಿಧ ಇಲಾಖೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ	8413	100%

III. ಸ್ವಾಧೀನದಲ್ಲಿನ, ಉಪ ಮತ್ತು ಸಾಂಖ್ಯಿಕ ಕಂಪನಿಗಳ ವಿವರ:

ಕ್ರ. ಸಂ.	ಕಂಪನಿಯ ಹೆಸರು ಮತ್ತು ವಿಳಾಸ	ಸಿಬಿನ್/ ಜಿಎಲ್‌ಎನ್	ಸ್ವಾಧೀನದಲ್ಲಿನ ಉಪ/ಸಾಂಖ್ಯಿಕ	ಶೇಕಡವಾರು ಷೇರುಗಳು	ಅನ್ವಯಿಸುವ ಕಲಂ
—	—	—	—	—	—



IV. ಜೇರು ನುಂಡಿಸಲು ಮಾಡಿ (ಇತ್ತೀಚ್ಚೆ ಜೇರು ಬಂಡವಾಳದ ಒಟ್ಟು ಇತ್ತೀಚ್ಚೆಯ ಶೇಕಡಾ ಎವರೆ)

I) ಜೇರು ಹಿಂದಿನಾರ್ಥ ವರ್ಗೀಕರಣ

ವರ್ಗೀಕರಣ	ವರ್ಷದ ಮಾಡಿ ಜೇರು ಹಿಂದಿನಾರ್ಥ ಸಂಖ್ಯೆಗೆ			ವರ್ಷದ ಮಾನ್ಯಲ್ಲಿ ಜೇರು ಹಿಂದಿನಾರ್ಥ ಸಂಖ್ಯೆಗೆ			% ಪ್ರಸ್ತರ ಸಾಫ್ಟ್‌ ಬಿಡ್‌ ಬಿಲ್ಡಿಂಗ್	
	ದಿವಸಾಂಶ	ಹಾಕ್‌ಅಕ್	ಒಟ್ಟು	ಶೇಕಡಾರಿ ಒಟ್ಟು ಜೇರು	ದಿವಸಾಂಶ	ಹಾಕ್‌ಅಕ್	ಒಟ್ಟು	
ಎ. ಪ್ರಮತ್ತಾರ್ಕ								
1) ಭಾರತೀಯ								
ಒ) ಒಟ್ಟು ವೈಚೆ/HUF	-	-	-	-	-	-	-	-
ಓ) ಕೇಂದ್ರ ಸರ್ಕಾರ	-	-	-	-	-	-	-	-
ಔ) ರಾಜ್ಯ ಸರ್ಕಾರ	-	1,22,500	1,22,500	100%	-	1,22,500	1,22,500	100%
ಐ) ಸಂಯುಕ್ತ ಸಂಸ್ಥೆಗಳು	-	-	-	-	-	-	-	-
ಒ) ಬ್ಯಾಂಕ್/ಹೆಚ್‌ಕಾರ್‌ನ ಸಂಸ್ಥೆ ಎಂಬ್ ಇತರೆ	-	-	-	-	-	-	-	-
ಒಟ್ಟು ಅರ್ಥನೆಂಬ್ (ಎ)(1)	-	122500	1,22,500	100%	-	1,22,500	1,22,500	100%
2) ವಿದೇಶಿ								
ಎ) NRI-ಒಟ್ಟು ವೈಚೆ	-	-	-	-	-	-	-	-
ಓ) ಇತರೆ ವೈಚೆ	-	-	-	-	-	-	-	-
ಔ) ಸಂಯುಕ್ತ ಸಂಸ್ಥೆಗಳು	-	-	-	-	-	-	-	-
ಐ) ಬ್ಯಾಂಕ್/ಹೆಚ್‌ಕಾರ್‌ನ ಸಂಸ್ಥೆ	-	-	-	-	-	-	-	-
ಒ) ಇತರೆ	-	-	-	-	-	-	-	-
ಒಟ್ಟು ಅರ್ಥನೆಂಬ್ (ಎ)(2)	-	-	-	-	-	-	-	-
ತ್ವರಿತಕರ ಒಟ್ಟು ಜೇರು ಹಿಂದಿನಾರ್ಥ								
(ಎ)=(ಎ)(1)+(ಎ)(2)	-	1,22,500	1,22,500	100%	-	1,22,500	1,22,500	100%



ಬ. ಸಾಮಾಜಿಕ ಜೀವಿ	ಪ್ರಾಯೋಗಿಕ	1) ಸಂಸ್ಥಾ	2) ಮುಖ್ಯಯಲ್ಲಾ ಫಂಡ್	3) ಬ್ಯಾಂಕ್ /ಹೆಚ್‌ಕಾರ್‌ಸಿಎಸ್‌ ಅನ್‌ಎಫ್	4) ಕೇಂದ್ರ ಸರ್ಕಾರ	5) ರಾಜ್ಯ ಸರ್ಕಾರ	6) ಪೆಂಟರ್ ಕೌಶಿಲ್ ಫಂಡ್	7) ಪ್ರಾ) ಲಿಮಿಟೆಡ್ ಕಂಪನಿಗಳು	8) ಬ್ರಹ್ಮಜಿಲ್ ವರ್ಷ	9) ಆತ್ಮ ಅಧಿನ (ಇ)(1):-	10) ಆತ್ಮ ಸಂಸ್ಥಾ	11) ಸಂಸ್ಥಾ	12) ಭಾರತೀಯ	13) ಭಾರತೀಯ	14) ಮತ್ತು ಜ್ಯೋತಿ	15) ರೂ. 1.00 ಲಕ್ಷ್ಯ ಹೆಚ್‌ಕಾರ್ ಸ್ಟೀನ್‌ಲೈನ್‌ನಲ್ಲಿ ನೆಮಿನ್ ಚೆರ್ಡಿ ಬಂಡವಾಳ	16) ಜರ್	ಒಫ್ ಅಧಿನ (ಇ)(2):
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	
-	-	-	-	-	-	-	-	-	-	-	-	-	-	-	-	-	-	



ಸಾರ್ವತ್ರಿಕ ಒಟ್ಟು ಜೀರು ಹಿಂದುವಳಿ (2)= (ಬಿ)(1)+(ಬಿ)(2)	-	-	-	-	-	-	-
ನ. ಜಡಿತರ್ & ಎಡಿತರ್ನ ಜೀರು ಹಿಂದುವಳಿ	-	-	-	-	-	-	-
ಒಟ್ಟು ಮೊತ್ತ (ಬಿ+ಬಿ+ನಿ)	-	1,22,500	1,22,500	100%	-	1,22,500	1,22,500 100%

ii) ಪ್ರವರ್ತನಾ ಜೀರು ಹಿಂದುವಳಿ

ಕ್ರ. ನಂ.	ಪ್ರವರ್ತನಾ ರೂಪ ಹೆಸರು	ವರ್ಷದ ಮೊದಲ ಜೀರು ಹಿಂದುವಳಿ			ವರ್ಷದ ಕೊನೆಯಲ್ಲಿ ಜೀರು ಹಿಂದುವಳಿ			ಸ್ಥಾನದಲ್ಲಿ ಶೇಕಡವಾರು ಜೀರು ಹಿಂದುವಳಿ ಸಂಖ್ಯೆ
		ಕಂಪನಿಯ ಶೇಕಡವಾರು ಸಂಖ್ಯೆ	ಜೀರುಗಳ ಅಧಿಕಾರಿ ಸಂಖ್ಯೆ	ಜೀರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸಂಖ್ಯೆ	ಅಧಿಕಾರಿ/ ಉತ್ತರ ಜೀರುಗಳ ಸಂಖ್ಯೆ	ಜೀರುಗಳ ಸಂಖ್ಯೆ	
01.	ಮುನ್ಸಿ ಕನಾರ್ ಟಿಕ್ ರಾಜ್ಯಾಲಾರ ಹೆಸರಿನಲ್ಲಿ	1,22,495	99.99%	--	1,22,495	99.99%	--	--
02.	ಮುನ್ಸಿ ವ್ಯವಸ್ಥಾಕ ನಿರ್ದೇಶಕರು ಕೆಲ್ಲರ್ ಐಡಿಎಲ್	03	0.002%	--	03	0.002%	--	--
03.	ಪ್ರಥಮ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ	01	0.00%	--	01	0.00%	--	--
04.	ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ	01	0.00%	--	01	0.00%	--	--



iii) ಪ್ರವರ್ತಕರ ಸೇರು ಹಿಡುವಳಿಯ ಬದಲಾವಣೆ

ಕ್ರ. ಸಂ.	ವಿಷಯ	ಸೇರು ಹಿಡುವಳಿಯ ವರ್ಣದ ಮೊದಲು ಇದ್ದಂತೆ		ಪ್ರಸ್ತುತಿ ವರ್ಣದ ಸಂಚಿತ ಸೇರು ಹಿಡುವಳಿ	
		ಸೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸೇರುಗಳು	ಸೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸೇರುಗಳು
1	ಕನಾಟಕ ರಾಜ್ಯಪಾಲರ ಹೆಸರಿನಲ್ಲಿ ವರ್ಣದ ಮೊದಲಿನಂತೆ				
	ತಾರೀಖುವಾರು ಸೇರು ಹಿಡುವಳಿಯ ಏರಿಕೆ/ ಇಳಿಕೆಗಳ ವಿವರ, ಕಾರಣಗಳೊಂದಿಗೆ			ಇಲ್ಲ	
	ವರ್ಣದ ಕೊನೆಯಲ್ಲಿದ್ದಂತೆ				

ಎ. ಮೊದಲ 10 ಸೇರುದಾರರ ಸೇರು ಹಿಡುವಳಿಯ ವಿವರ
(ನಿರ್ದೇಶಕರು, ಪ್ರವರ್ತಕರು, GDR ಮತ್ತು ADR ಬಿಷ್ಟು:—

ಕ್ರ. ಸಂ.	10 ಸೇರುದಾರರ ಸೇರು ಹಿಡುವಳಿಯ ವಿವರ	ಸೇರು ಹಿಡುವಳಿಯ ವರ್ಣದ ಮೊದಲು ಇದ್ದಂತೆ		ಪ್ರಸ್ತುತಿ ವರ್ಣದ ಸಂಚಿತ ಸೇರು ಹಿಡುವಳಿ	
		ಸೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸೇರುಗಳು	ಸೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸೇರುಗಳು
1	ವರ್ಣದ ಮೊದಲಿನಂತೆ				
	ತಾರೀಖುವಾರು ಸೇರು ಹಿಡುವಳಿಯ ಏರಿಕೆ/ ಇಳಿಕೆಗಳ ವಿವರ, ಕಾರಣಗಳೊಂದಿಗೆ			ಅನ್ವಯಿಸುವುದಿಲ್ಲ	
	ವರ್ಣದ ಕೊನೆಯಲ್ಲಿದ್ದಂತೆ				

iv) ನಿರ್ದೇಶಕರು ಮತ್ತು ಮುಖ್ಯ ನಿರ್ವಾಹಕರ ಸೇರು ಹಿಡುವಳಿ

ಕ್ರ. ಸಂ.	ವಿಷಯ	ಸೇರು ಹಿಡುವಳಿಯ ವರ್ಣದ ಮೊದಲು ಇದ್ದಂತೆ		ಪ್ರಸ್ತುತಿ ವರ್ಣದ ಸಂಚಿತ ಸೇರು ಹಿಡುವಳಿ	
		ಸೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸೇರುಗಳು	ಸೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಸೇರುಗಳು
01	ಕೆ.ಆರ್.ಇ.ಡಿ.ಎಲ್.,ನ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರುಗಳು				
	ವರ್ಣದ ಮೊದಲು ಇದ್ದಂತೆ	03	0.0002%	03	0.0002%
	ತಾರೀಖುವಾರು ಸೇರು ಹಿಡುವಳಿಯ ಏರಿಕೆ/ ಇಳಿಕೆಗಳ ವಿವರ, ಕಾರಣಗಳೊಂದಿಗೆ	--	--	--	-
	ವರ್ಣದ ಕೊನೆಯಲ್ಲಿದ್ದಂತೆ	03	0.002%	03	0.002%



ಕ್ರ. ಸಂ.	ವಿಷಯ	ಪೇರು ಹಿಡುವಳಿಯ ವರ್ಷದ ಮೊದಲು ಇದ್ದಂತೆ		ಪ್ರಸ್ತುತ ವರ್ಷದ ಸಂಚಿತ ಪೇರು ಹಿಡುವಳಿ	
		ಪೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಪೇರುಗಳು	ಪೇರುಗಳ ಸಂಖ್ಯೆ	ಕಂಪನಿಯ ಶೇಕಡವಾರು ಪೇರುಗಳು
02	ಸರ್ಕಾರದ ಪ್ರಥಮ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರೋ ರಾಜ್ಯ ಇಲಾಖೆ, ಕನಾಕಟಕ ಸರ್ಕಾರ				
	ವರ್ಷದ ಮೊದಲು ಇದ್ದಂತೆ	01	0.0001%	01	0.0001%
	ತಾರೀಖಿನಿಯ ಪೇರು ಹಿಡುವಳಿಯ ಏರಿಕೆ/ ಇಳಿಕೆಗಳ ವಿವರ, ಕಾರಣಗಳೊಂದಿಗೆ	--	--	--	-
	ವರ್ಷದ ಕೊನೆಯಲ್ಲಿದ್ದಂತೆ	01	0.0001%	01	0.0001%
03	ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಕನಾಕಟಕ ಸರ್ಕಾರ				
	ವರ್ಷದ ಮೊದಲು ಇದ್ದಂತೆ	01	0.0001%	01	0.0001%
	ತಾರೀಖಿನಿಯ ಪೇರು ಹಿಡುವಳಿಯ ಏರಿಕೆ/ ಇಳಿಕೆಗಳ ವಿವರ, ಕಾರಣಗಳೊಂದಿಗೆ	--	--	--	-
	ವರ್ಷದ ಕೊನೆಯಲ್ಲಿದ್ದಂತೆ	01	0.0001%	01	0.0001%

V. ಮೂಲ ಭಾರಗಳು : ಇಲ್ಲ

(ಬಡ್ಡಿ ಮತ್ತು ಸಂಚಿತ ಬಡ್ಡಿ ಸೇರಿ ಕಂಪನಿಯ ಮೂಲ ಭಾರಗಳು)

(ರೂ. ಲಕ್ಷಗಳಲ್ಲಿ)

ವಿವರ	ಶೇವಣಿ ಹೊರತುಪಡಿಸಿ ಭದ್ರತಾ ಸಾಲ	ಅಭದ್ರತಾ ಸಾಲಗಳು	ಶೇವಣಿಗಳು	ಒಟ್ಟು ಮೂಲ
ಮೂಲ ಭಾರ ವರ್ಷದ ಮೊದಲಿದ್ದಂತೆ				
1. ಮೂಲ ಮೊತ್ತ	-	-	-	-
2. ಪಾವತಿಸಿದ ಬಡ್ಡಿ		-	-	--
3. ಸಂಚಾಯಿತ ಬಡ್ಡಿ	-	-	-	-
ಪ್ರಸ್ತುತ ವರ್ಷದಲ್ಲಿ ಮೂಲಭಾರಗಳ ಬದಲಾವಣೆ				
* ಸೇರಿಸುವುದು	-	-	-	-
* ಕಳೆಯುವುದು	-	-	-	-
* ನಿವ್ವಳ ಬದಲಾವಣೆ	-	-	-	-
ಪ್ರಸ್ತುತ ವರ್ಷದಲ್ಲಿ ಕೊನೆಯಲ್ಲಿನ ಮೂಲಭಾರ				
1. ಮೂಲ ಮೊತ್ತ	-	-	-	-
2. ಪಾವತಿಸಿದ ಬಡ್ಡಿ		-	-	--
3. ಸಂಚಾಯಿತ ಬಡ್ಡಿ	-	-	-	-
ಒಟ್ಟು (i+ii+iii)	-	-	-	-



VI. ನಿರ್ದೇಶಕರು ಮತ್ತು ಮುಖ್ಯ ನಿರ್ವಾಹಕರುಗಳ ಸಂಭಾವನೆ

ಎ. ವ್ಯವಸ್ಥಾಪಕ ನಿರ್ದೇಶಕರು, ಮೂಳೆವೇಳೆ ನಿರ್ದೇಶಕರು ಮತ್ತು ನಿರ್ವಾಹಕರುಗಳ ಸಂಭಾವನೆ

ಕ್ರ. ಸಂ.	ಸಂಭಾವನೆಯ ವಿವರ	ವ್ಯ.ನಿ./ಮೊ.ವೇ.ನಿ./ ನಿರ್ವಾಹಕರುಗಳು	ಒಟ್ಟು ಮೊತ್ತ
01		ಡಾ. ಶರ್ಮ, ಭಾಜೆಸೇ ವ್ಯವಸ್ಥಾಪಕ ನಿರ್ದೇಶಕರು	
	ಒಟ್ಟು ಸಂಭಾವನೆ		
	ಎ) 1961ನೇ ಆದಾಯ ತೆರಿಗೆ ಕಾಯ್ದೆಯ ಕಲಮು 17 (1)ರ ಪ್ರಕಾರ ಸಂಭಾವನೆ	ರೂ.26,90,142/-	ರೂ.26,90,142/-
	ಬಿ) 1961ನೇ ಆದಾಯ ತೆರಿಗೆ ಕಾಯ್ದೆಯ ಕಲಮು 17 (2)ರ ಪ್ರಕಾರ ಮೇಲು ಸಂಭಾವನೆ ಮೊತ್ತ	ರೂ.36,000/-	ರೂ.36,000/-
	ಸಿ) 1961ನೇ ಆದಾಯ ತೆರಿಗೆ ಕಾಯ್ದೆಯ ಕಲಮು 17 (3)ರ ಪ್ರಕಾರ ಲಾಭದ ಸಂಭಾವನೆ		
02	ಒಟ್ಟು ದಾಸ್ತಾವು	-	-
03	ಸ್ವೇಚ್ಚಣೆ	-	-
04	ಕರ್ಮಾಣದ್ರೋ - ಶೈಕ್ಷಣ ಲಾಭ - ಇತರೆ	- -	- -
05	ಇತರಿಗೆ ವಿವರಣೆ	-	-
	ಒಟ್ಟು (ಎ)	ರೂ. 27,26,142/-	ರೂ. 27,26,142/-

ಬಿ. ಇತರೆ ನಿರ್ದೇಶಕರುಗಳ ಸಂಭಾವನೆ

ಕ್ರ. ಸಂ.	ನಿರ್ದೇಶಕರುಗಳ ಹೆಸರು	ಸಂಭಾವನೆಯ ವಿವರ				ಒಟ್ಟು
		ನಿರ್ದೇಶಕರು	ಆಡಳಿತ ಸಚಿವರು ಹಾಜರಾಗಿದ್ದಕ್ಕೆ ಫೀ	ಕರ್ಮಾಣದ್ರೋ	ಇತರೆ ವಿವರ	
1	ಡಾ. ಎನ್. ನಾಗಾಂಬಿಕಾ ದೇವಿ, ಭಾಜೆಸೇ	ಇಲ್ಲ	6,000	-	-	6,000
2	ಶ್ರೀ ಹೆಚ್.ಬಿ. ಪ್ರಕಾಶ್, ಭಾಜೆಸೇ	ಇಲ್ಲ	9,000	-	-	9,000
3	ಡಾ. ಭೂವನಹಳ್ಳಿ ನಾಗರಾಜ್	ಇಲ್ಲ	9,000	-	-	9,000
4	ಶ್ರೀ. ಬಿ. ಗುರುಪ್ರಸಾದ್, ಕೆಂಪು	ಇಲ್ಲ	9,000	-	-	9,000
5	ಶ್ರೀ. ಬಿ.ಹೆಚ್. ಪುರುಷೋತ್ತಮ್ ಸಿಂಗ್	ಇಲ್ಲ	9,000	-	-	9,000
6	ಶ್ರೀ. ಎನ್. ರಾಜಣ್ಣ	ಹೌದು	9,000	-	-	9,000



ಕ್ರ. ಸಂ.	ನಿರ್ದೇಶಕರುಗಳ ಹೆಸರು	ಸಂಭಾವನೆಯ ವಿವರ				ಒಟ್ಟು
		ನಿರ್ದೇಶಕರು	ಆಡಳಿತ ಸಫೀಗೆ ಹಾಜರಾಗಿದ್ದಕ್ಕೆ ಖೀರೆ	ಕಮೀಷನ್	ಇತರೆ ವಿವರ	
7	ಶ್ರೀ. ಎಲ್.ವಿ. ಗೋವಿಂದ	ಹೌದು	9,000	-	-	9,000
8	ಶ್ರೀ. ಗೋಪಿ	ಹೌದು	6,000	-	-	6,000
9	ಶ್ರೀ. ಬಿ. ಭುಜಂಗಶೆಟ್ಟಿ	ಹೌದು	9,000	-	-	9,000
10	ಶ್ರೀ. ಕೆ.ಎಸ್. ಧರ್ಮೇಂದ್ರ(ರಾಜು)	ಹೌದು	9,000	-	-	9,000
11	ಶ್ರೀ ಟಿ. ರಮೇಶ್	ಹೌದು	9,000	-	-	9,000
12	ಶ್ರೀ ಸಾದಿಕ್ ಬುಡಾನ್ ಸಾರ್ ನರಸುಂದ	ಹೌದು	9,000	-	-	9,000
13	ಶ್ರೀ ರಘು	ಹೌದು	3,000	-	-	3,000
	ಒಟ್ಟು		1,05,000/-			1,05,000/-

ಸಿ. ವ್ಯವಸ್ಥಾಪಕ ನಿರ್ದೇಶಕರು/ಮುಖ್ಯ ನಿರ್ವಾಹಕರು/ಮೊ.ವೇ.ನಿ/ಹೊರತುಪಡಿಸಿ ಮುಖ್ಯ ನಿರ್ವಾಹಕರುಗಳ ಸಂಭಾವನೆ

ಕ್ರ. ಸಂ.	ಸಂಭಾವನೆಯ ವಿವರ	ಮುಖ್ಯ ನಿರ್ವಾಹಕಾ ಸಿಬ್ಬಂದಿಗಳು			
		2 ಮು.ಇಂ.	ಕಂ.ಸೆ	2 ಮು.ಹ.ಅ	ಒಟ್ಟು
01	ಒಟ್ಟು ಸಂಭಾವನೆ ಎ) 1961ನೇ ಆದಾಯ ತೆರಿಗೆ ಕಾಯ್ದ್ಯಾಯ ಕಲಮು 17 (1)ರ ಪ್ರಕಾರ ಸಂಭಾವನೆ	26,35,791	3,68,860	18,50,793	48,55,444
	ಬಿ) 1961ನೇ ಆದಾಯ ತೆರಿಗೆ ಕಾಯ್ದ್ಯಾಯ ಕಲಮು 17 (2)ರ ಪ್ರಕಾರ ಮೇಲು ಸಂಭಾವನೆ ಮೊತ್ತ	--	--	--	--
	ಸಿ) 1961ನೇ ಆದಾಯ ತೆರಿಗೆ ಕಾಯ್ದ್ಯಾಯ ಕಲಮು 17 (3)ರ ಪ್ರಕಾರ ಲಾಭದ ಸಂಭಾವನೆ	--	--	--	--
02	ಬಚ್ಚೆ ದಾಸ್ತಾನು	--	--	--	--
03	ಸ್ವೀಕಾರ ಕೆಕ್ಕೆಟಿ	--	--	--	--
04	ಕಮೀಷನ್	--	--	--	--
	- ಶೇಕಡಲಾಭ	--	--	--	--
	- ಇತರೆ	--	--	--	--
05	ಇತರಿಗೆ ವಿವರಣೆ	--	--	--	--
	ಒಟ್ಟು (ಎ)	26,35,791	3,68,860	18,50,793	48,55,444



VII. ದಂಡ/ಶೈಕ್ಷಣಿಕ/ಸಂಚಿತ ಅಪರಾಧಗಳು

ತರಹ	ಕಂಪನಿ ಕಾರ್ಯೋಂಗ ಕಲಂ	ಸಂಪ್ರಾಪ್ತ ವಿವರ	ದಂಡ/ಶೈಕ್ಷಣಿಕ/ಸಂಚಿತ ಅಪರಾಧಗಳ ವಿವರ	ಅಧಿಕಾರ (RD/NCLT/COURT)	ಯಾವುದಾದರೂ ಮನವಿ ಮಾಡಿದ್ದರೆ ವಿವರ
ಎ. ಕಂಪನಿ					
ದಂಡ	-	-	-	-	-
ಶೈಕ್ಷಣಿಕ	-	-	-	-	-
ಸಂಚಿತ ಅಪರಾಧಗಳು	-	-	-	-	-
ಬಿ. ನಿರ್ದೇಶಕರು					
ದಂಡ	-	-	-	-	-
ಶೈಕ್ಷಣಿಕ	-	-	-	-	-
ಸಂಚಿತ ಅಪರಾಧಗಳು	-	-	-	-	-
ಶಿ. ಇತರೆ ಅಧಿಕಾರಿಗಳು					
ದಂಡ	-	-	-	-	-
ಶೈಕ್ಷಣಿಕ	-	-	-	-	-
ಸಂಚಿತ ಅಪರಾಧಗಳು	-	-	-	-	-

ಆಡಳಿತ ಮಂಡಳಿಯ ಪರವಾಗಿ,

ಸ್ಥಳ: ಬೆಂಗಳೂರು
ದಿನಾಂಕ: 05.03.2019

ಸಹಿ/-
(ಬಿ. ವೆಂಕಟೇಶ್, ಭಾಗ್ಯಸೇ)
ವ್ಯವಸ್ಥಾಪಕ ನಿರ್ದೇಶಕರು
(ದಿವಿನ್: 07234869)

ಸಹಿ/-
(ಡಾ. ಬೂವನಹ್ಲ್ಯಾ ನಾಗರಾಜ್)
ನಿರ್ದೇಶಕರು
(ದಿವಿನ್: 06929271)

ಅನುಬಂಧ-2ವಾರ್ಷಿಕ ವರದಿಯಲ್ಲಿ CSR ಚಟುವಟಿಕೆಗಳ ಮೇಲಿನ ವರದಿ**1. ಕಂಪನಿಯ CSRನ ಕಾರ್ಯನೀತಿಯ ಯೋಜನೆಗಳು ಅಥವಾ ಕಾರ್ಯಕ್ರಮಗಳ ಪ್ರಸ್ತಾವನೆಯ ಸಂಕ್ಷಿಪ್ತ ಮುಖ್ಯ ಅಂಶಗಳು**

- ಅ) ಕಂಪನಿಯ ತನ್ನ ಕಾರ್ಯನೀತಿಯನ್ನು ತನ್ನ ಚಟುವಟಿಕೆಗಳಿಗೆ ಹತ್ತಿರವಾಗುವಂತೆ ನೋಡಿಕೊಳ್ಳಬೇಕು.
- ಆ) ದಾನ ಪಡೆಯುವವರ ಮತ್ತು ಕಂಪನಿಯ ಚಟುವಟಿಕೆಗಳು ರಾಜ್ಯಾದ್ಯಂತ ಹಬ್ಬಿರಬೇಕು.
- ಇ) ಕೆ.ಆರ್.ಪಿ.ಡಿ.ಎಲ್ ಕನಾರಿಕ ಸರ್ಕಾರದ ಸ್ವಾಮ್ಯಕ್ಕೂಳಿಪಟ್ಟ ಸಂಸ್ಥೆಯಾಗಿರುವುದರಿಂದ CSR ಚಟುವಟಿಕೆಗಳು ಸಾಮಾಜಿಕ ಹೊಣೆ, ಸಮುದಾಯಗಳಿಗೆ ಸಹಾಯ, ಸದ್ಗುವನೆಗಳಂತಹವುಗಳಿಂದ ಕೆ.ಆರ್.ಪಿ.ಡಿ.ಎಲ್ ಪ್ರತಿಬಿಂಬವನ್ನು ತೋರಿಸುವಂತಿರಬೇಕು.
- ಈ) ಕೆ.ಆರ್.ಪಿ.ಡಿ.ಎಲ್ ಮತ್ತು ದಾನ ಪಡೆಯುವವರ ನಡುವೆ ಹಣ ಉಪಯೋಗಿಸುವ ಬಗ್ಗೆ ಒಪ್ಪಂದ/ಮುಚ್ಚಿಕೆ ಇರಬೇಕು.
- ಉ) ನಿಧಿಯ ಬಳಕೆಯ ಬಗ್ಗೆ ದಾನಪಡೆದವರಿಂದ, ಶಾಸನ ಬಧ್ಯ ಲೆಕ್ಕಪರಿಶೋಧಕರಿಂದ ಸಹಿ ಮಾಡಲ್ಪಟ್ಟ ಪ್ರಮಾಣ ಪತ್ರ ಪಡೆಯಬೇಕು.
- ಉಂ) ಕಂಪನಿ ಕಾಯ್ದು 2013ರ ತಪತೀಲು VII ರಂತೆ ಕಾಲಕಾಲಕ್ಕೆ ಬದಲಾವಣೆಗೊಂಡಂತೆ CSR ನ ಕಾರ್ಯ ನೀತಿಯು ಹಸಿವಿನ ನಿರ್ಮಾಲನೆಯಾಗಬೇಕು.

2. CSRನ ಸಮಿತಿಯ ರಚನೆ.

2017-18 ನೇ ಸಾಲಿಗೆ CSR ಸಮಿತಿಯ ರಚನೆ. ಈ ಕೆಳಗಿನಂತಿದೆ.

1. ಡಾ. ಆರ್. ರಾಜು, ಭಾ.ಅ.ಸೇ., : ಅಧ್ಯಕ್ಷರು
ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಪಿ.ಡಿ.ಎಲ್.
2. ಶ್ರೀ ಎಸ್.ಬಿ. ಸಿದ್ದಗಂಪ್ಪ, ಕೆಜಾವ್ಸ್., : ಸದಸ್ಯರು
ಮುಖ್ಯ ಅಭಿಯಂತರರು,
ಪಂಚಾಯತ್ ರಾಜ್ ಇಂಚಿನಿಯರಿಂಗ್ ಇಲಾಖೆ
3. ಡಾ. ಘೋವನಹ್ಲ್ ನಾಗರಾಜ್, ಎಂಎಸ್.ಎಸ್. (ಸಿರಿ), ಪಿ.ಜಿ.ಡಿ.ಎಸ್.ಎಸ್.: ಸದಸ್ಯರು
ನಿರ್ದೇಶಕರು (ಸುವರ್ಣ ಗ್ರಾಮ ಯೋಜನೆ ಮತ್ತು ಪಶ್ವಿಮ ಘಟ್ಟ
ಅಭಿವೃದ್ಧಿ ಯೋಜನೆ) ಮತ್ತು ಸರ್ಕಾರದ
ಪದನಿರ್ಮಿತ ಉಪ ಕಾರ್ಯದರ್ಶಿಗಳು, ಆರ್ಡಿ&ಪಿಆರ್ ಇಲಾಖೆ



4 ಶ್ರೀ ಮರುಮೋತ್ತಮಾ ಸಿಂಗ್ ಬಿ.ಹೆಚ್. : ಸದಸ್ಯರು

ನಿದೇಶಕರು, ವಿಶೇಷ ಅಧಿಕಾರಿ ಮತ್ತು ಎಕ್ಸ್-ಅಫೀಜಿಯೋ,
ಸರ್ಕಾರದ ಉಪ ಕಾರ್ಯದರ್ಶಿಗಳು, ಹಣಕಾಸು ಇಲಾಖೆ,
ಲೋಕೋಪಯೋಗಿ (ಹಣಕಾಸು ವಿಭಾಗ)

5 ಶ್ರೀ.ಎಚ್.ಎಂ. ಮುಕುಂದಪ್ಪ : ಸದಸ್ಯ ಕಾರ್ಯದರ್ಶಿ
ಮುಖ್ಯ ಹಣಕಾಸು ಅಧಿಕಾರಿ 2, ಕೆಪ್ಪರ್ ಪದಿವಲ್

3. ಹಿಂದಿನ 3 ಆರ್ಥಿಕ ವರ್ಷಗಳ ಸರಾಸರಿ ನಿಷ್ಠೆ ಲಾಭ:

ವರ್ಷ	ನಿಷ್ಠೆ ಲಾಭ	3 ವರ್ಷಗಳ ಸರಾಸರಿ ರೂ. ಲಕ್ಷಗಳಲ್ಲಿ	ಶೇಕಡಾ 2 ರಂತೆ ಯೋಜನೆಗಳಿಗೆ ಲಭ್ಯವಿರುವ ಮೊತ್ತ ರೂ. ಲಕ್ಷಗಳಲ್ಲಿ
2014-15	16,847.71		
2015-16	17,145.11		
2016-17	18,914.45		
ಒಟ್ಟು	52,907.27	17,635.75	352.72

4. ನಿಗದಿ ಪಡಿಸಿದ CSR ವಿಚುರ್ (ಶೇ.2 ರಂತೆ ಮೇಲಿನ 3ನೇ ಐಟಂ ಪ್ರಕಾರ)

ಮೇಲಿನ 3ನೇ ಐಟಂ ಪ್ರಕಾರ ಶೇಕಡಾ 2 ರಂತೆ ರೂ. 17,635.75 ಲಕ್ಷಗಳಿಗೆ, ನಿಗದಿಪಡಿಸಿದ CSR ನ ವಿಚೆನ ಮೊತ್ತ ರೂ. 352.72 ಲಕ್ಷಗಳು.

5. 2016-17 ನೇ ಸಾಲಿನಲ್ಲಿ CSR ಗಾಗಿ ವಿಚುರ್ ಮಾಡಿದ ವಿವರ.

2016-17ನೇ ಸಾಲಿನ ಆರಂಭಿಕ ಉಳಿಕೆ	ರೂ. 19.79 ಲಕ್ಷಗಳು
ಸೇರಿದೆ : 2017-18ನೇ ಸಾಲಿನದ್ದು	ರೂ. 352.72 ಲಕ್ಷಗಳು
ವಿಚುರ್ ಮಾಡಬೇಕಾದ ಮೊತ್ತ	ರೂ. 372.51 ಲಕ್ಷಗಳು
2017-18ನೇ ಸಾಲಿಗೆ ವಿಚುರ್ ಮಾಡಲಾದ ಮೊತ್ತ	ರೂ. 727.00 ಲಕ್ಷಗಳು
ಹೆಚ್ಚುವರಿ ವಿಚುರ್ ಮಾಡಿದ ಮೊತ್ತ	ರೂ. 354.49 ಲಕ್ಷಗಳು



(ಃ) 2017-18ನೇ ಕಾಲಿನಲ್ಲಿ ಯಾವ ರೀತಿ ಖಚು ಮಾಡಲಾಗಿ ಎಂಬುದರ ವಿವರ.

2017-18ನೇ ಸಾಲಿನಲ್ಲಿ ಸಿಲ್ವಸ್‌ಆರ್‌ ಅಡಿ ಆರ್ಥಿಕ ಸೆರಳು ಕೇಳಿರಿಯ ವಿಧಿ ಸಂಘರ್ಷಣೆಯ ಸೈಕಿರಿಸಲಾದ ಅಜ್ಞಾಗಳ ವಿವರ

(ರೂ. ಲಕ್ಷಗಳಲ್ಲಿ)

ಕ್ರ. ನಂ	ಸಂಸ್ಥೆಯ ಹೆಸರು ಮತ್ತು ವಿಳಾಸ	ಸುರಕ್ಷಿತದ ವಿಳಾಸ ಯೋಜನೆ ಅಥವಾ ಚಟುವಟಿಕೆ	2017-18ನೇ ಕಾಲಿಗೆ ಮಾಡಿದ ಚಟುವಟಿಕೆ	2017-18ನೇ ಕಾಲಿಗೆ ಸಮೀಕ್ಷೆ ಶಿಕ್ಷಾರಷ್ಟು ಮೊತ್ತ
1	ರಂಗಲ್ ಮೆಡಿಕಲ್ ಸಮೀಕ್ಷಾ ಸ್ಕೂಲ್ಸ್, ಹುಲ್ಲಿಕೋಡ್, ಗಡಗ	1. ಹೆಚ್ಚಿನ ಕಟ್ಟಡ ನಿರ್ಮಾಣ 2. ಆಪರೇಟರ್‌ನ ಟ್ರಾಯ್ಲೆಟ್‌ ಉಪಕರಣಗಳನ್ನು ಮೇಲ್ವಿಚೆಗೇರಿಸುವುದು, ಇತ್ತೀಚ್ 3. ಸಂಕ್ಷೇಪಿತ ನಾ ಚಟುವಟಿಕೆ 4. ಹಾಲಿಯಿರುವ ಆರ್ಥ ಫ್ರಾಕ್ಚರ್ ನಿರ್ವಹಣೆ 5. ಅರ್ಮೋರ್ ಶಿಕ್ಳಿ ಮತ್ತು ಹಾಜರಿ ಕಟ್ಟುವಟಕಗಳು	100.00	60.00
2	ಆರ್.ಎ.ಜಿ.ಎ. ಹೈಡ್ರಾನಲ್, ಹುಲ್ಲಿಕೋಡ್, ಗಡಗ ತಾ.	ವಿದ್ಯಾರ್ಥಿಗಳ ವಿಶೇಷ ಮೂಲಕ ಸೌಕರ್ಯದ ವ್ಯವಸ್ಥೆಗಳನ್ನು ಒದಗಿಸುವುದು	50.00	40.00
3	ದ ಹುಲ್ಲಿಕೋಡ್-ಅಪರೇಟಿವ್ ಹಾಸ್ಪಿಟ್ ಸ್ಕೂಲ್ಸ್, ಕೋಡಿಯನ್ ರಸ್, ಹುಲ್ಲಿಕೋಡ್	1. ಹಾಲಿಯಿರುವ ಹೆಚ್ಚಿನ ಕಟ್ಟಡ ಜೀಎಂಎಎಂ ನಿರ್ಮಾಣ 2. ಖಾತ್ಮ ದಜ್ಜಾಯ ಪ್ರದೇಶದಲ್ಲಿ ಉಪಕರಣಗಳ ವಿರುದ್ದಿ	40.00	40.00
4	ಶ್ರೀ ಹೆಂಕೆಂತರ್ ಗ್ರಾಮಾಂಶ ಹಿಕ್ಕೆ ಪ್ರಸಾರ ಸಮೀಕ್ಷೆ (ಒ). (ಸಂದರ್ಭ), ಶಿರದ್ವಿಜು	ಕಟ್ಟಡ ಮತ್ತು ಮುಂಗರ ಬಡೆ ವಿದ್ಯಾರ್ಥಿಗಳ ನಾಲ್ಕು ಕಟ್ಟಡ ನಿರ್ಮಾಣ ಕಾರ್ಯ ನಿರ್ವಹಣೆ	10.00	10.00
5	ವಿವೇಕಾನಂದ ಸಂಖ್ಯ, ಅಥವಿ ತಾ., ಬೆಳಗಾವಿ ಜಿಲ್ಲೆ	ಮೂಲಕ ಸೌಕರ್ಯಗಳ ಪ್ರವರ್ತನೆಗೆ ಅಭಿಪ್ರಾಯ, ತರಗತಿ ಕೊರತ್ತಿ ಮತ್ತು ಶಾಖಾಲಯಗಳ ನಿರ್ವಹಣೆ	10.00	10.00
6	ಹುಲ್ಲಿಕೋಡ್ ಕೋಡಿಯನ್ ಎಡುಕೇಷನ್ ಸ್ಕೂಲ್ಸ್, ಗಡಗ	ವಿದ್ಯಾರ್ಥಿಗಳ ಮೂಲಕ ಸೌಕರ್ಯಗಳ ವ್ಯವಸ್ಥೆಗಳ ಅಭಿಪ್ರಾಯ.	50.00	40.00



7	ಸತ್ಯಂಗ, ಮುಂಡರಿ ರಸೆ, ಗಡಗ	ನುವರ್‌ಜನಕರಿಗೆ ಆರೋಗ್ಯ ಜಾಗೃತಿ ಹಾಗೂ ಸ್ನೇಹು ಲೋಕರಳ ಉದಗಿಸುವುದು	5.00	5.00
8	ಪ್ರಮಾತ್ಮಮುನಾಮಿಳ್ಳಾ ಸೇರೆಯ ಸಮಿತಿ (ಇ.) ಅನಂತಾಶ್ರಮ, ಮುಲ್ಲಸಮುದ್ರ, ಗಡಗ ತಾ..	ಕಟ್ಟಡಕ್ಕೆ 15 ಬಹಿರುಗಳು, 26 ಕಟ್ಟಡಗಳು, ವಿದ್ಯಾರ್ಥಿರೆಕರಳ, ಹಾಗೂ ಲೋಟಿಯಂಗ ಕಾರ್ಮಣ್ಯಗಳನ್ನು ಉದಗಿಸುವುದು. ಸೀಲನ್‌ಶಾರ್ಕ ಅಡಿಯಲ್ಲಿ ಕೆ.ಆರ್.ಇ ವಿಭಾಗದ ಸಂಗಾರ್ಲೆ ರೂ. 10.00 ಲಕ್ಷಣನ್ನು ನೀಡಲಾಗಿದೆ.	11.00	10.00
9	ಸುಳಿ ಆರ್ಕ್‌ ಮುಖ್ಯ ಆರ್ಕ್ ಇಂಡಿಯಾ, ದೊಡ್ಡಗುಬ್ಬಾ ಗ್ರಾಮ, ಕೆ.ಆರ್.ಇ ರಸೆ, ಪಂಗಳೂರು	ಹಾಲಿಯಾಯಿದು ಅನಾಧಾರ್ಯಕ್ಕೆ ಕಟ್ಟಡದ ನಿಮ್ಮಾಣಿ	25.00	10.00
10	ಸರ್ಯಂಂಡರ ಟ್ರಾಕ್ (ಇ.), ಸಂ. 381, 6ನೇ ಮೈನ್, ಪ್ರಾಲೋಪ್‌ಪ್ರಾಲೋಪ್‌ಪ್ರಾಲೋಪ್‌ಪ್ರಾಲೋಪ್ ಇಂಡಿಯಾನಾಗರ, ಬಂಗಳೂರು-38	1. ಹಾಸ್ತೀಲ್ ಕಟ್ಟಡದ ನಿಮ್ಮಾಣಿ 2. ತಲ್ಲಿಂಬುಗಳನ್ನು ಉದಗಿಸುವುದು 3. ಅಡುಗೆ ಕೊಳ್ಳೆ ಉಪಕರಣಗಳು 4. ತರಕಾರಿಗಳನ್ನು ಉದಗಿಸುವುದು 5. ಬ್ಯಾಗ್‌ಗಳು ಮತ್ತು ಲೇಖನ ಸಾಮಗ್ರಿಗಳು	20.00	5.00
11	ಕ್ರಿಂತಿ ಲಿಂಡ್‌ಕಾನಂದ ಲಿಂಡ್‌ನ ಪಿಯಾ ಕಾಲೆಫ್ಯೂ, ಹುಲ್ಲೆಹೋಟ್ಟಿ, ಗಡಗ	1. ಹೆಚ್‌ನ್‌ಪಾಲ್ ಕೆಲರಿಗಳ ನಿಮ್ಮಾಣಿ 2. ಆಟಡ ಮೃದಾನಗಳ ನಿಮ್ಮಾಣಿ	20.00	10.00
12	ಶ್ರೀ ರಾಮ್‌ಕೃಷ್ಣ ಸೇವಾ ಪ್ರತಿಷ್ಠಾನ (ಇ.) ಹಳ್ಳಿ ಗಡಗ ಜಿಲ್ಲೆ.	ಉಸ್ತ್ರೀ ಕಾಂಪೌಂಡ್ ನಿಮ್ಮಾಣಿ, ಗಂಡ್ರ ಪ್ರಸ್ತಾವನೆಗಳ ಕಟ್ಟಡದ ನಿಮ್ಮಾಣಿ	10.00	10.00
13	ಶ್ರೀ ಗಾರಂತ್ರಿ ವಿದ್ಯಾ ಮಂದಿರ, ಎಸ್.ಎಸ್.ಬಿ. ಶಾಲೆ, ಮೂರ್, ಸಂಜನಗಳು ತಾ.	ಶಾಲಾ ಕೆಲರಿಗಳು, ಶಾಖಾಲಯ ಮತ್ತು ಗ್ರಂಥಾಲಯ ನಿಮ್ಮಾಣಿ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರ ನಿಮ್ಮಾಣಿ ಮತ್ತು ಶಾಲಾ ಪೀಠೇಯಕರಣಗಳು	25.00	5.00
14	ಜ್ಞಾನ ಸಂಜೀವೀನ ಎಸ್‌ಕೇಷನ್‌ಲ್ ಪ್ರೈಸ್ (ಇ.) ಹುಲ್ಲೆಹೋಟ್ಟಿ, ಸಂಜನಗಳು ತಾ.	ಶಾಲಾ ಕೆಲರಿಗಳು, ಶಾಖಾಲಯ ಮತ್ತು ಗ್ರಂಥಾಲಯ ನಿಮ್ಮಾಣಿ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರ ನಿಮ್ಮಾಣಿ ಮತ್ತು ಶಾಲಾ ಪೀಠೇಯಕರಣಗಳು	10.00	6.00



15	ಇ. ಸಂಚಿತದಯ ಮೆಮೋರಿಯಲ್ ಎಜ್ಯೂಕೇಷನ್ ಸ್ಟೋರ್ಸ್ (ಇ), ಪಿ.4, 100 ಅಡಿ ರಸ್ಟ್, ವಿಜಯನಗರ, ೧ನೇ ಹಂತ, ಮೈಸೂರು-570017.	ಶಾಲಾ ಕೊಟಡಿಗಳು, ಶಾಖಾಲಯ ಮತ್ತು ಗ್ರಂಥಾಲಯ ನಿರ್ಮಾಣ ಕಾಗ್ಡಿ ಕಂಪನಿಯು ತರಹೇಳಿ ಕೇಂದ್ರ ನಿರ್ಮಾಣ ಮತ್ತು ಶಾಲಾ ಪೀಠೋದರೆಕರಣಗಳು	15.00	4.00
16	ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಜನ್ಯಪಾಠ್, ಸೋಲೆನ್ರ ಹೆಂಬೆಳೆ, ಮೂಗಡಿ ತಾ.	ಶಾಖಾಲಯಗಳ ಕಟ್ಟಡ ನಿರ್ಮಾಣ ಕಾಗ್ಡಿ ಶಾಲಾ ಪೀಠೋದರೆಕರಣಗಳು	10.00	5.00
17	ಅವಿಲ ಫಾರ್ಮ ಶ್ರೀ ಕೃಷ್ಣ ಯಾದವ ಮುಹುಂಸಂಸಾನ (ಬಿ) ನಂ. 1, ಸುಕ್ರೀತ, ಗೋಲ್ಗಢ, ಹೊಳ್ಳಿರ್ ರಸ್, ಹಿತ್ತದುಗಳ್.	ಹಾಸ್ಟ್ ಕಟ್ಟಡದ ನಿರ್ಮಾಣ	20.00	8.00
18	ಕಟಂಕಾರು ದೇವಾಡಿಗ ಸಮುದಾಯ ಭಡನ, ಬ್ರಹ್ಮಪತ್ರ	ಸಮುದಾಯ ಭಡನ ನಿರ್ಮಾಣ	3.00	2.00
19	ಬ್ರಹ್ಮಪತ್ರ ಬಂಂಬರ ಸಮುದಾಯ ಭಡನ	ಸಮುದಾಯ ಭಡನ ನಿರ್ಮಾಣ	5.00	5.00
20	ಕೋಲ್ಕೆಪ್ಪಲ್ಲ ಸರಿಯಾರ ಹಿರಿಯ ಪ್ರಾಥಮಿಕ ಶಾಲೆ, ಸರಿಯಾರ	ಶಾಲಾ ಕಟ್ಟಡದ ನಿರ್ಮಾಣ	2.00	2.00
21	ಹಿರಿಯ ಪ್ರಾಥಮಿಕ ಶಾಲೆ, ಮುಟ್ಟಾಡಿ	ಶಾಲಾ ಕಟ್ಟಡದ ನಿರ್ಮಾಣ	2.00	2.00
22	ಹರಡಿ ಕೋ-ಆಪರೇಟರ್ ಮಿಲ್ ಸೆಲೋಟ್	ಶಾಲಾ ರಸ್ ಅಭಿವೃದ್ಧಿ	2.00	2.00
23	ಬೆಂಗಳೂರು ಲಯನ್ ಕುಮಾರಪಾಕ್ ಬ್ರೆಸ್, ರವಿ ಕಲ್ಲೂರ್ನ್ ಮೆಮೋರಿಯಲ್ ಆಸ್ಟ್ರೀ ಕಂಪೆಂಡ್, ೧ನೇ ಫಾಟ್, ಕ್ರೌನ್ ಕ್ಲಾರಿಕ್ ಪ್ರದೀಪ, ಪೀರಿಂ, ಬೆಂಗಳೂರು.	ಕಟ್ಟಕ ಅಂಗಳನ್ನ ಒದಗಿಸುವುದು ಮತ್ತು ಅಭವಡಿಸುವುದು, ವಿಕಲಜಿತನರಿಗಾಗಿ ಮೂಲ ಪಕ್ಕಾಸ್ಟ ಏಕಲ್ಲಾ ವಿತರಣಾ ಕಾರ್ಯೂಕ್ರಮ	20.00	5.00
24	ಶ್ರೀ ಮುದ್ರಾ ದೇವ ಎಜ್ಯೂಕೇಷನ್ ಇನ್‌ಸ್ಟಿಟ್ಯೂಟ್, ಕನಕಪುರ	ಕಟ್ಟಡ ಮುಂದಿಗೆಕರ್ಮ ವೈವಸ್ತಾಪನಾನ್ನ ಉದ್ದೇಶಪೂರ್ವದ್ವಾರಾ	25.00	12.00



25	ಮೇಜುವಾನ ವಿದ್ಯಾಪತ್ರಕ ನಂಖೆ, ಹುಟ್ಟಿ	ಮುಲಾಕುಕರ್ತುಗಳ ಮನಸ್ಸಿಗಳನ್ನು ಒದಗಿಸುವುದು	25.00	25.00
26	ಸತ್ಯಾಗ, ಗದಗ	ಸಾರ್ವಜನಿಕರಿಗೆ ಆರೋಗ್ಯ ಜ್ಞಾನ ಮತ್ತು ಸೈರ್ಪರ್ಯ ಮತ್ತು ಪರಿಸ್ಥಿತಿ ಮನಸ್ಸಿಗೆ ಒದಗಿಸುವುದು	10.00	10.00
27	ಪುಂಚು ಎಚುಕೇಜನಲ್ ಸೊಸೈಟಿ (ರ), ಬೆಳಗೆರ, ಗದಗ	ಬುದ್ಧಿಮಾಂಡ ಮತ್ತು ಶಿಕ್ಷಣ ಮನಸ್ಸಿಗೆ ಒದಗಿಸುವುದು	10.00	10.00
28	ಹಿಂಂಡ ಗದಗ, ವಕಾಲಿ, ಬೆಳಗೆರ, ಗದಗ	ಸಮುದಾಯ ಕೇಂದ್ರಗಳು	5.00	5.00
29	ಶೀ ಬಯಲು ಬಸಮೆಟ್‌ರ ಸ್ಕೂಲ್ ಅಭಿವೃದ್ಧಿ ಮತ್ತು ಕಾರಿಯಲ್ ಟ್ರೈನಿಂಗ್ ಪಡೇರಹಕ್ಕು	ಸಮುದಾಯ ಭವನದ ನಿರ್ಮಾಣ	15.00	5.00
30	ಬಡಕಾಲ್ಟ್ ಹಿರಿಯ ಪ್ರಾಥಮಿಕ ಶಾಲೆ	ಶಾಲೆ ಅಭಿವೃದ್ಧಿ ಕೆಲಸಗಳು	2.00	2.00
31	ಆಸರೆ ಹಾರಿಯಲ್ ಟ್ರೈನ್	ಹೆಚ್ಚಿನ ಕಚ್ಚೆ ಕಟ್ಟಡ ನಿರ್ಮಾಣ	25.00	15.00
32	ಮಿನಿವರ್ ವಿದ್ಯಾ ಮಂದಿರ, ಲಕ್ಷ್ಮಿನಾಥಪುರ ತಾ., ಕೋರ್ಲಾರ್ ಜಿಲ್.	ಅಗತ್ಯ ಮೂಲಸೌಕರ್ಯಗಳಾದ ಶಾಖಾಲಂಯಾಗಳು, ಕಾಂಪೆಂಡ್ ಸೋಡೆಯ ನಿರ್ಮಾಣ, ಇತರೆ ಜ್ಯಾಹದಿಗಳನ್ನು ಒದಗಿಸುವುದು	35.00	15.00
33	ಎಸ್.ಎನ್. ಕೆರು ಟ್ರೈನ್, ಮಾರ್ಗಣಹಕ್ಕು	ಸಾರ್ವಜನಿಕರಿಗೆ ಆರೋಗ್ಯ ಮತ್ತು ಶಿಕ್ಷಣ ಸಂಬಂಧಿತ ಜ್ಯಾಹದಿಗಳನ್ನು ಒದಗಿಸುವುದು	20.00	15.00
34	ಸಕರ್ ಕರಿಯ ಪ್ರಾಥಮಿಕ ಶಾಲೆ, ಹುಟ್ಟಿ	ಶಾಲೆ ಕೆಲತಿಗಳ ನಿರ್ಮಾಣ ಹಳಗೆ ಜೆಂಬೆಲ್ ದಾರ ಕೆಲಸ	10.00	2.00
35	ಶೀ ರಾಜೀವ್ ಗಾಂಧಿ ಪ್ರಾಥಮಿಕ ಶಾಲೆ, ಕಲ್ಲಾ ಮತ್ತು ಎಂಟ್ಲ್ ಕಾಲೇಜ್, ಬಸವಕಲ್ಕು	ಕಟ್ಟಡ ಮುಲಾಕುತ್ತಿರುವ ಮನಸ್ಸಿಗೆ ಒದಗಿಸುವುದು	60.00	35.00



36	ಶ್ರೀ ಜನ್ಮಭಸವೇಶ್ವರ ಸಂಸ್ಥಾನ ಹಿರಿಯೆ ಅಕೆಡೆ, ಬಸವಕಲ್ಲು	ಸಮುದಾಯ ಭವನದ ನಿರ್ಮಾಣ 20.00	10.00
37	ಶ್ರೀ ರಮಿಂದ್ರ ಹೆಯರ್ ಮೆಮೆರಿಲಿಯಲ್ ಹೊರಿಟ್‌ಲ್ಯಾ ಟ್ರಿನ್‌ ಹೆಚ್‌ಎಡ್	ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 60.00	40.00
38	ಕೆನಾರ್‌ಟೆಕ್ ಲೈಪ್‌ ಕಲ್ಲುರಾರ್ಗ-585105	ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 80.00	40.00
39	ಪರ್ಸನ ಲಹ್ಸ್ ಶ್ರೀ ಜಡೆಯ ಶಾಂತಿಗ ಮಹಾಸ್ವಾಮಿಯೇ ಸಮಾಧಾನ, ಖಾಡುಮಿ ಕಲ್ಲುರಾರ್ಗ-585101.	ಅಭವ್ಯಾದಿ ಕಾಮಗಾರಿಗಳನ್ನು ಒದಗಿಸುವುದು 20.00	10.00
40	ಕಲ್ಲುರಾರ್ಗ ಲೇಡಿಸ್ ಅಸ್‌ರೋಸ್‌ಯೆಚ್‌ನ್‌ ತಯಾರಕರ ಹಾಕ್‌ (ಕೆ-ಲ್ಯಾಂಪ್) (೦), ಕಲ್ಲುರಾರ್ಗ-585101.	ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 10.00	5.00
41	ಆ. ಎಸ್. ರಾಧಾಕೃಷ್ಣ ಎಚ್‌ಎಂ‌ಎಸ್ ಹುದ್ದುಬಾದ್	ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 50.00	30.00
42	ಶ್ರೀ ಜಗದ್ರೂಪ ಸ್ವಾತ್ಮಾರ್ಪಣ ವಿಧಾನೀಲ, ಬಸವತ್ತೀಕ್ರಿಯ ಮತ, ಹುದ್ದುಬಾದ್	ಕಟ್ಟಡ ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 20.00	5.00
43	ಮಹಾರಾಜೆ ಕೃಶ್ನರೂ ಚನ್ನಮ್ಮೆ ಹಿರಿಯ ಪಾಫ್‌ಮಾಕ ನಾಲ್, ರಾಜೀವ್‌ರ ಹಾದ್	ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 10.00	5.00
44	ಖಾದ್ಯಾರ್ ಕೆಲ್ಲಿಯ ಸಮಾಜ ಟ್ರೈ ಹೆಚ್‌ಎಡ್ (ಬಿ)	ಸಮುದಾಯ ಭವನದ ನಿರ್ಮಾಣ 20.00	5.00
45	ಪಲ್‌ ರಿನೇವ್‌ಲ್ ಸ್ಟಿಲ್‌ಹೆಚ್‌ಯುಲ್ ಟ್ರೌ ಹುದ್ದುಬಾದ್	ಮುಲ್ಲಸೆಕರಣ ಪ್ರಾಸ್ಥಾನಕ್ಕೆ ಒದಗಿಸುವುದು 10.00	5.00



46	ಶ್ರೀ ಪಿಪರ್ಯೋಗೆತ್ತರ ವಿದ್ಯಾಲಯ, ಹುಮ್ಮಾಜ್ಬಾದ್	ಮುಲಾಕುತ್ತರು ಹೃಷಿಗಳನ್ನು ಒದಗಿಸುವುದು	10.00	5.00
47	ಅಂಜುಮಾನ್-ಎ ಇಸ್ಲಾಂ ಕಾರ್ಮಿಕ ಕಳಸಾಹುರ, ಗದಗ	ಸಮುದಾಯ ಭವನದ ನಿರ್ಮಾಣ	15.00	13.00
48	ಗದಗ ಬೆಟ್ಟೆಗೆ ಕಾರ್ಫಿಂಟ್‌ರ್ ಅಸೆಸೆರ್ಟ್‌ಮೆಂಟ್ (ಎ), ಗದಗ	ಕೆಂಪೆಂ ಕೆಲರೆಡಿಯ ನಿರ್ಮಾಣ	5.00	2.00
49	ಸುರ್ರೋ-ಶ್ರೀಲ-ಲುಲ್ಲಾಮ್ ಅರೇಜ್‌ಕ್ ಶಾಲೆ, ಸುರ್ರಾಖಾನ್, ಅಧಿಂಡ, ಹುಮ್ಮಾಜ್ಬಾದ್	ಮುಲಾಕುತ್ತರು ಹೃಷಿಗಳನ್ನು ಒದಗಿಸುವುದು	10.00	5.00
50	ಸತ್ಯಾಗ್ರಹ, ಗದಗ	ಸಾರ್ವಜನಿಕರಿಗೆ ಆರೋಗ್ಯ ಜಾಗ್ರಿ ಮತ್ತು ಸೈರ್ಕಲ್‌ಲೀಕರಣ ಹೃಷಿಗಳ ಒದಗಿಸುವುದು	20.00	15.00
51	ಗದಗ ಸ್ಕೋಲ್‌ ಅಸೆಲೆಸಿಯರ್‌ಎಂಎಎಸ್‌, ಗದಗ	ಕ್ರೀಡಾ ಸಂಖಂಡದ ಅಭಿಪ್ರಾಯ ಚರ್ಚೆಗಳನ್ನು	25.00	25.00
52	ಗದಗ ಜಿಲ್ಲೆ ಸ್ಕೋಲೆಯಂ, ಗದಗ	ಕ್ರೀಡಾ ಸಂಖಂಡದ ಚರ್ಚೆಗಳಾಗಿ ಉತ್ಸರ್ಜನ	100.00	50.00
53	ಜಾಕ್‌ರೋ ಹುಸ್ಸೆನ್ ಕಾಲ್ಯಾನಿ, ಜಮ್ಮಾತ, ಗದಗ	ಹಾಹನವನ್ನು ಒದಗಿಸುವುದು	15.00	10.00
			1,197.00	727.00



ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅಥವಾ ಯಾವುದೇ ಭಾಗಗಳಲ್ಲಿ ಸರಾಸರಿ ನಿವ್ವಳ ಲಾಭದ ಮೇಲೆ ಶೇಕಡ ಎರಡರಷ್ಟು ಮೊತ್ತವನ್ನು ಖಚು ಮಾಡುವಲ್ಲಿ ಕಂಪನಿಯು ವಿಫಲವಾದಲ್ಲಿ, ಕಂಪನಿಗಳ ಕಾಯಿದೆ, 2013ರ ಪ್ರಕರಣ 135(5)ರಡಿ ನೀಡಲಾದ ಒದಗಣೆಗೆ ಸಂಬಂಧಿಸಿದಂತೆ ತನ್ನ ವರದಿಯಲ್ಲಿ ಖಚು ಮಾಡಲಾಗದೇ ಇರುವ ಬಗ್ಗೆ ಕಾರಣಗಳನ್ನು ಕಂಪನಿಯು ತಿಳಿಷಬೇಕು.

ಕಂಪನಿಗಳ ಕಾಯಿದೆ, 2013ರ ಪ್ರಕರಣ 135(5)ರಡಿ ನೀಡಲಾದ ಒದಗಣೆಗೆ ಸಂಬಂಧಿಸಿದಂತೆ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಸರಾಸರಿ ನಿವ್ವಳ ಲಾಭದ ಮೇಲೆ ಶೇಕಡ ಎರಡರಷ್ಟು ಮೊತ್ತವನ್ನು ಕಂಪನಿಯು ಖಚು ಮಾಡಿರುತ್ತದೆ.

ಸಿಎಸ್‌ಆರ್ ದ್ಯೇಯೋದ್ದೇಶ ಮತ್ತು ಕಂಪನಿಯ ನಿಯಮದಂತೆ ಸಿಎಸ್‌ಆರ್ ಪಾಲಿಸಿಯ ಅನುಷ್ಠಾನ ಮತ್ತು ಮೇಲ್ಮೈಕಾರಣೆಯಲ್ಲಿ ಸಿಎಸ್‌ಆರ್ ಕಮಿಟಿಯ ಜವಾಬ್ದಾರಿಯಾಗಿರುತ್ತದೆ.

ಸಿಎಸ್‌ಆರ್ ದ್ಯೇಯೋದ್ದೇಶ ಮತ್ತು ಕಂಪನಿಯ ನಿಯಮದಂತೆ ಸಿಎಸ್‌ಆರ್ ಪಾಲಿಸಿಯ ಅನುಷ್ಠಾನ ಮತ್ತು ಮೇಲ್ಮೈಕಾರಣೆಯನ್ನು ಕೈಗೊಳ್ಳಲಾಗಿದೆ ಎಂದು ಈ ಮೂಲಕ ಘೋಷಿಸುತ್ತೇವೆ.

ಅಡಳಿತ ಮಂಡಳಿಯ ಪರವಾಗಿ,

ಸ್ಥಳ: ಬೆಂಗಳೂರು
ದಿನಾಂಕ: 05.03.2019

ಸಹಿ/-
(ಬಿ. ವೆಂಕಟೇಶ್, ಭಾಾಃನೇ)
ವ್ಯವಸ್ಥಾಪಕ ನಿರ್ದೇಶಕರು
(ದಿಇವನ್: 07234869)

ಸಹಿ/-
(ಡಾ. ಬೂವನಹ್ಲಿ ನಾಗರಾಜ್)
ನಿರ್ದೇಶಕರು
(ದಿಇವನ್: 06929271)



ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್, ಬೆಂಗಳೂರು ಇದರ
31ನೇ ಮಾರ್ಚ್ 2018ಕ್ಕೆ ಅಂತ್ಯಗೊಂಡ ವರ್ಷದ ಆರ್ಥಿಕ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ
ಕಂಪನಿಗಳ ಅಧಿನಿಯಮ-2013, 143(6)(ಬಿ)ನೇ ಪ್ರಕರಣದ ಮೇರೆಗೆ
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಮಾಡಿರುವ
ಟೀಕೆ ಹಿಪ್ಪಣಿಗಳು.

ಕಂಪನಿಗಳ ಅಧಿನಿಯಮ, 2013ರ ಮೇರೆಗೆ ನಿಯಮಿಸಿರುವ ಏಕೀಕೃತ ಹಣಕಾಸು ವರದಿಯ ಚೌಕಟ್ಟಿಗೆ ಅನುಗುಣವಾಗಿ 2018 ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್, ಬೆಂಗಳೂರು ಇದರ ಹಣಕಾಸಿನ ವಿವರಪಟ್ಟಿಗಳನ್ನು ಸಿದ್ಧಪಡಿಸುವುದು ಕಂಪನಿಯ ಆಡಳಿತ ವರ್ಗದ ಜವಾಬ್ದಾರಿಯಾಗಿದೆ. ಕಂಪನಿಗಳ ಅಧಿನಿಯಮ, 1956ರ 619 (2)ನೇ ಪ್ರಕರಣದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇವಿಪಾಲರು ನೇಮಕ ಮಾಡಿರುವ ಶಾಸನಬಢ್ಣ ಲೆಕ್ಕಪರಿಶೋಧಕರು, ಅವರ ವೃತ್ತಿಸಂಸ್ಥೆಯಾದ ಭಾರತದ ಜಾಟಿಕ್ ಅಕ್ಷಿಂಟೆಂಟರುಗೊತ್ತುಪಡಿಸಿರುವ ಲೆಕ್ಕಪರಿಶೋಧನೆ ಮತ್ತು ಖಾತ್ರಿ ಮಾನಕಗಳಿಗೆ ಅನುಸಾರವಾಗಿ ಸ್ವತಂತ್ರ ಲೆಕ್ಕಪರಿಶೋಧನೆಯನ್ನು ಆಧರಿಸಿ ಕಂಪನಿಗಳ ಅಧಿನಿಯಮ, 1956ರ 227ನೇ ಪ್ರಕರಣದ ಮೇರೆಗೆ ಈ ಹಣಕಾಸಿನ ವಿವರಪಟ್ಟಿಗಳನ್ನು ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಲು ಜವಾಬ್ದಾರರಾಗಿದ್ದಾರೆ. ಇದನ್ನು ಅವರು ನಿವ್ಯಾಹಿಸಿದ್ದಾರೆಂದು ತಿಳಿಸಲಾಗಿದೆ. ದಿನಾಂಕ: 04.02.2019ರ ಹಿಂದಿನ ಲೆಕ್ಕಪರಿಶೋಧನಾ ವರದಿಯನ್ನು ಸೂಪರ್‌ಸೀಡ್ ಮಾಡಿದ್ದು, ದಿನಾಂಕ 06.03.2019ರಂದು ಅವರು ನೀಡಿದ ಲೆಕ್ಕಪರಿಶೋಧನಾ ವರದಿಯ ಮೂಲಕ ಮೂರ್ಖಗೊಳಿಸಲಾಗಿದೆ.

ನಾನು ಭಾರತದ ಮಹಾಲೇವಿಪಾಲರು ಮತ್ತು ಲೆಕ್ಕಪರಿಶೋಧಕರ ಪರವಾಗಿ, 1956ರ ಕಂಪನಿಗಳ ಕಾಯಿದೆ 143(6)(ಎ)ರ ಅನ್ವಯ 31ನೇ ಮಾರ್ಚ್ 2018ಕ್ಕೆ ಕೊನೆಗೊಂಡ ವರ್ಷದ ಬಗ್ಗೆ ‘ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್, ಬೆಂಗಳೂರು’ ಇದರ ಹಣಕಾಸಿನ ವಿವರಪಟ್ಟಿಗಳನ್ನು ಇದರ ಆರ್ಥಿಕ ವಿವರದ ತೆಂಬೆ ಬಗ್ಗೆ ಮೂರಕ ಲೆಕ್ಕಪರಿಶೋಧನೆ ನಡೆಸಿದ್ದೇನೆ. ಸದರಿ ಮೂರಕ ಲೆಕ್ಕಪರಿಶೋಧನೆಯನ್ನು ಶಾಸನಬಢ್ಣ ಲೆಕ್ಕಪರಿಶೋಧಕರ ಕಾರ್ಯಾಚರಣೆ ಕಾಗದ ಪತ್ರಗಳನ್ನು ಪರಾಮರ್ಶ ಮಾಡದೆ ಸ್ವತಂತ್ರವಾಗಿ ಮಾಡಲಾಗಿದೆ. ಈ ನನ್ನ ಕಾರ್ಯವು ಶಾಸನಬಢ್ಣ ಲೆಕ್ಕಪರಿಶೋಧಕರ ವಿಕಾರಣೆಗಳಿಗೆ ಮತ್ತು ಕಂಪನಿಯ ಸಿಬ್ಬಂದಿಯ ವಿಕಾರಣೆಗಳಿಗೆ ಹಾಗೂ ಈಲವು ಲೆಕ್ಕಪತ್ರದ ದಾಖಲೆಗಳ ಆಯ್ದು ಪರಿಶೀಲನೆಗೆ ಪ್ರಮುಖವಾಗಿ ಸೀಮಿತವಾಗಿದೆ.

ಶಾಸನಬಢ್ಣ ಲೆಕ್ಕಪರಿಶೋಧಕರ ಸ್ವತಂತ್ರ ವರದಿಯಲ್ಲಿ ಮಾಡಲಾದ ಪರಿಷ್ಠರಣೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ವರದಿಯ ಆಧಾರದ ಮೇಲೆ, ಕಾಯಿದೆ 143(6)(ಬಿ)ರಂತೆ ಇದರ ಮೂರಕ ವರದಿಯ ಬಗ್ಗೆ ಯಾವುದೇ ಟೀಕೆ, ಹಿಪ್ಪಣಿ ಮಾಡಬೇಕಾದ ಅಗತ್ಯ ನನಗೆ ಕಂಡು ಬಂದಿಲ್ಲ.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಪರವಾಗಿ
ಸಹಿ/-

(ಇ.ಪಿ. ನಿವೇದಿತ)

ಮುಖ್ಯ ಪ್ರಧಾನ ಮಹಾಲೇವಿಪಾಲರು

(ಸಾಮಾನ್ಯ ಮತ್ತು ಸಾಮಾಜಿಕ ವಲಯ ಲೆಕ್ಕಪರಿಶೋಧನೆ)
ಕರ್ನಾಟಕ, ಬೆಂಗಳೂರು.

ಸ್ಥಳ : ಬೆಂಗಳೂರು
ದಿನಾಂಕ : 6ನೇ ಮಾರ್ಚ್ 2019



ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಕನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಯಮಿತದ ಸದಸ್ಯರ ಗಮನಕ್ಕೆ

(ಸಿಫಿಎಂಎ ಯೂನಿಕೋಡ್ ಕೆಳವಾಗಿರುವ ಸಂಖ್ಯೆಯನ್ನು ಉಪಯೋಗಿಸಿ)

ಹಣಕಾಸು ವಿವರಣೆಗಳ ಕುರಿತ ವರದಿ:

ನಾವು ಕನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಯಮಿತ (ಸಿಫಿಎಂಎ ಯೂನಿಕೋಡ್ ಕೆಳವಾಗಿರುವ ಸಂಖ್ಯೆಯನ್ನು ಉಪಯೋಗಿಸಿ) (ಇಲ್ಲಿಂದ ಕಂಪನಿ ಎಂದು ಕರೆಯಲ್ಪಡುತ್ತದೆ) ದ 31ನೇ ಮಾರ್ಚ್ 2018ರ ಬ್ಯಾಲೆನ್ಸ್ ತೀಂಟ್, ಆದಾಯ ಮತ್ತು ವೆಚ್ಚದ ಲೆಕ್ಕ (ಇತರೆ ಸಮಗ್ರ ಆದಾಯ ಸೇರಿ), ಈಕ್ಕಿಟಿಯಲ್ಲಿ ಬದಲಾವಣೆ ವರದಿ ಹಾಗೂ ಹಣದ ಹರಿವು ಕುರಿತ ಲೆಕ್ಕವನ್ನು ಪರಿಶೀಲಿಸಿದ್ದೇವೆ. ಜರ್ಗೆ, ಲೆಕ್ಕಪತ್ರದ ಕಾರ್ಯನೀತಿ ಮತ್ತು ಇತರ ವಿವರಣೆಗಳ ತಾತ್ಪರ್ಯವನ್ನು 4ನೇ ಫೆಬ್ರವರಿ 2019ರಂದು ಸಲ್ಲಿಕೆಯಾದ ನಮ್ಮ ವರದಿಯಂತೆ ಪರಿಗಣಿಸಿದ್ದೇವೆ. ತದನಂತರ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಅವಲೋಕನದಿಂದ ಕೆಲವು ಸಣ್ಣಮಟ್ಟ ಪರಿಷ್ಠರಣೆಗಾಗಿ ಲೆಕ್ಕಪರಿಶೋಧನಾ ವರದಿಯನ್ನು 4ನೇ ಫೆಬ್ರವರಿ 2019ರಂದು ಸೂಪರ್ ಸೀಡ್ ಮಾಡಲಾಗಿದೆ.

ಹಣಕಾಸು ಹೇಳಿಕೆ ಕುರಿತು ಸಂಸ್ಥೆಯ ಜವಾಬ್ದಾರಿ:

ಕಂಪನಿಯ ನಿರ್ದೇಶಕರ ಮಂಡಳಿಯ ಕಂಪನಿಗಳ (ಭಾರತೀಯ ಲೆಕ್ಕಪತ್ರ ಮಾನದಂಡಗಳು) (ಲೆಕ್ಕಪತ್ರಗಳು) ನಿಯಮಗಳು, 2015ರ ತಿಳಿದ್ದಪಡಿಗೆ ಓದಿಕೊಂಡಂತೆ, ಅಧಿನಿಯಮದ ಪ್ರಕರಣ 133ರ ಅನ್ನಯ ಸೂಚಿಸಿರುವಂತೆ ಭಾರತೀಯ ಲೆಕ್ಕಪತ್ರ ಮಾನದಂಡಗಳು ಸೇರಿದಂತೆ, ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟಿರುವ ಲೆಕ್ಕ ನಿರ್ವಹಣೆ ನೀತಿಗಳ ಅನುಸಾರ ಕಂಪನಿಯ ಹಣಕಾಸಿನ ಸ್ಥಿಗಿತಿ, ಹಣಕಾಸಿನ ಕಾರ್ಯಕ್ಷಮತೆ ಮತ್ತು ನಗದು ಹರಿಯಬಿಕೆ ಬಗ್ಗೆ ನೈಜವಾದ ಮತ್ತು ನ್ಯಾಯಿಸಮೃತವಾದ ಜಿತ್ರಣ ನೀಡುವ ಸದರಿ ಹಣಕಾಸಿನ ವಿವರಗಳನ್ನು ಸಿದ್ಧಪಡಿಸುವ ಹಾಗೂ ನಿರೂಪಿಸುವ ಸಂಬಂಧ ಕಂಪನಿಗಳ ಅಧಿನಿಯಮ, 2013ರ (ಅಧಿನಿಯಮ) ಪ್ರಕರಣ 134(5)ರಲ್ಲಿ ತಿಳಿಸಿರುವ ವಿಚಾರಗಳಿಗೆ ಜವಾಬ್ದಾರರಾಗಿರುವರು. ಕಂಪನಿಯ ಸ್ವತಂತ್ರಗಳ ರಕ್ಖಣೆಗಾಗಿ ಮತ್ತು ವಂಚನೆಗಳು ಮತ್ತು ಇತರೆ ಅಕ್ರಮಗಳನ್ನು ತಡೆಯಲು ಮತ್ತು ಪತ್ತೆಹಚ್ಚಲು, ಸಮರ್ಪಕವಾದ ಸೂಕ್ತ ಲೆಕ್ಕನಿರ್ವಹಣೆ ನೀತಿಗಳ ಅಯ್ಯ ಮತ್ತು ಬಳಕೆಗಾಗಿ, ಸೂಕ್ತವಾದ ಹಾಗೂ ಯುಕ್ತವಾದ ತೀವ್ರಾನಗಳು ಮತ್ತು ಅಂದಾಜುಗಳನ್ನು ಮಾಡಲು, ಮತ್ತು ನೈಜವಾದ ಮತ್ತು ನ್ಯಾಯೋಚಿತವಾದ ಜಿತ್ರಣ ನೀಡುವ ಮತ್ತು ವಂಚನೆ ಅಥವಾ ತಪ್ಪುಗಳ ಪ್ರಯೋತ್ತ ವಾಸ್ತವಕ್ಕೆಯನ್ನು ಮರೆಮಾಡಿ ತಪ್ಪು ಹೇಳಿಕೆಗಳನ್ನು ನೀಡಿದೆ ವಾಸ್ತವಿಕ ವಿಚಾರಗಳನ್ನು ತಿಳಿಸುವ ಹಣಕಾಸಿನ ವಿವರಣೆಗಳನ್ನು ಸಿದ್ಧಪಡಿಸುವ ಮತ್ತು ನಿರೂಪಿಸುವುದಕ್ಕೆ ಸಂಬಂಧಿಸಿದಂತೆ ನಿಶ್ಚಯಿತವಾದ ಮತ್ತು ಲೆಕ್ಕಪತ್ರಗಳನ್ನು ಪರಿಮಾಣವಾಗಿ ಹೊಂದಿರುವ ಬಗ್ಗೆ ಪರಿಣಾಮಕಾರಿಯಾಗಿ ಕಾರ್ಯಾಚರಣೆಯಾಗುವ ಪರಿಮಾಣವಾದ ಲೆಕ್ಕಪತ್ರ ಭಾರತೀಯ ಲೆಕ್ಕಪತ್ರ ಮಾನದಂಡಗಳ ಆಂತರಿಕ ಹಣಕಾಸಿನ ನಿಯಂತ್ರಣಗಳ ವಿನ್ಯಾಸ, ಅನುಷ್ಠಾನಗೊಳಿಸುವ ಮತ್ತು ನಿರ್ವಹಣೆ ಮಾಡುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುವುದು.

ಲೆಕ್ಕಪರಿಶೋಧಕರ ಜವಾಬ್ದಾರಿ:

ನಮ್ಮ ಆಡಳಿತ ಆಧರಿಸಿ, ಭಾರತೀಯ ಲೆಕ್ಕಪತ್ರ ಮಾನದಂಡಗಳ ಲೆಕ್ಕಪತ್ರ ಕುರಿತ ನಮ್ಮ ಅಭಿಪ್ರಾಯ ದಾಖಲಿಸಿದ್ದೇವೆ. ಕಾಯಿದೆ ಮತ್ತು ನಿಯಮಗಳಲ್ಲಿ ತಿಳಿಸಿರುವಂತೆ ಲೆಕ್ಕಪರಿಶೋಧನಾ ವರದಿಯಲ್ಲಿ ಒದಗಿಸಬೇಕಾದ ಅವಶ್ಯಕವಿರುವ ಲೆಕ್ಕ ಮತ್ತು ಲೆಕ್ಕಪರಿಶೋಧನಾ ಮಾನದಂಡಗಳು ಹಾಗೂ ವಿಷಯಗಳನ್ನು, ಕಾಯಿದೆಯ ಅನುಗುಣವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ನಾವುಗಳು ಕಾಯಿದೆಯ ಸೆಕ್ಷನ್ 143(10) ರಂತೆ ತಿಳಿಸಿರುವಂತೆ ಲೆಕ್ಕಪರಿಶೋಧನೆ ಮಾನದಂಡಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ಮಾಡಲಾಗಿದೆ. ಕಂಪನಿ ನೀಡಿದ ಹಣಕಾಸು ಕುರಿತ ಲೆಕ್ಕಪತ್ರಗಳನ್ನು ಆಧರಿಸಿ, ನೈತಿಕ ಕಟ್ಟಪಾಡುಗಳಿಗೆ ಮಾನದಂಡಗಳಿಗೆ ಅನುಗುಣವಾಗಿ ಈ ದಾಖಲೆ ಸಿದ್ಧಪಡಿಸಲಾಗಿದೆ.

ಹಣಕಾಸು ಹೇಳಿಕೆಯಲ್ಲಿನ ಮೊತ್ತ ಹಾಗೂ ಉಲ್ಲೇಖಿಸಿದ ಸಂಗತಿಗಳನ್ನು ಬಳಸಿಕೊಂಡು ಲೆಕ್ಕಪತ್ರ ಸಿದ್ಧಪಡಿಸುವುದೇ ಆಡಳಿತ. ಮೊನ್ಸಿಲ್ ಇಲ್ಲವೇ ಲೋಪದಿಂದಾಗಿ ಆಗಬಹುದಾದ ಹೊಡಿಕೆಗೆ ಇರುವ ಕಂಟಕವನ್ನು ಆಡಳಿತ ಪರಿಶೀಲಿಸಬೇಕಾಗುತ್ತದೆ. ಕಂಟಕ ಕುರಿತ ಲೆಕ್ಕನುವಾಗ, ಪರಿಸ್ಥಿತಿಗೆ ಅನುಗುಣವಾದ ಭಾರತೀಯ ಲೆಕ್ಕಪತ್ರ ಮಾನದಂಡಗಳ ಲೆಕ್ಕಪತ್ರ ಮಾದರಿಯನ್ನು ಆಡಳಿತ



ಅನುಸರಿಸಬೇಕಾಗುತ್ತದೆ. ಆದರೆ ಕಂಪನಿಯ ಆಂತರಿಕ ನಿಯಂತ್ರಣದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉದ್ದೇಶವಿರುವುದಿಲ್ಲ. ಕಂಪನಿಯ ಲೆಕ್ಕಪತ್ರ ನೀತಿ, ಅಂದಾಜು ಲೆಕ್ಕಾಸುವಲ್ಲಿ ಮ್ಯಾನೇಜ್‌ಮೆಂಟ್ ಅನುಸರಿಸಿದ ವಿಧಾನ ಮತ್ತು ಮೌಲ್ಯಮಾಪನದ ರೀತಿಯನ್ನು ಆಡಿಟಿಂಗ್ ಒಳಗೊಂಡಿರುತ್ತದೆ.

ಆಡಿಟ್‌ಗೆ ಲಭ್ಯವಾದ ಆರ್ಥಿಕ ವಿವರಗಳು ಸೂಕ್ತವಾಗಿದೆ ಎಂದು ನಾವು ನಂಬಿದ್ದೇವೆ. ಕೆಳಕಂಡ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಗಮನ ಸೆಳೆದಿದ್ದೇವೆ.

ಅರ್ಹತೆ ಹೊಂದಿದ ಅಭಿಪ್ರಾಯಗಳಿಗೆ ಆಧಾರ:

1. ಲಭ್ಯವಿಲ್ಲದ ಬಾಕಿಉಳಿದಿರುವ ಪಾಟ್‌ವಾರು ಇಬ್ಬಾಗದ ಲೆಕ್ಕದ ವಿವರಗಳು:

ಈ ಕೆಳಕಾಣಿಸಿದ ಮೊತ್ತಗಳಿಗೆ ಪಾಟ್‌ಗಳವಾರು ವಿವರಗಳು ಇರುವುದಿಲ್ಲ ಹಾಗೂ ಯಾರಿಂದ ಬರಬೇಕು/ಯಾರಿಗೆ ಹೊಡಬೇಕು ಎನ್ನುವ ವಿವರಗಳು ಇಲ್ಲದಿರುವುದರಿಂದ ನಿಗಮದಲ್ಲಿ ಮುಂಗಡಗಳ ಮೇಲಿನ ಆರ್ಥಿಕ ಶಿಸ್ತನ್ನು ಬಲಗೊಳಿಸಬೇಕೆಂದು ಸಲಹೆ ನೀಡುತ್ತಿದ್ದೇವೆ.

ಶಾತ್ಮಕ	ವಿವರಗಳು	ಹೊಡಿಕೆ/ಪಡೆಯುವಿಕೆ	2017-2018 ರೂ.
ಇತರೆ ಹಣಕಾಸು ಸ್ವತ್ತು	ಇಂಡಿ (ಪಾವತಿ)	ಹೊಡಿಕೆ	2,56,52,517
ಇತರೆ ಹಣಕಾಸು ಸ್ವತ್ತು	ಇತರೆ ತೇವಣಿಗಳು	ಹೊಡಿಕೆ	1,03,335
ಟ್ರೈಡ್ ಪಾವತಿಸಿದ್ದು	ಸಾಲಗಾರರು	ಪಡೆಯುವಿಕೆ	57,62,460
ಇತರೆ ಹಣಕಾಸು ಹೊಣೆಗಾರಿಕೆಗಳು	ಎಸ್‌ಡಿ ನೋಕರರು	ಪಡೆಯುವಿಕೆ	20,00,679
ಇತರೆ ಹಣಕಾಸು ಹೊಣೆಗಾರಿಕೆಗಳು	ಇಂಡಿ (ಸಂಗ್ರಹ)	ಪಡೆಯುವಿಕೆ	74,400
ಇತರೆ ಚಾಲ್ತಿಯಲ್ಲದ ಸ್ವತ್ತುಗಳು	ಮುಂಗಡ	ಪಡೆಯುವಿಕೆ	38,59,184
ಇತರೆ ಚಾಲ್ತಿಯಲ್ಲದ ಸ್ವತ್ತುಗಳು	ಮುಂಗಡ	ಹೊಡಿಕೆ	139,52,801
ಇತರೆ ಚಾಲ್ತಿ ಸ್ವತ್ತುಗಳು	ರಹಸ್ಯ ಸ್ವೀಕೃತಿಗಳು	ಪಡೆಯುವಿಕೆ	9,34,74,141

2) ಬ್ಯಾಲೆನ್ಸ್ ಶೀಟ್‌ ಅಸ್ತಿ ವಿಭಾಗದಲ್ಲಿ ಪ್ರಗತಿಯಾದ ಕೆಲಸವನ್ನು ರೂ.8,05,195.57 ಲಕ್ಷ ಎಂದು ತೋರಿಸಲಾಗಿದೆ. ಬ್ಯಾಲೆನ್ಸ್ ಶೀಟ್‌ನ ಇತರೆ ಚಾಲ್ತಿ ಹೊಣೆಗಾರಿಕೆಗಳ ಭಾಗದಲ್ಲಿ ಸಂಬಂಧಿಸಿದ ವಿಜೆನ್‌ಗಳಿಂದ ಸ್ವೀಕರಿಸಿದ ಮೊತ್ತ ರೂ. 9,14,129.53 ಲಕ್ಷ ಎಂದು ಹೊಣೆಗಾರಿಕೆಯಡಿ ತೋರಿಸಲಾಗಿದೆ. ಮುಂಗಡ ಪಡೆದ ಅನುದಾನ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿ ಮೊತ್ತ ಎರಡು ಸಹ ಭೋತ್ತಿಕ ಕಾಮಗಾರಿ ಮಾರ್ಖ ಹಾಗೂ ಅಂತಿಮ ಬಿಲ್ಲುಗಳ ಮೇಲೆ ಹೊಂದಾರೆ ಮಾಡಲಾಗಿದೆ.

ಇದರಿಂದಾಗಿ ನಮ್ಮ ಅಭಿಪ್ರಾಯದಲ್ಲಿ ಎರಡು ಮೊತ್ತಗಳು ಅಧಿಕವಾಗಿ ತೋರಿಸಲಬ್ಬಿವೆ. ವಿವರಗಳ ಅಲಭ್ಯತೆಯಿಂದಾಗಿ ನಿಶ್ಚಯವಾಗಿ ಹೆಚ್ಚಿರುವ ಮೊತ್ತ ಎಷ್ಟು ಎಂದು ಹೇಳಲಾಗುತ್ತಿಲ್ಲ.

3) ದಾಖಲೆಗಳ ಕೊರತೆಯಿಂದಾಗಿ ಕಂಪನಿಯ ಹಲವು ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡಿರುತ್ತದೆ ಹಾಗೂ ಅದರ ಆದಾಯದ ಗುರುತಿಸುವಿಕೆ ಮುಂದೂಡಲಾಗಿದೆ. ವಿವರಗಳ ಕೊರತೆಯಿಂದ ನಾವು ಅದನ್ನು ಪ್ರಮಾಣೀಕರಿಸಲು ಸಾಧ್ಯವಾಗಿಲ್ಲ,

4) ಕಂಪನಿ ವಿರುದ್ಧ 85 ದಾವ ದಾಖಲಿಸಿದ್ದು, ನಾನಾ ನ್ಯಾಯಾಲಯಗಳಲ್ಲಿ ಅವು ವಿಚಾರಣೆ ಹಂತದಲ್ಲಿವೆ. ವಿಚಾರಣೆ ಮುಗಿಯಬೇಕಾದ ಈ ದಾವಗಳಿಂದ ಕಂಪನಿಗೆ ಆಗಬಹುದಾದ ವೆಚ್ಚವನ್ನು ಅಂದಾಜು ಮಾಡಿಲ್ಲ, ಭಾರತೀಯ ಲೆಕ್ಕಪತ್ರ ಮಾನದಂಡ 37 ‘ಒದಗಣೆ’ ಸಂಭವನೀಯ ಹೊಣೆಗಾರಿಕೆ ಮತ್ತು ಸಂಭವನೀಯ ಆಸ್ತಿ’ ಅನ್ವಯ ಕಂಪನಿ ಡಿಸ್ಕೆಂಬ್ರೆಸರ್ ನಿಯಮವನ್ನು ಸಂಸ್ಥೆ ಪಾಲಿಸಿಲ್ಲ. ವಿವರ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಇದರ ಮೊತ್ತವನ್ನು ನಾವು ಲೆಕ್ಕಿಸಿಲ್ಲ.



- 5) ಟಿಪ್ಪಣಿ ಸಂಖ್ಯೆ 33ರಲ್ಲಿ ಹೇಳಿರುವಂತೆ ಕಂಪನಿಯ ವರ್ಕ್ ಇನ್ ಪ್ರೋಗ್ರಾಗೆ ಸಲ್ಲಿಕೆಯಾಗಬೇಕಾದ ವ್ಯಾಟ್ಸ್ ಮತ್ತು ಜಿಎಸ್‌ಟಿ ಪಾವತಿಯನ್ನು ವ್ಯಾಟ್ಸ್ ಮತ್ತು ಜಿಎಸ್‌ಟಿ ವಾರ್ಡ್‌ಕ ರಿಟ್‌ರೌನಲ್ಲಿ ತೋರಿಸಿಲ್ಲ ಈ ಮೊತ್ತದಿಂದ ಲಾಭ ಮತ್ತು ನಷ್ಟದ ಮೇಲೆ ಬೀರುಹುದಾದ ಪರಿಣಾಮ ಮತ್ತು ಬ್ಯಾಲೆನ್ಸ್ ಶೀಟ್ ಮೇಲೆ ಆಗಬಹುದಾದ ಪರಿಣಾಮವನ್ನು ಲೆಕ್ಕೆ ಹಾಕಿಲ್ಲ.
- 6) ಟಿಪ್ಪಣಿ ಸಂಖ್ಯೆ 36ರಲ್ಲಿ ಹೇಳಿರುವಂತೆ ಜಬಲ್‌ಪುರ ಪ್ರಾಚೀಕ್ ಕಾಮಗಾರಿಯಲ್ಲಿ ರೂ. 201.29 ಲಕ್ಷ ಇಂಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ರೂ. 511.51 ಲಕ್ಷ ಸಹವರ್ತಿ ಗುತ್ತಿಗೆದಾರಿಗೆ ನೀಡಿದ್ದ ಮುಂಗಡವನ್ನು ಹಾಗೂ ಗುರುತಿಸಲಾಗದ ಮೊತ್ತವನ್ನು ನಷ್ಟ ಎಂದು ಲೆಕ್ಕಪತ್ರದಲ್ಲಿ ಪರಿಗಣಿಸದೆ ಇರುವ ಕಾರಣ ಇಂಡಿ ಮತ್ತು ಮುಂಗಡವನ್ನು ಹೆಚ್ಚಿಗೆ ತೋರಿಸಿದೆ ಹಾಗೂ ವಿಚುಗಳನ್ನು ರೂ. 712.80 ಲಕ್ಷಗಳಷ್ಟು ಕಡಿಮೆ ತೋರಿಸಿದೆ.
- 7) ಬಾಕಿ ಬರಬೇಕಾಗಿರುವ ಮೊತ್ತಗಳ ಮೇಲ್ವಿಚಾರಣೆ, ವಸೂಲಾತಿ ಹಾಗೂ ಬಾಕಿಗಳ ಬಗ್ಗೆ ದೃಷ್ಟಿಕರಣ ಪಡೆಯುವ ಪದ್ಧತಿ ಸಮಂಜಸವಾಗಿಲ್ಲ. ಪ್ರಸ್ತುತ ವರ್ಷದಲ್ಲಿ ರೂ. 1023.40 ಲಕ್ಷಗಳನ್ನು ಮನ್ಯಾ ಮಾಡಲಾಗಿದೆ.
- 8) ರೂ. 144.4 ಲಕ್ಷಗಳ ಮೊತ್ತದ ಅವಧಿ ಮೀರಿದ ಚೆಕ್‌ಗಳ ಹಿಂಪಡೆಯಿಲ್ಲಿ ಸಂಬಂಧವಾಗಿ ಲೆಕ್ಕಪತ್ರದಲ್ಲಿ ನಗದು ಮತ್ತು ನಗದು ಸಮಾನವುಗಳಲ್ಲಿ ರೂ. 144.4 ಲಕ್ಷಗಳನ್ನು ತೆಗೆದುಕೊಳ್ಳಲಾಗಿದೆ, ಜೊತೆಗೆ ಹೊಣೆಗಾರಿಕೆಗಳನ್ನು ಅದರಲ್ಲಿ ತೋರಿಸಲಾಗಿದೆ.
- 9) ರೂ. 74,48,010ಗಳ ನಗದು ಪಾವತಿಗಳನ್ನು ಮಾಡಲಾಗಿದ್ದು, ರೂ. 10,000ಗಳ ಸೀಲಿಂಗ್ ಮಿತಿಯ ಮೀರಿದ್ದು, ಇದಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಕಾಯಿದೆಯಿಲ್ಲ ಅನುಸರಣೆ ಪರಿಶೀಲನೆಗೆ ಸಾಧ್ಯವಾಗಿಲ್ಲ.
- 10) ಕಂಪನಿಯ ಪ್ರಸಕ್ತ ವರ್ಷದಲ್ಲಿ ರೂ. 727 ಲಕ್ಷಗಳನ್ನು ಸೀಲೋಫ್ ಗೆ ಬಿಡುಗಡೆ ಮಾಡಿದೆ. ಆದಾಗ್ಯಾ ಮೊತ್ತದ ಬಳಕೆಯ ಪ್ರಮಾಣೀಕರಣವನ್ನು ಕಂಪನಿಯ ಒದಗಿಸಿರುವುದಿಲ್ಲ.
- 11) ಟಿಪ್ಪಣಿ ಸಂಖ್ಯೆ 36ರಲ್ಲಿ ಉಲ್ಲೇಖಿಸಿರುವಂತೆ, ರಾಯಚೂರು ವಿಭಾಗದಲ್ಲಿ ಕಂಪನಿಯ ಅಧಿಕಾರಿಗಳು ರೂ. 55.53 ಕೋಟಿ ಮೊತ್ತವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ. ರೂ. 55.63 ಕೋಟಿಗಳ ಈ ಮೊತ್ತವನ್ನು ಲೆಕ್ಕಪತ್ರದಲ್ಲಿ ದುರ್ಬಳಕೆಯಿಂದಾದ ನಷ್ಟ ಎಂದು ತೋರಿಸಲಾಗಿಲ್ಲ ಹಾಗೂ ಇದರಿಂದಾಗಿ ಆದಾಯದಲ್ಲಿ ರೂ. 55.63 ಕೋಟಿಗಳಷ್ಟು ಹೆಚ್ಚಿಗೆಯಾಗಿರುತ್ತದೆ.
- 12) ಟಿಪ್ಪಣಿ ಸಂಖ್ಯೆ 36ರಲ್ಲಿ ಉಲ್ಲೇಖಿಸಿರುವಂತೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕುಲ್ಯಾಶಾಪುರ ಇವರು ನೀಡಲಾದ ರೂ. 55 ಕೋಟಿಗಳ ಸ್ಥಿರ ತೇವಣಿ ರಸೀದಿಯ ನಕಲಿಯಾಗಿರುವುದು ಬಳಕೆಗೆ ಬಂದಿರುತ್ತದೆ. ರೂ. 55 ಕೋಟಿಗಳಿಗೆ ಈ ವರ್ಷದಲ್ಲಿ ರೂ. 187 ಲಕ್ಷಗಳ ಬಡ್ಡಿಯನ್ನು ತೆಗೆದುಕೊಂಡಿರುವುದಿಲ್ಲ ಹಾಗೂ ರೂ. 60 ಲಕ್ಷಗಳ ಹೆಚ್ಚುವರಿ ಮೊತ್ತದ ಚೆಕ್‌ನಲ್ಲಿ ಮೋಸದಿಂದ ತಿದ್ದುಪಡಿ ಮಾಡಿರುವುದನ್ನು ಕಂಪನಿಯ ಗುರುತಿಸಿದ್ದು, ಇದನ್ನು ನಷ್ಟದ ಖಾತೆಯಲ್ಲಿ ತೋರಿಸಲಾಗಿಲ್ಲ.
- 13) ಸವಕಳಿಯ ಚಾರ್ಜ್ ಆಗದಿರುವ, ಸ್ವತ್ತು ತೆರಿಗೆಯ ಪಾವತಿ ಮಾಡಲಾಗದಿರುವ ಘಲಿತಾಂಶದಲ್ಲಿ ಪಿಡಬ್ಲೂಡಿಯಿಂದ ಸ್ವೀಕರಿಸಲಾಗದ ಲೆಕ್ಕದ ಅಂತಿಮ ತಿಥಿಯಲ್ಲಿ 5 ವರ್ಷಗಳ ನಂತರವೂ ಆಕ್ರಮಿಸಿಕೊಂಡಿರುವ ನಿಗಮಿತ ಕಚೇರಿ ಕಟ್ಟಡದ ಸಹ-ಬಂಧವಾಳೀಕರಣ. ಈ ಸಂಬಂಧ ರೂ. 23.76 ಲಕ್ಷಗಳನ್ನು ಸವಕಳಿಯಲ್ಲಿ ತೆಗೆದುಕೊಳ್ಳಲಾಗಿದ್ದು, ವೆಚ್ಚಗಳು ಕಡಿಮೆ ಮಟ್ಟದಲ್ಲಿದ್ದು (ತೋರಿಸಲಾಗಿಲ್ಲ) ಹಾಗೂ ಆದಾಯವು ಹೆಚ್ಚಿನ ಮಟ್ಟದಲ್ಲಿರುತ್ತದೆ.

ಅರ್ಹತ ಹೊಂದಿದ ಅಭಿಪ್ರಾಯ:

ನಮ್ಮ ಅಭಿಪ್ರಾಯದಂತೆ ಮತ್ತು ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಹಾಗೂ ನಮಗೆ ನೀಡಿದ ವಿವರಣೆಗಳ ಅನುಸಾರ ತಿಳಿಸುವುದೇನೆಂದರೆ, ಅರ್ಹತಾ ಅಭಿಪ್ರಾಯಕ್ಕೆ ಆಧಾರದ ಕಂಡಿಕೆಯಲ್ಲಿ ವಿವರಿಸಿರುವ ವಿಚಾರದ ಪರಿಣಾಮಗಳ ಹೊರತಾಗಿ, ಹಣಕಾಸಿನ ವಿವರಣೆಯು ಆಗತ್ಯವಾದ ರೀತಿಯಲ್ಲಿ ಅಧಿನಿಯಮದಂತೆ ಅವಶ್ಯಕವಾರ ಮಾಹಿತಿಯನ್ನು ನೀಡುವುದು ಮತ್ತು ಈ ಕೆಳಕಂಡ ವಿಚಾರಗಳ ಸಂಬಂಧದಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಿರುವ ಲೆಕ್ಕಾರಿಕೆ ನೀತಿಗಳಿಗೆ ಅನುಸಾರವಾಗಿ ನೈಜ ಮತ್ತು ನ್ಯಾಯೋಚಿತ



ಚಿತ್ರಣವನ್ನು ನೀಡುವುದು. 31ನೇ ಮಾರ್ಚ್ 2018ರಂದು ಇದ್ದಂತೆ ಆಯವ್ಯಯ ಪಟ್ಟಿ ಹಾಗೂ ಇದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ನಗದು ಹರಿಯುವಿಕೆ ವಿವರಣೆ ವಿಚಾರವಾಗಿ ಪಡೆದಿರುತ್ತದೆ.

ಗಮನಾರ್ಹ ವಿಚಾರ:

- (1) ನಾವು ಗಮನ ಸೆಳೆಯುವುದೇನೆಂದರೆ, ದೀರ್ಘಾವಧಿ ಸಾಲಗಳು, ಇತರೆ ದೀರ್ಘಾವಧಿ ಹೊಣೆಗಾರಿಕೆಗಳು, ವ್ಯಾಪಾರದ ಸಂಬಂಧ ಬರಬೇಕಾಗಿರುವ ಹಣ, ಇತರೆ ಚಾಲ್ತಿ ಹೊಣೆಗಾರಿಕೆಗಳು, ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು, ವ್ಯಾಪಾರದಿಂದ ಬರಬೇಕಾಗಿರುವುದು, ಇವು ಬಾಕಿಗಳನ್ನು ಸ್ಥಿರಪಡಿಸುವುದಕ್ಕೆ ಒಳಪಟಿರುವುದು.
- (2) ಒಟ್ಟಾರೆ ಕೊರತೆ ರೂ. 1,397.20 ಲಕ್ಷಗಳಾಗಿದ್ದು, ಕಂಪನಿಯ ತಪಶೀಲು ಸರಕಿನ ಕೊರತೆಯ ಬಗ್ಗೆ ನೋಕರಿಂದ ದಿನಾಂಕ: 31.03.2018ರಂದು ರೂ. 198.39 ಲಕ್ಷಗಳ ಮೊತ್ತವನ್ನು ವಸೂಲಿ ಮಾಡಿದೆ.
- (3) ಕಂಪನಿಯ ವ್ಯವಹಾರದ ಪರಿಮಾಣ ಮತ್ತು ಸಹಜ ರೂಪವನ್ನು ಪರಿಗಣಿಸಲು ಅಗತ್ಯವಿದ್ದು, ವಿಷಲ್ ಬ್ಲೋವರ್ ಪಾಲಿಯನ್ನು ಕಂಪನಿಯ ಹೊಂದಿಲ್ಲವೆಂದು ಗಮನಕ್ಕೆ ತರಲಾಗಿದೆ.

ಇತರ ಶಾಸನಾತ್ಮಕ ಮತ್ತು ನಿಯಂತ್ರಣ ಅಗತ್ಯ ಕುರಿತ ವರದಿ

1. ಭಾರತ ಸರ್ಕಾರದ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಕಾಯಿದೆ 2016ರ ಉಪ ವಿಭಾಗ (11), ವಿಭಾಗ 143ರ ಪ್ರಾರ್ಥಾ 3 ಮತ್ತು 4 ರ ಪ್ರಕಾರ ಕೊಡಬೇಕಾದ ಮಾಹಿತಿಗಳ ಹೇಳಿಕೆಯನ್ನು ಅಡಕ-ಎ ರಲ್ಲಿ ಕೊಡಲಾಗಿದೆ.
2. ಕಾಯಿದೆಯ ವಿಭಾಗ 143(3)ರ ಪ್ರಕಾರ, ನಾವು ವರದಿ ನೀಡುವುದೇನೆಂದರೆ, ಅಹಂತೆ ಹೊಂದಿದ ಅಭಿಪ್ರಾಯದ ಆಧಾರದ ಕಂಡಿಕೆಯಲ್ಲಿ ವಿವರಿಸಿರುವ ವಿಚಾರದ ಪರಿಣಾಮಗಳ ಹೊರತಾಗಿ:
 - ಎ) ಮೇಲಿನ ಅಹಂತೆಯ ಅಭಿಪ್ರಾಯ ಪ್ರಾರ್ಥಾದ ಆಧಾರದಲ್ಲಿ ತಿಳಿಸಿರುವ ಅಂಶಗಳನ್ನು ಹೊರತುಪಡಿಸಿ, ನಮ್ಮ ತಿಳಿವು ಮತ್ತು ಅರಿವಿಗೆ ಗೊತ್ತಾದಂತೆ ಆಡಿಟೋಗೆ ಅಗತ್ಯವಾದ ಎಲ್ಲ ಮಾಹಿತಿ ಮತ್ತು ವಿವರಣೆ ಪಡೆದಿದ್ದೇವೆ.
 - ಬಿ) ಮೇಲಿನ ಅಹಂತೆಯ ಅಭಿಪ್ರಾಯ ಪ್ರಾರ್ಥಾದ ಆಧಾರದಲ್ಲಿ ತಿಳಿಸಿರುವ ಅಂಶಗಳ ಸಾಧ್ಯತೆಯ ಪರಿಣಾಮಗಳನ್ನು ಹೊರತುಪಡಿಸಿ, ಕಾನೂನಿನಂತೆ ಇಡಬೇಕಾದ ದಾವಿಲೆ ಮತ್ತು ಲೆಕ್ಕಪತ್ರ ಪ್ರಸ್ತರಗಳನ್ನು ಕಂಪನಿ ಇಟ್ಟಿದೆ. ಈ ಬಗ್ಗೆ ಸಂಬಂಧಿಸಿದ ಪ್ರಸ್ತರಗಳನ್ನು ನಾವು ಪರಿಶೀಲಿಸಿದ್ದೇವೆ.
 - ಸಿ) ಬ್ಯಾಲೆನ್ಸ್ ಟೀಟ್‌ಲಾಭ ಮತ್ತು ವೆಚ್ಚದ ಹೇಳಿಕೆ ಹಾಗೂ ಹಣ ಹರಿವು ಹೇಳಿಕೆಗಳು ಲೆಕ್ಕಪತ್ರದಲ್ಲಿ ಇದ್ದಂತೆ ಇವೆ.
 - ಡಿ) ಮೇಲಿನ ಅಹಂತೆಯ ಅಭಿಪ್ರಾಯ ಪ್ರಾರ್ಥಾದ ಆಧಾರದಲ್ಲಿ ತಿಳಿಸಿರುವ ಅಂಶಗಳನ್ನು ಹೊರತುಪಡಿಸಿ, ನಮ್ಮ ಅಭಿಪ್ರಾಯದಲ್ಲಿ, ಖಾಯಂ ಆದ ಹಣಕಾಸಿನ ವಿವರಣೆಗಳು ಕಂಪನಿಗಳ (ಲೆಕ್ಕಗಳು) ನಿಯಮಗಳು, 2013ರ ನಿಯಮ 7 ಓಡಿಕೊಂಡಂತೆ ಅಧಿನಿಯಮದ ಪ್ರಕರಣ 133ರ ಅನ್ವಯ ಮೇಲೆ ತಿಳಿಸಿರುವ ಬ್ಯಾಲೆನ್ಸ್ ಟೀಟ್, ಲಾಭ ಮತ್ತು ವೆಚ್ಚದ ಹಾಗೂ ಹಣ ಹರಿವಿನ ಬಗ್ಗೆ ನಿಗದಿಪಡಿಸಿರುವ ಲೆಕ್ಕಪತ್ರದ ಮಾನದಂಡಗಳ ಅನುಸಾರವಾಗಿವೆ.
 - ಇ) ನಿರ್ದೇಶಕರ ಅನರ್ವಸೋಳಿಸುವ ಸಂಬಂಧ ಭಾರತ ಸರ್ಕಾರದ ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಸಂಖ್ಯೆ: ಜಿಎಸ್‌ಆರ್ 463 (ಇ) ದಿನಾಂಕ: 05.06.2015ರ ಆಧಾರದ ಮೇಲೆ ಅಧಿನಿಯಮದ ಪ್ರಕರಣ 164ರ ಉಪ ಪ್ರಕರಣ (2)ರ ಅನ್ವಯ ಅಗತ್ಯತೆ ಇದ್ದು, ಸರ್ಕಾರದ ಕಂಪನಿಯಾಗಿರುವುದರಿಂದ ಈ ಕಂಪನಿಗೆ ಅನ್ವಯವಾಗುವುದಿಲ್ಲ.
 - ಎಫ್) ಕಂಪನಿಯ ಆರ್ಥಿಕ ವರದಿಯ ಮೇಲಿನ ಆಂತರಿಕ ಆರ್ಥಿಕ ನಿಯಂತ್ರಣಗಳ ಅಹಂತೆ ಹಾಗೂ ಆ ರೀತಿಯ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಸಂಬಂಧ ಕೋಷ್ಟಕ-ಬಿ ರಲ್ಲಿನ ಪ್ರತ್ಯೇಕ ವರದಿಯಲ್ಲಿ ನೋಡಬಹುದು.



- ಜ) ಕಂಪನಿಗಳ (ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ನಿಯಮಗಳು, 2014ರ ನಿಯಮ 11ರ ಅನ್ವಯದ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾಗಿರುವುದರಿಂದ ಇತರ ವಿಚಾರಗಳ ಸಂಬಂಧ ನಮ್ಮ ಅಭಿಪ್ರಾಯದಂತೆ ಮತ್ತು ನಮಗೆ ನೀಡಿರುವ ಏವರಣೆಗಳಂತೆ ತಿಳಿಸುವುದೇನೇಂದರೆ;
- ಎ) ಕಂಪನಿಯ ತನ್ನ ಹಣಕಾಸಿನ ಏವರಣೆಯಲ್ಲಿ ಇತ್ಯಾರ್ಥವಾಗದೆ ಉಳಿದಿರುವ ವ್ಯಾಜಗಳು ಕಂಪನಿಯ ಹಣಕಾಸಿನ ಸ್ಥಿತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿರುವುದೇ ಎಂಬುದನ್ನು ಕಂಪನಿ ತಿಳಿಸಿರುವುದಿಲ್ಲ.
- ಬಿ) ಮೂಲ ಗುತ್ತಿಗೆಗಳು ಸೇರಿದಂತೆ ದೀರ್ಘಾವಧಿಯ ಗುತ್ತಿಗೆಗಳು ಯಾವುದೇ ಇದ್ದಲ್ಲಿ ಅದರಲ್ಲಿ ಮುಂದೆ ಉಂಟಾಗಬಹುದಾದ ನಷ್ಟಗಳಿಗೆ ಯಾವುದೇ ಕಾನೂನಿನ ಅನ್ವಯ ಅಥವಾ ಲೆಕ್ಕಪತ್ರಗಳ ಗುಣಮಟ್ಟದ ಮಾನದಂಡಗಳ ಅನ್ವಯ ಅಗತ್ಯವಾದಂತೆ ಕಂಪನಿಯು ಒದಗಣೆ ಮಾಡಿದೆ.
- ಸಿ) ಕಂಪನಿಯ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣೆ ನಿಧಿಗೆ ವರ್ಗಾವಣೆ ಮಾಡಬೇಕಾಗಿದ್ದ ಷೇರುದಾರರಿಗೆ ಡಿವಿಡೆಂಡ್‌ನ ಹಣವನ್ನು ವರ್ಗಾವಣೆ ಮಾಡುವುದರಲ್ಲಿ ಯಾವುದೇ ವಿಳಂಬ ಉಂಟಾಗಿರುವುದಿಲ್ಲ.
- ಅಧಿನಿಯಮದ ಪ್ರಕರಣ 143(5)ರ ಅನ್ವಯ ಅಗತ್ಯವಾದಂತೆ ಕಂಚೋಲರ್ ಮತ್ತು ಆಡಿಟರ್ ಜನರಲ್‌ರವರು ಹೊರಡಿಸಿರುವ ನಿರ್ದೇಶನಗಳು ಮತ್ತು ಉಪ ನಿರ್ದೇಶನಗಳ ಮೇಲಿನ ವರದಿಯನ್ನು ನಾವು ಅನುಬಂಧದಲ್ಲಿ ನೀಡಿದ್ದೇವೆ.
3. ಕಾಯಿದೆಯ ವಿಭಾಗ 143(5)ರ ಪ್ರಕಾರ, ನಾವು ವರದಿ ನೀಡುವುದೇನೇಂದರೆ, ಕಂಪನಿಯ ಅನ್ವಯವಾಗುವಂತೆ “ಕೋಷ್ಟಕ-ಸಿ”ರಲ್ಲಿ ಪ್ರತ್ಯೇಕ ವರದಿಯನ್ನು ನೀಡಿದ್ದೇವೆ.
4. ಪ್ರಥಾನ ಮಹಾಲೆಕ್ಕಪರಿಶೋಧಕರ ಆಡಿಟ್ ಆಕ್ಸೆಪ್ಟೆನ್ ಆಧಾರದ ಮೇಲೆ, ಸ್ವತಂತ್ರ ವರದಿಯನ್ನು ಪರಿಷ್ಕರಿಸಲಾಗಿದ್ದು, ಅವು ಕೆಳಕಂಡಂತಿವೆ:
- ಎ) ಸಂಚಿತ ಬಡ್ಡಿಯ ಆದಾಯ ರೂ. 139.49 ಲಕ್ಷಗಳನ್ನು ಹೆಚ್ಚುವರಿ ಲೆಕ್ಕ ತೋರಿಸಿದೆ.
- ಬಿ) ರೂ. 295.37 ಲಕ್ಷಗಳ ಮೊತ್ತಕ್ಕೆ ಬಡ್ಡಿ ಮೊತ್ತ ಮತ್ತು ಟಿಡಿಎಸ್‌ನಲ್ಲಿ ಕಡಿಮೆ ಲೆಕ್ಕ ತೋರಿಸಿದೆ.
- ಸಿ) ಲೆಕ್ಕಪರಿಶೋಧನಾ ಉಪ-ಸಮಿತಿಯ ಅನುಮೋದನೆಯಂತೆ ರೂ. 1023.40 ಲಕ್ಷಗಳನ್ನು ಕೆಟ್ಟ ಸಾಲಗಳಿಂದ ಹಾಗೂ ಮಂಡಳಿಯ ಅನುಮೋದನೆಯಂತೆ ಅದನ್ನು ಲೆಕ್ಕದಲ್ಲಿ ತೋರಿಸಲಾಗಿದೆ. ಸಭೆಯಲ್ಲಿ ಮಂಡಳಿಯ ಅನುಮೋದನೆಯನ್ನು ತೆಗೆದುಕೊಳ್ಳಬೇಕಾಗಿದೆ.
- ಡಿ) ದಿನಾಂಕ: 04.02.2019ರ ನಮ್ಮ ವರದಿಯಂತೆ ಕಾರ್ಮೋಕರ್ಡನ್ ಬ್ಯಾಂಕ್‌ನಿಂದ ದಿನಾಂಕ: 21.02.2019ರಂದು ನೀಡಲಾದ ಪರಿಷ್ಕತ ಪ್ರಮಾಣಪತ್ರದಂತೆ ಎಫ್‌ಎಫ್‌ಡಿ ಮೇಲೆ ರೂ. 451.20 ಲಕ್ಷಗಳನ್ನು ಹೆಚ್ಚುವರಿ ಬಡ್ಡಿ ಲೆಕ್ಕ ಮಾಡಲಾಗಿದೆ.

ಹಾಗಾಗಿ ರೂ. 295.32 ಲಕ್ಷಗಳ ಮೊತ್ತಕ್ಕೆ ಬಡ್ಡಿ ಆದಾಯವು ಹೆಚ್ಚುವರಿಯಾಗಿದ್ದು, ಈ ಮೊತ್ತವನ್ನು ಈ ವರ್ಷದ ಲಾಭದಲ್ಲಿ ಹೆಚ್ಚುವರಿಯಾಗಿ ತೋರಿಸಲಾಗಿದೆ.

ರಾಜಗೋಪಾಲ್ ಮತ್ತು ಬದ್ರಿ ನಾರಾಯಣ್ ಪರವಾಗಿ
ಚಾಟುಗ್ರಾಮ್ ಅಕ್ಷೇಪಂಟೆನ್
ಪಿಸಿಪಿಲ್ ನೋಂದಣಿ ಸಂಖ್ಯೆ: 003024ವಿಎಸ್

ಸ್ಥಳ : ಬೆಂಗಳೂರು
ದಿನಾಂಕ : 06-03-2019

ಸಹಿ/-
(ಕೆ.ಎಫ್. ಜಗನ್ನಾಥನ್)
ಪಾಲುದಾರ
ಪಿಸಿಪಿಲ್ ಸದಸ್ಯತ್ವ ಸಂಖ್ಯೆ: 009722



ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ-೨

31ನೇ ಮಾರ್ಚ್, 2018ರ ವರ್ಷಕ್ಕೆ ಹೊನ್‌ಗೊಂಡಂತೆ ಲೆಕ್ಕಪರಿಶೋಧನಾ ವರದಿಯ ಮೇಲೆ ಕಂಪನಿಯ ಸದಸ್ಯರಿಗೆ ಸ್ವತಂತ್ರ ಲೆಕ್ಕಪರಿಶೋಧನಾ ವರದಿಗೆ ನಮ್ಮ ಅನುಬಂಧ ಈ ಕೆಳಕಂಡಂತಹಿರುತ್ತದೆ:

1. ಎ) ಕಂಪನಿಗಳ ಕಾಯ್ದೆ 2013ರ ಅಗತ್ಯತೆಯಂತೆ ಕಂಪನಿಯು, ಸ್ಥಿರ ಆಸ್ತಿಗಳ ದಾಸ್ತಾವೇಜನ್ನು ನಿರ್ವಹಿಸಲಾಗಿದೆ.
ಬಿ) ಆಡಳಿತ ಮಂಡಳಿಯ ಸ್ಥಿರ ಆಸ್ತಿಗಳನ್ನು ಅದರ ಸ್ವತ್ವತ್ವಗಳ ಸ್ವರೂಪ ಮತ್ತು ಗಾತ್ರದ ಮೇಲೆ ಭೌತಿಕವಾಗಿ ಪರಿಶೀಲನೆ ಮಾಡಿದೆ. ಅದಾಗ್ನೂ ಭೌತಿಕ ತಪಾಸಣಾ ಪಟ್ಟಿಯನ್ನು ಸ್ಥಿರ ಆಸ್ತಿಗಳ ಪಟ್ಟಿಯನ್ನು ದಾಸ್ತಾವೇಜು ದಾಖಿಲೆಗೆ ಹೊಂದಾಣಿಕೆ ಮಾಡಿರುವುದಿಲ್ಲ ಮತ್ತು ವ್ಯತ್ಯಾಸವೇನಾದರೂ ಇದ್ದಲ್ಲಿ ಹೊಂದಾಣಿಕೆಯಾಗದ ಉಳಿದಿದೆ. ಅನರ್ಕ ವಸ್ತುಗಳನ್ನು ವಿಲೇವಾರಿ ಮಾಡಿರುವುದಿಲ್ಲ.
ಸಿ) ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಿಲೆಗಳ ಪರಿಶೀಲನೆಯ ಆಧಾರದ ಮೇಲೆ ಕಂಪನಿಯ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಷೆಡ್ಯೂಲ್ ನಡೆ ಟೆಟಿಲ್ ಡೈಡ್‌ಗಳನ್ನು ಶೋರಿಸಲಾಗಿದೆ.
2. ನಮ್ಮ ಅಭಿಪ್ರಾಯ ಹಾಗೂ ಕಂಪನಿಯ ದಾಖಿಲೆಗಳ ಪರಿಶೀಲನೆಯ ಆಧಾರದ ಮೇಲೆ, ಆಡಳಿತ ಮಂಡಳಿಯ ಭೌತಿಕವಾಗಿ ಪರಿಶೀಲನೆಯನ್ನು ಸಮಂಜಸ ಮಧ್ಯಂತರಗಳಲ್ಲಿ ಮಾಡಿದೆ. ಪುಸ್ತಕಗಳಲ್ಲಿ ಹೋಲಿಸಿದರೆ ಸ್ವರ್ಕೋಗಳ ಭೌತಿಕ ಪರಿಶೀಲನೆಯಲ್ಲಿ ವ್ಯತ್ಯಾಸಗಳನ್ನು ಮುಸ್ತಕದಲ್ಲಿ ತಿಳಿಸಲಾಗಿದೆ.
3. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ, ಕಾಯ್ದೆಯ ಪ್ರಕರಣ 189ರ ಅನ್ನಯ ನಿರ್ವಹಣೆ ಮಾಡಿರುವ ರಿಜಿಸ್ಟ್ರೋನಲ್ಲಿ ಒಳಪಟ್ಟಿರುವ ಕಂಪನಿಗಳು, ಸಂಸ್ಥೆಗಳು ಅಥವಾ ಇತರೆ ಪಾಟ್‌ಗಳಿಗೆ ಕಂಪನಿಯ ಭದ್ರತೆಯ್ಯಾಳ್ ಅಥವಾ ಭದ್ರತೆಯಿಲ್ಲದ ಸಾಲಗಳನ್ನು ನೀಡಿರುವುದಿಲ್ಲ.
4. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ, ಕಂಪನಿಯು ಪ್ರಕರಣ 185ರ ಉಪಬಂಧಗಳ ಅನ್ನಯ ಯಾವುದೇ ಸಾಲಗಳು / ಜಾರ್ಮಾನ್‌ಗಳನ್ನು ನೀಡಿರುವುದಿಲ್ಲ. ಸದರಿ ವರ್ಷದ ಅವಧಿಯಲ್ಲಿ ಕಂಪನಿಗಳ ಕಾಯ್ದೆ 2013ರ ಉಪಬಂಧ-186ರ ಅನ್ನಯವಾಗುವ ಸಹವರ್ತಿ ಕಂಪನಿಯಲ್ಲಿ ಯಾವುದೇ ಹೂಡಿಕೆಯನ್ನು ಮಾಡಿರುವುದಿಲ್ಲ.
5. ಸಾರ್ವಜನಿಕರಿಂದ ಯಾವುದೇ ರೀತಿಯ ತೇವಣಿಗಳನ್ನು ಕಂಪನಿಯು ಅಂಗೀಕರಿಸಿರುವುದಿಲ್ಲ. ಆದ್ದರಿಂದ ಪ್ರಾರ್ಥಾ-3(5) ಕಂಪನಿಗೆ ಅನ್ನಯವಾಗುವುದಿಲ್ಲ.
6. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ, ಕಂಪನಿಯು ಕ್ಯೆಸ್‌ಗೊಂಡಿರುವ ಯಾವುದೇ ಚಟುವಟಿಕೆಗಳಿಗೆ ಕಾಯ್ದೆಯ ಪ್ರಕರಣ 148(1)ರ ಅನ್ನಯ ವೆಚ್ಚದ ದಾಖಿಲೆಗಳನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ನಿಗದಿಪಡಿಸಿರುವುದಿಲ್ಲ.
7. ಎ) ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಿಲೆಗಳ ಪರಿಶೀಲನೆಯ ಆಧಾರದ ಮೇಲೆ ನಮ್ಮ ಅಭಿಪ್ರಾಯವೇನೆನದರೆ, ಕಂಪನಿಯು ಆದಾಯ ತೆರಿಗೆ ಕಾಯ್ದೆ ಅನ್ನಯ ಭವಿಷ್ಯ ನಿಧಿ ಮತ್ತು ಓಡಿಟ್‌ಸ್‌ಪಾರ್ಕಿಂಗ್‌ಲ್ಯಾನ್‌ ವಿಳಂಬವಾಗಿರುವ ಕೆಲವೇ ಕೆಲವು ಪ್ರಕರಣಗಳ ಹೊರತಾಗಿ ಸದರಿ ಅವಧಿಯಲ್ಲಿ ಅನ್ನಯವಾಗುವ ಕಡೆಗಳಲ್ಲಿ ಸೂಕ್ತ ಪ್ರಾಧಿಕಾರಿಯವರಿಗೆ ಭವಿಷ್ಯ ನಿಧಿ, ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣೆ ನಿಧಿ, ಆದಾಯ ತೆರಿಗೆ, ಮಾರಾಟ ತೆರಿಗೆ, ಅಬಕಾರಿ ತೆರಿಗೆ, ಸೇವಾ ತೆರಿಗೆ, ಸೆಸ್‌ (ಇಲ್ಲೇ 1, 2017ರಿಂದ ಅನ್ನಯವಾಗುವಂತೆ) ಮತ್ತು ಇತರೆ ಶಾಸನಬಂಧ ಬಾಕಿಗಳೂ ಸೇರಿದಂತೆ ಏಪ್ರಿಲ್ 1, 2017ರಲ್ಲಿದ್ದಂತೆ ಡಿವಿಡೆಂಡ್ ತೆರಿಗೆ, ಡಿವಿಡೆಂಡ್, ಆದಾಯ ತೆರಿಗೆ ಮತ್ತು ಭವಿಷ್ಯ ನಿಧಿಯ ಬಾಕಿಯ ಹೂಡಿಕೆಯಾಗಿರುವುದಿಲ್ಲ ಹಾಗೂ ಹಲವು ಪ್ರಕರಣಗಳಲ್ಲಿ ನುರಿತರಿಗೆ ಮತ್ತು ಗುತ್ತಿಗೆದಾರರಿಗೆ ಪಾವತಿಸಲಾದ ಹಣದ ಮೂಲದಲ್ಲಿ ಆದಾಯ ತೆರಿಗೆಯ ಕಡಿತಗೊಳಿಸಿರುವುದಿಲ್ಲ ಹೊರತುಪಡಿಸಿ, ವಿವಾದರಹಿತವಾದ ಶಾಸನಬಂಧ ಬಾಕಿಗಳನ್ನು ಕಂಪನಿಯು ಸಾಮಾನ್ಯವಾಗಿ ನಿಯಮಿತವಾಗಿ ಪಾವತಿ ಮಾಡುತ್ತಿದೆ.



ಬಿ) ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ನಮ್ಮ ಅಭಿಪ್ರಾಯವೇನೆಂದರೆ, ಆದಾಯ ತೆರಿಗೆ, ಮಾರಾಟ ತೆರಿಗೆ, ವಿವಾದಿತ ಮೊತ್ತದಲ್ಲಿ ಬಾಕಿಗಳ ತೆರಿಗೆ ಸಂಬಂಧದ ಮೊತ್ತಗಳ ವಿವರಗಳು ಈ ಕೆಳಗಿನಂತಿವೆ.

ಕಾಯಿದೆ ಹೆಸರು	ವಿವಾದಿತ ತೆರಿಗೆ ವ್ಯಾಪ್ತಿ	ಮೊತ್ತ (ಲಕ್ಷ ರೂ.ಗಳಲ್ಲಿ)	ಸಂಬಂಧಪಟ್ಟ ಮೊತ್ತದ ಅವಧಿ	ಬಾಕಿ ಉಳಿದಿರುವ ವಿವಾದವನ್ನು ನಡೆಸುವ ಫೋರಂ
ಕನಾಟಕದ ಮಾರಾಟ ತೆರಿಗೆ ಕಾಯಿದೆ, 2003	ಮಾರಾಟ ತೆರಿಗೆ/ ವ್ಯಾಟ್	734.20	2016-2017	ಚೆಸಿಸಿಟಿ (ಅಪೀಲ್‌ಗಳು)
ಕನಾಟಕದ ಮಾರಾಟ ತೆರಿಗೆ ಕಾಯಿದೆ, 2003	ಮಾರಾಟ ತೆರಿಗೆ/ ವ್ಯಾಟ್	5,131.79	2017-2018	ಚೆಸಿಸಿಟಿ (ಅಪೀಲ್‌ಗಳು)
ಆದಾಯ ತೆರಿಗೆ ಕಾಯಿದೆ, 1961	ಆದಾಯ ತೆರಿಗೆ	69.68	2012-2013	ಸಿಬಟಿ (ಅಪೀಲ್‌ಗಳು)
ಆದಾಯ ತೆರಿಗೆ ಕಾಯಿದೆ, 1961	ಆದಾಯ ತೆರಿಗೆ	2142.04	2013-2014	ಸಿಬಟಿ (ಅಪೀಲ್‌ಗಳು)
ಆದಾಯ ತೆರಿಗೆ ಕಾಯಿದೆ, 1961	ಆದಾಯ ತೆರಿಗೆ	101.63	2014-2015	ಸಿಬಟಿ (ಅಪೀಲ್‌ಗಳು)
ಆದಾಯ ತೆರಿಗೆ ಕಾಯಿದೆ, 1961	ಆದಾಯ ತೆರಿಗೆ	4017.26	2015-2016	ಸಿಬಟಿ (ಅಪೀಲ್‌ಗಳು)

8. ಕಂಪನಿಯ ಯಾವುದೇ ಹಣಕಾಸು ಸಂಸ್ಥೆಗಳು, ಬ್ಯಾಂಕ್, ಸರ್ಕಾರದಿಂದ ಸಾಲ ತೆಗೆದುಕೊಂಡಿರುವುದಿಲ್ಲ ಮತ್ತು ಡಿಬೆಂಚರ್‌ಗಳನ್ನು ವಿಶರಿಸಲಾಗಿಲ್ಲ. ಹಾಗಾಗಿ, ವ್ಯಾರಾ-3(8)ರಲ್ಲಿ ನೀಡಲಾದ ವರದಿಯು ಕಂಪನಿಗೆ ಅನ್ವಯವಾಗುವುದಿಲ್ಲ.
9. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ, ಕಂಪನಿಯು ಪ್ರಸಕ್ತ ವರ್ಷದಲ್ಲಿ ಯಾವುದೇ ಹಣವನ್ನು ಸ್ಥಿರ/ನಂತರದಲ್ಲಿ ಸಾರ್ವಜನಿಕ ಆಫ್ರೋಗಳನ್ನು (ಖಂಭಾರ ಸಾಮರ್ಗಿಗಳು ಸೇರಿದಂತೆ) ಹಾಗೂ ಅವಧಿ ಸಾಲಗಳನ್ನು ತೆಗೆದುಕೊಂಡಿಲ್ಲ. ಹಾಗಾಗಿ, ಆದೇಶದ ಕಲಂ 3(9)ರಲ್ಲಿ ನೀಡಲಾದ ವರದಿಯು ಕಂಪನಿಗೆ ಅನ್ವಯವಾಗುವುದಿಲ್ಲ.
10. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ, ಕೆಲವು ಯೋಜನೆಗಳಲ್ಲಿ ರೂ. 189.74 ಲಕ್ಷಗಳ ಮೊತ್ತದ ಸಾಮರ್ಗಿಗಳು ಕೆಲಸ ಸ್ಥಳದಲ್ಲಿ ಕಡಿಮೆಯಿರುವ ವಿಚಾರ ಹಾಗೂ ಕೆಲವು ಶಂಕಿತ ಅಧಿಕಾರಿಗಳಿಂದ ರೂ. 55 ಕೋಟಿಗಳ ಸ್ಥಿರ ತೇವಣಿಗಳ ಮೇಲೆ ಮೋಸದ ರಶೀದಿಗಳ ಪ್ರಕರಣಗಳನ್ನು ಹೊರತಾಗಿ ಕಂಪನಿಗೆ ವಂಚಿಸಿರುವ ಬಗ್ಗೆಯಾಗಲಿ ಮತ್ತು ಕಂಪನಿಯ ಅಧಿಕಾರಿಗಳು/ಸಿಬ್ಬಂದಿಯಿಂದ ಕಂಪನಿಗೆ ವಂಚನೆ ಮಾಡಿರುವ ಬಗ್ಗೆಯಾಗಲಿ ಯಾವುದೇ ವಿಚಾರ ಕಂಡುಬಂದಿರುವುದಿಲ್ಲ.
11. ಕಂಪನಿಗಳ ಕಾಯ್ದೆ, 2013ರ ಪರಿಷ್ಕ್ಷೆದ 5 ಓದಿಕೊಂಡಂತೆ ಪ್ರಕರಣ 197ರ ಉಪಬಂಧಗಳ ಅನುಸಾರ ಕಡ್ಡಾಯವಾಗಿರುವ ಆಗಕ್ಕೆ ಅನುಮೋದನೆಗಳ ಅನುಸಾರ ವ್ಯವಸ್ಥಾಪಕರ ಸಂಭಾವನೆಯನ್ನು ಪಾವತಿ ಮಾಡಲಾಗಿದೆ ಅಥವಾ ಒದಗಿಸಲಾಗಿದೆ.
12. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ, ಕಂಪನಿಯು ನಿಧಿ ಕಂಪನಿಯಾಗಿರುವುದಿಲ್ಲ. ಆದ್ದರಿಂದ ಆದೇಶದ ಕಲಂ 3 (12) ಕಂಪನಿಗೆ ಅನ್ವಯವಾಗುವುದಿಲ್ಲ.
13. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ, ಕಂಪನಿಗಳ ಕಾಯ್ದೆ, 2013ರ ಪ್ರಕರಣ 177 ಮತ್ತು 188ರಲ್ಲಿ ಕಲ್ಪಿಸಿರುವಂತೆ ಕಂಪನಿಯು ಯಾವುದೇ ಸಂಬಂಧಪಟ್ಟ ಪಾಟೆಗಳ ವ್ಯವಹಾರಗಳನ್ನು ಮಾಡಿಕೊಂಡಿರುವುದಿಲ್ಲ.
14. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯು ಸದರಿ ವರ್ಷದ ಅವಧಿಯಲ್ಲಿ ಯಾವುದೇ ಹೇರುಗಳ ಆದೃತಾ ಹಂಚಿಕೆ / ಖಾಸಗಿ ನೇಮಕಾತಿ ಮಾಡಿರುವುದಿಲ್ಲ. ಆದ್ದರಿಂದ ಆದೇಶದ ಕಲಂ 3 (14) ಕಂಪನಿಗೆ ಅನ್ವಯವಾಗುವುದಿಲ್ಲ.



15. ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯ ನಿರ್ದೇಶಕರುಗಳ ಜೊತೆ / ನಿರ್ದೇಶಕರ ಜೊತೆ ಇರುವ ವ್ಯಕ್ತಿಗಳ ಜೊತೆ ಯಾವುದೇ ನಗದು ವ್ಯವಹಾರಗಳನ್ನು ಮಾಡಿರುವುದಿಲ್ಲ. ಆದ್ದರಿಂದ ಆದೇಶದ ಕಲಂ 3(15) ಕಂಪನಿಗೆ ಅನ್ವಯವಾಗುವುದಿಲ್ಲ.
16. ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದು 1934ರ ಪ್ರಕರಣ 45-1 ಎ ಅನ್ವಯ ನೋಂದಾಯಿಸಬೇಕಾಗಿರುವುದಿಲ್ಲ. ಆದ್ದರಿಂದ ಆದೇಶದ ಕಲಂ 3 (15) ಕಂಪನಿಗೆ ಅನ್ವಯವಾಗುವುದಿಲ್ಲ.

ರಾಜಗೋಪಾಲ್ ಮತ್ತು ಬದ್ರಿ ನಾರಾಯಣ್ ಪರವಾಗಿ

ಚಾಟ್‌ಡ್ಯಾಂ ಅಕ್ಷೇಂಟೆಂಟ್
ಐಸಿಎಲ್ ನೋಂದೆಸ್ ಸಂಖ್ಯೆ: 003024ಎಸ್

ಸಹಿ/-

(ಕೆ.ಎಸ್. ಜಗನ್ನಾಥನ್)

ಪಾಲುದಾರ

ಐಸಿಎಲ್ ಸದಸ್ಯತ್ವ ಸಂಖ್ಯೆ: 009722

ಸ್ಥಳ : ಬೆಂಗಳೂರು

ದಿನಾಂಕ : 06-03-2019



ಸ್ವತಂತ್ರ ಲೆಕ್ಕಪರಿಶೋಧನೆ ವರದಿಗೆ ಅನುಬಂಧ-ಬಗ್ಗೆ

ಕಂಪನಿಗಳ ಕಾಯ್ದೆ, 2013ರ ಪ್ರಕರಣ 143ರ ಉಪ ಪ್ರಕರಣ 3 ರ ಕಲಂ (1) ರ ಅನ್ವಯ ("ಕಾಯ್ದೆ") ಆಂತರಿಕ ಹಣಕಾಸಿನ ನಿಯಂತ್ರಣಾಗಳ ಬಗ್ಗೆ ವರದಿ

ಕನಾರ್ಕಟ ರೂರಲ್ ಇನ್‌ಫ್ಲಾಸ್ಟ್ರೀಕ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ ("ಕಂಪನಿ") ದಿನಾಂಕ: 31ನೇ ಮಾರ್ಚ್ 2018ಕ್ಕೆ ಕೊನೆಗೊಂಡ ವರ್ಷದ ಮತ್ತು ಸದರಿ ದಿನಾಂಕದವರೆಗಿನ ಕಂಪನಿಯ ಸ್ವತಂತ್ರ ಭಾರತೀಯ ಲೆಕ್ಕಪತ್ರ ಮಾನದಂಡಗಳ ಹಣಕಾಸಿನ ಹೇಳಿಕೆಗಳ ಬಗ್ಗೆ ನಮ್ಮ ಪರಿಶೋಧನೆ ಜೊತೆಗೆ ಸದರಿ ದಿನಾಂಕದಂದು ಇದ್ದಂತೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಾಗಳನ್ನು ನಾವು ಪರಿಶೋಧನೆ ಮಾಡಿದ್ದೇವೆ.

ಆಂತರಿಕ ಹಣಕಾಸಿನ ನಿಯಂತ್ರಣಾಗಳ ಬಗ್ಗೆ ಆಡಳಿತ ಮಂಡಳಿಯ ಜವಾಬ್ದಾರಿ

ಕಂಪನಿಯ ಮಂಡಳಿಯು ಭಾರತದ ಲೆಕ್ಕಪರಿಶೋಧಕರ ಸಂಸ್ಥೆಯು (ಐಸಿಎಬಿ) ಹೊರಡಿಸಿರುವ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಾಗಳ ಪರಿಶೋಧನೆ ಬಗ್ಗೆಗಿನ ಮಾರ್ಗದರ್ಶಿಕೆ ಓವೆಲ್ಸ್‌ಯಾರ್ಲ್ ತಿಳಿಸಿರುವ ಆಂತರಿಕ ನಿಯಂತ್ರಣಾಗಳ ಅಗತ್ಯ ಅಂಶಗಳನ್ನು ಪರಿಗೊಂಸಿ ಕಂಪನಿ ಸ್ಥಾಪಿಸಿರುವ ಹಣಕಾಸಿನ ವರದಿಯ ಮೇಲಿನ ಆಂತರಿಕ ನಿಯಂತ್ರಣಾಗಳ ಅಗತ್ಯತೆಗಳ ಆಧಾರದ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣಾಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಜವಾಬ್ದಾರಿಯಾಗಿರುವುದು. ಸದರಿ ಜವಾಬ್ದಾರಿಯಲ್ಲಿ ಕಂಪನಿಗಳ ಕಾಯ್ದೆ, 2013ರ ಅನ್ವಯ ಅಗತ್ಯವಾದಂತೆ ಸಂಬಂಧಪಟ್ಟ ಕಂಪನಿಯ ನೀತಿಗಳು, ಅದರ ಸ್ವತ್ವತ್ವಗಳ ಸುರಕ್ಷತೆ, ವಂಚನೆ ಮತ್ತು ತಪ್ಪಿಗಳ ತಡೆ ಮತ್ತು ಪತ್ತೆಹಚ್ಚಿಕೆ, ಲೆಕ್ಕಪತ್ರಗಳ ದಾಖಲೆಗಳ ನಿರ್ವಿರತೆ ಮತ್ತು ಪರಿಮಾಣತೆ ಮತ್ತು ವಿಶ್ವಾಸಾರ್ಥಕ ಹಣಕಾಸಿನ ಮಾಹಿತಿಯನ್ನು ಸಕಾಲೀಕರಣ ಸಿದ್ಧಪಡಿಸುವುದು ಸೇರಿದಂತೆ ತನ್ನ ವ್ಯವಹಾರವನ್ನು ಕ್ರಮಬದ್ಧವಾಗಿ ಮತ್ತು ಸಮರ್ಥವಾಗಿ ನಡೆಸಲು ಅನುಷ್ಠಾನವುದಕ್ಕೆ ಸಮರ್ಥ ಕಾರ್ಯಾಚರಣೆಯಾಗುತ್ತಿರುವ ಸಾಕಷ್ಟು ಆಂತರಿಕ ಹಣಕಾಸಿನ ನಿಯಂತ್ರಣಾಗಳ ವಿನ್ಯಾಸ. ಅನುಷ್ಠಾನ ಮತ್ತು ನಿರ್ವಹಣೆಯು ಒಳಗೊಂಡಿರುವುದು.

ಲೆಕ್ಕಪರಿಶೋಧಕರ ಜವಾಬ್ದಾರಿ

ನಮ್ಮ ಪರಿಶೋಧನೆಯ ಆಧಾರದ ಮೇಲೆ ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣಾಗಳ ಬಗ್ಗೆ ಅಭಿಪ್ರಾಯ ತಿಳಿಸುವುದು ನಮ್ಮ ಜವಾಬ್ದಾರಿಯಾಗಿರುವುದು. ಐಸಿಎಬಿ ನೀಡಿರುವ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಾಗಳ ಪರಿಶೋಧನೆ ಬಗ್ಗೆಗಿನ ಮಾರ್ಗದರ್ಶಿಕೆ ("ಮಾರ್ಗದರ್ಶಿಕೆ ಓವೆಲ್ಸ್") ಮತ್ತು ಐಸಿಎಬಿ ನೀಡಿದ ಪರಿಶೋಧನೆ ಬಗ್ಗೆಗಿನ ಗುಣಮಟ್ಟಗಳು ಮತ್ತು ಭಾರತದ ಲೆಕ್ಕಪರಿಶೋಧಕರ ಸಂಸ್ಥೆ ಹೊರಡಿಸಿದ ಮಾರ್ಗದರ್ಶಿಕೆ ಓವೆಲ್ಸ್‌ಗಳು ಹಾಗೂ ಕಂಪನಿಗಳ ಕಾಯ್ದೆ 2013ರ ಪ್ರಕರಣ 143(10)ರ ಅನ್ವಯ ನಿಗದಿಪಡಿಸಲಾಗಿದೆ ಎಂಬುದಾಗಿ ಭಾವಿಸಲಾದ ಮಾರ್ಗದರ್ಶನಗಳ ಅನುಸಾರ ಆಂತರಿಕ ಹಣಕಾಸು ನಿಯಂತ್ರಣಾಗಳ ಪರಿಶೋಧನೆಗೆ ಅನ್ವಯವಾಗುವ ಪ್ರಮಾಣದವರೆಗೆ ನಾವು ನಮ್ಮ ಪರಿಶೋಧನೆ ನಡೆಸಿದ್ದೇವೆ. ಸದರಿ ಗುಣಮಟ್ಟಗಳು ಮತ್ತು ಮಾರ್ಗದರ್ಶಿಕೆ ಓವೆಲ್ಸ್‌ಗಳ ಅನ್ವಯ ಅಗತ್ಯವಾದಂತೆ ನಾವು ಸ್ನೇಹಿತ ಅಗತ್ಯತೆಗಳನ್ನು ಪಾಲಿಸಿದ್ದೇವೆ ಮತ್ತು ಹಣಕಾಸಿನ ವರದಿಯ ಮೇಲೆ ಸಾಕಷ್ಟು ಪ್ರಮಾಣದ ಆಂತರಿಕ ಹಣಕಾಸಿನ ನಿಯಂತ್ರಣಾಗಳನ್ನು ರೂಪಿಸಲಾಗಿದೆಯೇ ಹಾಗೂ ನಿರ್ವಹಣೆ ಮಾಡಲಾಗಿದೆಯೇ ಮತ್ತು ಸದರಿ ನಿಯಂತ್ರಣಾಗಳು ಎಲ್ಲಾ ವಾಸ್ತವಿಕ ವಿಚಾರಗಳ ಸಂಬಂಧದಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆಯಾಗುತ್ತಿರುವುದೇ ಎಂಬುದರ ಬಗ್ಗೆ ಸೂಕ್ತವಾದ ಭರವಸೆ ಪಡೆಯಲು ನಾವು ಪರಿಶೋಧನೆಯ ಯೋಜನೆ ರೂಪಿಸಬೇಕಾಗಿದೆ ಮತ್ತು ಪರಿಶೋಧನೆ ನಡೆಸಬೇಕಾಗಿದೆ.



ಹಣಕಾಸಿನ ವರದಿ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ವ್ಯವಸ್ಥೆ ಸಾಕಷ್ಟಿರುವುದೇ ಮತ್ತು ಅಪ್ರಗಳು ಪರಿಣಾಮಕಾರಿಯಾಗಿ ಕಾರ್ಯಾಚರಣೆಯಾಗುತ್ತಿರುವವೆ ಎಂಬುದರ ಬಗ್ಗೆ ಪರಿಶೋಧನಾ ಮೂರೆ ಪಡೆಯಲು ಕ್ರಮಾವಳಿಯನ್ನು ಅನುಸರಿಸುವ ಕಾರ್ಯವನ್ನು ನಮ್ಮ ಪರಿಶೋಧನೆಯೇ ಒಳಗೊಂಡಿರುವುದು. ಹಣಕಾಸಿನ ವರದಿ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಬಗ್ಗೆಗಿನ ನಮ್ಮ ಪರಿಶೋಧನೆಯೇ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಅರ್ಥವಂತಿಕೆಯನ್ನು ಪಡೆಯುವುದು, ವಾಸ್ತವಿಕ ದೋಭಾಲ್ಯ ಏನಾದರೂ ಇರುವುದೇ ಎಂಬ ಅಪಾಯವನ್ನು ನಿರ್ದರ್ಶಣೆ ಮಾಡುವುದು ಮತ್ತು ಪರೀಕ್ಷಿಸುವುದು ಹಾಗೂ ನಿರ್ದರ್ಶಿತ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣಗಳ ಏನ್ಯಾಸ ಮತ್ತು ಕಾರ್ಯಾರಣೆ ಪರಿಣಾಮದ ಮೌಲ್ಯಮಾಪನ ಮಾಡುವುದನ್ನು ಒಳಗೊಂಡಿರುತ್ತದೆ. ಆಯ್ದೇ ಮಾಡಿಕೊಳ್ಳುವ ಕ್ರಮಾವಳಿಗಳು ವಂಚನೆ ಅಥವಾ ತಪ್ಪಿನ ಪ್ರಯುಕ್ತಿ ಹಣಕಾಸಿನ ಹೇಳಿಕೆಗಳಲ್ಲಿ ವಾಸ್ತವಿಕ ತಪ್ಪು ಹೇಳಿಕೆ ನೀಡುವ ಅಪಾಯಗಳ ನಿರ್ದರ್ಶಣೆ ಸೇರಿದಂತೆ ಲೆಕ್ಕಪರಿಶೋಧಕರ ತೀವ್ರಾನದ ಮೇಲೆ ಅವಲಂಬಿತವಾಗಿರುತ್ತದೆ.

ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣಗಳ ವ್ಯವಸ್ಥೆಯ ಬಗ್ಗೆ ನಮ್ಮ ಪರಿಶೋಧನೆ ಅಭಿಪ್ರಾಯ ತಿಳಿಸಲು ಆಧಾರ ನೀಡಲು ನಾವು ಪಡೆದುಕೊಂಡಿರುವ ಪರಿಶೋಧನಾ ಮೂರೆಯು ಶೈಕ್ಷಿಕರವಾಗಿರುವುದು ಮತ್ತು ಸೂಕ್ತವಾಗಿರುವುದೆಂದು ನಾವು ನಂಬಿದ್ದೇವೆ.

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಅರ್ಥ:

ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣವು ಹಣಕಾಸಿನ ವರದಿಯ ವಿಶ್ಲೇಷಣೆಯ ಬಗ್ಗೆ ಸೂಕ್ತವಾದ ಭರವಸೆ ಒದಗಿಸಲು ಮತ್ತು ಸಾಮಾನ್ಯವಾಗಿ ಅಂಗೀಕರಿಸಲಾಗಿರುವ ಲೆಕ್ಕನಿರ್ವಹಣೆ ನೀತಿಗಳ ಅನುಸಾರ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಲು ಏನ್ಯಾಸಪಡಿಸಿರುವ ಒಂದು ಪ್ರಕ್ರಿಯೆಯಾಗಿರುವುದು. ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣದಲ್ಲಿ ಈ ಕೆಳಕಂಡ ನೀತಿಗಳು ಮತ್ತು ಕ್ರಮಾವಳಿಗಳು ಒಳಗೊಂಡಿರುವವು.

- (1) ಕಂಪನಿಯ ಸ್ವತ್ತುಗಳ ಸೂಕ್ತವಾದ ವಿವರಗಳು, ಒಳಗೊಂಡ ವ್ಯವಹಾರಗಳನ್ನು ನಿರ್ವಹಿಸಿರುವ ಮತ್ತು ನ್ಯಾಯೋಚಿತವಾಗಿ ಪ್ರತಿಬಿಂಬಿಸುವ ಮತ್ತು ಸ್ವತ್ತುಗಳನ್ನು ಅಂಗೀಕಾರಿಸುವ ದಾಖಿಲೆಗಳನ್ನು ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ,
- (2) ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕನಿರ್ವಹಣೆ ನೀತಿಗಳ ಅನುಸಾರ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಲು ಅನುಮತಿ ನೀಡಲು ಅಗತ್ಯವಾದಂತೆ ವ್ಯವಹಾರಗಳನ್ನು ದಾಖಿಲು ಮಾಡಲಾಗಿದೆ ಎನ್ನುವ ಸೂಕ್ತವಾದ ಭರವಸೆ ಒದಗಿಸಲು ಮತ್ತು ಕಂಪನಿಯ ಸ್ವೀಕರಣೆ ಮತ್ತು ವಿಚ್ಯಂಗಳನ್ನು ಕಂಪನಿಯ ಆಡಳಿತ ಮಂಡಳಿ ಮತ್ತು ನಿರ್ದೇಶಕರು ನೀಡಿದ ಅಧಿಕಾರಗಳ ಅನುಸಾರ ಮಾತ್ರ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಭರವಸೆ ನೀಡಲು, ಮತ್ತು
- (3) ಹಣಕಾಸಿನ ಹೇಳಿಕೆಗಳ ಮೇಲೆ ವಾಸ್ತವಿಕ ಪರಿಣಾಮ ಬೀರುವ ಸಂಭವವಿರುವ ಕಂಪನಿಯ ಸ್ವತ್ತುಗಳ ಅನಧಿಕೃತ ಸ್ವಾಧೀನ, ಒಳಕೆ ಅಥವಾ ವ್ಯವಸ್ಥೆಗೊಳಿಸುವುದನ್ನು ತಡೆಯುವುದು ಅಥವಾ ಸಕಾಲೀಕವಾಗಿ ಪತ್ತೆಹಚ್ಚುವ ಬಗ್ಗೆ ಸೂಕ್ತವಾದ ಭರವಸೆ ಒದಗಿಸುವುದು.

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಇತಿಮಿತಿಗಳು

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಇತಿಮಿತಿಗಳ ಪ್ರಯುಕ್ತಿ ಒಳಸಂಚಯ ಅಥವಾ ಅಸಮರ್ಪಕ ಆಡಳಿತ ನಿರ್ವಹಣೆಯು ನಿಯಂತ್ರಣಗಳನ್ನು ಅತಿಕ್ರಮಿಸಿ ಒಂದಿಕ್ಕುವ ಸಾಧ್ಯತೆ ಜೊತೆಗೆ ತಪ್ಪು ಅಥವಾ ವಂಚನೆ ಪ್ರಯುಕ್ತಿ ವಾಸ್ತವಿಕ ತಪ್ಪು



ಹೇಳಿಕೆ ಉಂಟಾಗುವ ಮತ್ತು ಅವುಗಳ ಪತ್ತೆಯಾಗದಿರುವ ಸಾಧ್ಯತೆಯೂ ಇರುವುದು. ಮುಂದಿನ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಮುಂಗಾಣ್ಣಗಳು ಹಣಕಾಸಿನ ವರದಿಯ ಮೇಲಿನ ಆಂತರಿಕ ನಿಯಂತ್ರಣವು ಪರಿಸ್ಥಿತಿಗಳಲ್ಲಿನ ಬದಲಾವಣೆಗಳು ಸಾಕಷ್ಟು ಪ್ರಮಾಣದಲ್ಲಿರದೆ ಕೊರತೆಯಾಗುವ ಅಥವಾ ನೀತಿಗಳು ಅಥವಾ ಕ್ರಮಾವಳಿಗಳ ಪಾಲನೆಯ ಪ್ರಮಾಣವು ಕ್ಷೇಣಿಸುವ ಅಪಾಯಕ್ಕೆ ಒಳಪಟ್ಟಿರುವುದು.

ಅರ್ಹತೆ ಹೊಂದಿದ ಅಭಿಪ್ರಾಯಗಳಿಗೆ ಆಧಾರ

ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಅನುಸಾರ ಹಾಗೂ ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ, ಮಾರ್ಚ್ 31, 2018ರಲ್ಲಿದ್ದಂತೆ ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣಗಳ ಸಮರ್ಪಕತೆ ಮತ್ತು ಕಾರ್ಯಾಚರಣೆ ಪರಿಣಾಮಕಾರಿಯಾಗಿ ಈ ಕೆಳಗಿನ ವಾಸ್ತವಿಕ ದೋಷಗಳನ್ನು ಗುರುತಿಸಲಾಗಿದೆ.

ಗ್ರಾಹಕರು ಮತ್ತು ಮಾರಾಟಗಾರರಿಂದ ಸಮರ್ಪೋಲನ ದೃಷ್ಟಿಕರಣಗಳನ್ನು ಪಡೆಯುವಲ್ಲಿ ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣಗಳು ಮೇಲ್ಮೈಕಾರಣ ಮತ್ತು ವಿಮರ್ಶೆ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಕಂಪನಿಯ ಗಳಿಕೆಯ ಮೇಲೆ ಪರಿಣಾಮ ಬೀರಬಹುದಾದರಿಂದ ದಸ್ತಾವೇಜನ್ನು ಸುಧಾರಿಸುವ ಅಗತ್ಯವಿದೆ.

ಅಭಿಪ್ರಾಯ

ನಮಗೆ ಒದಗಿಸಿದ ಮಾಹಿತಿ ಮತ್ತು ನೀಡಿರುವ ವಿವರಣೆ ಅನುಸಾರ ಮತ್ತು ನಮ್ಮ ಪರಿಶೋಧನೆಯ ಆಧಾರದ ಮೇಲೆ ದಿನಾಂಕ: 31ನೇ ಮಾರ್ಚ್ 2018ರಂದು ಇದ್ದಂತೆ ಕೆಳಕಂಡ ವಾಸ್ತವಿಕ ದೋಷಗಳನ್ನು ಗುರುತಿಸಲಾಗಿದೆ.

ಕಂಪನಿಯ ಈ ಕೆಳಗೆ ಪಟ್ಟಿ ಮಾಡಿರುವ ವಲಯಗಳಲ್ಲಿ ಸೂಕ್ತವಾದ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವುದಿಲ್ಲ;

1. ಬಾಕಿಗಳ ಬಗ್ಗೆ ಬಾಹ್ಯ ದೃಷ್ಟಿಕರಣವನ್ನು ಪಡೆಯುವುದು (ಅರ್ಹತೆ ಹೊಂದಿದ ಅಭಿಪ್ರಾಯಗಳ ಆಧಾರದ ಪ್ರಕಾರ ಗಮನಿಸಿ).
2. ಸಿಸ್ಟಮ್ ಜನರೇಶ್ ಆದ ತೆರಿಗೆ ತೆರಿಗೆ ಕಡಿತ ತೆಬ್ಬೆಯೊಂದಿಗೆ (26 ಎಎಸ್) ಬಳಿ ಮತ್ತು ಒಪ್ಪಂದದ ಪಾವತಿಗಳಿಂದ ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಯನ್ನು ಮರುಸಂಗ್ರಹಿಸುವುದು.
3. ಸಮಯಬದ್ಧ ಗುರುತಿಸುವಿಕೆ ಮತ್ತು ಬ್ಯಾಂಕ್ ಖಾತೆಯಲ್ಲಿ ಆರೋಟಿಜಿಎಸ್ / ಎನ್‌ಇಎಫ್‌ಟಿ ಕ್ರೆಡಿಟ್‌ಗಳನ್ನು ಸೂಕ್ತವಾಗಿ ಲೆಕ್ಕಹಾಕುವುದು.
4. ತಿಂಗಳ ಆಧಾರದ ಮೇಲೆ ವ್ಯಾಟ್ ಮತ್ತು ಜೀಎಸ್‌ಟಿ ಹೊಣೆಗಾರಿಕೆಗಳ ಮರುಹೊಂದಾಣಿಕೆ.
5. ಪೂರ್ಣಗೊಂಡ ಕಾಮಗಾರಿಗಳ ಶ್ವರಿತವಾಗಿ ಮುಚ್ಚುವುದು ಮತ್ತು ಆದಾಯವನ್ನು ಗುರುತಿಸುವುದು.
6. ಆಂತರಿಕ ಲೆಕ್ಕಪರಿಶೋಧನಾ ವರದಿಗಳ ಮೇಲೆ ಕ್ರಮ ಕ್ಯೂಗೋಳ್ಡಿರುವುದು.
7. ಲೆಕ್ಕಪ್ರಸ್ತಕರಣಗಳಲ್ಲಿನ ಹಳೆಯ ಚೆಕ್‌ಗಳನ್ನು ಹಿಂತಿರುಗಿಸದಿರುವುದು



ಹಣಕಾಸಿನ ವರದಿ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣದಲ್ಲಿನ 'ವಾಸ್ತವಿಕ ದೋಬರ್ಲ್ಯಾವ್' ಒಂದು ಕೊರತೆ ಅಥವಾ ಕೊರತೆಗಳ ಸಂಯೋಜನೆಯಾಗಿರುವುದು. ಇದರಿಂದಾಗಿ ಕಂಪನಿಯ ವಾರ್ಷಿಕ ಅಥವಾ ಮಧ್ಯಂತರ ಹಣಕಾಸಿನ ಹೇಳಿಕೆಗಳ ವಾಸ್ತವಿಕ ತಪ್ಪಹೇಳಿಕೆಗಳ ಸಾಧ್ಯತೆಗಳನ್ನು ತಡೆಯಲಾಗದು ಅಥವಾ ಸಾಕಾರದ ಮೇಲೆ ಪತ್ತೆ ಹಚ್ಚಲಾಗದು.

ನಮ್ಮ ಅಭಿಪ್ರಾಯದಲ್ಲಿ ನಿಯಂತ್ರಣ ಮಾನದಂಡದ ದ್ಯುಯಗಳನ್ನು ಸಾಧಿಸಲು ಮೇಲೆ ವಿವರಿಸಿರುವ ವಾಸ್ತವಿಕ ದೋಬರ್ಲ್ಯಾಗಳ ಪರಿಣಾಮಗಳು / ಸಾಧ್ಯವಿರುವ ಪರಿಣಾಮಗಳ ಹೊರತಾಗಿ ಕಂಪನಿಯ ಎಲ್ಲಾ ಸಾಮಗ್ರಿಗಳ ಸಂಬಂಧದಲ್ಲಿ ಹಣಕಾಸಿನ ವರದಿ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿರ್ವಹಿಸಿದೆ ಮತ್ತು ಹಣಕಾಸಿನ ವರದಿಯ ಮೇಲಿನ ಸದರಿ ಆಂತರಿಕ ಹಣಕಾಸಿನ ನಿಯಂತ್ರಣಗಳು ದಿನಾಂಕ: 31ನೇ ಮಾರ್ಚ್ 2018ರಂದು ಇದ್ದಂತೆ ಪರಿಣಾಮಕಾರಿಯಾಗಿ ಕಾರ್ಯಾಚರಣೆಯಾಗುತ್ತಿದೆ. ಭಾರತದ ಲೆಕ್ಕಪರಿಶೋಧಕರ ಸಂಸ್ಥೆ ಹೊರಡಿಸಿರುವ ಹಣಕಾಸಿನ ವರದಿ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಪರಿಶೋಧನೆ ಬಗ್ಗೆಗಿನ ಮಾರ್ಗದರ್ಶಿಗೆ ಟಿಪ್ಪಣಿಯಲ್ಲಿ ತಿಳಿಸಿರುವ ಆಂತರಿಕ ನಿಯಂತ್ರಣದ ಅಗತ್ಯ ಅಂಗಭಾಗಗಳನ್ನು ಪರಿಗಣಿಸಿ ಕಂಪನಿ ಸಾಫ್ಟೀಸಿಸಿರುವ ಹಣಕಾಸಿನ ವರದಿಯ ಮಾನದಂಡವು ಆಂತರಿಕ ನಿಯಂತ್ರಣದ ಮೇಲೆ ಆಧಾರಿತವಾಗಿದೆ.

ಪರಿಶೋಧನೆಯ ಸ್ವರೂಪ, ಸಮಯ ಮತ್ತು ಪ್ರಮಾಣ ನಿರ್ಧರಣೆ, ಕಂಪನಿಯ ಹಣಕಾಸಿನ ಹೇಳಿಕೆಗಳ ಬಗ್ಗೆ ನಾವು 31ನೇ ಮಾರ್ಚ್ 2018ರಂದು ನಡೆಸಿದ ನಮ್ಮ ಪರಿಶೋಧನೆಯಲ್ಲಿ ಅನ್ವಯಿಸುವ ಪರಿಕ್ಷೇಗಳನ್ನು ನಿರ್ಧರಿಸಲು ಮೇಲೆ ವರದಿಯಾಗಿರುವ ಮತ್ತು ಗುರುತಿಸಿರುವ ವಾಸ್ತವಿಕ ದೋಬರ್ಲ್ಯಾಗಳನ್ನು ನಾವು ಪರಿಗಣಿಸಿದ್ದೇವೆ. ಸದರಿ ವಾಸ್ತವಿಕ ದೋಬರ್ಲ್ಯಾಗಳು ಕಂಪನಿಯ ಹಣಕಾಸಿನ ಹೇಳಿಕೆ ಮೇಲಿನ ನಮ್ಮ ಅಭಿಪ್ರಾಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.

ರಾಜಗೋಪಾಲ್ ಮತ್ತು ಬದ್ರಿ ನಾರಾಯಣ್ ಪರವಾಗಿ

ಚಾಟ್‌ಕೋಟ್ ಆಕೆಂಟೆಂಟ್
ಎಸಿಎಲ್ ನೋಂದಣಿ ಸಂಖ್ಯೆ: 003024ಎಸ್

ಸಹಿ/-

(ಕೆ.ಎಸ್. ಜಗನ್ನಾಥನ್)

ಪಾಲುದಾರ

ಎಸಿಎಲ್ ಸದಸ್ಯ ಸಂಖ್ಯೆ: 009722

ಸ್ಥಳ : ಬೆಂಗಳೂರು

ದಿನಾಂಕ : 06-03-2019



**ಕನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಹಣಕಾಸು ವರದಿಗಳ ಮೇಲಿನ
ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ-ಸಿ**

ಭಾರತದ ಮಹಾಲೇಖಾಲರಿಂದ ನೀಡಲಾದ ನಿರ್ದೇಶನಕ್ಕೆ ಸಂಬಂಧಪಟ್ಟಂತೆ ಕಂಪನಿಗಳ ಕಾಯಿದೆ, 2013ರ ಸೆಕ್ಕನ್ನು

143(5)ರಂತೆ ಅವಶ್ಯವಿರುವ ವರದಿ

1. ಕಂಪನಿಗೆ ಹೊಡಿಕೆ ಮಾಡಲು ಸಾಧ್ಯವಿಲ್ಲವೆಂದು ಆಯ್ದೆಯಾಗಿದ್ದಲ್ಲಿ, ಹೊಡಿಕೆ ಮಾಡಲು ಸಾಧ್ಯವಿಲ್ಲದ ವಿಧಾನದ ಪ್ರಸ್ತುತ ಹಂತ ಸೇರಿದಂತೆ ಸ್ವತ್ವಗಳ ಮೌಲ್ಯೀಕರಣ (ಅಸ್ಪಷ್ಟ ಸ್ವತ್ವಗಳು ಮತ್ತು ಭೂಮಿ ಸೇರಿದಂತೆ) ಹಾಗೂ ಹೊಣಗಾರಿಕೆಗಳು (ಬದ್ಧವಾದ ಮತ್ತು ಸಾಮಾನ್ಯ ಮೀನಲೆಟ್ಟಿಗೆ ಸಂಬಂಧಿಸಿದಂತೆ ಸಂಮಾರ್ಧ ವಿವರವನ್ನು ಪರೀಕ್ಷಿಸಲ್ಪಡಲಾಗುತ್ತದೆ).
ಅಭಿಪ್ರಾಯಗಳು : ಪ್ರಸಕ್ತ ವರ್ಷದಲ್ಲಿ ಕಂಪನಿಯು ಹೊಡಿಕೆ ಅನರ್ಹವೆಂದು ಆಯ್ದೆಯಾಗಿರುವುದಿಲ್ಲ
2. ಸಾಲಗಳು / ಬಾಕಿ ಸಾಲಗಳು / ಸಾಲದ ಮೇಲಿನ ಬಡ್ಡಿಗಳ ಕುರಿತಂತೆ ಯಾವುದಾದರೂ ಪ್ರಕರಣಗಳಿದ್ದಲ್ಲಿ ವರದಿ ಮಾಡುವುದು. ಹೌದಾದಲ್ಲಿ ಅದಕ್ಕೆ ಕಾರಣಗಳು ಮತ್ತು ಒಳಗೊಂಡ ಮೊತ್ತದ ವಿವರವನ್ನು ಸಲ್ಲಿಸುವುದು.
ಅಭಿಪ್ರಾಯಗಳು : ಸಾಲಗಳು / ಬಾಕಿ ಸಾಲಗಳು / ಬಡ್ಡಿಗಳಿಗೆ ಸಂಬಂಧಪಟ್ಟ ಯಾವುದೇ ಪ್ರಕರಣಗಳಿರುವುದಿಲ್ಲ. ಆದಾಗ್ಯೂ ಪ್ರಸಕ್ತ ವರ್ಷದಲ್ಲಿ ರೂ. 1023.40 ಲಕ್ಷಗಳನ್ನು ಕೆಟ್ಟ ಸಾಲಗಳಿಂದ ನಮೂದಿಸಲಾಗಿರುತ್ತದೆ. ಆದಿಂತ ಮಂಡಳಿಯ ವಿವರಕ್ಕೆಯಂತೆ ಪ್ರಸಕ್ತ ವರ್ಷದಲ್ಲಿ ಇದನ್ನು ಗುತ್ತಿಗೆ ವಹಿಸಿದ ಏಜೆನ್ಸಿಗಳಿಂದ ಸ್ವೀಕರಿಸಿರುವುದಿಲ್ಲ ಎಂದು ನಮೂದಿಸಲಾಗಿರುತ್ತದೆ.
3. ಮೂರನೇ ಪಾಟೆಯಿಂದ ಪಡೆದ ದಾಸ್ತಾನುಗಳು ಹಾಗೂ ಸರ್ಕಾರದಿಂದ ಅಥವಾ ಇತರೆ ಪ್ರಾಧಿಕಾರಗಳಿಂದ ಉಡುಗೊರೆಯಾಗಿ ಸ್ವೀಕರಿಸಲಾದ ಸ್ವತ್ವಗಳ ಬಗ್ಗೆ ಸೂಕ್ತ ದಾಖಿಲೆಗಳನ್ನು ನಿರ್ವಹಿಸಲಾಗಿದೆಯೇ.
ಅಭಿಪ್ರಾಯಗಳು : ಕಂಪನಿಯು ಮೂರನೇ ಪಾಟೆಯಿಂದ ಯಾವುದೇ ದಾಸ್ತಾನುಗಳನ್ನು ಪಡೆದಿರುವುದಿಲ್ಲ ಹಾಗೂ ಸರ್ಕಾರದಿಂದ ಅಥವಾ ಇತರೆ ಪ್ರಾಧಿಕಾರಗಳಿಂದ ಯಾವುದೇ ಉಡುಗೊರೆಗಳನ್ನು ಸ್ವೀಕರಿಸಲಾಗಿಲ್ಲ.
4. ವರ್ಷವಾರು ಬಾಕಿಯಿರುವ ಕಾನೂನು / ಆರ್ಥಿಕ್ ಪ್ರೈಸ್‌ನ್ ಪ್ರಕರಣಗಳಿದ್ದಲ್ಲಿ, ಬಾಕಿಯಿರಲು ವಿವರಣೆ ಹಾಗೂ ಎಲ್ಲಾ ಕಾನೂನು ಪ್ರಕರಣಗಳಿಗೆ ಮಾಡಲಾದ ವೆಚ್ಚದ (ವಿದೇಶ ಮತ್ತು ಸ್ಥಳೀಯ) ಮೇಲಿನ ಮೇಲ್ಮೈಚಾರಣೆಯ ಹಾಲಿ ವಿವರಣೆ
ಅಭಿಪ್ರಾಯಗಳು : ವರ್ಷವಾರು ಪ್ರಕರಣವನ್ನು ತಯಾರಿಸಿರುವುದಿಲ್ಲ. ಬಾಕಿಯಿರುವ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆಗಾಗೆ ಪರಿಶೀಲಿಸುತ್ತಿರುತ್ತಾರೆ. ಕಾನೂನು ಪ್ರಕರಣಗಳ ವೆಚ್ಚಗಳನ್ನು ಸಹ್ಯ ಪ್ರಾಧಿಕಾರಿಯವರ ಅನುಮೋದನೆ ನಂತರವೇ ಭರಿಸಲಾಗಿರುತ್ತದೆ. 85 ಕೇಸ್‌ಗಳು ಬಾಕಿ ಉಳಿದಿದ್ದು, ಅದರಲ್ಲಿ ಸಿಬ್ಬಂದಿಗಳಿಂದ ದಾಖಿಲಿಸಲಾದ ಪ್ರಕರಣಗಳು ಹೆಚ್ಚಿರುತ್ತದೆ.

ಕಂಪನಿಗಳ ಕಾಯಿದೆ, 2013ರ ಸೆಕ್ಕನ್ನು 143(5)ರಂತೆ ನಿಗದಿಪಡಿಸಲಾದ ಉಪ-ನಿರ್ದೇಶನಗಳು

1. ಕಂಪನಿಯು ಮಾಲೀಕತ್ವ ಹೊಂದಿರುವ ಜಡಪ್ಪೆ ಭೂಮಿಯ ಅತಿಕ್ರಮಣವನ್ನು ತಡೆಗಟ್ಟಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ. ಕಂಪನಿಯ ಭೂಮಿಯ ಅತಿಕ್ರಮಣಕ್ಕೆ ಒಳಪಟ್ಟಿದ್ದರೆ, ಯಾವುದಾದರೂ ತೊಂದರೆಗಳಿದ್ದರೆ ಅದರ ವಿವರಗಳನ್ನು ಒದಗಿಸುವುದು.
ಅಭಿಪ್ರಾಯಗಳು : ನಮಗೆ ಒದಗಿಸಿದ ಮಾಹಿತಿಯ ಪ್ರಕಾರ, ಕಂಪನಿಯ ತನ್ನ ಭೂಮಿಯ ಅತಿಕ್ರಮಣವನ್ನು ತಡೆಯಲು ಅವಶ್ಯಕ ಕ್ರಮಗಳನ್ನು ತೆಗೆದುಕೊಂಡಿದ್ದು, ಇದುವರೆವಿಗೂ ಯಾವುದೇ ರೀತಿಯ ಭೂಮಿಯ ಅತಿಕ್ರಮಣಕ್ಕೆ ಅಥವಾ ತೊಂದರೆಗಳಿಗೆ ಒಳಪಟ್ಟಿರುವುದಿಲ್ಲವೆಂದು ತಿಳಿಸಲಾಗಿದೆ.



2. ಕಾಮಗಾರಿಗಳ ಪರಿವೀಕ್ಷೆಯ ವ್ಯವಸ್ಥೆಗಳ ಕುರಿತು ಹಾಲಿ ಒಪ್ಪಂದದಲ್ಲಿ ತಿಳಿಸಿರುವಂತೆ ಹಾಗೂ ವೆಚ್ಚೆ ಹೆಚ್ಚಳದ ಪರಿಣಾಮ ಕುರಿತಂತೆ ಗುತ್ತಿಗೆಯಲ್ಲಿ ಯಾವುದೇ ಆದಾಯ / ನಷ್ಟಗಳು ಉಂಟಾಗಿದ್ದಲ್ಲಿ ಲೆಕ್ಕಪುಸ್ತಕದಲ್ಲಿ ನಮೂದಿಸಲಾಗಿದೆಯೇ.
- ಅಭಿಪ್ರಾಯಗಳು :** ಕಂಪನಿಯು ಕನಾರ್ಕಕದಾರ್ಡಂತ ರಾಜ್ಯ ಸರ್ಕಾರದ ವಿಧಿ ವಿಜ್ಞಾನಗಳ ಮೂಲಸೌಕರ್ಯಗಳ ಯೋಜನೆಗಳನ್ನು ಕೈಗೆಹೊಂಡಿರುತ್ತದೆ. ಇಂತಹ ಸಾವಿರಾರು ಕಾಮಗಾರಿಗಳನ್ನು ಕೈಗೊಂಡಿದ್ದು, ಯೋಜನಾವಾರು ವಿವರಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಮಗೆ ನೀಡಿರುವ ಮಾಹಿತಿಯ ಪ್ರಕಾರ ವೆಚ್ಚೆ ಹೆಚ್ಚಳದಲ್ಲಿ ಅಥವಾ ಕಾಮಗಾರಿ ವಿಳಂಬದಲ್ಲಿ ಅಂತಹ ಯಾವುದೇ ಗಂಭೀರ ಕೇಸ್‌ಗಳಿರುವುದಿಲ್ಲ.
3. ಕೇಂದ್ರ / ರಾಜ್ಯ ಸರ್ಕಾರದ ವಿಜ್ಞಾನಗಳಿಂದ ನಿರ್ದಿತ ಯೋಜನೆಗಳಿಂದ ಸ್ವೀಕರಿಸಿದ / ಸ್ವೀಕರಿಸಬೇಕಾದ ನಿರ್ದಿಗಳನ್ನು ಸರಿಯಾಗಿ ಬಳಸಲಾಗಿದೆಯೇ / ಲೆಕ್ಕದಲ್ಲಿ ತೋರಿಸಲಾಗಿದೆಯೇ? ವರ್ಗವಾರು ಕೇಸ್‌ಗಳ ಪಟ್ಟಿ ನೀಡಿ.
- ಅಭಿಪ್ರಾಯಗಳು :** ಕಂಪನಿಯು ಪ್ರಮುಖವಾಗಿ ರಾಜ್ಯ ಸರ್ಕಾರ ಇಲಾಖೆಗಳು, ಸಾರ್ವಜನಿಕ ವಲಯದ ಸಾವಿರಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ. ಹಾಗಾಗಿ ಸದರಿ ಯೋಜನೆಗಳಿಂದ ಸ್ವೀಕರಿಸಲಾದ ನಿರ್ದಿಯನ್ನು ಗುತ್ತಿಗೆ ವಹಿಸಿದ ವಿಜ್ಞಾನಗಳಿಂದ ಸ್ವೀಕರಿಸಲಾದ ಮುಂಗಡವೆಂದು ಒಟ್ಟಾಗಿ ತೋರಿಸಲಾಗಿದೆ. ಇದನ್ನು ಸರಿಯಾಗಿ ಅಂತಿಮ ಬಿಲ್ಲಿಗಳ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗಿದೆ.
4. ತ್ರೇಡ್ ಸ್ವೀಕೃತಿಗಳು, ತ್ರೇಡ್ ಪಾವತಿಗಳು, ಅವಧಿ ತೇವಣಿಗಳು, ಬ್ಯಾಂಕ್ ಖಾತೆಗಳು ಮತ್ತು ಪಡೆದಿರುವ ನಗದು ಮೇಲಿನ ಬಾಕಿಗಳ ಕುರಿತಂತೆ ಅಭಿಪ್ರಾಯಗಳನ್ನು ಒದಗಿಸುವುದು.
- ಅಭಿಪ್ರಾಯಗಳು :** ಆಡಳಿತ ಮಂಡಳಿಯು ನೀಡಿರುವಂತೆ ಮಾಹಿತಿಯಂತೆ, ಸರ್ಕಾರ ಸಂಸ್ಥೆಗಳೊಂದಿಗೆ ತನ್ನ ಕಾರ್ಯಾಚರಣೆಯ ಬಹುಪಾಲಿನಲ್ಲಿ ಕಂಪನಿಯು ತ್ರೇಡ್ ಸ್ವೀಕೃತಿಗಳು, ತ್ರೇಡ್ ಪಾವತಿಗಳು ಮತ್ತು ಇತರೆ ಪಾಟ್‌ಗಳ ಮೇಲಿನ ಬಾಕಿಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. 31.03.2018ಕ್ಕೆ ಅಂತ್ಯಗೊಂಡಂತೆ ದೃಢೀಕರಿಸಲಾಗದ ಬಾಕಿಯಿರುವ ಮೊತ್ತದ ವಿವರಗಳು ಈ ಕೆಳಗಿನಂತಿದೆ.
- | | | |
|--------------------|---|-----------------------|
| ತ್ರೇಡ್ ಸ್ವೀಕೃತಿಗಳು | - | ರೂ. 440.26 ಲಕ್ಷಗಳು |
| ತ್ರೇಡ್ ಪಾವತಿಗಳು | - | ರೂ. 47,741.52 ಲಕ್ಷಗಳು |
- ಕಂಪನಿಯು ಅವಧಿ ತೇವಣಿಗಳು, ಬ್ಯಾಂಕ್ ಖಾತೆಗಳು ಮತ್ತು ನಗದಿಗೆ ಸಂಬಂಧಪಟ್ಟಂತೆ ಬಾಕಿಗಳ ಮೇಲಿನ ದೃಢೀಕರಣದ ಸ್ವಾධೀನಪಡಿಸಿಕೊಳ್ಳುವ ಹಂತದಲ್ಲಿದೆ.
5. ಕ್ಯಾಬಿಟ್ ಯೋಜನೆಗಳಿಗೆ ವೆಚ್ಚೆಮಾಡಲಾದ ಮೊತ್ತವನ್ನು ಪ್ರಮಾಣೀಕರಿಸುವುದು ಹಾಗೂ ಲೆಕ್ಕಪತ್ರದಲ್ಲಿ ತೋರಿಸಲಾದ ಸರಿಯಾದ ಮೊತ್ತವನ್ನು ತಿಳಿಸುವುದು.
- ಅಭಿಪ್ರಾಯಗಳು :** ಆಡಳಿತ ಮಂಡಳಿಯು ನೀಡಿರುವಂತೆ ಮಾಹಿತಿಯಂತೆ, ಯಾವುದೇ ರೀತಿಯ ಕ್ಯಾಬಿಟ್ ಯೋಜನೆಗಳನ್ನು ಕಂಪನಿಯು ಹೊಂದಿರುವುದಿಲ್ಲ.

ರಾಜಗೋಪಾಲ್ ಮತ್ತು ಬದ್ರಿ ನಾರಾಯಣ್ ಪರವಾಗಿ

ಚಾಟ್‌ಕ್ರೋಂ ಆಕ್ರೋಂಟ್‌ಎಂಟ್
ಐಸಿಎಲ್ ನೋಂದಣಿ ಸಂಖ್ಯೆ: 003024ವಾಸ್

ಸಹಿ/-

(ಕೆ.ಎಫ್. ಜಗನ್ನಾಥ್ನಾ)

ಪಾಲುದಾರ

ಐಸಿಎಲ್ ಸದಸ್ಯತ್ವ ಸಂಖ್ಯೆ: 009722

ಸ್ಥಳ : ಬೆಂಗಳೂರು

ದಿನಾಂಕ : 06-03-2019



CIN No: U75112KA1974SGC002613

31ನೇ ಮಾರ್ಚ್ 2018ರ ಆಯ-ವ್ಯಯ ಪಟ್ಟಿ

(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್, 2018ಕ್ಕೆ ಇದ್ದಂತೆ	31ನೇ ಮಾರ್ಚ್, 2017ಕ್ಕೆ ಇದ್ದಂತೆ	31ನೇ ಮಾರ್ಚ್, 2016ಕ್ಕೆ ಇದ್ದಂತೆ
ಸ್ವತ್ವಗಳು				
ಚಾಲ್ತಿಯಲ್ಲದ ಸ್ವತ್ವಗಳು				
ಎ) ಆಸ್ತಿ ಘಟಕ ಮತ್ತು ಯಂತ್ರೋಪಕರಣ	3	2,960.57	3,067.76	2,980.78
ಬಿ) ಪ್ರಗತಿಯಲ್ಲಿನ ಕಾಮಗಾರಿಯ ಬಂಡವಾಳ	3	934.02	704.94	588.29
ಸಿ) ಬಂಡವಾಳ ಆಸ್ತಿ	4	1,073.32	1,073.32	1,073.32
ಡಿ) ಇತರೆ ಅಸ್ವಷ್ಟ ಸ್ವತ್ವಗಳು	4.1	1.79	2.60	0.98
ಇ) ಹಣಕಾಸು ಸ್ವತ್ವಗಳು				
(i) ಇತರೆ ಹಣಕಾಸು ಸ್ವತ್ವಗಳು	5	9,752.09	7,300.24	6,627.60
ಎಫ್) ಮುಂದೂಡಿದ ತೆರಿಗೆ ಸ್ವತ್ವಗಳು (ನಿವ್ವಳ)	6	2,290.80	1,422.44	1,118.91
ಜಿ) ಇತರೆ ಚಾಲ್ತಿಯಲ್ಲದ ಸ್ವತ್ವಗಳು	7	7,877.72	6,908.12	4,818.82
ಒಟ್ಟು ಚಾಲ್ತಿಯಲ್ಲದ ಸ್ವತ್ವಗಳು		24,890.31	20,479.42	17,208.70
ಚಾಲ್ತಿಯಲ್ಲಿರುವ ಸ್ವತ್ವಗಳು				
ಎ) ತಪಶೀಲು	8	8,09,054.96	5,59,303.79	4,37,747.71
ಬಿ) ಆರ್ಥಿಕ ಸ್ವತ್ವಗಳು				
(i) ಸ್ವೀಕರಿಸಲಾದ ಟೈಡ್	9	440.26	1,506.59	1,791.96
(ii) ನಗದು ಮತ್ತು ಅದರ ರೂಪದ್ದು	10	3,22,453.53	2,41,131.33	1,57,828.17
(iii) ಬ್ಯಾಂಕ್ ಬ್ಯಾಲೆನ್ಸ್ - ಮೇಲಿನ ಹೊರತುಪಡಿಸಿ	10.1	1,001.43	969.47	969.65
(iv) ಇತರೆ ಹಣಕಾಸು ಸ್ವತ್ವಗಳು	5	3,499.56	2,391.14	2,220.77
ಸಿ) ಇತರೆ ಚಾಲ್ತಿಯಲ್ಲಿರುವ ಸ್ವತ್ವಗಳು	11	24,077.38	7,791.04	5,727.82
ಒಟ್ಟು ಚಾಲ್ತಿಯಲ್ಲಿರುವ ಸ್ವತ್ವಗಳು		11,60,527.12	8,13,093.36	6,06,286.08
ಒಟ್ಟು ಸ್ವತ್ವಗಳು		11,85,417.43	8,33,572.78	6,23,494.78
ಕೆಷ್ಟಿ ಮತ್ತು ಹೊಸೆಗಾರಿಕೆಗಳು				
ಕೆಷ್ಟಿ				
ಎ) ಕೆಷ್ಟಿ ಹೇರು ಬಂಡವಾಳ	12	1,225.00	1,225.00	1,225.00
ಬಿ) ಇತರೆ ಕೆಷ್ಟಿ	13	68,788.16	56,458.98	44,224.50
ಒಟ್ಟು ಕೆಷ್ಟಿ		70,013.16	57,683.98	45,449.50



(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್, 2018ಕ್ಕೆ ಇದ್ದಂತೆ	31ನೇ ಮಾರ್ಚ್, 2017ಕ್ಕೆ ಇದ್ದಂತೆ	31ನೇ ಮಾರ್ಚ್, 2016ಕ್ಕೆ ಇದ್ದಂತೆ
ಹೊಣೆಗಾರಿಕೆಗಳು				
ಚಾಲ್ತಿಯಲ್ಲದ ಹೊಣೆಗಾರಿಕೆಗಳು				
ಎ) ಹಣಕಾಸು ಹೊಣೆಗಾರಿಕೆಗಳು				
(i) ಇತರೆ ಹಣಕಾಸು ಹೊಣೆಗಾರಿಕೆಗಳು	14	49.54	33.15	21.85
ಬಿ) ಒದಗಣೆಗಳು	15	1,348.51	473.72	398.24
ಸಿ) ಇತರೆ ಚಾಲ್ತಿಯಲ್ಲದ ಹೊಣೆಗಾರಿಕೆಗಳು	16	9.85	9.85	9.85
ಒಟ್ಟು ಚಾಲ್ತಿಯಲ್ಲದ ಹೊಣೆಗಾರಿಕೆಗಳು		1,407.90	516.72	429.94
ಚಾಲ್ತಿ ಹೊಣೆಗಾರಿಕೆಗಳು				
ಎ) ಹಣಕಾಸು ಹೊಣೆಗಾರಿಕೆಗಳು				
(i) ಟ್ರೀಡ್ ಪಾವತಿಸಬೇಕಿರುವುದು	17	47,741.52	11,533.51	7,560.54
(ii) ಇತರೆ ಹಣಕಾಸು ಹೊಣೆಗಾರಿಕೆಗಳು	14	11,379.08	4,413.62	5,576.07
ಬಿ) ಇತರೆ ಚಾಲ್ತಿ ಹೊಣೆಗಾರಿಕೆಗಳು	18	10,49,547.14	7,55,734.77	5,61,354.79
ಸಿ) ಒದಗಣೆಗಳು	15	5,328.63	3,690.18	3,123.94
ಒಟ್ಟು ಚಾಲ್ತಿ ಹೊಣೆಗಾರಿಕೆಗಳು		11,13,996.37	7,75,372.08	5,77,615.34
ಒಟ್ಟು ಕೆಷ್ಟೆಟಿ ಮತ್ತು ಹೊಣೆಗಾರಿಕೆಗಳು		11,85,417.43	8,33,572.78	6,23,494.78

ಜೊತೆಗೆಯಾದ ಟಿಪ್ಪಣಿಗಳು ಹಣಕಾಸು ತಿಖ್ಯಾತಿ ಅವಿಭಾಜ್ಯ ಭಾಗವಾಗಿರುತ್ತವೆ.

ಲಗ್ತಿಸಲಾದ ನಮ್ಮ ವರದಿಯಂತೆ
ರಾಜಗೋಪಾಲ್ & ಬಿಧಿ ನಾರಾಯಣನ್
ಚಾಟುವ್ಯಾಂ ಅಕೌಂಟೆಂಟ್
ನೋಂಡೆಸ್ ಸಂಖ್ಯೆ: 003024೧೫

ಸಹಿ/-
(ಜಗನ್ನಾಥನ್. ಕೆ.ಎಸ್)
ಪಾಲುದಾರರು
ಸದಸ್ಯತ್ವ ಸಂಖ್ಯೆ: 009722

ಸ್ಥಳ: ಬೆಂಗಳೂರು
ದಿನಾಂಕ: 04.02.2019

ಕನಾಟಕ ರೂರು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ನ
ಅಡಿಕೆ ಮಂಡಳಿ ಪರವಾಗಿ

ಸಹಿ/-
(ಬಿ. ವೆಂಕಟೇಶ್, ಭಾಾಲಸೇ)
ವ್ಯವಸ್ಥಾಪಕ ನಿರ್ದೇಶಕರು
ಡಿಬೆನ್ ಸಂಖ್ಯೆ: 07234869

ಸಹಿ/-
(ಡಾ. ಭೂವನಹೆಂತ್ ನಾಗರಾಜ್)
ನಿರ್ದೇಶಕರು
ಡಿಬೆನ್ ಸಂಖ್ಯೆ: 06929271

ಸಹಿ/-
(ದೀಪಕ್ ದೋರೆಯವರ್)
ಮುಖ್ಯ ಹಣಕಾಸು ಅಧಿಕಾರಿ



CIN No: U75112KA1974SGC002613

31ನೇ ಮಾರ್ಚ್, 2018ರ ಅಂತ್ಯಕ್ಕೆ ಕೊನೆಗೊಳ್ಳುವ ಲಾಭ ಮತ್ತು ನಷ್ಟದ ತಿಳಿ

(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್, 2018ರ ಅವಧಿಗೆ ಅಂತ್ಯಗೊಂಡಂತೆ ಮೊತ್ತ	31ನೇ ಮಾರ್ಚ್, 2017ರ ಅವಧಿಗೆ ಅಂತ್ಯಗೊಂಡಂತೆ ಮೊತ್ತ
ಕಾರ್ಯಾಚರಣೆಯಿಂದ ಬಂದ ಆದಾಯ	19	3,66,895.77	2,24,008.06
ಇತರೆ ಆದಾಯ	20	14,883.22	13,175.73
ಒಟ್ಟು ಆದಾಯ		3,81,778.99	2,37,183.79
ವೆಚ್ಚಗಳು			
ಒಳಕೆಗೊಂಡ ಸಾಮಗ್ರಿಗಳ ಬೆಲೆ	21	3,46,379.99	2,07,744.65
ನೌಕರರ ಸೌಲಭ್ಯ ವೆಚ್ಚಗಳು	22	9,287.66	6,867.13
ಸವಕಳಿ ಮತ್ತು ಅಮೋಟ್‌ಸೇಷನ್ ವೆಚ್ಚಗಳು	3&4	177.81	223.35
ಇತರೆ ವೆಚ್ಚಗಳು	23	4,134.37	2,296.24
ಒಟ್ಟು ವೆಚ್ಚಗಳು		3,59,979.83	2,17,131.37
ತೆರಿಗೆ ಮನ್ನ ಲಾಭ/(ನಷ್ಟ)		21,799.17	20,052.41
ತೆರಿಗೆ ವೆಚ್ಚಗಳು			
ಇಂದಿನ ವರ್ಷದ ತೆರಿಗೆ	6	9,996.65	6,697.19
ಮುಂದೂಡಲಾದ ತೆರಿಗೆ	6	(852.00)	(303.53)
ಒಟ್ಟು ತೆರಿಗೆ ವೆಚ್ಚಗಳು		9,144.65	6,393.66
ಅವಧಿಯ ಲಾಭ/(ನಷ್ಟ)		12,654.52	13,658.76
ಇತರೆ ಸಮಗ್ರ ಆದಾಯ			
ಆದಾಯ ಅಥವಾ ನಷ್ಟಕ್ಕೆ ಮನರೋವಗೀರ್ ಕರಿಸಲಾಗದ ವಸ್ತುಗಳು			
ವಿವರಿಸಲಾದ ಲಾಭ ಹೊಣೆಗಳ / (ಸ್ವತ್ವಗಳ) ಮರುಮಾಪನ		(46.83)	(99.61)
ಆದಾಯ/ನಷ್ಟಕ್ಕೆ ಮನರೋವಗೀರ್ ಕರಿಸಲಾಗದ ವಸ್ತುಗಳಿಗೆ ಸಂಬಂಧಿಸಿದ ಆದಾಯ ತೆರಿಗೆ		16.36	-
ಆದಾಯ ಅಥವಾ ನಷ್ಟಕ್ಕೆ ಮನರೋವಗೀರ್ ಕರಿಸಿದ ವಸ್ತುಗಳು		-	-
ಇತರೆ (ಸ್ಥಾವ ಸೂಚಿಸಿ)		-	-
ಆದಾಯ ಅಥವಾ ನಷ್ಟಕ್ಕೆ ಮನರೋವಗೀರ್ ಕರಿಸಿದ ವಸ್ತುಗಳ ಆದಾಯ ತೆರಿಗೆ		-	-
ಒಟ್ಟು ಇತರೆ ಸಮಗ್ರ ಆದಾಯ, ತೆರಿಗೆಯ ನಿವೇಶ		(30.47)	(99.61)
ಅವಧಿಯ ಒಟ್ಟು ಸಮಗ್ರ ಆದಾಯ		12,624.05	13,559.15



(ರೂ. ಗಳಲ್ಲಿ)

ವಿವರ	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್, 2018ರ ಅವಧಿಗೆ ಅಂತ್ಯಗೊಂಡಂತೆ ಮೊತ್ತ	31ನೇ ಮಾರ್ಚ್, 2017ರ ಅವಧಿಗೆ ಅಂತ್ಯಗೊಂಡಂತೆ ಮೊತ್ತ
ಆತ್ಮ ಪೇರಿನಿಂದ ಗಳಿಸಿದ ಹಣ (ರೂ. 1000 ಶ್ರೀ ಪೇರು)			
ಮೂಲ	26	10,330.22	11,150.00
ನಿಸ್ವಾಸ	26	10,330.22	11,150.00

ಜೊತೆಗೆಯವ ಟಿಪ್ಪಣಿಗಳು ಹಣಕಾಸು ತಿಬ್ಬಿಗಳ ಅವಿಭಾಜ್ಯ ಭಾಗವಾಗಿರುತ್ತವೆ.

ಲಗತ್ತಿಸಲಾದ ನಮ್ಮ ವರದಿಯಂತೆ
ರಾಜ್ಯೋಪಾಲ್ & ಬಹು ನಾರಾಯಣ್
 ಚಾಟ್‌ಡ್ರೋ ಅಕೆಂಟೆಂಟ್
 ನೋಂದಣಿ ಸಂಖ್ಯೆ: 003024೫೯

ಕನಾರ್ಚ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ನ
 ಅಡಳಿತ ಮಂಡಳಿ ಪರವಾಗಿ

ಸಹಿ/-
 (ಜಗನ್ನಾಥನ್. ಕೆ.ಎಸ್)
 ಪಾಲುದಾರರು
 ಸದಸ್ಯತ್ವ ಸಂಖ್ಯೆ: 009722

ಸಹಿ/-
 (ಬಿ. ವೆಂಕಟೇಶ್, ಭಾಅಸೇ)
 ವ್ಯವಸ್ಥಾಪಕ ನಿರ್ದೇಶಕರು
 ಡಿಬೆನ್ ಸಂಖ್ಯೆ: 07234869

ಸಹಿ/-
 (ಡಾ. ಭೂವನಹೆಳ್ಳಿ ನಾಗರಾಜ್)
 ನಿರ್ದೇಶಕರು
 ಡಿಬೆನ್ ಸಂಖ್ಯೆ: 06929271

ಸ್ಥಳ: ಬೆಂಗಳೂರು
 ದಿನಾಂಕ: 04.02.2019

ಸಹಿ/-
 (ದೀಪಕ್ ದೊರೆಯವರ್)
 ಮುಖ್ಯ ಹಣಕಾಸು ಅಧಿಕಾರಿ



CIN No: U75112KA1974SGC002613

31ನೇ ಮಾರ್ಚ್, 2018ರ ಅಂತ್ಯಕ್ಕೆ ಕೊನೆಗೊಳ್ಳುವ ಹಣಕಾಸು ನಗದು ಹರಿಯುವಿಕೆ ತಃಖೆ
(ರೂ. ಲಕ್ಷಗಳಲ್ಲಿ)

ನಗದು ಹರಿಯುವಿಕೆ ತಃಖೆ	31ನೇ ಮಾರ್ಚ್, 2018ರ ಅವಧಿಗೆ ಅಂತ್ಯಗೊಂಡಂತೆ ಮೊತ್ತ	31ನೇ ಮಾರ್ಚ್, 2017ರ ಅವಧಿಗೆ ಅಂತ್ಯಗೊಂಡಂತೆ ಮೊತ್ತ
ಕಾರ್ಯಾಚಳಪವಟಿಕೆಯಿಂದ ಹರಿದು ಬಂದ ಹಣ:		
ತೆರಿಗೆಗೆ ಮುನ್ನ ಅವಧಿಯ ಲಾಭ	21,799.17	20,052.41
ಕಾರ್ಯಾಚಳಪವಟಿಕೆ ಒದಗಿಬಂದ ನಿವ್ವಳ ಲಾಭದಿಂದ ನಿವ್ವಳ ನಗದಿಗೆ ಸಮನ್ವಯಗೊಳಿಸಲು ಹೊಂದಾಣಿಕೆಗಳು:		
ಸವಕಳಿ ಮತ್ತು ಅಮೋದ್ಯುಜೀಷನ್	177.81	223.35
ಫ್ರಿರ ಸ್ವತ್ವಗಳ ಮಾರಾಟದಿಂದ ಬಂದ ಲಾಭ	-	(1.40)
ಹಣಕಾಸು ಸ್ವತ್ವಗಳ ಸಾಲದ ನಿವ್ವಳಕ್ಕೆ ಭತ್ತೆ	1,023.40	86.08
ಫ್ರಿರ ತೇವಣಿಗಳ ಮೇಲೆ ಬಡ್ಡಿಯಿಂದಾದ ಆದಾಯ	(14,018.85)	(11,545.95)
ಭೋಗ್ಯ / ಬಾಡಿಗೆಯಿಂದ ಬಂದ ಆದಾಯ	(35.12)	(88.59)
ಇತರೆ ಹೊಂದಾಣಿಕೆಗಳು	-	-
ಸ್ವತ್ವಗಳು ಮತ್ತು ಹೊಣೆಗಾರಿಕೆಗಳಲ್ಲಿನ ಬದಲಾವಣೆಗಳು		
ಸ್ವೀಕರಿಸಲಾದ ಟ್ರೇಡ್	42.93	199.29
ಸಾಲಗಳು ಮತ್ತು ಇತರೆ ಹಣಕಾಸು ಸ್ವತ್ವಗಳು	(2,349.93)	(757.06)
ತಪಶೀಲು	(2,49,751.17)	(1,21,556.08)
ಇತರೆ ಚಾಲ್ಟ್/ಚಾಲ್ಟ್ಯಲ್ಲದ ಸ್ವತ್ವಗಳು	(16,718.89)	(2,417.29)
ಪಾವತಿಸಲಾದ ಟ್ರೇಡ್	36,208.01	3,972.97
ಇತರೆ ಹಣಕಾಸು ಹೊಣೆಗಾರಿಕೆಗಳು	6,981.85	(1,151.15)
ಒದಗಣೆಗಳು ಮತ್ತು ಇತರೆ ಚಾಲ್ಟ್/ಚಾಲ್ಟ್ಯಲ್ಲದ ಹೊಣೆಗಾರಿಕೆಗಳು	2,95,983.92	1,94,922.09
ಕಾರ್ಯಾಚರಣೆಯಿಂದ ಬಂದ ಹಣ	79,343.11	81,938.68
ಪಾವತಿಸಲಾದ ಆದಾಯ ತೆರಿಗೆ	10,533.70	8,432.42
ಕಾರ್ಯಾಚಳಪವಟಿಕೆಯಿಂದ ಬಂದ ನಿವ್ವಳ ಹಣ	68,809.41	73,506.26
ಬಂಡವಾಳ ಹೊಡಿಕೆಯಿಂದ ಹರಿದ ಹಣ:		
ಸ್ವತ್ವಗಳು, ಘಟಕ ಮತ್ತು ಯಂತ್ರೋಪಕರಣದ ಸ್ವಾಧೀನ	(69.81)	(314.09)
ಸ್ವತ್ವಗಳು, ಘಟಕ ಮತ್ತು ಯಂತ್ರೋಪಕರಣದ ಮಾರಾಟದಿಂದ ಬಂದ ವರಮಾನ	-	3.53
ಕಾಮಗಾರಿಯಲ್ಲಿ ಹೊಡಿದ ಬಂಡವಾಳಕ್ಕೆ ಬಂಡವಾಳ ಮುಂಗಡ	(229.08)	(116.65)
ಭೋಗ್ಯ/ಬಾಡಿಗೆ ಬಂದ ಆದಾಯ	35.12	88.59



(ರೂ. ಲಕ್ಷಗಳಲ್ಲಿ)

ನಗದು ಹರಿಯವಿಕೆ ತಿಥೀ	31ನೇ ಮಾರ್ಚ್, 2018ರ ಅವಧಿಗೆ ಅಂತ್ಯೋಂದಂತೆ ಮೊತ್ತ	31ನೇ ಮಾರ್ಚ್, 2017ರ ಅವಧಿಗೆ ಅಂತ್ಯೋಂದಂತೆ ಮೊತ್ತ
ನಗದು ಮತ್ತು ನಗದು ರೂಪದ ವಸ್ತುಗಳಿಂದ ಪರಿಗಣಿಸದ ಬ್ಯಾಂಕ್ ರೇಫೆಲೆಗಳು	(41.53)	(16.68)
ಇರಿಸಲಾಗಿರುವುದು	9.57	16.86
ಪಕ್ಕೋಂಡಿರುವುದು	12,808.51	11,460.00
ಸ್ಥಿರ ರೇಫೆಲೆಯಿಂದ ಸ್ವೀಕರಿಸಲಾದ ಬಡ್ಡಿ	12,512.79	11,121.56
ಹೊಡಿಕೆ ಚಟುವಟಿಕೆಯಿಂದ ಬಂದ ನಿವ್ವಳ ಹಣ		
ಅಧಿಕ ಪ್ರಮಾರ್ಗದಿಂದ ಹರಿದ ಹಣ:		
ಹಿಂದಿರುಗಿಸಿದ ಸಾಲದಿಂದ ಬಂದ ಬಡ್ಡಿ	-	-
ಲಾಭಾಂಶ ವಿತರಣೆ ತೆರಿಗೆ ಒಳಗೊಂಡ ಲಾಭಾಂಶಗಳ ಪಾವತಿ	-	(1,324.66)
ಅಧಿಕ ಪ್ರಮಾರ್ಗಳಲ್ಲಿ ಒಳಗಲಾದ ನಿವ್ವಳ ಹಣ	-	(1,324.66)
ನಗದು ಮತ್ತು ನಗದು ರೂಪದ ವಸ್ತುಗಳಿಂದಾದ ಏರಿಕೆ/(ಇಳಿಕೆ)	81,322.20	83,303.16
ವರ್ಷದ ಆರಂಭದಲ್ಲಿ ನಗದು ಮತ್ತು ನಗದು ರೂಪದ ವಸ್ತುಗಳು	2,41,131.33	1,57,828.17
ವರ್ಷದ ಅಂತ್ಯದಲ್ಲಿ ನಗದು ಮತ್ತು ನಗದು ರೂಪದ ವಸ್ತುಗಳು	3,22,453.53	2,41,131.33

ಟಿಪ್ಪಣಿ:

ಹಿಂದಿನ ವರ್ಷದ ಅಂಕಿ-ಅಂಶಗಳನ್ನು ಅಗತ್ಯವಿರುವ ಕಡೆ ಚಾಲ್ತಿ ವರ್ಷದ ಸಲ್ಲಿಕೆಗೆ ಮರುಜೋಡಿಸಲಾಗಿದೆ

ಈತೆಗಿರುವ ಟಿಪ್ಪಣಿಗಳು ಹಣಕಾಸು ತಿಥೀಗಳ ಅವಿಭಾಜ್ಯ ಭಾಗವಾಗಿರುತ್ತವೆ.

ಲಗತ್ತಿಸಲಾದ ನಮ್ಮ ವರದಿಯಿಂತೆ
ರಾಜನೋಪಾಲ್ & ಬಿಧಿ ನಾರಾಯಣನ್
 ಚಾಟ್‌ಎಂಟ್ ಅಕ್ಷೇಪಣ್ ನೋಂದಣಿ ಸಂಖ್ಯೆ: 003024ಎಸ್

ಕನಾರ್ಚಿಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ನ ಅಡಳಿತ ಮಂಡಳಿ ಪರವಾಗಿ

ಸಹಿ/-
 (ಜಗನ್ನಾಥನ್. ಕೆ.ಎಸ್)
 ಪಾಲುದಾರರು
 ಸದಸ್ಯತ್ವ ಸಂಖ್ಯೆ: 009722

ಸಹಿ/-
 (ಬಿ. ವೆಂಕಟೇಶ್, ಭಾಾಸೇ)
 ವ್ಯವಸಾಯಕ ನಿದ್ರೇಶಕರು
 ಡಿಫಿನ್ ಸಂಖ್ಯೆ: 07234869

ಸಹಿ/-
 (ಡಾ. ಭೂವನಹೆಳ್ಳಿ ನಾಗರಾಜ್)
 ನಿದ್ರೇಶಕರು
 ಡಿಫಿನ್ ಸಂಖ್ಯೆ: 06929271

ಸಹಿ/-
 (ದೀಪ್ಕಾ ದೋರೆಯವರ್)
 ಮುಖ್ಯ ಹಣಕಾಸು ಅಧಿಕಾರಿ

ಸ್ಥಳ: ಬೆಂಗಳೂರು
 ದಿನಾಂಕ: 04.02.2019



ಕರ್ನಾಟಕ ಖಚಿತ ನಿರ್ವಹಣೆಯ ತಿಳಿ

(ರೋ. ಲಕ್ಷ್ಯಗಳು)

ವರದಿ	ಕರ್ನಾಟಕ ಸರ್ಕಾರ ಖಚಿತ ನಿರ್ವಹಣೆಯ ತಿಳಿ	ಇತರ ಕಾರ್ಯ		ಇತರ ಕಾರ್ಯ		ಇತರ ಕಾರ್ಯ		ಇತರ ಕಾರ್ಯ	
		ವಿವರ	ವಿವರ	ವಿವರ	ವಿವರ	ವಿವರ	ವಿವರ	ವಿವರ	ವಿವರ
ನೇನು ಪ್ರಭು, 2016 ರಲ್ಲಿ ಅಡಿತ್ಯ ಆಯಾದ್ಯ	1,225.00	3,206.75	34,015.47	2.28	7,000.00	-	-	-	45,449.50
31ನೇ ಮೈಸ್ಕೆ, 2017 ರಲ್ಲಿ ಅಂತ್ಯ- ಗೊಂಡಂತೆ ಕರ್ನಾಟಕ ಖಚಿತ ನಿರ್ವಹಣೆಯ ತಿಳಿ									
ಬದಲಾವಣೆಗಳು									
ಕಿಗಿನ ಅವಧಿಯ ಕಾರ್ಯ ಪ್ರಾರಂಭ									
ಬಂಡವಾಳದಲ್ಲಿನ ಬದಲಾವಣೆ									
ಪ್ರೇರ್ಯ ಬಂಡವಾಳ ವಿಶೇಷ ಯಥವೃದ್ಧಿ ಇತರ ಬದಲಾವಣೆ									
ಕಿಗಿನ ಅವಧಿಯ ಲಾಭ									
ಪರಾಮರಣೆಗಳಿಗೆ ಪ್ರಾರಂಭ									
ಕಾರ್ಯಕ್ರಮಗಳ ಲಾಭ ಯೋಜನೆಗಳು									
ಮರು-ಮೂಲ್ಯಕರಣ ವಿಧಾನ									
ವಿಜ್ಞಾನಾತ್ಮಕ ಲಾಭ (ನಿರ್ವಹಣೆ)									
ಕಿ. ವರ್ಷದ ಅವಧಿಯ ಇತರ ಸಮ್ಮಾನ ಆದಾಯ									
ಲಾಭಾಂಶ (ಕಾರ್ಯಕ್ರಮದ ಲಾಭಾಂಶ ತೋರಣ)									
ನೇನು ಪ್ರಭು, 2017 ರಲ್ಲಿ ಅಯಾದ್ಯ	1,225.00	3,206.75	45,249.95	2.28	8,000.00	-	-	-	(1,324.66)
									57,683.98



ಹೊಸ್ಟೇಟ್‌ರ್‌ನ ಬದಲಾವಣೆಯ ತ್ವರ್ತಿ

(ದಿ. ಲಕ್ಷ್ಯ)

	ಕಾರ್ಯಕ್ರಮ ಜಾಲ್ಯಾಂ	ಬಂಡೆಯ ವಿಭಾಗ	ಹಿಂಬನ್‌ಕರಣ ವಿಭಾಗ	ಬಿಂದುಗಳ ಗಳಿಕೆಗಳು	ಬಿಂದುಗಳ ಉಂಟಾಗಿ	ಸಾಮಾನ್ಯ ಮೈಥಿಲು	ಉತ್ತರವಾಗಿ ಉತ್ತರವಾಗಿ	ಉತ್ತರ ಅವಾಯದ ಉತ್ತರ ಪ್ರಾಯಾಯದ ಮೂಲಕ ಉತ್ತರಿಸಲಾಗಿ	ಉತ್ತರ ಅವಾಯದ ಅವಾಯದ ಮೂಲಕ ಉತ್ತರಿಸಲಾಗಿ	ಕಂಡಣಿಯ ಕಾರ್ಯಕ್ರಮದಲ್ಲಿಗೆ ಕಾರಣವಾದ ಉತ್ತರ ಕಾರ್ಯಕ್ರಮ
ಬಿಂದು	ಹಿಂಬನ್‌ಕರಣ ವಿಭಾಗ	ಬಂಡೆಯ ವಿಭಾಗ	ಹಿಂಬನ್‌ಕರಣ ವಿಭಾಗ	ಬಿಂದುಗಳ ಗಳಿಕೆಗಳು	ಬಿಂದುಗಳ ಉಂಟಾಗಿ	ಸಾಮಾನ್ಯ ಮೈಥಿಲು	ಉತ್ತರವಾಗಿ ಉತ್ತರವಾಗಿ	ಉತ್ತರ ಅವಾಯದ ಪ್ರಾಯಾಯದ ಮೂಲಕ ಉತ್ತರಿಸಲಾಗಿ	ಉತ್ತರ ಅವಾಯದ ಅವಾಯದ ಮೂಲಕ ಉತ್ತರಿಸಲಾಗಿ	ಕಂಡಣಿಯ ಕಾರ್ಯಕ್ರಮದಲ್ಲಿಗೆ ಕಾರಣವಾದ ಉತ್ತರ ಕಾರ್ಯಕ್ರಮ
1ನೇ ನವ್ಯೂ, 2018ಕ್ಕೆ ಇದ್ದಂತೆ ಆಯುವ್ಯಾಯ	1,225.00	3,206.75	45,249.95	2.28	8,000.00	-	-	-	-	57,683.98
31ನೇ ಮಾರ್ಚ್, 2018ಕ್ಕೆ ಅಂತ್ಯ- ಗೋಂಡಂತೆ ಹಿಂಬನ್‌ಕರಣ ಬದಲಾವಣೆಗಳು										
ಕಿಗಿನ ಅವಧಿಯ ಕಾರ್ಯಕ್ರಮ ಬಂಡೆಯಾಳದ್ದಿನ ಬದಲಾವಣೆ										
ಹಿಂಬನ್ ಅವಧಿಯ ಕಾರ್ಯಕ್ರಮ ಬಂಡೆಯಾಳದ್ದಿನ ಬದಲಾವಣೆ										
ಹಿಂಬನ್ ಅವಧಿಯ ಉತ್ತರ ಯಾವುದೇ ಉತ್ತರ ಬದಲಾವಣೆ										
ಹಿಂಬನ್ ಅವಧಿಯ ಲಾಭ ವಾರ್ಷಿಕವಾಗಿರುವುದು										
ಹಾಸ್ತಾನಿನಾಗಾದ ಲಾಭ ಯೋಜನೆನ್ನೇಗಳ ದುರು-ಹಿಂಬನ್‌ಕರಣ ಅನಾತ್ಮಯ ವಿಜಾರಣಕ್ಕೆ ಲಾಭ(ನಾವ್ಯ)										
ಕೆ. ವರ್ಷದ ಅವಧಿಯ ಉತ್ತರ ಸಮಗ್ರ ಆರಾಯ ಲಾಭಾಂಶ (ಕೂಟರೆಂಬ್‌ ಲಾಭಾಂಶ ತೆರಿಗೆ ಸೇರಿದೆ)										
1ನೇ ನವ್ಯೂ, 2018ಕ್ಕೆ ಇದ್ದಂತೆ ಅಯ್ದು 1,225.00	3,206.75	56,579.13	2.28	9,000.00	-	-	-	-	-	70,013.16

ಹೊಲೆಗಿರುವ ಹಿಂಬನ್‌ಗಳು ಹೊಕ್ಕನು ತೆವ್ವಿಗೆ ಅವಿಭಾಗಕ್ಕೆ ಫಾಗಿವಾಗಿರುತ್ತವೆ.

ಕಂಸಾರ್ಟಿಕ ಚೂರ್ಣ ನಾನ್‌ಕ್ರಾಸ್‌ ಡೆವಲಪ್‌ಮೆಂಟ್ ಲಿಮಿಟೆಡ್ ನ
ಲಾಗಿಸಿಸಲಾದ ನಮ್ಮ ಪರಿಧಿಯಂತೆ
ರಾಜೀನಾಮೆ & ಬಡಿ ಸಾರಾಯಿಸಿನ
ಹಾಣಿಕಾರ್ಯ ಅರ್ಕಿಂಟಿನ್
ಸ್ನೇಂಡರ್ ಸಂಖ್ಯೆ: 003024೨೯

ಸಹಿ/—
(ಇ. ಪಂಕ್ತಿ, ಭಾಾಂತಿ)
ದೆವಸ್ಥಾಪಕ ನಿರ್ದೇಶಕರು
ಡಿಇಎನ್ ಸಂಖ್ಯೆ: 07234869
(ಜಗನ್ನಾಥನ್. ಕೆ.ಎಸ್.)

ಸ್ನೇಂಡರ್ ಹಾಲ್‌ದಾರರು
ಸದಸ್ಯ ಸಂಖ್ಯೆ: 009722

ಸಹಿ/—
(ಇ. ಪಂಕ್ತಿ)
ನಿರ್ದೇಶಕರು
ಡಿಇಎನ್ ಸಂಖ್ಯೆ: 06929271
ಸ್ನೇಂಡರ್ ಹಾಲ್‌ದಾರರು

ಸಹಿ/—
(ಇ. ಪಂಕ್ತಿ)
ವಿಭಾಗ ಮುಖ್ಯ ಮಂತ್ರಿ ಅಧಿಕಾರಿ
(ಎಂಜೆಕ್ ಹೊರೆಯವರು)
ಮಾತ್ರ ಹಾಲ್‌ಕಾಸು ಅಧಿಕಾರಿ

ಸಹಿ/—
(ಇ. ಪಂಕ್ತಿ)
ಉತ್ತರಾಯಿದು



31ನೇ ಮಾರ್ಚ್ 2018ಕ್ಕೆ ಅಂತ್ಯಗೊಂಡಂತೆ ಹಣಕಾಸು ತಃಖ್ಯೇಯಲ್ಲಿ ರೂಪಿಸುವ ಟಿಪ್ಪಣಿಗಳು

ಪ್ರಮುಖ ಲೆಕ್ಕಪತ್ರ ನೀತಿಗಳು

1. ಕಾರ್ಮಾರೇಚ್ ಮಾಹಿತಿ

ಕನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಯಮಿತ ("ಕಂಪನಿ")ವು ಕನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ 1971ರಲ್ಲಿ ಭೂಸೇನಾ ನಿರ್ದೇಶನಾಲಯವೆಂದು ಪ್ರಾರಂಭಿಸಲಾಯಿತು. 1974ರ ಆಗಸ್ಟ್ 9ರಂದು ಕನಾಟಕ ಸರ್ಕಾರದ ಸಂಮೂಹ ಮಾಲೀಕತ್ವಕ್ಕೆ ಒಳಗಾಗಿ ಕನಾಟಕ ಭೂಸೇನಾ ನಿಗಮವೆಂದು ಒಂದು ಕಂಪನಿಯಾಗಿ ಮಾರ್ಪಡಿತು. ತದನಂತರ 6ನೇ ಆಗಸ್ಟ್ 2009ರಂದು ಕನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಯಮಿತ (ಕೆಷ್ಟೇರ್ ಎಡ್ಯುಲ್) ಎಂದು ಮರುನಾಮಕರಣ ಮಾಡಲಾಯಿತು. ಕಂಪನಿಯ ಕನಾಟಕ ಸರ್ಕಾರದ ಸ್ವತ್ತಗಳ ಸಿವಿಲ್ ಇಂಜಿನಿಯರಿಂಗ್ ನಿರ್ಮಾಣ ಮತ್ತು ರೂಪಿಸುವಿಕೆಯಲ್ಲಿ ತೊಡಗಿಕೊಂಡಿದೆ. ಕಂಪನಿಯ ಷೇರುಗಳು ಭಾರತದ ಯಾವುದೇ ಅಧಿಕೃತ ಷೇರು ವಿನಿಮಯ ಕೇಂದ್ರಗಳಲ್ಲಿ ನಮೂದಾಗಿರುವುದಿಲ್ಲ. ಕಂಪನಿಯ ನೋಂದಾಯಿತ ಕಚೇರಿಯು ಗ್ರಾಮೀಣಾಭಿವೃದ್ಧಿ ಭವನ, 4ನೇ ಮತ್ತು 5ನೇ ಮಹಡಿ, ಆನಂದೋರಾವ್ ವೃತ್ತ, ಬೆಂಗಳೂರು-560009 ಇಲ್ಲಿ ಸ್ಥಾಪಿತಗೊಂಡಿದೆ.

ಹೊಸ ಮತ್ತು ಪರಿಷ್ಕಾರ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಜ್ಞಾನ

ಭಾರತೀಯ ಲೆಕ್ಕಪತ್ರ ಮಾನದಂಡಗಳು 115ರಂತೆ ಗ್ರಾಹಕರೊಂದಿಗೆ ಗುತ್ತಿಗೆಯಿಂದ ಬಂದ ಆದಾಯ: 2018ರ ಮಾರ್ಚ್ 28ರಂದು, ಎಂಸಿಎ ಭಾರತೀಯ ಲೆಕ್ಕಪತ್ರ ಮಾನದಂಡಗಳು 115 ಅನ್ನು ಸೂಚಿಸಿತು. ಹೊಸ ಮಾನದಂಡದ ಮೂಲ ಉದ್ದೇಶವೇನೆಂದರೆ, ಒಂದು ಸರಕುಗಳು ಅಥವಾ ಸೇವೆಗಳಿಗೆ ಬದಲಾಗಿ ಅರ್ಹತೆ ಪಡೆಯಲು ಫಟಕವು ನಿರೀಕ್ಷಿಸುವ ಪರಿಗಣನೆಯನ್ನು ಪ್ರತಿಬಿಂಬಿಸುವ ಮೊತ್ತದಲ್ಲಿ ಗ್ರಾಹಕರಿಗೆ ವಾಗ್ದಾನ ಮಾಡಿದ ಸರಕುಗಳು ಅಥವಾ ಸೇವೆಗಳನ್ನು ವರ್ಗಾವಣೆ ಮಾಡುವುದನ್ನು ಬಿಂಬಿಸಲು ಒಂದು ಫಟಕವು ಆದಾಯವನ್ನು ಗುರುತಿಸುವುದು. ಇದಲ್ಲದೆ, ಹೊಸ ಮಾನದಂಡವು ಗ್ರಾಹಕರೊಂದಿಗಿನ ಫಟಕದ ಒಷ್ಣಂದಗಳಿಂದ ಉಂಟಾಗುವ ಆದಾಯ ಮತ್ತು ಹಣದ ಹರಿವಿನ ಸ್ವರೂಪ, ಪ್ರಮಾಣ, ಸಮಯ ಮತ್ತು ಅನಿಶ್ಚಿತತೆಯ ಬಗ್ಗೆ ವರ್ಧಿತ ಬಹಿರಂಗಪಡಿಸುವಿಕೆ ಅಗತ್ಯತೆ ಇರುತ್ತದೆ.

ಮಾನದಂಡವು ಪರಿವರ್ತನೆಯ ಎರಡು ಸಂಭವನೀಯ ವಿಧಾನಗಳಿಗೆ ಅನುಮತಿಸುತ್ತದೆ:

ರೆಚ್ಚೋಸ್ಟ್‌ವಿಧಾನ : ಈ ವಿಧಾನದಾಳಿಯಲ್ಲಿ ಭಾರತೀಯ ಲೆಕ್ಕಪತ್ರ ಮಾನದಂಡಗಳು 8, ಲೆಕ್ಕಪರಿಶೋಧನಾ ನೀತಿಗಳು, ಲೆಕ್ಕಪರಿಶೋಧನಾ ಅಂದಾಜುಗಳ ಬದಲಾವಣೆ ಮತ್ತು ತಿದ್ದುಪಡಿಗಳಿಗೆ ಅನುಗುಣವಾಗಿ ಪ್ರಸ್ತುತಪಡಿಸಲಾದ ಪ್ರತಿ ಹಿಂದಿನ ವರದಿ ಅವಧಿಗೆ ಪ್ರಮಾಣಿತ ಮನರಾವರ್ತಿತವಾಗಿ ಅನ್ವಯಿಸಲಾಗುತ್ತದೆ.

ಆರಂಭಿಕ ಅಜ್ಞಾನ ದಿನಾಂದಂದು ಗುರುತಿಸಲಾದ ಮಾನದಂಡವನ್ನು ಆರಂಭದಲ್ಲಿ ಅನ್ವಯಿತವಾಗುವ ಸಂಚಿತ ಪರಿಣಾಮದೊಂದಿಗೆ ಮೂವಾರ್ವಡೀಕೆನವಾಗಿರುತ್ತದೆ. (ಕ್ಯಾಮ್ಲೇಟ್‌ವ್‌ಕ್ಯಾಚ್‌ಅಪ್‌ಅಮ್ಲೋಚ್)

ಭಾರತೀಯ ಲೆಕ್ಕಪತ್ರ ಮಾನದಂಡಗಳು 115 ಅನ್ನು ಪರಿಣಾಮಕಾರಿ ಅಳವಡಿಸಿಕೊಳ್ಳುವ ದಿನಾಂಕವು ಏಪ್ರಿಲ್ 1, 2018ರಿಂದ ಪ್ರಾರಂಭ ಹಣಕಾಸಿನ ಅವಧಿಯಾಗಿದೆ.



ಕಂಪನಿಯ ಕ್ಯಾಮ್ಲೆಟ್‌ವ್‌ ಕ್ಯಾಚ್‌-ಅಪ್‌ ಪರಿವರ್ತನಾ ವಿಧಾನವನ್ನು ಬಳಸಿಕೊಂಡು ಏಪ್ರಿಲ್ 1, 2018ರಂದು ಮಾನದಂಡವನ್ನು ಅಳವಡಿಸಿಕೊಳ್ಳುತ್ತದೆ ಹಾಗೂ ಅದರಂತೆ ಮಾರ್ಚ್ 31, 2018ಕ್ಕೆ ಕೊನೆಗೊಳ್ಳುವ ಅಥವಾ ಕೊನೆಗೊಂಡ ವರ್ಷದ ತುಲನಾತ್ಮಕತೆಯನ್ನು ಹಿಂದಿನ ಅವಧಿಗೆ ಹೊಂದಿಸಲಾಗಿರುವುದಿಲ್ಲ.

ಹೊಸ ಮಾನದಂಡದ ಮೂಲ ಉದ್ದೇಶವೇನೆಂದರೆ, ಒಂದು ಸರಕುಗಳು ಅಥವಾ ಸೇವೆಗಳಿಗೆ ಬದಲಾಗಿ ಅರ್ಹತೆ ಪಡೆಯಲು ಫಟಕವು ನಿರೀಕ್ಷಿಸುವ ಪರಿಗಣನೆಯನ್ನು ಪ್ರತಿಬಿಂಬಿಸುವ ಮೊತ್ತದಲ್ಲಿ ಗ್ರಾಹಕರಿಗೆ ವಾಗ್ದಾನ ಮಾಡಿದ ಸರಕುಗಳು ಅಥವಾ ಸೇವೆಗಳನ್ನು ವರ್ಗಾವಣೆ ಮಾಡುವುದನ್ನು ಬಿಂಬಿಸಲು ಒಂದು ಫಟಕವು ಆದಾಯವನ್ನು ಗುರುತಿಸುವುದು. ಇದಲ್ಲದೆ, ಹೊಸ ಮಾನದಂಡವು ಗ್ರಾಹಕರೆಂದಿಗಿನ ಫಟಕದ ಒಪ್ಪಂದಗಳಿಂದ ಉಂಟಾಗುವ ಆದಾಯ ಮತ್ತು ಹಣದ ಹರಿವಿನ ಸ್ವರೂಪ, ಪ್ರಮಾಣ, ಸಮಯ ಮತ್ತು ಅನಿಶ್ಚಿತತೆಯ ಬಗ್ಗೆ ವರ್ಧಿತ ಬಹಿರಂಗಪಡಿಸುವಿಕೆ ಅಗತ್ಯತೆ ಇರುತ್ತದೆ.

ಕಂಪನಿಯ ಹಣಕಾಸಿನ ಹೇಳಿಕೆಗಳ ಮೇಲೆ ಇದರ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತಿದೆ ಮತ್ತು ಅದರ ಪರಿಣಾಮವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.

ಪ್ರಮುಖ ಲೆಕ್ಕಪತ್ರ ನೀತಿಗಳು

1.1 ಅನುಸರಣಾ ವಿವರಣೆಗಳು

ಕಂಪನಿಗಳ (ಭಾರತೀಯ ಲೆಕ್ಕಪತ್ರ ಮಾನದಂಡಗಳು) ನಿಯಮಗಳು, 2015ರ ಅಡಿಯಲ್ಲಿ ಅಧಿಸೂಚಿಸಲಾದ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ ಅನುಗುಣವಾಗಿ ಹಣಕಾಸು ವಿವರಣೆಗಳನ್ನು ತಯಾರಿಸಲಾಗಿದೆ.

ಮಾರ್ಚ್ 31, 2017ಕ್ಕೆ ಕೊನೆಗೊಂಡ ವರ್ಷದವರೆಗೆ, ಕಂಪನಿಯು ಹಿಂದಿನ ಜೀವಾಳಿ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ಹಣಕಾಸು ವಿವರಣೆಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ ಕಂಪನಿಗಳ (ಲೆಕ್ಕಪತ್ರ ಮಾನದಂಡಗಳು) ನಿಯಮಗಳು, 2006 ರ ಅಡಿಯಲ್ಲಿ ಅಧಿಸೂಚಿಸಲಾದ ಮಾನದಂಡಗಳನ್ನು ಒಳಗೊಂಡಿರುತ್ತದೆ. ಇವು ಕಂಪನಿಯ ಮೊದಲ ಭಾರತೀಯ ಲೆಕ್ಕಪತ್ರ ಮಾನದಂಡಗಳ ಹಣಕಾಸು ವಿವರಣೆಗಳಾಗಿದ್ದು, ಭಾರತೀಯ ಲೆಕ್ಕಪತ್ರ ಮಾನದಂಡಗಳ ಪರಿವರ್ತನೆಯ ದಿನಾಂಕವು ಏಪ್ರಿಲ್ 1, 2016 ಆಗಿರುತ್ತದೆ. ಕಂಪನಿಯು ಪ್ರಥಮ ಬಾರಿಗೆ ಪಡೆದ ಅಳವಡಿಕೆ ವಿನಾಯಿತಿಗಳ ವಿವರಗಳನ್ನು ಟಿಪ್ಪಣಿ ಸಂಖ್ಯೆ ಅನ್ನು ನೋಡಿ.

1.2 ತಯಾರಿಕೆಯ ವಿಧಾನ

ಕೆಳಗಿನ ಲೆಕ್ಕಪತ್ರ ನೀತಿಗಳಲ್ಲಿ ವಿವರಿಸಿದಂತೆ, ಪ್ರತಿ ವರದಿ ಅವಧಿಯ ಅಂತ್ಯದಲ್ಲಿ ನ್ಯಾಯಯುತ ಮೌಲ್ಯಗಳಲ್ಲಿ ಅಳೆಯುವ ಕೆಲವು ಹಣಕಾಸು ಸಾಧನಗಳನ್ನು ಹೊರತುಪಡಿಸಿ, ಈ ಹಣಕಾಸು ಹೇಳಿಕೆಗಳನ್ನು ಸಂಚಿತ ಮತ್ತು ಐತಿಹಾಸಿಕ ವೆಚ್ಚದ ಕಣ್ಣೋಷನ್ ಅಡಿಯಲ್ಲಿ ತಯಾರಿಸಲಾಗಿದೆ. ಐತಿಹಾಸಿಕ ವೆಚ್ಚವು ಸಾಮಾನ್ಯವಾಗಿ ಸರಕು ಮತ್ತು ಸೇವೆಗಳ ಬದಲಾಯಿಸಲು ನೀಡಲಾಗುವ ಪರಿಗಣನೆ ನ್ಯಾಯಯುತ ಮೌಲ್ಯವನ್ನು ಆಧರಿಸಿದೆ.

ನ್ಯಾಯಯುತ ಮೌಲ್ಯವು ಒಂದು ಸ್ವತನ್ನು ಮಾರಾಟ ಮಾಡಲು ಸ್ವೀಕರಿಸುವ ಅಥವಾ ಮಾಪನ ದಿನಾಂಕದಂದು ಮಾರುಕಟ್ಟೆ ಭಾಗವಹಿಸುವವರ ನಡುವೆ ಕ್ರಮಬದ್ಧವಾದ ಪಹಿವಾಟಿನಲ್ಲಿ ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸುವ ಬೆಲೆಯಾಗಿದ್ದು, ಆ ಬೆಲೆಯನ್ನು ನೇರವಾಗಿ ಮೌಲ್ಯಮಾಪನ ಮಾಡಲಾಗಿದೆಯೇ ಅಥವಾ ಇನ್ನೊಂದು ಮೌಲ್ಯಮಾಪನ ತಂತ್ರವನ್ನು ಬಳಸಿಕೊಂಡು ಅಂದಾಜು ಮಾಡಲಾಗಿದೆಯೇ ಎಂಬುದಾಗಿದೆ. ಒಂದು ಸ್ವತಿನ ಅಥವಾ ಹೊಣೆಗಾರಿಕೆಯ ನ್ಯಾಯಯುತ ಮೌಲ್ಯವನ್ನು ಅಂದಾಜು



ಮಾಡುವಾಗ, ಮಾಪನ ದಿನಾಂಕದಂದು ಸ್ವತ್ತು ಅಥವಾ ಹೊಣೆಗಾರಿಕೆಯ ಬೆಲೆ ನಿಗದಿಪಡಿಸುವಾಗ ಮಾರುಕಟ್ಟೆ ಭಾಗವಹಿಸುವವರು ಆ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡರೆ, ಕಂಪನಿಯ ಸ್ವತ್ತು ಅಥವಾ ಹೊಣೆಗಾರಿಕೆ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

1.3. ಅಂದಾಜುಗಳು ಮತ್ತು ತೀವ್ರಗಳ ಬಳಕೆ

ಅಂದಾಜುಗಳು ಮತ್ತು ತೀವ್ರಗಳು ಸಂದರ್ಭಗಳಲ್ಲಿ ಸಮಂಜಸವೆಂದು ನಂಬಲಾಗುವ ಭವಿಷ್ಯದ ಫಟನೆಗಳ ನಿರೀಕ್ಷೆಗಳು ಒಳಗೊಂಡಂತೆ ಐತಿಹಾಸಿಕ ಅನುಭವ ಮತ್ತು ಇತರ ಅಂಶಗಳ ಮೇಲೆ ಆಧಾರಿತವಾಗಿದ್ದು, ನಿರಂತರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.

ಕಂಪನಿಯ ಭವಿಷ್ಯದ ಬಗ್ಗೆ ಉಂಟಾಗಿರುವ ತೆಗೆದುಕೊಂಡು ಅಂದಾಜುಗಳನ್ನು ತಯಾರು ಮಾಡುತ್ತದೆ. ಫಲಿತಾಂಶದ ಲೆಕ್ಕಪರಿಶೋಧಕ ಅಂದಾಜುಗಳು, ವ್ಯಾಖ್ಯಾನದಿಂದ, ಸಂಬಂಧಿತ ನೈಜ ಫಲಿತಾಂಶಗಳಿಗೆ ವಿರಳವಾಗಿ ಸಮಾನವಾಗಿರುತ್ತದೆ. ಮುಂದಿನ ಹಳಿಕಾಸು ವರ್ಷದೊಳಗೆ ಸಾಗಿಸುವ ಮೊತ್ತದ ಆಸ್ತಿಗಳು ಮತ್ತು ಬಾಧ್ಯತೆಗಳಿಗೆ ವಸ್ತು ಹೊಂದಾಣಿಕೆಗೆ ಕಾರಣವಾಗುವ ಗಮನಾರ್ಹ ಅಪಾಯವನ್ನು ಹೊಂದಿರುವ ಅಂದಾಜುಗಳು ಮತ್ತು ಉಂಟಾಗಿರುವ ಕೆಳಗೆ ಚರ್ಚಿಸಲಾಗಿದೆ.

1.3.1. ಆಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ಉಪಯುಕ್ತ ಜೀವನ

ಪ್ರತಿ ವರದಿ ಅವಧಿಯ ಕೊನೆಯಲ್ಲಿ ಆಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ಉಪಯುಕ್ತ ಜೀವನವನ್ನು ಕಂಪನಿಯ ಪರಿಶೀಲಿಸುತ್ತದೆ. ಈ ಮರುಮೌಲ್ಯಮಾಪನವು ಭವಿಷ್ಯದ ಅವಧಿಗಳಲ್ಲಿ ಸರ್ವತ್ವ ವೆಚ್ಚದಲ್ಲಿ ಬದಲಾವಣೆಗೆ ಕಾರಣವಾಗಬಹುದು.

1.3.2. ಮುಂದೊಡಲ್ಪಟ್ಟ ತೆರಿಗೆ ಸ್ವತ್ತುಗಳ ಮೌಲ್ಯಮಾಪನ

ಪ್ರತಿ ವರದಿ ಅವಧಿಯ ಕೊನೆಯಲ್ಲಿ ಮುಂದೊಡಲ್ಪಟ್ಟ ತೆರಿಗೆ ಸ್ವತ್ತುಗಳ ಸಾಗಿಸುವ ಮೊತ್ತವನ್ನು ಕಂಪನಿಯ ಪರಿಶೀಲಿಸುತ್ತದೆ. ಇದಕ್ಕೆ ಸಂಬಂಧಿಸಿದ ನೀತಿಯನ್ನು ಟಿಪ್ಪಣಿ 1.9.2 ಅಡಿಯಲ್ಲಿ ವಿವರಿಸಲಾಗಿದೆ.

1.3.3. ಒದಗಣೆಗಳು ಮತ್ತು ಅನಿಶ್ಚಿತ ಹೊಣೆಗಾರಿಕೆಗಳು

ಹಿಂದಿನ ಫಟನೆಯ ಪರಿಣಾಮವಾಗಿ ಕಂಪನಿಯ ಪ್ರಸ್ತುತ ಬಾಧ್ಯತೆಯನ್ನು ಹೊಂದಿರುವಾಗ ಒದಗಣೆಯನ್ನು ಗುರುತಿಸಲಾಗುತ್ತದೆ ಮತ್ತು ಜವಾಬ್ದಾರಿಯನ್ನು ಇತ್ಯಧ್ಯಗೊಳಿಸಲು ಸಂಪನ್ಮೂಲಗಳ ಹೊರಹರಿವು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶ್ವಾಸಾರ್ಥ ಅಂದಾಜು ತಯಾರಿಸಬಹುದು. ಒದಗಣೆಗಳು (ನಿವೃತ್ತಿ ಪ್ರಯೋಜನಗಳು ಮತ್ತು ಪರಿಹಾರದ ಗೃಹಿಣಿಗಳನ್ನು ಹೊರತುಪಡಿಸಿ) ಅದರ ಪ್ರಸ್ತುತ ಮೌಲ್ಯಕ್ಕೆ ರಿಯಾಯಿತಿ ನೀಡಲಾಗುವುದಿಲ್ಲ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಬಾಧ್ಯತೆಯನ್ನು ಇತ್ಯಧ್ಯಗೊಳಿಸಲು ಅಗತ್ಯವಾದ ಉತ್ತಮ ಅಂದಾಜಿನ ಆಧಾರದ ಮೇಲೆ ನಿರ್ದರ್ಶಿಸಲಾಗುತ್ತದೆ. ಪ್ರಸ್ತುತ ಅತ್ಯುತ್ತಮ ಅಂದಾಜುಗಳನ್ನು ಪ್ರತಿಬಿಂಬಿಸಲು ಹೊಂದಿಸಲಾದ ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಂದು ಇವುಗಳನ್ನು ಪರಿಶೀಲಿಸಲಾಗುತ್ತಿದ್ದು, ಹಳಿಕಾಸಿನ ಹೇಳಿಕೆಗಳಲ್ಲಿ ಅನಿಶ್ಚಿತ ಹೊಣೆಗಾರಿಕೆಗಳನ್ನು ಗುರುತಿಸಲಾಗುವುದಿಲ್ಲ. ಅನಿಶ್ಚಿತ ಆಸ್ತಿಯನ್ನು ಹಳಿಕಾಸು ಹೇಳಿಕೆಗಳಲ್ಲಿ ಗುರುತಿಸಲಾಗುವುದಿಲ್ಲ ಅಥವಾ ಒಂದಿಗೆ ಪಡಿಸುವುದಿಲ್ಲ.



1.4. ಪ್ರಸ್ತುತ ಮತ್ತು ಪ್ರಸ್ತುತವಲ್ಲದ ವರ್ಗೀಕರಣ

ಪ್ರಸ್ತುತ / ಪ್ರಸ್ತುತವಲ್ಲದ ವರ್ಗೀಕರಣದ ಆಧಾರದ ಮೇಲೆ ಬ್ಯಾಲೆನ್ಸ್ ಶೀಟ್‌ನಲ್ಲಿ ಕಂಪನಿಯ ಸ್ಥಾಗಳು ಮತ್ತು ಬಾಧ್ಯತೆಗಳನ್ನು ಒದಗಿಸುತ್ತದೆ. ಒಂದು ಅಸ್ತಿಯು ಪ್ರಸ್ತುತವಾಗಿದ್ದಾಗ ಹೀಗೆ ಪರಿಗಳಿಸಲಾಗುತ್ತದೆ:

- ಸಾಧಿಸುವ ನಿರೀಕ್ಷೆಯಿದೆ ಅಥವಾ ಸಾಮಾನ್ಯ ಕಾರ್ಯಾಚರಣೆ ಚಕ್ರದಲ್ಲಿ ಮಾರಾಟ ಮಾಡಲು ಅಥವಾ ಬಳಸಲು ಉದ್ದೇಶಿಸಲಾಗಿದೆ
- ಮುಖ್ಯವಾಗಿ ವ್ಯಾಪಾರದ ಉದ್ದೇಶದಲ್ಲಿ ಬಳಕೆ
- ವರದಿ ಅವಧಿಯ ನಂತರ ಹನ್ನೆರಡು ತಿಂಗಳುಗಳಲ್ಲಿ, ಅಥವಾ ವಿನಿಮಯ ಮಾಡಿಕೊಳ್ಳುವುದನ್ನು ಅಥವಾ ಹೊಣೆಗಾರಿಕೆಯನ್ನು ಇತ್ಯಾರ್ಥಗೊಳಿಸಲು ಬಳಸದ ಹೋರತು ನಗದು ನಗದು ಸಮಾನ ವರದಿ ಮಾಡುವ ಅವಧಿಯ ನಂತರ ಕನಿಷ್ಠ ಹನ್ನೆರಡು ತಿಂಗಳು

ಎಲ್ಲಾ ಇತರ ಸ್ಥಾಗಳನ್ನು ಪ್ರಸ್ತುತವಲ್ಲದ ಎಂದು ವರ್ಗೀಕರಿಸಲಾಗಿದೆ.

ಒಂದು ಹೊಣೆಗಾರಿಕೆ ಪ್ರಸ್ತುತವಿದ್ದು, ಈ ಕೆಳಗಿನ ಸಂದರ್ಭದಲ್ಲಿ:

- ಇದು ಸಾಮಾನ್ಯ ಕಾರ್ಯಾಚರಣೆ ಚಕ್ರದಲ್ಲಿ ನೆಲೆಗೊಳ್ಳುವ ನಿರೀಕ್ಷೆಯಿದೆ
- ಇದನ್ನು ಮುಖ್ಯವಾಗಿ ವ್ಯಾಪಾರದ ಉದ್ದೇಶಕ್ಕಾಗಿ ಬಳಕೆ
- ಇದು ವರದಿಯ ಅವಧಿಯ ನಂತರ ಹನ್ನೆರಡು ತಿಂಗಳಲ್ಲಿ ಇತ್ಯಾರ್ಥವಾಗಲಿದೆ, ಅಥವಾ ವರದಿಯ ಅವಧಿ ನಂತರ ಕನಿಷ್ಠ ಹನ್ನೆರಡು ತಿಂಗಳವರೆಗೆ ಹೊಣೆಗಾರಿಕೆಯ ಇತ್ಯಾರ್ಥವನ್ನು ಮುಂದೂಡಲು ಯಾವುದೇ ಬೇಷರತ್ತಾದ ಹಕ್ಕಿಲ್ಲ

ಕಂಪನಿಯು ಎಲ್ಲಾ ಇತರ ಹೊಣೆಗಾರಿಕೆಯನ್ನು ಅಪ್ರಸ್ತುತವೆಂದು ವರ್ಗೀಕರಿಸುತ್ತದೆ.

ಮುಂದೂಡಲ್ಪಟ್ಟ ತೆರಿಗೆ ಸ್ಥಾಗಳು ಮತ್ತು ಹೊಣೆಗಾರಿಕೆಗಳನ್ನು ಪ್ರಸ್ತುತವಲ್ಲದ ಸ್ಥಾಗಳು ಮತ್ತು ಹೊಣೆಗಾರಿಕೆಗಳು ಎಂದು ವರ್ಗೀಕರಿಸಲಾಗಿಲ್ಲ. ಕಾರ್ಯಾಚರಣೆ ಚಕ್ರವು ಸ್ಥಾದೀನಪಡಿಸಿಕೊಳ್ಳುವುದು ಮತ್ತು ನಗದು ಮತ್ತು ನಗದು ರೂಪದಲ್ಲಿ ಅವುಗಳ ಸಾಕ್ಷಾತ್ಕಾರದ ನಡುವಿನ ಸಮಯವಾಗಿದೆ. ಕಂಪನಿಯು ಹನ್ನೆರಡು ತಿಂಗಳುಗಳನ್ನು ತನ್ನ ಕಾರ್ಯಾಚರಣೆ ಚಕ್ರ ಎಂದು ಗುರುತಿಸಿದೆ.

1.5. ನಗದು ಚಲನೆಯ ಪಟ್ಟಿ

ನಗದು ಚಲನೆಯ ಪಟ್ಟಿ ತಯಾರಿಸಲು ನೇರವಲ್ಲದ ಪದ್ಧತಿಯನ್ನು ಅಳವಡಿಸಲಾಗಿದೆ. ಈ ಪದ್ಧತಿಯಂತೆ ತೆರಿಗೆ ಮುಂಚಿನ ಲಾಭದ ಮೊತ್ತದಲ್ಲಿ ನಗದಲ್ಲದ ವಹಿವಾಟಿಗಳು ಮತ್ತು ಪಾವತಿ ಸೇರುವಿಕೆಗಳನ್ನು ಹೊಂದಾಣಿಕೆ ಮಾಡಲಾಗಿದೆ. ನಗದು ಚಲನೆಯಲ್ಲಿ ರೆಸ್ಯೂಲರ್ ಆದಾಯ ತರುವ ಸ್ಥಾಗಳು, ಹಣಕಾಸು ಚಟುವಟಿಕೆಗಳು ಮತ್ತು ಹೂಡಿಕೆ ಚಟುವಟಿಕೆಗಳನ್ನು ಬೇಷದಿಸಲಾಗಿದೆ.



1.6. ಆದಾಯ ಗುರುತಿಸುವಿಕೆ

ಕಂಪನಿಗೆ ಆರ್ಥಿಕ ಲಾಭವು ಚಲಿಸುವ ಸಾಧ್ಯತೆಯಿದ್ದು, ಆದಾಯವನ್ನು ವಿಶ್ಲೈಸಾಹಿತ್ಯವಾಗಿ ಅಳೆಯಬಹುದು ಎಂದು ಆದಾಯವನ್ನು ಗುರುತಿಸಲಾಗಿದೆ. ಸ್ವೀಕರಿಸಿದ ಅಥವಾ ಸ್ವೀಕರಿಸಬಹುದಾದ ಪರಿಗಣನೆಯ ನ್ಯಾಯೋಚಿತ ಮೌಲ್ಯದಲ್ಲಿ ಆದಾಯವನ್ನು ಅಳೆಯಲಾಗುತ್ತದೆ.

1.6.1 ನಿರ್ಮಾಣ ಗುತ್ತಿಗೆಗಳಿಂದ ಆದಾಯ

ನಿರ್ಮಾಣ / ಯೋಜನೆ ಸಂಬಂಧಿತ ಚಟುವಟಿಕೆಯಿಂದ ಬರುವ ಆದಾಯವನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

ಪ್ರತಿ ಲೆಕ್ಕಪತ್ರ ಅವಧಿಯ ಕೊನೆಯಲ್ಲಿ ದೀರ್ಘಾವಧಿಯ ಒಪ್ಪಂದಗಳನ್ನು ಹಂತಹಂತವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಕಾರ್ಯಾರ್ಥಕರಣೆಯಲ್ಲಿರುವ ಒಪ್ಪಂದಗಳಲ್ಲಿ, ಸಮಂಜಸವಾಗಿ ಪ್ರಗತಿ ಸಾಧಿಸಿದ ನಂತರ, ನಿರೀಕ್ಷಿತ ನಷ್ಟವನ್ನು ಒದಗಿಸಿದ ನಂತರ ಪೂರ್ಣಗೊಳಿಸುವಿಕೆಯ ಶೇಕಡಾವಾರು ಪ್ರಮಾಣವನ್ನು ಅನ್ವಯಿಸುವ ಮೂಲಕ ಆದಾಯವನ್ನು ಗುರುತಿಸಲಾಗುತ್ತದೆ. ಪೂರ್ಣಗೊಂಡ ಶೇಕಡಾವಾರು ಮೊತ್ತವನ್ನು ಇಲ್ಲಿಯವರೆಗೆ ನಿರ್ವಹಿಸಿದ ಕೆಲಸದ ವೆಚ್ಚದ ಅನುಪಾತವಾಗಿ ನಿರ್ದರ್ಶಿಸಲಾಗುತ್ತದೆ. ಒಟ್ಟು ಅಂದಾಜು ಒಪ್ಪಂದದ ವೆಚ್ಚಗಳಿಗೆ, ಆಯಾ ಯೋಜನೆಗಳ ಕಾರ್ಯನಿರ್ವಹಕ ಎಂಜಿನಿಯರ್ / ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಮೌಲ್ಯಮಾಪನ ಮತ್ತು ಪ್ರಮಾಣೀಕರಿಸುತ್ತಾರೆ.

ಒಪ್ಪಂದದ ಆದಾಯವನ್ನು, ಒಟ್ಟಿಸಿದ ಕಾಮಗಾರಿಗಳ ಸಂದರ್ಭದಲ್ಲಿ, ಲಿಡಬ್ಲ್ಯೂಡಿ ವರ್ಷದ ದರಗಳ ವೇಳಾಪಟ್ಟಿಯಲ್ಲಿ ಒಪ್ಪಂದದ ಮೇಲೆ ನಿರ್ವಹಿಸಿದ ಕೆಲಸಕ್ಕೆ ಸಂಬಂಧಿಸಿದಂತೆ ಮತ್ತು ಕೆಳಗಿನ ಕೋಷ್ಟಕದ ಪ್ರಕಾರ ಅನುಪಾತದ ಕೆಷ್ಟಾಪ್ರದಿಕಾಲ ಶುಲ್ಕಗಳನ್ನು ಗುರುತಿಸಲಾಗುತ್ತದೆ.

ನಿರ್ವಹಿಸಿದ ಕಾಮಗಾರಿಗಳು ಶೇಕಡಾವಾರು	ಕೆಷ್ಟಾಪ್ರದಿಕಾಲ ಶುಲ್ಕಗಳ ಶೇಕಡ ಪ್ರಮಾಣ
0 ರಿಂದ 25	ಶೇ. 0.00
26 ರಿಂದ 50	ಶೇ. 25
51 ರಿಂದ 75	ಶೇ. 50
76 ರಿಂದ 98	ಶೇ. 75
99 ರಿಂದ 100	ಶೇ. 97
ಸಿದ್ಧಪಡಿಸಲಾದ ಅಂತಿಮ ಬಿಲ್ಲುಗಳು	ಶೇ. 100

ಟೆಂಡರ್ ಕೆಲಸಗಳ ಸಂದರ್ಭದಲ್ಲಿ, ಟೆಂಡರ್ ಮಾಡಿದ ಮೊತ್ತಕ್ಕೆ ಶೇಕಡಾವಾರು ಪೂರ್ಣಗೊಳಿಸುವ ವಿಧಾನವನ್ನು ಅನ್ವಯಿಸುವ ಮೂಲಕ ಆದಾಯವನ್ನು ಗುರುತಿಸಲಾಗುತ್ತದೆ.

ದರಗಳ ವೇಳಾಪಟ್ಟಿ (ಎಸ್.ಆರ್) ಆಧಾರದ ಮೇಲೆ ಜವಾಬ್ದಾರಿಯುತ ವಿಜ್ಞೆಗಳು ಪರಿಷ್ಕಾರ ಆಡಳಿತಾತ್ಮಕ ಅನುಮೋದನೆ ಮತ್ತು ಸ್ಕೇಮಗಳ ಪ್ರವೇಶವನ್ನು ಪಡೆಯದೆ ಕೆಲವು ಉಲ್ಲೇಖ ಮತ್ತು ಇತರ ಹಕ್ಕುಗಳನ್ನು ಸ್ವೀಕರಿಸಬಹುದಾಗಿದೆ ಎಂದು ಗುರುತಿಸಲಾಗಿದೆ.

ಪ್ರಗತಿಯಲ್ಲಿರುವ ಕಾಮಗಾರಿಗಳು ಮೊಂದಾಳಿಕೆಯಾಗದ ಮೌಲ್ಯದ 0.25% ಮತ್ತು ವರ್ಷದಲ್ಲಿ ಎಸ್.ಆರ್ ಕಾಮಗಾರಿಗಳಲ್ಲಿ 1% ದರದಲ್ಲಿ ಮಾಡಿದ ಸಂಪೂರ್ಣ ಕೆಲಸದ ಮೇಲೆ ನಿರೀಕ್ಷಿತ ನಷ್ಟಕ್ಕೆ ಅವಕಾಶ ಕಲ್ಪಿಸಲಾಗಿದೆ.



ಬಹಿಕೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಮೊತ್ತವನ್ನು ಕೆಲಸ ಪೂರ್ಣಗೊಳ್ಳುವ ಮೌದಲು ಬ್ಯಾಲೆನ್ಸ್ ಶೀಟ್‌ನಲ್ಲಿ ಹೊಣೆಗಾರಿಕೆ ಎಂದು ತೋರಿಸಲಾಗಿದೆ. ಕೆಲಸ ಪೂರ್ಣಗೊಳ್ಳುವವರೆಗೆ ಗುರುತಿಸಲಾದ ಸಂಚಿತ ಆದಾಯವನ್ನು ದಾಸ್ತಾನುಗಳ ಅಡಿಯಲ್ಲಿರುವ ಬ್ಯಾಲೆನ್ಸ್ ಶೀಟ್‌ನಲ್ಲಿ ಕಾಮಗಾರಿಗಳ ಮೌಲ್ಯ (ಬಾಕಿ ಹೊಂದಾರೆ) ಎಂದು ತೋರಿಸಲಾಗಿದೆ. ಗ್ರಾಹಕರು ಹೊಂದಿರುವ ಧಾರಣ ಹಣದ ಮೊತ್ತವನ್ನು ಇತರ ಪ್ರಸ್ತುತ ಸ್ವಂತ್ರಗಳ ಭಾಗವಾಗಿ ತೋರಿಸಲಾಗಿದ್ದು, ಪಾವತಿಗೆ ಕಾರಣವಾದಾಗ ವ್ಯಾಪಾರ ಕರಾರು ಎಂದು ಮರು ವರ್ಗೀಕರಿಸಲಾಗುತ್ತದೆ.

1.6.2. ಬಡ್ಡಿ ಆದಾಯ

ಬಡ್ಡಿ ಆದಾಯವನ್ನು ಸಮಯದ ಆಧಾರದ ಮೇಲೆ, ಪ್ರಮುಖ ಬಾಕಿ ಮತ್ತು ಅನ್ನಯವಾಗುವ ಪರಿಣಾಮಕಾರಿ ಬಡ್ಡಿದರದಲ್ಲಿ ಉಲ್ಲೇಖಿಸಲಾಗಿದೆ. ಇದು ಹಣಕಾಸಿನ ಆಸ್ತಿಯ ನಿರೀಕ್ಷಿತ ಜೀವನದ ಮೂಲಕ ಅಂದಾಜು ಮಾಡಲಾದ ಭವಿಷ್ಯದ ನಗದು ರಶೀದಿಗಳನ್ನು ಆ ಆಸ್ತಿಯ ನಿವ್ವಳ ತೆಗೆದುಕೊಂಡಿರುವ ಮೊತ್ತಕ್ಕೆ ಆರಂಭದಲ್ಲಿ ರಿಯಾಲಿಟಿಯನ್ನು ನೀಡುತ್ತದೆ.

1.7. ಗುತ್ತಿಗೆ

ಗುತ್ತಿಗೆಯ ನಿಯಮಗಳು ಗುತ್ತಿಗೆದಾರನಿಗೆ ಮಾಲೀಕತ್ವದ ಎಲ್ಲಾ ತೊಂದರೆ ಮತ್ತು ಪ್ರತಿಫಲಗಳನ್ನು ಗಣನೀಯವಾಗಿ ವರ್ಗಾಯಿಸಿದಾಗಲ್ಲಾ ಗುತ್ತಿಗೆಗಳನ್ನು ಹಣಕಾಸು ಗುತ್ತಿಗೆ ಎಂದು ವರ್ಗೀಕರಿಸಲಾಗುತ್ತದೆ. ಎಲ್ಲಾ ಇತರ ಗುತ್ತಿಗೆಗಳನ್ನು ಕಾರ್ಯಾಚರಣ ಗುತ್ತಿಗೆಗಳಾಗಿ ವರ್ಗೀಕರಿಸಲಾಗಿದೆ.

ಕಂಪನಿಯ ಗುತ್ತಿಗೆದಾರನಾಗಿದ್ದಾಗಿ: ಕಾರ್ಯಾಚರಣಾ ಗುತ್ತಿಗೆಯಿಂದ ಬಾಡಿಗೆ ವೆಚ್ಚವನ್ನು ಸಾಮಾನ್ಯವಾಗಿ ಸಂಬಂಧಿತ ಗುತ್ತಿಗೆಯ ಅವಧಿಯ ಮೇಲೆ ನೇರ-ಮಾರ್ಗದ ಆಧಾರದ ಮೇಲೆ ಗುರುತಿಸಲಾಗುತ್ತದೆ. ಬಾಡಿಗೆದಾರರ ನಿರೀಕ್ಷಿತ ಹಣದುಬ್ಬರ ವೆಚ್ಚ ಹೆಚ್ಚಳಕ್ಕೆ ಸರಿದೂಗಿಸಲು ನಿರೀಕ್ಷಿತ ಸಾಮಾನ್ಯ ಹಣದುಬ್ಬರಕ್ಕೆ ಅನುಗುಣವಾಗಿ ಬಾಡಿಗೆಗಳನ್ನು ಮಾತ್ರ ರಚಿಸಲಾಗಿರುತ್ತದೆ, ಅಂತಹ ಪ್ರಯೋಜನಗಳನ್ನು ಪಡೆಯುವ ವರ್ಷದಲ್ಲಿ ಅಂತಹ ಹೆಚ್ಚಳಗಳನ್ನು ಗುರುತಿಸಲಾಗುತ್ತದೆ. ಕಾರ್ಯಾಚರಣ ಗುತ್ತಿಗೆ ಅಡಿಯಲ್ಲಿ ಉದ್ಘಾಟಿಸುವ ಅನಿಶ್ಚಿತ ಬಾಡಿಗೆಗಳನ್ನು ಅವರು ಅನುಭವಿಸಿದ ಅವಧಿಯ ವೆಚ್ಚವೆಂದು ಗುರುತಿಸಲಾಗುತ್ತದೆ. ಕಾರ್ಯಾಚರಣ ಗುತ್ತಿಗೆ ಪ್ರೋತ್ಸಾಹವನ್ನು ಪಡೆದರೆ, ಅಂತಹ ಪ್ರೋತ್ಸಾಹಗಳನ್ನು ಹೊಣೆಗಾರಿಕೆ ಎಂದು ಗುರುತಿಸಲಾಗುತ್ತದೆ. ಪ್ರೋತ್ಸಾಹಕಗಳ ಒಟ್ಟು ಪ್ರಯೋಜನವನ್ನು ನೇರ-ಮಾರ್ಗದ ಆಧಾರದ ಮೇಲೆ ಬಾಡಿಗೆ ವೆಚ್ಚದ ಕಡಿತವೆಂದು ಗುರುತಿಸಲಾಗಿದ್ದು, ಇದನ್ನು ಹೊರತುಪಡಿಸಿ ಮತ್ತೊಂದು ವ್ಯವಸ್ಥಿತ ಆಧಾರವು ಗುತ್ತಿಗೆ ಪಡೆದ ಆಸ್ತಿಯಿಂದ ಆರ್ಥಿಕ ಲಾಭಗಳನ್ನು ಒಳಗೊಂಡಿರುತ್ತದೆ.

1.8. ನೌಕರರ ಸೌಲಭ್ಯಗಳು

1.8.1 ನಿವೃತ್ತಿ ಲಾಭದ ವೆಚ್ಚಗಳು ಮತ್ತು ಮುಕ್ತಾಯದ ಪ್ರಯೋಜನಗಳು

ಕೊಡುಗೆ ನಿವೃತ್ತಿ ಲಾಭದ ಯೋಜನೆಗಳಿಗೆ ಪಾವತಿಗಳನ್ನು ನೌಕರರು ಕೊಡುಗೆಗಳಿಗೆ ಅರ್ಹರಾಗಿ ಸೇವೆ ಸಲ್ಲಿಸಿದಾಗ ಖಿಚು ಎಂದು ಗುರುತಿಸಲಾಗುತ್ತದೆ.

ಎಲ್ಲಾನ್ನಿಸಲಾದ ಲಾಭ ನಿವೃತ್ತಿ ಲಾಭದ ಯೋಜನೆಗಳಾಗಿ, ಯೋಜಿತ ಯುನಿಟ್ ಕ್ರೆಡಿಟ್ ವಿಧಾನವನ್ನು ಒಳಗೊಂಡು ಪ್ರಯೋಜನಗಳನ್ನು ಒದಗಿಸುವ ವೆಚ್ಚವನ್ನು ನಿರ್ದಾರಿಸಲಾಗುತ್ತದೆ, ಪ್ರತಿ ವಾರ್ಷಿಕ ವರದಿ ಅವಧಿಯ ಕೊನೆಯಲ್ಲಿ ವಾಸ್ತವಿಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ. ಮರು-ಮಾಪನ, ವಾಸ್ತವಿಕ ಲಾಭಗಳು ಮತ್ತು ನಷ್ಟಗಳನ್ನು ಒಳಗೊಂಡಿರುತ್ತದೆ, ಆಸ್ತಿ



ಸೀಲೆಂಗ್ ಬದಲಾವಣೆಗಳ ಪರಿಣಾಮ (ಅನ್ನಯಿಸಿದರೆ) ಮತ್ತು ಯೋಜನೆ ಸ್ವತ್ತುಗಳ ಮೇಲಿನ ಆದಾಯ (ನಿವ್ವಳ ಆಸಕ್ತಿಯನ್ನು ಹೊರತುಪಡಿಸಿ), ಬ್ಯಾಲೆನ್ಸ್ ಶೀಟ್‌ನಲ್ಲಿ ತಕ್ಷಣವೇ ಪ್ರತಿಫಲಿಸಲಿದ್ದು, ಅವು ಸಂಭವಿಸುವ ಅವಧಿಯಲ್ಲಿ ಸಮಗ್ರ ಆದಾಯವಾಗಿದೆ. ಇತರ ಸಮಗ್ರ ಆದಾಯದಲ್ಲಿ ಗುರುತಿಸಲ್ಪಟ್ಟ ಮರು-ಮಾಪನವು ಉಳಿಸಿಕೊಂಡಿರುವ ಗಳಿಕೆಯಲ್ಲಿ ತಕ್ಷಣವೇ ಪ್ರತಿಫಲಿಸುತ್ತದೆ ಮತ್ತು ಲಾಭ ಅಥವಾ ನಷ್ಟಕ್ಕೆ ಮರು ವರ್ಗೀಕರಿಸಲಾಗುವುದಿಲ್ಲ. ಹಿಂದಿನ ಸೇವಾ ವೆಚ್ಚವನ್ನು ಯೋಜನೆ ತಿದ್ದುಪಡಿಯ ಅವಧಿಯಲ್ಲಿ ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ನಿವ್ವಳ ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆ ಅಥವಾ ಆಸ್ತಿಗೆ ಅವಧಿಯ ಆರಂಭದಲ್ಲಿ ರಿಯಾಯಿತಿ ದರವನ್ನು ಅನ್ನಯಿಸುವ ಮೂಲಕ ನಿವ್ವಳ ಆಸಕ್ತಿಯನ್ನು ಲೆಕ್ಕಾಹಾಕಲಾಗುತ್ತದೆ. ವ್ಯಾಖ್ಯಾನಿಸಲಾದ ಲಾಭದ ವೆಚ್ಚಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:

- ಸೇವಾ ವೆಚ್ಚ (ಪ್ರಸ್ತುತ ಸೇವಾ ವೆಚ್ಚ, ಹಿಂದಿನ ಸೇವಾ ವೆಚ್ಚ, ಜೊತೆಗೆ ಕಡಿತ ಮತ್ತು ವಸಾಹತಗಳ ಮೇಲಿನ ಲಾಭ ಮತ್ತು ನಷ್ಟಗಳು ಸೇರಿದಂತೆ)
- ನಿವ್ವಳ ಬಡ್ಡಿ ವೆಚ್ಚ ಅಥವಾ ಆದಾಯ; ಮತ್ತು
- ಮರು ಮಾಪನ

‘ನೌಕರರ ಪ್ರಯೋಜನಗಳ ವೆಚ್ಚ’ ಎಂಬ ಸಾಲೆನ ಐಟಂನಲ್ಲಿ ಲಾಭ ಅಥವಾ ನಷ್ಟದಲ್ಲಿ ವ್ಯಾಖ್ಯಾನಿಸಲಾದ ಲಾಭದ ವೆಚ್ಚಗಳ ಮೊದಲ ಎರಡು ಅಂಶಗಳನ್ನು ಕಂಪನಿಯು ಪ್ರಸ್ತುತಪಡಿಸುತ್ತದೆ. ಕಡಿತದ ಲಾಭಗಳು ಮತ್ತು ನಷ್ಟಗಳನ್ನು ಹಿಂದಿನ ಸೇವೆಯೆಂದು ಪರಿಗಣಿಸಲಾಗುತ್ತದೆ.

ಬ್ಯಾಲೆನ್ಸ್ ಶೀಟ್‌ನಲ್ಲಿ ಗುರುತಿಸಲಾಗಿರುವ ನಿವೃತ್ತಿ ಲಾಭದ ಬಾಧ್ಯತೆಯು ಕಂಪನಿಯ ವ್ಯಾಖ್ಯಾನಿತ ಲಾಭ ಯೋಜನೆಗಳಲ್ಲಿನ ನಿಜವಾದ ಕೊರತೆ ಅಥವಾ ಹೆಚ್ಚುವರಿವನ್ನು ಪ್ರತಿನಿಧಿಸುತ್ತದೆ. ಈ ಲೆಕ್ಕಾಚಾರದಿಂದ ಉಂಟಾಗುವ ಯಾವುದೇ ಹೆಚ್ಚುವರಿವು ಯೋಜನೆಗಳಿಂದ ಮರುಪಾವತಿಯ ರೂಪದಲ್ಲಿ ಲಭ್ಯವಿರುವ ಯಾವುದೇ ಆರ್ಥಿಕ ಪ್ರಯೋಜನಗಳ ಪ್ರಸ್ತುತ ಮೌಲ್ಯಕ್ಕೆ ಸೀಮಿತವಾಗಿದ್ದು, ಯೋಜನೆಗಳಿಗೆ ಭವಿಷ್ಯದ ಕೊಡುಗೆಗಳನ್ನು ಕಡಿಮೆ ಮಾಡುತ್ತದೆ.

ಮುಕ್ತಾಯದ ಲಾಭದ ಹೊಣೆಗಾರಿಕೆಯನ್ನು ಘಟಕವು ಇನ್ನು ಮುಂದೆ ಮುಕ್ತಾಯದ ಲಾಭದ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಮತ್ತು ಯಾವುದೇ ಸಂಬಂಧಿತ ಪುನರ್ರಚನೆ ವೆಚ್ಚಗಳನ್ನು ಘಟಕವು ಗುರುತಿಸಿದಾಗ ಗುರುತಿಸಲಾಗುತ್ತದೆ.

1.8.2. ಅಲ್ಲಾವಧಿಯ ಮತ್ತು ಇತರ ದೀರ್ಘಾವಧಿಯ ನೌಕರರ ಸೌಲಭ್ಯಗಳು

ವೇತನ ಮತ್ತು ಸಂಬಳ, ವಾರ್ಷಿಕ ರಚೆ ಮತ್ತು ಅನಾರೋಗ್ಯ ರಚೆಗಳಿಗೆ ಸಂಬಂಧಿಸಿದಂತೆ ನೌಕರರಿಗೆ ಆಗುವ ಪ್ರಯೋಜನಗಳಿಗೆ ಹೊಣೆಗಾರಿಕೆಯನ್ನು ಗುರುತಿಸಲಾಗುತ್ತದೆ. ಸಂಬಂಧಿತ ಸೇವೆಗೆ ಬದಲಾಗಿ ಕಡಿತ ಮಾಡದೇ ಪಾವತಿಸಲಾಗುವುದು ಎಂದು ನಿರೀಕ್ಷಿಸಲಾಗದ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅಲ್ಲಾವಧಿಯ ನೌಕರರ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಗುರುತಿಸಲಾದ ಹೊಣೆಗಾರಿಕೆಗಳನ್ನು ಸಂಬಂಧಿತ ಸೇವೆಗೆ ಬದಲಾಗಿ ಪಾವತಿಸಲು ನಿರೀಕ್ಷಿಸಲಾದ ಪ್ರಯೋಜನಗಳ ಲೆಕ್ಕಾವಿಲ್ಲದ ಪ್ರಮಾಣದಲ್ಲಿ ಗುರುತಿಸಲಾಗಿದೆ.

ವರದಿ ಮಾಡುವ ದಿನಾಂಕದವರೆಗೆ ನೌಕರರು ಒದಗಿಸುವ ಸೇವೆಗಳಿಗೆ ಸಂಬಂಧಿಸಿದಂತೆ ಕಂಪನಿಯು ಮಾಡಬೇಕೆಂದು ನಿರೀಕ್ಷಿಸಲಾಗಿರುವ ಭವಿಷ್ಯದ ಹಣದ ಹೊರಹರಿವಿನ ಪ್ರಸ್ತುತ ಮೌಲ್ಯದಲ್ಲಿ ಇತರ ದೀರ್ಘಕಾಲೀನ ನೌಕರರ ಪ್ರಯೋಜನಗಳಿಗೆ (ಪರಿಹಾರದ ಅನುಪಸ್ಥಿತಿಯಲ್ಲಿ) ಗುರುತಿಸಲಾದ ಹೊಣೆಗಾರಿಕೆಗಳನ್ನು ತೋರಿಸಲಾಗುತ್ತದೆ. ಅನುಭವದ ಹೊಂದಾಡಿಕೆಯ ಪರಿಣಾಮವಾಗಿ ಪುನರ್ರಾವರ್ತನೆಗಳು ಮತ್ತು ವಿಚಾರಗಳ ಉಂಟಾಗಿರುವ ಬದಲಾವಣೆಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.



1.9. ತರಿಗೆ

ಆದಾಯ ತೆರಿಗೆ ವೆಚ್ಚ ಪ್ರಸ್ತುತ ತೆರಿಗೆಯನ್ನು ಪಾವತಿಸಬಹುದಾದ ಮತ್ತು ಮುಂದೊಡಲ್ಪಟ್ಟ ತೆರಿಗೆಯ ಮೊತ್ತವನ್ನು ಪ್ರತಿನಿಧಿಸುತ್ತದೆ.

1.9.1 ಪ್ರಸ್ತುತ ತೆರಿಗೆ

ಪ್ರಸ್ತುತ ಪಾವತಿಸಬೇಕಾದ ತೆರಿಗೆ ವರ್ಷಕ್ಕೆ ತೆರಿಗೆಯ ಲಾಭವನ್ನು ಆಧರಿಸಿದೆ. ತೆರಿಗೆ ಅಥವಾ ಲಾಭವು ಇತರ ವರ್ಷಗಳಲ್ಲಿ ತೆರಿಗೆ ವಿಧಿಸಬಹುದಾದ ಅಥವಾ ಕಡಿತಗೋಳಿಸಬಹುದಾದ ಮತ್ತು ಎಂದಿಗೂ ತೆರಿಗೆ ವಿಧಿಸಲಾಗದ ಅಥವಾ ಕಡಿತಗೋಳಿಸಲಾಗದ ವಸ್ತುಗಳ ಕಾರಣದಿಂದಾಗಿ ಆದಾಯ ಅಥವಾ ಲಿಂಜಿನ ವಸ್ತುಗಳು ಮತ್ತು ಲಾಭದ ನಷ್ಟದ ಹೇಳಿಕೆಯಲ್ಲಿ ವರದಿಯಾದಂತೆ ತೆರಿಗೆಯ ಲಾಭವು ತೆರಿಗೆಗೆ ಮುಂಚಿನ ಲಾಭದಿಂದ ಭಿನ್ನವಾಗಿರುತ್ತದೆ. ಕಂಪನಿಯ ಪ್ರಸ್ತುತ ತೆರಿಗೆಯನ್ನು ವರದಿ ಮಾಡುವ ಅವಧಿಯ ಅಂಶದ ವೇಳೆಗೆ ಜಾರಿಗೆ ತರಲಾದ ಅಥವಾ ಗಣನೀಯವಾಗಿ ಜಾರಿಗೋಳಿಸಲಾದ ತೆರಿಗೆ ದರಗಳನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ.

1.9.2 ಮುಂದೊಡಲ್ಪಟ್ಟ ತೆರಿಗೆ

ಹಣಕಾಸಿನ ಹೇಳಿಕೆಗಳಲ್ಲಿನ ಬಳಸುವ ಮೊತ್ತದ ಅಸ್ತಿಗಳು ಮತ್ತು ಹೊಣೆಗಾರಿಕೆಗಳು ಮತ್ತು ತೆರಿಗೆಯ ಲಾಭದ ಲೆಕ್ಕಾಚಾರದಲ್ಲಿ ಬಳಸಲಾಗುವ ಅನುಗುಣವಾದ ತೆರಿಗೆ ಆಧಾರಗಳ ನಡುವಿನ ತಾತ್ಕಾಲಿಕ ವ್ಯತ್ಯಾಸಗಳ ಮೇಲೆ ಮುಂದೊಡಲ್ಪಟ್ಟ ತೆರಿಗೆಯನ್ನು ಗುರುತಿಸಲಾಗುತ್ತದೆ. ಎಲ್ಲಾ ತೆರಿಗೆ ವಿಧಿಸಬಹುದಾದ ತಾತ್ಕಾಲಿಕ ವ್ಯತ್ಯಾಸಗಳಿಗೆ ಮುಂದೊಡಲ್ಪಟ್ಟ ತೆರಿಗೆ ಬಾಧ್ಯತೆಗಳನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಮುಂದೊಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಸಾಮಾನ್ಯವಾಗಿ ಎಲ್ಲಾ ಕೆಳೆಯಬಹುದಾದ ತಾತ್ಕಾಲಿಕ ವ್ಯತ್ಯಾಸಗಳಿಗೆ ಗುರುತಿಸಲಾಗುತ್ತದೆ, ಅದು ತೆರಿಗೆಯ ಲಾಭಗಳು ಲಭ್ಯವಿರಬಹುದು ಮತ್ತು ಅದರ ವಿರುದ್ಧ ಕಳೆಯಬಹುದಾದ ತಾತ್ಕಾಲಿಕ ವ್ಯತ್ಯಾಸಗಳನ್ನು ಬಳಸಿಕೊಳ್ಳಬಹುದು.

ಮುಂದೊಡಲ್ಪಟ್ಟ ತೆರಿಗೆ ಸ್ವತ್ತುಗಳ ಸಾಗಿಸುವ ಮೊತ್ತವನ್ನು ಪ್ರತಿ ವರದಿ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅಸ್ತಿಯ ಎಲ್ಲಾ ಅಥವಾ ಭಾಗವನ್ನು ಮರುಪಡೆಯಲು ಅನುವು ಮಾಡಿಕೊಡಲು ಸಾಕಷ್ಟು ತೆರಿಗೆ ವಿಧಿಸಬಹುದಾದ ಲಾಭಗಳು ಲಭ್ಯವಿರುವುದಿಲ್ಲ.

ಮುಂದೊಡಲ್ಪಟ್ಟ ತೆರಿಗೆ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳನ್ನು ತೆರಿಗೆ ದರಗಳಲ್ಲಿ ಅಳೆಯಲಾಗುತ್ತದೆ, ಅದು ಹೊಣೆಗಾರಿಕೆಯನ್ನು ಇತ್ಯಧ್ರವಿಸಿದ ಅವಧಿಯಲ್ಲಿ ಅಥವಾ ಅಸ್ತಿಯನ್ನು ಅರಿತುಕೊಳ್ಳುತ್ತದೆ, ತೆರಿಗೆ ದರಗಳ ಆಧಾರದ ಮೇಲೆ (ಮತ್ತು ತೆರಿಗೆ ಕಾನೂನುಗಳು) ಜಾರಿಗೆ ಬಂದ ಅಥವಾ ಗಣನೀಯವಾಗಿ ಜಾರಿಗೆ ಬಂದಿದೆ ವರದಿ ಸಮಯ. ಮುಂದೊಡಲ್ಪಟ್ಟ ತೆರಿಗೆ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳ ಮಾಪನವು ಕಂಪನಿಯ ವರದಿ ಮಾಡುವ ಅವಧಿಯ ಕೊನೆಯಲ್ಲಿ, ತನ್ನ ಅಸ್ತಿಗಳು ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೊತ್ತವನ್ನು ಮರುಪಡೆಯಲು ಅಥವಾ ಇತ್ಯಧ್ರವಿಸಿಸಲು ಕಂಪನಿಯ ನಿರೀಕ್ಷಿಸುವ ವಿಧಾನದಿಂದ ಅನುಸರಿಸುವ ತೆರಿಗೆ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ.

1.9.3 ವರ್ಷದ ಪ್ರಸ್ತುತ ಮತ್ತು ಮುಂದೊಡಲ್ಪಟ್ಟ ತೆರಿಗೆ

ಪ್ರಸ್ತುತ ಮತ್ತು ಮುಂದೊಡಲ್ಪಟ್ಟ ತೆರಿಗೆಯನ್ನು ಇತರ ಸಮಗ್ರ ಆದಾಯದಲ್ಲಿ ಅಥವಾ ನೇರವಾಗಿ ಈಕ್ಕಿಟಿಯಲ್ಲಿ ಗುರುತಿಸಲಾಗಿರುವ ವಸ್ತುಗಳಿಗೆ ಸಂಬಂಧಿಸಿದಾಗ ಹೊರತುಪಡಿಸಿ, ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ, ಈ ಸಂದರ್ಭದಲ್ಲಿ, ಪ್ರಸ್ತುತ ಮತ್ತು ಮುಂದೊಡಲ್ಪಟ್ಟ ತೆರಿಗೆಯನ್ನು ಇತರ ಸಮಗ್ರ ಆದಾಯದಲ್ಲಿ ಅಥವಾ ನೇರವಾಗಿ ಈಕ್ಕಿಟಿಯಲ್ಲಿ ಗುರುತಿಸಲಾಗುತ್ತದೆ.



1.10. ಅಸ್ತಿ, ಯಂತ್ರೋಪಕರಣ & ಸಲಕರಣೆ

ಸೇವೆಗಳ ಪೂರ್ವಕೆಯಲ್ಲಿ ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ಬಳಸಲಾಗುವ ಭೂಮಿ ಮತ್ತು ಕಟ್ಟಡಗಳನ್ನು ಬ್ಯಾಲೆನ್ಸ್ ಶೀಟ್‌ನಲ್ಲಿ ಕಡಿಮೆ ಸಂಗ್ರಹವಾದ ಸವಕಳಿ ಮತ್ತು ಸಂಗ್ರಹವಾದ ದುರ್ಬಲ ನಷ್ಟದಲ್ಲಿ ಹೇಳಲಾಗುತ್ತದೆ.

ಅಳವಡಿಕೆಗಳು ಮತ್ತು ಉಪಕರಣಗಳನ್ನು ಕಡಿಮೆ ಸಂಗ್ರಹವಾದ ಸವಕಳಿ ಮತ್ತು ಸಂಗ್ರಹವಾದ ದುರ್ಬಲದ ನಷ್ಟದಲ್ಲಿ ಹೇಳಲಾಗುತ್ತದೆ.

ಸ್ವಂತ ಭೂಮಿಯನ್ನು ಸವಕಳಿ ಮಾಡಲಾಗಿಲ್ಲ.

ಸವಕಳಿ:

ಲಿಖಿತ-ಮೌಲ್ಯದ ವಿಧಾನವನ್ನು ಬಳಸಿಕೊಂಡು ಸ್ವತ್ವಗಳ ಬೆಲೆಯನ್ನು ಅವರ ಉಪಯುಕ್ತ ಜೀವನದ ಮೇಲೆ ಅವುಗಳ ಉಳಿದ ಮೌಲ್ಯಗಳನ್ನು ಕಡಿಮೆ ಮಾಡಲು ಸವಕಳಿ ಗುರುತಿಸಲಾಗುತ್ತದೆ. ಕಂಪೆನಿಗಳ ಕಾಯ್ದೆ 2013 ರ ಷೆಡ್ಯೂಲ್ 2 ರ ಭಾಗ ಸಿ ಯಲ್ಲಿ ಸ್ವತ್ವಗಳ ಉಪಯುಕ್ತ ಜೀವನವನ್ನು ಸೂಚಿಸಲಾಗಿದೆ.

ನಿರೀಕ್ಷಿತ ಉಪಯುಕ್ತ ಜೀವ, ಉಳಿದ ಮೌಲ್ಯಗಳು ಮತ್ತು ಸವಕಳಿ ವಿಧಾನವನ್ನು ಅಂದಾಜು ಆಧಾರದ ಮೇಲೆ ಅಂದಾಜು ಮಾಡಿದ ಯಾವುದೇ ಬದಲಾವಣೆಯ ಪರಿಣಾಮದೊಂದಿಗೆ ಪ್ರತಿ ವರದಿಯ ಅಂತ್ಯದಲ್ಲಿ ಪರಿಶೀಲಿಸಲಾಗುತ್ತದೆ. ಅಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ವಸ್ತುವಿನ ಬೆಲೆ ಗಮನಾರ್ಹವಾದುದಾದರೆ ಮತ್ತು ವಿಭಿನ್ನ ಉಪಯುಕ್ತ ಜೀವನವನ್ನು ಹೊಂದಿದ್ದರೆ, ಅವುಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿಗಳಿಸಲಾಗುತ್ತದೆ ಮತ್ತು ಅವುಗಳ ಅಂದಾಜು ಉಪಯುಕ್ತ ಜೀವದ ಮೇಲೆ ಸವಕಳಿ ಮಾಡಲಾಗುತ್ತದೆ. ಪ್ರಗತಿಯಲ್ಲಿರುವ ಕಾಮಗಾರಿಯ ಬಂಡವಾಳ ವರದಿಯ ದಿನಾಂಕದಂದು ಉದ್ದೇಶಿತ ಬಳಕೆಗೆ ಇನ್ನೂ ಸಿದ್ಧವಾಗಿಲ್ಲದ ಸ್ಥಿರ ಸ್ವತ್ವಗಳ ಬೆಲೆಯನ್ನು ಒಳಗೊಂಡಿದೆ. ಬ್ಯಾಲೆನ್ಸ್ ಶೀಟ್ ದಿನಾಂಕದಂತೆ ಸ್ಥಿರ ಅಸ್ತಿಗಳನ್ನು ಸ್ವಾಧಿನಪಡಿಸಿಕೊಳ್ಳಲು ಹಾವತಿಸಿದ ಮುಂಗಡಗಳನ್ನು ದೀರ್ಘಾವಧಿಯ ಸಾಲಗಳು ಮತ್ತು ಮುಂಗಡಗಳ ಅಡಿಯಲ್ಲಿ ಬಹಿರಂಗಪಡಿಸಲಾಗುತ್ತದೆ.

ಆಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ವಸ್ತುವನ್ನು ವಿಲೇವಾರಿ ಮೇಲೆ ಗುರುತಿಸಲಾಗುವುದಿಲ್ಲ ಅಥವಾ ಅಸ್ತಿಯ ಮುಂದುವರಿದ ಬಳಕೆಯಿಂದ ಯಾವುದೇ ಭವಿಷ್ಯದ ಆರ್ಥಿಕ ಪ್ರಯೋಜನಗಳು ಉಧ್ಬಿಸುವುದಿಲ್ಲ. ಅಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ವಸ್ತುವಿನ ವಿಲೇವಾರಿ ಅಥವಾ ನಿವೃತ್ತಿಯ ಮೇಲೆ ಉಂಟಾಗುವ ಯಾವುದೇ ಲಾಭ ಅಥವಾ ನಷ್ಟವು ಮಾರಾಟದ ಆದಾಯ ಮತ್ತು ಅಸ್ತಿಯ ಸಾಗಣೆ ಮೊತ್ತದ ನಡುವಿನ ವ್ಯಾಪ್ತಾಸವನ್ನು ನಿರ್ದಾರಿಸುತ್ತದೆ ಮತ್ತು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

1.11. ಅಸ್ವಷ್ಟ ಸ್ವತ್ವಗಳು

ಪ್ರತ್ಯೇಕವಾಗಿ ಸ್ವಾಧಿನಪಡಿಸಿಕೊಂಡಿರುವ ಸೀಮಿತವಾದ ಉಪಯುಕ್ತ ಜೀವದೊಂದಿಗೆ ತಿಳಿಯಲಾಗದ ಸ್ವತ್ವಗಳನ್ನು ವೆಚ್ಚಿದಲ್ಲಿ ಕಡಿಮೆ ಸಂಗ್ರಹದ ಭೋಗ್ಯ ಮತ್ತು ಸಂಗ್ರಹಣಾ ದುಷ್ಪರಿಣಾಮಗಳ ನಷ್ಟದಲ್ಲಿ ಮಾಡಲಾಗುತ್ತದೆ. ಅವರ ಅಂದಾಜು ಉಪಯುಕ್ತ ಜೀವನದ ಮೇಲೆ ನೇರ ಮಾರ್ಗದ ಆಧಾರದ ಮೇಲೆ ಭೋಗ್ಯವನ್ನು ಗುರುತಿಸಲಾಗುತ್ತದೆ. ಅಂದಾಜು ಆಧಾರದ ಮೇಲೆ ಅಂದಾಜು ಮಾಡಿದ ಯಾವುದೇ ಬದಲಾವಣೆಯ ಪರಿಣಾಮದೊಂದಿಗೆ, ಪ್ರತಿ ವರದಿ ಅವಧಿಯ ಕೊನೆಯಲ್ಲಿ ಅಂದಾಜು ಉಪಯುಕ್ತ ಜೀವ ಮತ್ತು ಭೋಗ್ಯ ವಿಧಾನವನ್ನು ಪರಿಶೀಲಿಸಲಾಗುತ್ತದೆ.

1.11.1. ಅಸ್ವಷ್ಟ ಸ್ವತ್ವಗಳ ವಿಲೇವಾರಿ

ಒಂದು ಅಸ್ವಷ್ಟ ಅಸ್ತಿಯನ್ನು ವಿಲೇವಾರಿ ಮಾಡುವಾಗ ಅಥವಾ ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಬಳಕೆ ಅಥವಾ ವಿಲೇವಾರಿಯಿಂದ ನಿರೀಕ್ಷಿಸಿದ್ದಾಗ ಗುರುತಿಸಲಾಗುವುದಿಲ್ಲ. ನಿವ್ವಳ ವಿಲೇವಾರಿ ಆದಾಯ ಮತ್ತು ಅಸ್ತಿಯ ಸಾಗಣೆ ಮೊತ್ತದ ನಡುವಿನ



ವ್ಯತ್ಯಾಸವೆಂದು ಅಂದಾಜು ಮಾಡಲಾಗದ ಅಸ್ವಷ್ಟ ಆಸ್ತಿಯನ್ನು ಗುರುತಿಸದಂತೆ ಉಂಟಾಗುವ ಲಾಭಗಳು ಅಥವಾ ನಷ್ಟಗಳು, ಆಸ್ತಿಯನ್ನು ಗುರುತಿಸದಿದ್ದಾಗ ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

1.11.2. ಅಸ್ವಷ್ಟ ಸ್ವತ್ವಗಳ ಉಪಯುಕ್ತ ಜೀವ

ಅಸ್ವಷ್ಟ ಸ್ವತ್ವಗಳ ಅಂದಾಜು ಉಪಯುಕ್ತ ಜೀವಗಳ ಹೀಗಿವೆ:

ಕಂಪ್ಯೂಟರ್ ಸಾಫ್ಟ್‌ವೇರ್ : 8 ವರ್ಷಗಳು

1.12. ಹಣಕಾಸಿನೇತರ ಸ್ವತ್ವಗಳ ಪರಿಗಣಿಸುವ ಬಗ್ಗೆ

ಪ್ರತಿ ವರದಿ ಮಾಡುವ ಅವಧಿಯ ಕೊನೆಯಲ್ಲಿ, ಕಂಪನಿಯು ತನ್ನ ಸ್ವಷ್ಟವಾದ ಮತ್ತು ಅಸ್ವಷ್ಟ ಆಸ್ತಿಗಳನ್ನು ಬಳಸುವ ಮೊತ್ತವನ್ನು ಆ ಸ್ವತ್ವಗಳು ದುರ್ಬಲತೆಯ ನಷ್ಟವನ್ನು ಅನುಭವಿಸಿದೆ ಎಂಬುದಕ್ಕೆ ಯಾವುದೇ ಸೂಚನೆ ಇದೆಯೇ ಎಂದು ನಿರ್ದರ್ಶಿಸಲು ಸೀಮಿತ ಜೀವಿತಾವಧಿಯೊಂದಿಗೆ ಪರಿಶೀಲಿಸುತ್ತದೆ. ಅಂತಹ ಯಾವುದಾದರೂ ಸೂಚನೆಯು ಆಸ್ತಿತ್ವದಲ್ಲಿದ್ದರೆ, ದುರ್ಬಲ ನಷ್ಟದ (ಯಾವುದೇ ವೇಳೆ) ವ್ಯಾಪ್ತಿಯನ್ನು ನಿರ್ದರ್ಶಿಸಲು ಆಸ್ತಿಯ ಮರುಪಡೆಯಬಹುದಾದ ಮೊತ್ತವು ಅಂದಾಜಿಸಲಾಗಿದೆ. ವೈಯುಕ್ತಿಕ ಆಸ್ತಿಯ ಮರುಪಡೆಯಬಹುದಾದ ಮೊತ್ತವನ್ನು ಅಂದಾಜು ಮಾಡಲು ಸಾಧ್ಯವಾಗದಿದ್ದಾಗ, ಆಸ್ತಿಯ ಸೇರಿದ ಹಣದ ಉತ್ಪಾದನಾ ಘಟಕವನ್ನು ಮರುಪಡೆದುಕೊಳ್ಳುವ ಮೊತ್ತವನ್ನು ಕಂಪನಿಯು ಅಂದಾಜು ಮಾಡುತ್ತದೆ.

ಒಂದು ಆಸ್ತಿಯ (ಅಥವಾ ನಗದು ಉತ್ಪಾದಿಸುವ ಘಟಕ) ವಸೂಲಿ ಮಾಡಬಹುದಾದ ಮೊತ್ತವು ಅದರ ಸಾಗಿಸುವ ಮೊತ್ತಕ್ಕಿಂತ ಕಡಿಮೆಯಿದೆ ಎಂದು ಅಂದಾಜಿಸಿದರೆ, ಆಸ್ತಿಯ ಸಾಗಿಸುವ ಮೊತ್ತವನ್ನು (ಅಥವಾ ನಗದು ಉತ್ಪಾದಿಸುವ ಘಟಕ) ಅದರ ಮರುಪಡೆಯಬಹುದಾದ ಮೊತ್ತಕ್ಕೆ ಇಳಿಸಲಾಗುತ್ತದೆ. ದುರ್ಬಲತೆ ನಷ್ಟವನ್ನು ಲಾಭ ಅಥವಾ ನಷ್ಟದಲ್ಲಿ ತಕ್ಷಣ ಗುರುತಿಸಲಾಗುತ್ತದೆ.

ದುರ್ಬಲತೆ ನಷ್ಟವು ತರುವಾಯ ಹಿಮ್ಮತಿವಿವಾದಾಗ, ಆಸ್ತಿಯ ಸಾಗಿಸುವ ಮೊತ್ತವನ್ನು (ಅಥವಾ ನಗದು ಉತ್ಪಾದಿಸುವ ಘಟಕ) ಅದರ ಮರುಪಡೆಯಬಹುದಾದ ಮೊತ್ತದ ಪರಿಷ್ಕಾರ ಅಂದಾಜಗೆ ಹೆಚ್ಚಿಸಲಾಗುತ್ತದೆ, ಆದರೆ ಹೆಚ್ಚಿದ ಸಾಗಿಸುವ ಮೊತ್ತವು ಸಾಗಿಸುವ ಮೊತ್ತವನ್ನು ಏರುಪುಡಿಲ್ಲ ಎಂದು ನಿರ್ದರ್ಶಿಸಲಾಗುತ್ತಿತ್ತು. ಹಿಂದಿನ ವರ್ಷಗಳಲ್ಲಿ ಆಸ್ತಿಗಾಗಿ (ಅಥವಾ ನಗದು ಉತ್ಪಾದಿಸುವ ಘಟಕ) ಯಾವುದೇ ದುರ್ಬಲದ ನಷ್ಟವನ್ನು ಗುರುತಿಸಲಾಗಿಲ್ಲ. ದುರ್ಬಲತೆ ನಷ್ಟದ ಹಿಮ್ಮತಿವನ್ನು ಲಾಭ ಅಥವಾ ನಷ್ಟದಲ್ಲಿ ತಕ್ಷಣ ಗುರುತಿಸಲಾಗುತ್ತದೆ.

1.13. ದಾಸ್ತಾನುಗಳು

ನಿಮಾಣ ಸಾಮಗ್ರಿಗಳನ್ನು ಒಳಗೊಂಡಿರುವ ದಾಸ್ತಾನುಗಳು ವೆಚ್ಚ ಮತ್ತು ನಿವ್ವಳ ಮೌಲ್ಯಮಾಪನ ಮೌಲ್ಯದ ಕೇಳಬಾಗದಲ್ಲಿ ಹೇಳಲಾದ ಫಿಫೋ ಆಧಾರದ ಮೇಲೆ ಮೌಲ್ಯವನ್ನು ಹೊಂದಿದೆ. ನಿವ್ವಳ ನೈಜ ಮೌಲ್ಯವು ದಾಸ್ತಾನುಗಳಿಗೆ ಅಂದಾಜು ಮಾರಾಟದ ಬೆಲೆಯನ್ನು ಪೂರ್ಣಗೊಂಡ ಎಲ್ಲಾ ಅಂದಾಜು ವೆಚ್ಚಗಳು ಮತ್ತು ಮಾರಾಟ ಮಾಡಲು ಅಗತ್ಯವಾದ ವೆಚ್ಚಗಳು ಪ್ರತಿನಿಧಿಸುತ್ತದೆ, ಸ್ಕೂಲ್ ಪೋ ವಸ್ತುಗಳನ್ನು ನಿವ್ವಳ ನೈಜ ಮೌಲ್ಯದಲ್ಲಿ ಮೌಲ್ಯೀಕರಿಸಲಾಗಿದೆ. ಅನ್ಯಾಯಿಸುವ ಕೆ.ಪಿ.ಎಡ್ಯುಲೇ ಶುಲ್ಕಗಳು ಮತ್ತು ತೆರಿಗೆಗಳನ್ನು ಒಳಗೊಂಡಂತೆ ಹಿಡಬಲ್ಲಿಕಿನ ವೇಳಾಪಟ್ಟಿಯ ದರ (ಎಸ್‌ಆರ್) ಆಧಾರದ ಮೇಲೆ ಕಾಮಗಾರಿಗಳ ಮೊತ್ತವು (ಬಾಕಿ ಹೊಂದಾಣಿಕೆಯು) ಬರುತ್ತದೆ.



1.14. ಒದಗಣೆಗಳು

ಹಿಂದಿನ ಫಟನೆಯ ಪರಿಣಾಮವಾಗಿ ಕಂಪನಿಯ ಪ್ರಸ್ತುತ ಬಾಧ್ಯತೆಯನ್ನು (ಕಾನೂನು ಅಥವಾ ರಚನಾತ್ಮಕ) ಹೊಂದಿರುವಾಗ ಒದಗಣೆಗಳನ್ನು ಗುರುತಿಸಲಾಗುತ್ತದೆ. ಕಂಪನಿಯ ಬಾಧ್ಯತೆಯನ್ನು ಇತ್ಯಾರ್ಥವಾದ ಅಗತ್ಯವಿರುತ್ತದೆ ಮತ್ತು ಬಾಧ್ಯತೆಯ ಮೊತ್ತದಿಂದ ವಿಶ್ವಾಸಾರ್ಹ ಅಂದಾಜು ಮಾಡಬಹುದು.

ಜವಾಬ್ದಾರಿಯ ಸುತ್ತಲಿನ ಅಪಾಯಗಳು ಮತ್ತು ಅನಿಶ್ಚಿತಗಳನ್ನು ಗಣಸೆಗೆ ತೆಗೆದುಕೊಂಡು, ವರದಿಯ ಅವಧಿಯ ಹೊಸೆಯಲ್ಲಿ ಪ್ರಸ್ತುತ ಬಾಧ್ಯತೆಯನ್ನು ಇತ್ಯಾರ್ಥಗೊಳಿಸಲು ಅಗತ್ಯವಾದ ಪರಿಗಣನೆಯ ಒಂದು ಅತ್ಯುತ್ತಮ ನಿಬಂಧನೆಯಾಗಿದೆ. ಪ್ರಸ್ತುತ ಬಾಧ್ಯತೆಯನ್ನು ಇತ್ಯಾರ್ಥಗೊಳಿಸಲು ಅಂದಾಜು ಮಾಡಲಾದ ಹಣದ ಹರಿವನ್ನು ಒಳಗಿಸಿಕೊಂಡು ಒಂದು ಒದಗಣೆಯನ್ನು ಅಳೆಯುವಾಗ, ಅದರ ಸಾಗಿಸುವ ಮೊತ್ತವು ಆ ಹಣದ ಹರಿವಿನ ಪ್ರಸ್ತುತ ಮೌಲ್ಯವಾಗಿದೆ (ಹಣದ ಸಮಯದ ಮೌಲ್ಯದ ಪರಿಣಾಮವು ವಸ್ತುವಾಗಿದ್ದಾಗಿ).

ಇತ್ಯಾರ್ಥಗೊಳಿಸಲು ಅಗತ್ಯವಿರುವ ಕೆಲವು ಅಥವಾ ಎಲ್ಲಾ ಆರ್ಥಿಕ ಪ್ರಯೋಜನಗಳನ್ನು ಪಡೆದಾಗ, ಮೂರನೇ ವ್ಯಕ್ತಿಯಿಂದ ಒಂದು ಒದಗಣೆಯನ್ನು ಮರುಪಡೆಯಲಾಗುವುದು ಎಂದು ನಿರೀಕ್ಷಿಸಲಾಗಿದೆ, ಮರುಪಾವತಿ ಪಡೆಯಲಾಗುವುದು ಮತ್ತು ಪಡೆಯಬಹುದಾದ ಮೊತ್ತವನ್ನು ಅಳೆಯಬಹುದು ಎಂದು ವಾಸ್ತವಿಕವಾಗಿ ಖಚಿತವಾಗಿದ್ದರೆ ಸ್ವೀಕರಿಸುವಿಕೆಯನ್ನು ಆಸ್ತಿಯಿಂದು ವಿಶ್ವಾಸಾರ್ಹವಾಗಿ ಗುರುತಿಸಲಾಗುತ್ತದೆ.

ಕರಿಣಿ ಒಪ್ಪಂದಗಳು: ಕರಿಣಿ ಒಪ್ಪಂದಗಳ ಅಡಿಯಲ್ಲಿ ಉದ್ಘಾಟಿಸುವ ಪ್ರಸ್ತುತ ಕಟ್ಟಪಾಡುಗಳನ್ನು ಗುರುತಿಸಲಾಗುತ್ತದೆ ಮತ್ತು ಒದಗಣೆಗಳಾಗಿ ಅಳೆಯಲಾಗುತ್ತದೆ. ಕಂಪನಿಯ ಒಪ್ಪಂದವನ್ನು ಹೊಂದಿರುವಲ್ಲಿ ಒಂದು ಕರಿಣಿವಾದ ಒಪ್ಪಂದವು ಅಸ್ತಿತ್ವದಲ್ಲಿದೆ ಎಂದು ಪರಿಗಣಿಸಲಾಗುತ್ತದೆ, ಅದರ ಅಡಿಯಲ್ಲಿ ಒಪ್ಪಂದದ ಅಡಿಯಲ್ಲಿ ಕಟ್ಟಪಾಡುಗಳನ್ನು ಪೂರ್ವೇಸುವ ಅನಿವಾರ್ಯ ವೆಚ್ಚಗಳು ಒಪ್ಪಂದದಿಂದ ಪಡೆಯುವ ಆರ್ಥಿಕ ಲಾಭಗಳನ್ನು ಮೀರುತ್ತದೆ.

1.15. ಹಣಕಾಸು ಸಲಕರಣೆಗಳು

ಸಲಕರಣೆಗಳ ಒಪ್ಪಂದದ ನಿಬಂಧನೆಗಳಿಗೆ ಕಂಪನಿಯ ಪಾಟ್‌ಯಾದಾಗ ಹಣಕಾಸಿನ ಸ್ವತ್ವಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳನ್ನು ಗುರುತಿಸಲಾಗುತ್ತದೆ. ವಹಿವಾಟಿನ ಕರಾರುಗಳನ್ನು ಹೊರತುಪಡಿಸಿ ಎಲ್ಲಾ ಹಣಕಾಸಿನ ಸ್ವತ್ವಗಳು ಮತ್ತು ಹೊಣೆಗಾರಿಕೆಗಳನ್ನು ಆರಂಭಿಕ ಮಾನ್ಯತೆಯ ಮೇಲೆ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ, ಇವುಗಳನ್ನು ಆರಂಭದಲ್ಲಿ ವಹಿವಾಟಿನ ಬೆಲೆಯಲ್ಲಿ ಅಳೆಯಲಾಗುತ್ತದೆ. ಹಣಕಾಸಿನ ಸ್ವತ್ವಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ ಸ್ವಾಧೀನ ಅಥವಾ ವಿಶರಣೆಗೆ ನೇರವಾಗಿ ಕಾರಣವಾಗುವ ವಹಿವಾಟಿ ವೆಚ್ಚಗಳನ್ನು ಆರಂಭಿಕ ಸ್ವೀಕೃತಿಯ ಮೇಲೆ, ಹಣಕಾಸಿನ ಸ್ವತ್ವಗಳು ಅಥವಾ ಹಣಕಾಸಿನ ಹೊಣೆಗಾರಿಕೆಗಳ ನ್ಯಾಯಯುತ ಮೌಲ್ಯದಿಂದ ಸೇರಿಸಲಾಗುತ್ತದೆ ಅಥವಾ ಕಡಿತಗೊಳಿಸಲಾಗುತ್ತದೆ.

1.15.1. ಆರ್ಥಿಕ ಸ್ವತ್ವಗಳು

ಎಲ್ಲಾ ಮಾನ್ಯತೆ ಪಡೆದ ಹಣಕಾಸು ಸ್ವತ್ವಗಳನ್ನು ತರುವಾಯ ಹಣಕಾಸಿನ ಸ್ವತ್ವಗಳ ವರ್ಗೀಕರಣಕ್ಕೆ ಅನುಗುಣವಾಗಿ ಸಂಪೂರ್ಣ ವೆಚ್ಚದಲ್ಲಿ ಅಥವಾ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ.

1.15.2. ಹಣಕಾಸು ಸ್ವತ್ವಗಳ ವರ್ಗೀಕರಣ

ಹಣಕಾಸು ಸ್ವತ್ವಗಳು ಅಮೋರಾಟ್‌ಸೇಪನ್

ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವ ಸಲುವಾಗಿ ಈ ಸ್ವತ್ವಗಳನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಹಣಕಾಸಿನ ಆಸ್ತಿಯ



ಒಪ್ಪಂದದ ನಿಯಮಗಳು ನಿರ್ದಿಷ್ಟ ನಗದು ಹರಿವುಗಳಿಗೆ ಮಾತ್ರ ಕಾರಣವಾಗುವ ವ್ಯವಹಾರದೊಳಗೆ ಈ ಹಣಕಾಸಿನ ಸ್ವತ್ತುಗಳನ್ನು ಹೊಂದಿದ್ದರೆ ಬಾಕಿ ಇರುವ ಅಸಲು ಮೊತ್ತದ ಅಸಲು ಮತ್ತು ಬಡ್ಡಿ ಪಾವತಿಯನ್ನು ಹಣಕಾಸಿನ ಸ್ವತ್ತುಗಳನ್ನು ಭೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ.

ಇತರ ಸಮಗ್ರ ಆದಾಯದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸು ಸ್ವತ್ತುಗಳು

ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವುದು ಮತ್ತು ಹಣಕಾಸಿನ ಸ್ವತ್ತುಗಳನ್ನು ಮಾರಾಟ ಮಾಡುವುದು ಮತ್ತು ಹಣಕಾಸಿನ ಸ್ವತ್ತಿನ ಒಪ್ಪಂದದ ನಿಯಮಗಳು ನಗದು ಹರಿವುಗಳಿಗೆ ನಿರ್ದಿಷ್ಟ ದಿನಾಂಕಗಳನ್ನು ಹೆಚ್ಚಿಸುವುದರಿಂದ ವ್ಯವಹಾರದೊಳಗೆ ಈ ಹಣಕಾಸಿನ ಸ್ವತ್ತುಗಳನ್ನು ಹೊಂದಿದ್ದರೆ ಹಣಕಾಸಿನ ಸ್ವತ್ತುಗಳನ್ನು ಇತರ ಸಮಗ್ರ ಆದಾಯದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಅದು ಬಾಕಿ ಇರುವ ಅಸಲು ಮೊತ್ತದ ಅಸಲು ಮತ್ತು ಬಡ್ಡಿಯ ಪಾವತಿಗಳಾಗಿವೆ.

ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸು ಸ್ವತ್ತುಗಳು

ಆರಂಭಿಕ ಸ್ವೀಕೃತಿಯ ಮೇಲೆ ಹಣಕಾಸಿನ ಸ್ವತ್ತುಗಳನ್ನು ನ್ಯಾಯಯುತ ಮೌಲ್ಯದಲ್ಲಿ ಲಾಭ ಅಥವಾ ನಷ್ಟದ ಮೂಲಕ ಅಳೆಯಲಾಗುತ್ತದೆ ಹೊರತು ಅದನ್ನು ಭೋಗ್ಯ ವೆಚ್ಚದಲ್ಲಿ ಅಥವಾ ಇತರ ಸಮಗ್ರ ಆದಾಯದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುವುದಿಲ್ಲ. ಲಾಭ ಮತ್ತು ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು ನೇರವಾಗಿ ಕಾರಣವಾಗುವ ವಹಿವಾಟಿ ವೆಚ್ಚಗಳು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ತಕ್ಷಣವೇ ಗುರುತಿಸಲ್ಪಡುತ್ತದೆ.

1.15.3. ಹಣಕಾಸಿನ ಹೊಣೆಗಳಿಗೆ

ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಹಣಕಾಸಿನ ಹೊಣೆಗಾರಿಕೆಗಳನ್ನು ಭೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ.

ಪರಿಣಾಮಕಾರಿ ಆಸಕ್ತಿ ವಿಧಾನ

ಪರಿಣಾಮಕಾರಿ ಬಡ್ಡಿ ವಿಧಾನವು ಸಾಲದ ಉಪಕರಣದ ಭೋಗ್ಯ ವೆಚ್ಚವನ್ನು ಲೆಕ್ಕಾಚಾರ ಮಾಡುವ ವಿಧಾನ ಮತ್ತು ಸಂಬಂಧಿತ ಅವಧಿಯಲ್ಲಿ ಬಡ್ಡಿ ಆದಾಯವನ್ನು ಹಂಚುವ ವಿಧಾನವಾಗಿದೆ. ಪರಿಣಾಮಕಾರಿಯಾದ ಬಡ್ಡಿದರವು ಸಾಲದ ಉಪಕರಣದ ನಿರೀಕ್ಷಿತ ಜೀವನದ ಮೂಲಕ ಅಂದಾಜು ಮಾಡಲಾದ ಭವಿಷ್ಯದ ನಗದು ರಶೀದಿಗಳನ್ನು (ಎಲ್ಲಾ ಶುಲ್ಕಗಳು ಮತ್ತು ಪಾವತಿಸಿದ ಅಥವಾ ಸ್ವೀಕರಿಸಿದ ಅಂಕಗಳು ಸೇರಿದಂತೆ ಪರಿಣಾಮಕಾರಿ ಬಡ್ಡಿದರ, ವಹಿವಾಟಿ ವೆಚ್ಚಗಳು ಮತ್ತು ಇತರ ಫ್ರೈಮೆಯಂಗಳು ಅಥವಾ ರಿಯಾಯಿತಿಗಳ ಅವಿಭಾಜ್ಯ ಅಂಗವಾಗಿದೆ) ರಿಯಾಯಿತಿಯನ್ನು ಅಥವಾ, ಸೂಕ್ತವಾದಲ್ಲಿ, ಆರಂಭಿಕ ಅವಧಿಯ ಮೇಲೆ ಒಟ್ಟು ಸಾಗಿಸುವ ಮೊತ್ತಕ್ಕೆ ಕಡಿಮೆ ಅವಧಿಯನ್ನು ನೀಡುತ್ತದೆ

1.16. ಹಣಕಾಸಿನ ಆಸ್ತಿಗಳ ದುರ್ಬಲತೆ

ಭೋಗ್ಯದ ವೆಚ್ಚದಲ್ಲಿ ಅಳೆಯಲಾದ ಹಣಕಾಸಿನ ಆಸ್ತಿಗಳ ಮೇಲೆ ದುರ್ಬಲ ನಷ್ಟವನ್ನು ಗುರುತಿಸಲು ಕಂಪನಿಯ ನಿರೀಕ್ಷಿತ ಸಾಲದ ನಷ್ಟದ ಮಾದರಿಯನ್ನು ಅನ್ವಯಿಸುತ್ತದೆ. ನಿರೀಕ್ಷಿತ ಸಾಲದ ನಷ್ಟಗಳು ಸಂಭವಿಸುವ ಪೂರ್ವನಿಯೋಜಿತವಾದ ಅಪಾಯಗಳೊಂದಿಗೆ ಸಾಲದ ನಷ್ಟಗಳ ಸರಾಸರಿಯಾಗಿದೆ. ಸಾಲದ ನಷ್ಟವು ಕಂಪನಿಯ ಒಪ್ಪಂದಕ್ಕೆ ಅನುಗುಣವಾಗಿ ಉಂಟಾಗುವ ಎಲ್ಲಾ ಒಪ್ಪಂದದ ನಗದು ಹರಿವುಗಳು ಮತ್ತು ಕಂಪನಿಯ ಸ್ವೀಕರಿಸಲು ನಿರೀಕ್ಷಿಸುವ ಎಲ್ಲಾ ಹಣದ ಹರಿವುಗಳ ನಡುವಿನ ವ್ಯತ್ಯಾಸವಾಗಿದೆ, ಇದು ಮೂಲ ಪರಿಣಾಮಕಾರಿ ಬಡ್ಡಿದರದಲ್ಲಿ ರಿಯಾಯಿತಿಯನ್ನು ನೀಡುತ್ತದೆ. ಆ ಹಣಕಾಸಿನ ಸಲಕರಣೆಗಳ ನಿರೀಕ್ಷಿತ ಜೀವನದ ಮೂಲಕ ಹಣಕಾಸಿನ ಸಲಕರಣೆಗಳ ಎಲ್ಲಾ ಒಪ್ಪಂದದ ನಿಯಮಗಳನ್ನು ಪರಿಗಣಿಸಿ ಕಂಪನಿಯ ನಗದು ಹರಿವುಗಳನ್ನು ಅಂದಾಜು ಮಾಡುತ್ತದೆ.



ಆರಂಭಿಕ ಮಾನ್ಯತೆಯಿಂದ ಆ ಹಣಕಾಸು ಉಪಕರಣದ ಮೇಲಿನ ಸಾಲದ ಅಪಾಯವು ಗಮನಾರ್ಹವಾಗಿ ಹೆಚ್ಚಿದ್ದರೆ, ಜೀವಿತಾವಧಿಯಲ್ಲಿ ನಿರೀಕ್ಷಿತ ಸಾಲದ ನಷ್ಟಗಳಿಗೆ ಸಮನಾದ ಮೊತ್ತದಲ್ಲಿ ಕಂಪನಿಯ ಹಣಕಾಸಿನ ಸಾಧನಕ್ಕೆ ನಷ್ಟ ಭಕ್ತೆಯನ್ನು ಅಳೆಯುತ್ತದೆ. ಆರಂಭಿಕ ಗುರುತಿಸುವಿಕೆಯ ನಂತರ ಹಣಕಾಸಿನ ಸಾಧನದಲ್ಲಿನ ಸಾಲ ಅಪಾಯವು ಗಮನಾರ್ಹವಾಗಿ ಹೆಚ್ಚಿಗೆದ್ದರೆ, ಕಂಪನಿಯ ಆ ಹಣಕಾಸು ಉಪಕರಣದ ನಷ್ಟ ಭಕ್ತೆಯನ್ನು 12 ತಿಂಗಳ ನಿರೀಕ್ಷಿತ ಸಾಲದ ನಷ್ಟಕ್ಕೆ ಸಮನಾದ ಪ್ರಮಾಣದಲ್ಲಿ ಅಳೆಯುತ್ತದೆ. 12-ತಿಂಗಳ ನಿರೀಕ್ಷಿತ ಸಾಲದ ನಷ್ಟವು ಜೀವಿತಾವಧಿಯ ನಿರೀಕ್ಷಿತ ಸಾಲದ ನಷ್ಟದ ಒಂದು ಭಾಗವಾಗಿದೆ ಮತ್ತು ವರದಿ ಮಾಡಿದ ದಿನಾಂಕದ 12 ತಿಂಗಳೊಳಗೆ ಡೇಫಾಲ್ ಸಂಭವಿಸಿದಲ್ಲಿ ಉಂಟಾಗುವ ಜೀವಿತಾವಧಿಯ ನಗದು ಕೊರತೆಗಳನ್ನು ಪ್ರತಿನಿಧಿಸುತ್ತದೆ ಹಾಗೂ ಮುಂದಿನ 12 ತಿಂಗಳುಗಳಲ್ಲಿ ಸಂಗ್ರಹಿಸಲಾದ ನಗದು ಕೊರತೆಗಳಲ್ಲಿ ಎಂದು ಪರಿಗಣಿಸುತ್ತದೆ.

ಹಿಂದಿನ ಆವಧಿಯಲ್ಲಿ ಜೀವಿತಾವಧಿಯಲ್ಲಿ ನಿರೀಕ್ಷಿತ ಸಾಲ ನಷ್ಟ ಮಾದರಿಯಲ್ಲಿ ಕಂಪನಿಯ ಹಣಕಾಸಿನ ಸಲಕರಣೆಯ ನಷ್ಟ ಭಕ್ತೆಯನ್ನು ಅಳೆಯುತ್ತಿದ್ದರೆ, ಆದರೆ ವರದಿಯ ಆವಧಿಯ ಕೊನೆಯಲ್ಲಿ ಸಾಲ ಅಪಾಯವು ಗಮನಾರ್ಹವಾಗಿ ಹೆಚ್ಚಿಲ್ಲ ಎಂದು ನಿರ್ಧರಿಸಿದರೆ ಆರಂಭಿಕ ಮಾನ್ಯತೆಯಿಂದ ಸಾಲ ಗುಣಮಟ್ಟದಲ್ಲಿನ ಸುಧಾರಣೆಯಿಂದಾಗಿ ಹೋಲಿಸಿದರೆ ಹಿಂದಿನ ಆವಧಿಯಲ್ಲಿ, ಕಂಪನಿಯ ಮತ್ತೆ 12 ತಿಂಗಳ ನಿರೀಕ್ಷಿತ ಸಾಲದ ನಷ್ಟದ ಆಧಾರದ ಮೇಲೆ ನಷ್ಟ ಭಕ್ತೆಯನ್ನು ಅಳೆಯುತ್ತದೆ. ಆರಂಭಿಕ ಗುರುತಿಸುವಿಕೆಯಿಂದ ಸಾಲ ಅಪಾಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆಯೆ ಎಂದು ಮೌಲ್ಯಮಾಪನ ಮಾಡುವಾಗ, ಕಂಪನಿಯ ನಿರೀಕ್ಷಿತ ಸಾಲದ ನಷ್ಟದ ಪ್ರಮಾಣದಲ್ಲಿನ ಬದಲಾವಣೆಯ ಬದಲು ಹಣಕಾಸು ಉಪಕರಣದ ನಿರೀಕ್ಷಿತ ಜೀವನದ ಮೇಲೆ ಸಂಭವಿಸುವ ಡೇಫಾಲ್ ಅಪಾಯದ ಬದಲಾವಣೆಯನ್ನು ಬಳಸುತ್ತದೆ. ಆ ಮೌಲ್ಯಮಾಪನ ಮಾಡಲು, ಕಂಪನಿಯ ಹಣಕಾಸಿನ ಸಲಕರಣೆಗಳ ಮೇಲೆ ಹಣಕಾಸಿನ ಸಾಧನದಲ್ಲಿ ಸಂಭವಿಸುವ ಪ್ರೋಫಿಲಿಜಿತ ಅಪಾಯವನ್ನು ಹೋಲಿಕೆ ದಿನಾಂಕದಂಡು ಹೋಲಿಸುತ್ತದೆ ಮತ್ತು ಹಣಕಾಸಿನ ಸಲಕರಣೆಗೆ ಆರಂಭಿಕ ಗುರುತಿಸುವಿಕೆ ದಿನಾಂಕದಂಡು ಸಂಭವಿಸುವ ಅಪಾಯದ ಜೊತೆಗೆ ಅಪಾಯಕಾರಿ ಮತ್ತು ಸಮರ್ಥ ಮಾಹಿತಿಯನ್ನು ಪರಿಗಣಿಸುತ್ತದೆ, ಅನಗತ್ಯ ವೆಚ್ಚ ಅಥವಾ ಶ್ರಮವಿಲ್ಲದೆ ಲಭ್ಯವಿದೆ, ಇದು ಆರಂಭಿಕ ಗುರುತಿಸುವಿಕೆಯ ನಂತರ ಸಾಲದ ಅಪಾಯದಲ್ಲಿ ಗಮನಾರ್ಹ ಹೆಚ್ಚಿಂದಿದ್ದ ನಷ್ಟವನ್ನು ಸೂಚಿಸುತ್ತದೆ.

ವ್ಯಾಪಾರ ಕರಾರು ಅಥವಾ ನಗದು ಅಥವಾ ಯಾವುದೇ ಹಣಕಾಸಿನ ಆಸ್ತಿಯನ್ನು ಸ್ವೀಕರಿಸುವ ಯಾವುದೇ ಒಪ್ಪಂದದ ಹಕ್ಕಿಗಾಗಿ, ಭಾರತೀಯ ಲೆಕ್ಕಪತ್ರ ಮಾನದಂಡಗಳು 11 ಮತ್ತು ಭಾರತೀಯ ಲೆಕ್ಕಪತ್ರ ಮಾನದಂಡಗಳು 18 ರ ವ್ಯಾಪ್ತಿಯಲ್ಲಿರುವ ವಹಿವಾಟಿನ ಪರಿಣಾಮವಾಗಿ, ಕಂಪನಿಯ ಯಾವಾಗಲೂ ನಷ್ಟ ಭಕ್ತೆಯನ್ನು ಜೀವಿತಾವಧಿಯಲ್ಲಿ ನಿರೀಕ್ಷಿತ ಸಾಲ ನಷ್ಟಗಳಿಗೆ ಸಮನಾವಾದ ಪ್ರಮಾಣದಲ್ಲಿ ಅಳೆಯುತ್ತದೆ.

ಇದಲ್ಲದೆ, ವ್ಯಾಪಾರ ಸ್ವೀಕಾರಕ್ಕಾಗಿ ಜೀವಿತಾವಧಿ ನಿರೀಕ್ಷಿತ ಸಾಲ ನಷ್ಟದ ಭಕ್ತೆಯನ್ನು ಅಳತೆ ಮಾಡುವ ಉದ್ದೇಶಕ್ಕಾಗಿ, ಭಾರತೀಯ ಲೆಕ್ಕಪತ್ರ ಮಾನದಂಡಗಳು 109 ರ ಅಡಿಯಲ್ಲಿ ಅನುಮತಿಸಲಾದಂತೆ ಪ್ರಾಯೋಗಿಕ ವೆಚ್ಚವನ್ನು ಕಂಪನಿಯ ಬಳಸಿದೆ. ಈ ನಿರೀಕ್ಷಿತ ಸಾಲ ನಷ್ಟ ಭಕ್ತೆಯನ್ನು ಖಾತರಿ ಮ್ಯಾಟ್ರಿಕ್ಸ್ ಆಧಾರದ ಮೇಲೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮತ್ತು ಮುಂದೆ-ನೋಡುವ ಮಾಹಿತಿಗಾಗಿ ಸರಿಹೊಂದಿಸಲಾಗುತ್ತದೆ.

ನಷ್ಟ ಭಕ್ತೆಯ ಗುರುತಿಸುವಿಕೆ ಮತ್ತು ಅಳತೆಗಾಗಿನ ದೋಬಲ್ಯಾದ ಅವಕ್ಕತೆಗಳನ್ನು ಎಫ್‌ವಿಟೆಟ್‌ಸಿಇ ನಲ್ಲಿನ ಸಾಲ ಸಾಧನಗಳಿಗೆ ಸಮಾನವಾಗಿ ಅನ್ನಯಿಸಲಾಗುತ್ತದೆ ಹೊರತುಪಡಿಸಿ ನಷ್ಟ ಭಕ್ತೆಯನ್ನು ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾಗುತ್ತದೆ ಮತ್ತು ಬ್ಯಾಲ್ನ್ ಟೀಎಂನಲ್ಲಿ ಸಾಗಿಸುವ ಮೊತ್ತದಿಂದ ಕಡಿಮೆಯಾಗುವುದಿಲ್ಲ.

ಹಣಕಾಸಿನ ಸ್ವತ್ವಗಳ ಗುರುತಿಸುವಿಕೆ

ಆಸ್ತಿಯಿಂದ ನಗದು ಹರಿದುಹೋಗುವ ಒಪ್ಪಂದದ ಹಕ್ಕುಗಳು ಅವಧಿ ಮುಕ್ತಾಯಗೊಳ್ಳುವಾಗ ಅಥವಾ ಹಣಕಾಸಿನ ಆಸ್ತಿಯನ್ನು ವರಗಾವಣೆ ಮಾಡುವಾಗ ಮತ್ತು ಆಸ್ತಿಯ ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತೊಂದು ಪಕ್ಷಕ್ಕೆ ವರಗಾವಣೆಯಾದಾಗ ಕಂಪನಿಯ ಹಣಕಾಸಿನ ಆಸ್ತಿಯನ್ನು ನಿರ್ಜ್ಞಸುತ್ತದೆ. ಕಂಪನಿಯ ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತು ಪ್ರತಿಫಲಗಳನ್ನು ಗಣನೀಯವಾಗಿ ವರಗಾವಣೆ ಮಾಡಿದ್ದರೆ ಅಥವಾ ಉಳಿಸಿಕೊಳ್ಳಿದ್ದರೆ ಮತ್ತು ವರಗಾವಣೆಗೊಂಡ ಆಸ್ತಿಯನ್ನು



ನಿಯಂತ್ರಿಸುವುದನ್ನು ಮುಂದುವರಿಸಿದರೆ, ಕಂಪನಿಯು ಅಸ್ತಿಯಲ್ಲಿ ತನ್ನ ಉಳಿಸಿಕೊಂಡಿರುವ ಆಸಕ್ತಿಯನ್ನು ಮತ್ತು ಅದನ್ನು ಪಾವತಿಸಬೇಕಾದ ಮೊತ್ತಗಳಿಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ಗುರುತಿಸುತ್ತದೆ. ವರ್ಗಾವಣೆಗೊಂಡ ಹಣಕಾಸು ಅಸ್ತಿಯ ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತು ಪ್ರತಿಫಲಗಳನ್ನು ಕಂಪನಿಯು ಗಣನೀಯವಾಗಿ ಉಳಿಸಿಕೊಂಡರೆ, ಕಂಪನಿಯು ಹಣಕಾಸಿನ ಅಸ್ತಿಯನ್ನು ಗುರುತಿಸುವುದನ್ನು ಮುಂದುವರೆಸುತ್ತದೆ ಮತ್ತು ಪಡೆದ ಆದಾಯಕ್ಕಾಗಿ ಮೇಲಾಧಾರ ಸಾಲವನ್ನು ಸಹ ಗುರುತಿಸುತ್ತದೆ.

ಸಂಪೂರ್ಣ ಹಣಕಾಸು ಅಸ್ತಿಯನ್ನು ಗುರುತಿಸದೆ, ಅಸ್ತಿಯ ಹೋರೆ ಮೊತ್ತ ಮತ್ತು ವೃತ್ತಾಸದ ಮೊತ್ತ ಮತ್ತು ಸ್ವೀಕರಿಸುವಂತಹ ಮೊತ್ತ ಮತ್ತು ಇತರ ಸಮಗ್ರ ಆದಾಯದಲ್ಲಿ ಗುರುತಿಸಲ್ಪಟ್ಟ ಸಂಚಿತ ಲಾಭ ಅಥವಾ ನಷ್ಟ ನಡುವಿನ ವೃತ್ತಾಸವು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟಿದೆ. ಅಂತಹ ಲಾಭ ಅಥವಾ ನಷ್ಟವನ್ನು ಆ ಹಣಕಾಸಿನ ಅಸ್ತಿಯನ್ನು ವಿಶೇಷಾರ್ಥಿ ಮಾಡುವಾಗ ಲಾಭ ಅಥವಾ ನಷ್ಟದಲ್ಲಿ ಗುರುತಿಸಬಹುದಿತ್ತು.

ಒಂದು ಸಂಪೂರ್ಣ ಸ್ವತ್ತು ಹೋರತುಪಡಿಸಿ ಆರ್ಥಿಕ ಅಸ್ತಿಯನ್ನು ಗುರುತಿಸುವುದರ ಮೇಲೆ (ಉದा. ವರ್ಗಾವಣೆಗೊಂಡ ಸ್ವತ್ತಿನ ಭಾಗವನ್ನು ಮರುಪಾವತಿಸಲು ಕಂಪನಿಯು ಒಂದು ಆಯ್ದೆಯನ್ನು ಉಳಿಸಿಕೊಂಡಾಗ), ಕಂಪನಿಯು ಹಿಂದಿನ ಅಸ್ತಿ ಮೊತ್ತದ ಹಣಕಾಸಿನ ಅಸ್ತಿಯನ್ನು ಮುಂದುವರಿಸುವುದರ ಅಜಿಯಲ್ಲಿ ಗುರುತಿಸಲು ಮುಂದುವರಿಯತ್ತದೆ. ಒಳಗೊಳ್ಳುವಿಕೆ, ಮತ್ತು ವರ್ಗಾವಣೆಯ ದಿನಾಂಕದಂದು ಆ ಭಾಗಗಳ ಸಾಪೇಕ್ಷ ನ್ಯಾಯೋಚಿತ ಮೌಲ್ಯಗಳ ಆಧಾರದ ಮೇಲೆ ಅದು ಇನ್ನು ಮುಂದೆ ಗುರುತಿಸುವುದಿಲ್ಲ. ಇನ್ನು ಮುಂದೆ ಗುರುತಿಸಲಾಗದ ಭಾಗಕ್ಕೆ ನಿಗದಿಪಡಿಸಿದ ಸಾಗಿಸುವ ಮೊತ್ತ ಮತ್ತು ಭಾಗಕ್ಕೆ ಸ್ವೀಕರಿಸಿದ ಪರಿಗಣನೆಯ ಮೊತ್ತದ ನಡುವಿನ ವೃತ್ತಾಸವನ್ನು ಗುರುತಿಸಲಾಗುವುದಿಲ್ಲ ಮತ್ತು ಇತರ ಸಮಗ್ರ ಆದಾಯದಲ್ಲಿ ಗುರುತಿಸಲ್ಪಟ್ಟ ಯಾವುದೇ ಸಂಚಿತ ಲಾಭ ಅಥವಾ ನಷ್ಟವನ್ನು ಲಾಭದಲ್ಲಿ ಗುರುತಿಸಲಾಗುತ್ತದೆ ಅಥವಾ ಅಂತಹ ಲಾಭ ಅಥವಾ ನಷ್ಟವು ಆ ಹಣಕಾಸಿನ ಅಸ್ತಿಯನ್ನು ವಿಶೇಷಾರ್ಥಿ ಮಾಡುವಾಗ ಲಾಭ ಅಥವಾ ನಷ್ಟದಲ್ಲಿ ಗುರುತಿಸಬಹುದಿತ್ತು. ಇತರ ಸಮಗ್ರ ಆದಾಯದಲ್ಲಿ ಗುರುತಿಸಲ್ಪಟ್ಟ ಒಂದು ಸಂಚಿತ ಲಾಭ ಅಥವಾ ನಷ್ಟವನ್ನು ಗುರುತಿಸಲಾಗುತ್ತಿರುವ ಭಾಗ ಮತ್ತು ಆ ಭಾಗಗಳ ಸಾಪೇಕ್ಷ ನ್ಯಾಯೋಚಿತ ಮೌಲ್ಯಗಳ ಆಧಾರದ ಮೇಲೆ ಇನ್ನು ಮುಂದೆ ಗುರುತಿಸಲಾಗದ ಭಾಗದ ನಡುವೆ ಹಂಚಲಾಗುತ್ತದೆ.

1.17. ನಗದು ಮತ್ತು ನಗದು ರೂಪದ್ದು

ಕಂಪನಿಯು ಎಲ್ಲಾ ದ್ರವ ಹಣಕಾಸಿನ ಸಾಧನಗಳನ್ನು ಪರಿಗೊಳಿಸುತ್ತಿದ್ದು, ಇದು ಮೌಲ್ಯದ ಬದಲಾವಣೆಯ ಅಲ್ಲ ಪ್ರಮಾಣದ ಅಪಾಯಕ್ಕೆ ಒಳಪಟ್ಟಿರುತ್ತದೆ ಮತ್ತು ವಿರೀದಿಯ ದಿನಾಂಕದಿಂದ ಮೂರು ತಿಂಗಳ ಅಧವಾ ಅದಕ್ಕಿಂತ ಕಡಿಮೆ ಅವಧಿಯ ಮೂಲ ವಾಯಿದೆಗಳನ್ನು ಹೊಂದಿರುವ ನಗದು ಸಮಾನವಾದುದು ಎಂದು ಪರಿಗಣಿಸಬಹುದಾದ ನಗದು ಹಣಕ್ಕೆ ಸುಲಭವಾಗಿ ಪರಿವರ್ತಿಸಬಲ್ಲದು. ನಗದು ಮತ್ತು ನಗದು ರೂಪದ್ದುಗಳನ್ನು ಹಿಂಪಡೆಯುವಿಕೆ ಮತ್ತು ಒಳಕೆಗೆ ಅನಿಯಂತ್ರಿತವಾಗಿರುವ ಬ್ಯಾಂಕುಗಳ ಸಮತೋಲನವನ್ನು ಒಳಗೊಂಡಿರುತ್ತವೆ.

1.18. ಸ್ವೀಕರಿಸಲಾದ ಟ್ರೈಡ್

ಟ್ರೈಡ್ ಸ್ವೀಕೃತಿಗಳನ್ನು ತಮ್ಮ ವಹಿವಾಟಿ ಬೆಲೆಯಲ್ಲಿ ಆರಂಭದಲ್ಲಿ ಗುರುತಿಸಲಾಗುವುದು ಮತ್ತು ತರುವಾಯ ಪರಿಣಾಮ ಬಡ್ಡಿದರದ ವಿಧಾನವನ್ನು ಒಳಗೊಂಡು ಭೋಗ್ಯದ ವೆಚ್ಚದಲ್ಲಿ ಅಳೆಯಲಾಗುವುದರಿಂದ ದುರ್ಬಲತೆಗೆ ಕಡಿಮೆ ಅವಕಾಶವಿರುತ್ತದೆ.

1.19. ಟ್ರೈಡ್ ಮತ್ತು ಇತರ ಪಾವತಿಗಳು

ಈ ಮೊತ್ತವು ಹಣಕಾಸಿನ ವರ್ಗಾಂಶದ ಮುಂಚೆ ಕಂಪನಿಯು ಒದಗಿಸದ ಸರಕುಗಳು ಮತ್ತು ಸೇವೆಗಳಿಗೆ ಹೊಣೆಗಾರಿಕೆಗಳನ್ನು ಪ್ರತಿನಿಧಿಸುತ್ತದೆ. ಮೊತ್ತವು ಅಸುರಕ್ಷಿತವಾಗಿದ್ದು ಮತ್ತು ಸಾಮಾನ್ಯವಾಗಿ 30 ದಿನಗಳಲ್ಲಿ ಮಾನ್ಯತೆ ನೀಡಲಾಗುತ್ತದೆ. ವರದಿಯ ನಂತರದ



12 ತಿಂಗಳೊಳಗೆ ಪಾಠ್ಯತಿಸಿದ್ದಲ್ಲಿ ಹೊರತು ವ್ಯಾಪಾರ ಮತ್ತು ಇತರ ಪಾಠ್ಯತಿಸಬೇಕಾದ ಹಣವನ್ನು ಪ್ರಸ್ತುತ ಹೊಣೆಗಾರಿಕೆಗಳಾಗಿ ಪ್ರಸ್ತುತಪಡಿಸಲಾಗುತ್ತದೆ. ಅವುಗಳನ್ನು ಆರಂಭದಲ್ಲಿ ಅವುಗಳ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ ಮತ್ತು ತರುವಾಯ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಭೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ.

1.20. ಪ್ರತಿ ಹೇರಿನ ಗಳಿಕೆ

ಕಂಪನಿಯ ಇಸ್ಟ್ರಿಟ್ ಹೇರುದಾರರಿಗೆ ಕಾರಣವಾಗುವ ಲಾಭ ಅಥವಾ ನಷ್ಟವನ್ನು ಈ ಅವಧಿಯಲ್ಲಿ ಬಾಕಿ ಇರುವ ಸರಾಸರಿ ಸಂಖ್ಯೆಯ ಇಸ್ಟ್ರಿಟ್ ಹೇರುಗಳಿಂದ ಭಾಗಿಸಿ ಪ್ರತಿ ಹೇರಿನ ಮೂಲ ಗಳಿಕೆಯನ್ನು ಲೆಕ್ಕಹಾಕಲಾಗುತ್ತದೆ. ಕಂಪನಿಗೆ ಯಾವುದೇ ಸಂಭಾವ್ಯ ದುರುಪ್ಯ ಭದ್ರತೆಗಳಿರುವುದಿಲ್ಲ.

1.21. ಲಾಭಾಂಶ

ವರದಿ ಮಾಡುವ ಅವಧಿಯ ಕೊನೆಯಲ್ಲಿ ಅಥವಾ ಮೊದಲು ವರದಿ ಅವಧಿಯ ಅಂತ್ಯದಲ್ಲಿ ವಿತರಿಸಲಾಗದ ಯಾವುದೇ ದಿವಿದಂಡ ಮೊತ್ತವನ್ನು ಸೂಕ್ತವಾಗಿ ದೃಢೀಕರಿಸಲಾಗುವುದು ಮತ್ತು ಅಸ್ತಿತ್ವದ ವಿವೇಚನೆಗೆ ಇನ್ನು ಮುಂದೆ ಬಿಡಲಾಗುವುದಿಲ್ಲ.

1.22. ಹೂಡಿಕೆ ಸ್ವತ್ವಗಳು

ಹೂಡಿಕೆ ಸ್ವತ್ವಗಳನ್ನು ವೆಚ್ಚದಲ್ಲಿ ಆರಂಭದಲ್ಲಿ ಮಾಪನ ಮಾಡಲಾಗುತ್ತದೆ. ಇದರಲ್ಲಿ ವ್ಯವಹಾರ ವೆಚ್ಚಗಳು ಸೇರಿದ್ದು, ಆರಂಭದ ಗುರುತಿಸುವಿಕೆಗೆ ತಕ್ಷಂತೆ, ಹೂಡಿಕೆಯ ಗುಣಲಕ್ಷಣಗಳನ್ನು ವೆಚ್ಚದಲ್ಲಿ ಕಡಿಮೆ ಸಂಗ್ರಹಿಸಿದ ಸವಕಳಿ ಮತ್ತು ಸಂಗ್ರಹಣೆಗೊಳಗಾದ ದುರುಪ್ಯ ನಷ್ಟದಲ್ಲಿ ಹೇಳಲಾಗುತ್ತದೆ.

ಕಂಪನಿಯ ಹೂಡಿಕೆ ಸ್ವತ್ವಗಳು ವೆಚ್ಚ ಆಧರಿತ ಮಾಪನವನ್ನು ಬಳಸಿದರೂ, ಹೂಡಿಕೆ ಸ್ವತ್ವಗಳ ನ್ಯಾಯೋಚಿತ ಮೌಲ್ಯವನ್ನು ಟಿಪ್ಪಣಿಗಳಲ್ಲಿ ಬಹಿರಂಗಪಡಿಸಲಾಗಿದೆ. ನ್ಯಾಯಯುತ ಮೌಲ್ಯಗಳನ್ನು ಭಾಮಿ ಇರುವ ಪ್ರದೇಶ, ಮಾರುಕಟ್ಟೆ ಹೋಲಿಕೆ ವಿಧಾನ ಅಥವಾ ಬಾಹ್ಯ ಸ್ವತಂತ್ರ ಮೌಲ್ಯಮಾಪಕ ನಿರ್ವಹಿಸುವ ನಿಯತಕಾಲಿಕ ಮೌಲ್ಯಮಾಪನದ ಮೇಲೆ ಅನ್ವಯವಾಗುವ 'ಸ್ವಾಂಪ್ ಡ್ರೂಟ್ - ದರಗಳ ವಾರ್ಷಿಕ ಹೇಳಿಕೆ' ಆಧರಿಸಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಹೂಡಿಕೆ ಸ್ವತ್ವಗಳನ್ನು ವಿಲೇವಾರಿ ಮಾಡಿದಾಗ ಅಥವಾ ಅವುಗಳನ್ನು ಶಾಶ್ವತವಾಗಿ ಬಳಕೆಯಿಂದ ಹಿಂತೆಗೆದುಕೊಳ್ಳಬಾಗ ಗುರುತಿಸಲಾಗುತ್ತದೆ ಮತ್ತು ಭವಿಷ್ಯದ ಆರ್ಥಿಕ ಲಾಭವನ್ನು ಅವುಗಳ ವಿಲೇವಾರಿಯಿಂದ ನಿರೀಕ್ಷಿಸಲಾಗುವುದಿಲ್ಲ. ನಿವ್ವಳ ವಿಲೇವಾರಿ ಆದಾಯ ಮತ್ತು ಅಸ್ತಿಯ ಸಾಗಿಸುವ ಮೊತ್ತದ ನಡುವಿನ ವ್ಯತ್ಯಾಸವನ್ನು ಗುರುತಿಸುವಿಕೆಯ ಅವಧಿಯಲ್ಲಿ ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

1.23. ಮೊತ್ತಗಳ ಸಮಪಡಿಸುವಿಕೆ (ರೊಂಡಿಂಗ್)

ಹಣಕಾಸಿನ ಹೇಳಿಕೆಗಳು ಮತ್ತು ಟಿಪ್ಪಣಿಗಳಲ್ಲಿ ಬಹಿರಂಗಪಡಿಸಿದ ಎಲ್ಲಾ ಮೊತ್ತವನ್ನು ಷೆಡ್ಯೂಲ್-3 ರ ಅಗತ್ಯಕ್ಕೆ ಅನುಗುಣವಾಗಿ ಹತ್ತಿರದ ಲಕ್ಷಗಳಿಗೆ ತಲುಪಿಸಲಾಗಿದೆ.



ಟಿಪ್ಪಣಿ ಸಂಖ್ಯೆ-2 ಪ್ರಥಮ ಬಾರಿಗೆ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಳವಡಿಕೆ

31 ಮಾರ್ಚ್ 2018 ಕ್ಕೆ ಕೊನೆಗೊಂಡ ವರ್ಷಕ್ಕೆ ಪ್ರಪ್ರಥಮವಾಗಿ ಕಂಪನಿಯ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ ಅನುಗುಣವಾಗಿ ಈ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಿದೆ. 31 ಮಾರ್ಚ್ 2017 ಕ್ಕೆ ಕೊನೆಗೊಂಡ ವರ್ಷವನ್ನು ಒಳಗೊಂಡಂತೆ ಮತ್ತು ಕಂಪನಿಯ ಭಾರತದಲ್ಲಿ ಶಾಸನಬದ್ಧ ವರದಿ ಮಾಡುವಿಕೆಯ ಅವಶ್ಯಕತೆಗೆ ಅನುಗುಣವಾಗಿ ತನ್ನ ಹಣಕಾಸು ಹೇಳಿಕೆಗಳನ್ನು ಭಾರತೀಯ ಲೆಕ್ಕಪತ್ರ ಮಾನದಂಡಗಳ (”ಹಿಂದಿನ ಗಿಂತಿಲ್ಲ ಅಥವಾ ಐಜಿಎಫಿ) ಅಳವಡಿಸಿಕೊಳ್ಳುವ ಮೊದಲು ಸಿದ್ಧಪಡಿಸಿತು.

ಅಂತಹೇ, ಕಂಪನಿಯು 31 ಮಾರ್ಚ್ 2018 ರಂದು ಅಥವಾ ನಂತರ ಕೊನೆಗೊಳ್ಳುವ ಅವಧಿಗಳಿಗೆ ಅನ್ವಯವಾಗುವ ಹಣಕಾಸು ಹೇಳಿಕೆಗಳನ್ನು, ಜೊತೆಗೆ ಗಮನಾರ್ಹವಾದ ಲೆಕ್ಕಪರಿಶೋಧಕ ನೀತಿಗಳ ಸಾರಾಂಶದಲ್ಲಿ ವಿವರಿಸಿದಂತೆ 31 ಮಾರ್ಚ್ 2017 ಕ್ಕೆ ಕೊನೆಗೊಂಡ ವರ್ಷದ ಮತ್ತು ತುಲನಾತ್ಮಕ ಅವಧಿಯ ಮಾಹಿತಿಯೊಂದಿಗೆ ಸಿದ್ಧಪಡಿಸಿದೆ. ಈ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ, ಕಂಪನಿಯ ಆರಂಭಿಕ ಬ್ಯಾಲೆನ್ಸ್ ಶೀಟ್ ಅನ್ನು ಕಂಪನಿಯ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ ಪರಿವರ್ತನೆಯ ದಿನಾಂಕ ಏಪ್ರಿಲ್ 1, 2016 ರಂತೆ ತಯಾರಿಸಲಾಯಿತು. ಈ ಟಿಪ್ಪಣಿ ಕಂಪನಿಯ ತನ್ನ ಭಾರತೀಯ ಜಿಂತಿಲ್ಲ ಹಣಕಾಸು ಹೇಳಿಕೆಗಳನ್ನು 1 ಏಪ್ರಿಲ್ 2016 ರಂತೆ ಬ್ಯಾಲೆನ್ಸ್ ಶೀಟ್ ಮತ್ತು 31 ಮಾರ್ಚ್ 2017 ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳನ್ನು ಒಳಗೊಂಡಂತೆ ಮರಹೊಂದಿಸುವಲ್ಲಿ ಮಾಡಿದ ಪ್ರಮುಖ ಹೊಂದಾಣಿಕೆಗಳನ್ನು ವಿವರಿಸುತ್ತದೆ.

1.1 ಮೊದಲ ಬಾರಿಗೆ ಭಾರತೀಯ ಲೆಕ್ಕಪತ್ರ ಮಾನದಂಡಗಳು 101 ಅನ್ನು ಅಳವಡಿಸಿಕೊಂಡಾಗ ವಿನಾಯಿತಿಗಳು

ಕಂಪನಿಯ ಏಪ್ರಿಲ್ 1, 2016 ರಂತೆ ಆರಂಭಿಕ ಏಕೆಕ್ಕತೆ ಬ್ಯಾಲೆನ್ಸ್ ಶೀಟ್ ಅನ್ನು ಭಾರತೀಯ ಲೆಕ್ಕಪತ್ರ ಮಾನದಂಡಗಳಂತೆ ಅಗತ್ಯವಿರುವ ಎಲ್ಲಾ ಸ್ವತ್ವಗಳು ಮತ್ತು ಬಾಧ್ಯತೆಗಳನ್ನು ಗುರುತಿಸುವ ಮೂಲಕ ಸಿದ್ಧಪಡಿಸಿದೆ, ಭಾರತೀಯ ಲೆಕ್ಕಪತ್ರ ಮಾನದಂಡಗಳು ಅನುಮತಿಸದ ಸ್ವತ್ವಗಳು ಮತ್ತು ಹೊಣೆಗಾರಿಕೆಗಳ ವಸ್ತುಗಳನ್ನು ಗುರುತಿಸದೆ, ಮರು ವರ್ಗೀಕರಿಸುವ ಮೂಲಕ ಹಿಂದಿನ ಜಿಂತಿಲ್ಲ ಯಿಂದ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ ಅಗತ್ಯವಿರುವ ವಸ್ತುಗಳು, ಮತ್ತು ಮಾನ್ಯತೆ ಪಡೆದ ಸ್ವತ್ವಗಳು ಮತ್ತು ಹೊಣೆಗಾರಿಕೆಗಳ ಅಳತೆಯಲ್ಲಿ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅನ್ನು ಅನ್ವಯಿಸುತ್ತದೆ. ಆದಾಗ್ಯ ಈ ತತ್ವವು ಕೆಲವು ವಿನಾಯಿತಿಗಳಿಗೆ ಒಳಪಟ್ಟಿರುತ್ತದೆ ಮತ್ತು ಕೆಲವು ವಿನಾಯಿತಿಗಳನ್ನು ಕಂಪನಿಯ ಈ ಕೆಳಗಿನ ವಿವರದಂತೆ ಪಡೆಯುತ್ತದೆ.

ಎ) ಪರಿಗಣಿಸಲಾದ ವೆಚ್ಚ

ಕಂಪನಿಯ ತನ್ನ ಎಲ್ಲಾ ಆಸ್ತಿ, ಸಾಧಾರ ಮತ್ತು ಸಲಕರಣೆಗಳ ಸಾಗಿಸುವ ಮೌಲ್ಯದೊಂದಿಗೆ ಪ್ರಗತಿಯಲ್ಲಿರುವ ಬಂಡವಾಳ ಹಾಗೂ) ಹಿಂದಿನ ಜಿಂತಿಲ್ಲ ಪ್ರಕಾರ ಮಾಪನದಂತೆ ಏಪ್ರಿಲ್ 1, 2016 (ಪರಿವರ್ತನೆಯ ದಿನಾಂಕ) ರಂತೆ ಗುರುತಿಸಲ್ಪಟ್ಟ ಅಸ್ವಷ್ಟ ಆಸ್ತಿಗಳನ್ನು ಪರಿವರ್ತನೆಯ ದಿನಾಂಕದಂದು ಅದರ ಪರಿಗಣಿತ ವೆಚ್ಚದಂತೆ ಮುಂದುವರಿಯಲು ಆಯ್ದು ಮಾಡಿದೆ.

ಬಿ) ಆರಂಭಿಕ ಗುರುತಿಸುವಿಕೆಯಲ್ಲಿ ಹಣಕಾಸಿನ ಸ್ವತ್ವಗಳು ಅಥವಾ ಹಣಕಾಸಿನ ಹೊಣೆಗಾರಿಕೆಗಳ ನ್ಯಾಯಯುತ ಮೌಲ್ಯ ಮಾಪನ

ವಹಿವಾಟಿನ ದಿನಾಂಕದಂದು ಹಿಂತಿರುಗಿ ಮತ್ತು ಈ ವಸ್ತುಗಳನ್ನು ಅಳೆಯುವ ಬದಲು ಹಣಕಾಸಿನ ಸ್ವತ್ವಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ ನ್ಯಾಯಯುತ ಮೌಲ್ಯವನ್ನು ಪರಿವರ್ತನೆಯ ದಿನಾಂಕದಂದು ಅಳೆಯುವ ವಿನಾಯಿತಿಯನ್ನು ಪಡೆಯಲು ಕಂಪನಿಯ ಆಯ್ದು ಮಾಡಿದೆ.



ಸಿ) ಹಣಕಾಸಿನ ಸ್ವತ್ವಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ ಗುರುತಿಸುವಿಕೆ

ಎಪ್ಪಿಲ್ 1, 2016 ರಂದು ಅಥವಾ ನಂತರ (ವಹಿವಾಟಿ ದಿನಾಂಕ) ನಡೆಯುವ ವಹಿವಾಟಿಗಳಿಗೆ ಕಂಪನಿಯು ಹಣಕಾಸಿನ ಸ್ವತ್ವಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ ಅಪನಗದಿಕರಣದ ಅವಶ್ಯಕತೆಗಳನ್ನು ಅನ್ವಯಿಸಿದೆ.

ಡಿ) ಹಣಕಾಸಿನ ಸ್ವತ್ವಗಳ ದುರುಪ್ಯತೆ

ಕಂಪನಿಯು ಭಾರತೀಯ ಲೆಕ್ಕಪತ್ರ ಮಾನದಂಡಗಳು 109 ನ ದುರುಪ್ಯತೆ ಅವಶ್ಯಕತೆಗಳನ್ನು ಪ್ರನರಾವಲೋಕನದಿಂದ ಅನ್ವಯಿಸಿದೆ, ಆದಾಗ್ಯೂ, ಭಾರತೀಯ ಲೆಕ್ಕಪತ್ರ ಮಾನದಂಡಗಳು 101 ರ ಅನುಮತಿಯಂತೆ ಇದು ಹಣಕಾಸಿನ ಸಾಧನಗಳನ್ನು ಆರಂಭದಲ್ಲಿ ಗುರುತಿಸಿದ ದಿನಾಂಕದಂದು ಸಾಲ ಅಪಾಯವನ್ನು ನಿರ್ಧರಿಸಲು ಅನಗ್ತ್ಯ ಪ್ರಕರಣ ಅಥವಾ ಶ್ರಮವಿಲ್ಲದೆ ಲಭ್ಯವಿರುವ ಸಮಂಜಸವಾದ ಮತ್ತು ಬೆಂಬಲಿಸುವ ಮಾಹಿತಿಗಳನ್ನು ಪರಿವರ್ತನೆಯ ದಿನಾಂಕದ ಸಾಲ ಅಪಾಯದೊಂದಿಗೆ ಅದನ್ನು ಹೋಲಿಸಲು ಬಳಸಿದೆ. ಭಾರತೀಯ ಲೆಕ್ಕಪತ್ರ ಮಾನದಂಡಗಳು 101 ಅನುಮತಿಯಂತೆ ನಿರ್ಧರಿಸುವಾಗ ಕಂಪನಿಯು ಮಾಹಿತಿಗಾಗಿ ಸಮಗ್ರ ಮುದುಕಾಟವನ್ನು ಕೈಗೊಂಡಿಲ್ಲ, ಭಾರತೀಯ ಲೆಕ್ಕಪತ್ರ ಮಾನದಂಡಗಳು ಪರಿವರ್ತನೆಯ ದಿನಾಂಕದಂದು ಆರಂಭಿಕ ಗುರುತಿಸುವಿಕೆಯ ನಂತರ ಸಾಲದ ಅಪಾಯದಲ್ಲಿ ಗಮನಾರ್ಹ ಹೆಚ್ಚೆಳವಾಗಿದೆ.

ಇ) ಗುತ್ತಿಗೆಯನ್ನು ಹೊಂದಿರುವ ವ್ಯವಸ್ಥೆವಿದೆಯೇ ಎಂದು ನಿರ್ಧರಿಸುವುದು

ವಹಿವಾಟಿನ ದಿನಾಂಕದಂದು ಅಸ್ತಿತ್ವದಲ್ಲಿರುವ ಒಂದು ವ್ಯವಸ್ಥೆಯು ಆ ದಿನಾಂಕದಂದು ಇರುವ ಸಂಗತಿಗಳು ಮತ್ತು ಸನ್ನಿಹಿತಗಳ ಆಧಾರದ ಮೇಲೆ ಗುತ್ತಿಗೆಯನ್ನು ಹೊಂದಿದೆಯೇ ಎಂದು ನಿರ್ಧರಿಸಲು ಕಂಪನಿಯು ಭಾರತೀಯ ಲೆಕ್ಕಪತ್ರ ಮಾನದಂಡಗಳು 17 ರ ಅನುಬಂಧ-ಸಿ "ಗುತ್ತಿಗೆಯನ್ನು ಹೊಂದಿರುವ ವ್ಯವಸ್ಥೆವಿದೆಯೇ ಎಂದು ನಿರ್ಧರಿಸುವುದು" ಅನ್ನು ಅನ್ವಯಿಸಿದೆ.

2.2 ಹೊಂದಾಣಿಕೆಗಳು

ಕೆಳಗಿನ ಹೊಂದಾಣಿಕೆಗಳು ಭಾರತೀಯ ಲೆಕ್ಕಪತ್ರ ಮಾನದಂಡಗಳು 101 ಗೆ ಅನುಗುಣವಾಗಿ ಐಜಿಎಪಿ ಯಿಂದ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ ಪರಿವರ್ತನೆಯ ಪರಿಣಾಮವನ್ನು ಒದಗಿಸುತ್ತದೆ

- ಎಪ್ಪಿಲ್ 01, 2016 ಮತ್ತು ಮಾರ್ಚ್ 31, 2017 ರಂತೆ ಬ್ಯಾಲೆನ್ಸ್ ಶೀಳ್ಡ್ಸನಲ್ಲಿ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಳವಡಿಕೆಯ ಪರಿಣಾಮ
- ಎಪ್ಪಿಲ್ 1, 2016 ಮತ್ತು ಮಾರ್ಚ್ 31, 2017 ರಂತೆ ಒಟ್ಟು ತಾಷ್ಟಿಟಿಯ ಸಾಮರಸ್ಯ
- ಮಾರ್ಚ್ 31, 2017 ಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ಹೇಳಿಕೆಯ ಮೇಲೆ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಳವಡಿಕೆಯ ಪರಿಣಾಮ



2.2.1 1ನೇ ಏಪ್ರಿಲ್, 2016 ಮತ್ತು 31ನೇ ಮಾರ್ಚ್ 2017ಕ್ಕೆ ಇದ್ದಂತ ಆಯವ್ಯಯ ತಃಖೀಯ ಮೇಲೆ ಭಾರತೀಯ ಲೆಕ್ಕಪತ್ರ ಮಾನದಂಡಗಳು
ಅಳವಡಿಕೆಯ ಪರಿಣಾಮಗಳು (ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	31ನೇ ಮಾರ್ಚ್ 2017ಕ್ಕೆ ಇದ್ದಂತ ಆಯ-ವ್ಯಯ			1ನೇ ಏಪ್ರಿಲ್, 2016ಕ್ಕೆ ಇದ್ದಂತ ಆರಂಭಿಕ ಆಯವ್ಯಯ		
		ಒಜಿವಾವಿ	ಭಾ.ಲೀ. ಮಾನದಂಡಗಳಿಗೆ ಪರಿವರ್ತನೆಯ ಪರಿಣಾಮಗಳು	ಭಾರತೀಯ ಲೆಕ್ಕಪತ್ರ ಮಾನದಂಡಗಳು	ಒಜಿವಾವಿ	ಭಾ.ಲೀ. ಮಾನದಂಡಗಳಿಗೆ ಪರಿವರ್ತನೆಯ ಪರಿಣಾಮಗಳು	ಭಾರತೀಯ ಲೆಕ್ಕಪತ್ರ ಮಾನದಂಡಗಳು
ಸ್ವತ್ವಗಳು							
ಚಾಲ್ತಿಯಲ್ಲದ ಸ್ವತ್ವಗಳು							
ಆಸ್ತಿ, ಫಟಕ ಮತ್ತು ಯಂತ್ರೋಪಕರಣ	A	4,141.68	(1,073.92)	3,067.76	4,054.70	(1,073.92)	2,980.78
ಪ್ರಗತಿಯಲ್ಲಿನ ಕಾಮಗಾರಿಯ ಬಂಡವಾಳ		704.94	-	704.94	588.29	-	588.29
ಬಂಡವಾಳ ಆಸ್ತಿ	H	-	1,073.32	1,073.32	-	1,073.32	1,073.32
ಇತರೆ ಅಸ್ವಷ್ಟ ಸ್ವತ್ವಗಳು		2.60	-	2.60	0.98	-	0.98
ಹಣಕಾಸು ಸ್ವತ್ವಗಳು:		-	-	-	-	-	-
ಇತರೆ ಹಣಕಾಸು ಸ್ವತ್ವಗಳು		-	-	-	-	-	-
ಮುಂದೊಡಿದ ತೆರಿಗೆ ಸ್ವತ್ವಗಳು (ನಿವ್ವಳ)		7,300.24	-	7,300.24	6,627.60	-	6,627.60
ಇತರೆ ಚಾಲ್ತಿಯಲ್ಲದ ಸ್ವತ್ವಗಳು	F	1,614.33	(191.89)	1,422.44	1,434.93	(316.02)	1,118.91
ಒಟ್ಟು ಚಾಲ್ತಿಯಲ್ಲದ ಸ್ವತ್ವಗಳು		6,908.12	-	6,908.12	4,818.82	-	4,818.82
ಚಾಲ್ತಿಯಲ್ಲಿರುವ ಸ್ವತ್ವಗಳು		20,671.91	(192.49)	20,479.42	17,525.32	(316.62)	17,208.70
ತಪಶೀಲು		5,59,303.79	-	5,59,303.79	4,37,747.71	-	4,37,747.71
ಆರ್ಥಿಕ ಸ್ವತ್ವಗಳು		-	-	-	-	-	-
ಸ್ವೀಕರಿಸಲಾದ ಶೈಕ್ಷಣಿಕ		1,506.59	-	1,506.59	1,791.96	-	1,791.96
ನಗದು ಮತ್ತು ಅದರ ರೂಪದ್ದು		2,41,131.33	-	2,41,131.33	1,57,828.17	-	1,57,828.17
ಬ್ಯಾಂಕ್ ಬ್ಯಾಲೆನ್ಸ್ - ಮೇಲಿನ ಹೊರತುಪಡಿಸಿ ಸಾಲಗಳು		969.47	-	969.47	969.65	-	969.65
ಇತರೆ ಹಣಕಾಸು ಸ್ವತ್ವಗಳು		-	-	-	-	-	-
ಚಾಲ್ತಿಯಲ್ಲಿರುವ ತೆರಿಗೆ ಸ್ವತ್ವಗಳು (ನಿವ್ವಳ)		2,391.14	-	2,391.14	2,220.77	-	2,220.77
ಇತರೆ ಚಾಲ್ತಿಯಲ್ಲಿರುವ ಸ್ವತ್ವಗಳು		-	-	-	-	-	-
ಇತರೆ ಚಾಲ್ತಿಯಲ್ಲಿರುವ ಸ್ವತ್ವಗಳು		7,791.04	-	7,791.04	5,727.82	-	5,727.82
ಒಟ್ಟು ಚಾಲ್ತಿಯಲ್ಲಿರುವ ಸ್ವತ್ವಗಳು		8,13,093.36	-	8,13,093.36	6,06,286.08	-	6,06,286.08
ಮಾರಾಟಕ್ಕೆ ವರ್ಗೀಕರಿಸಿದ ಸ್ವತ್ವಗಳು		-	-	-	-	-	-
ಒಟ್ಟು ಸ್ವತ್ವಗಳು		8,33,765.27	{192.49}	8,33,572.78	6,23,811.40	(316.62)	6,23,494.78



(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	31ನೇ ಮಾರ್ಚ್, 2017ಕ್ಕೆ ಇದ್ದಂತೆ ಅಯ್ಯ-ವ್ಯಯ			1ನೇ ಏಪ್ರಿಲ್, 2016ಕ್ಕೆ ಇದ್ದಂತೆ ಆರಂಭಿಕ ಅಯ್ಯ-ವ್ಯಯ		
		ಒಬ್ಬೆಲವಿ	ಭಾ.ಶೆ. ಮಾನದಂಡಗಳಿಗೆ ಪರಿವರ್ತನೆಯ ಪರಿಣಾಮಗಳು	ಭಾರತೀಯ ಲೆಕ್ಕಪತ್ರ ಮಾನದಂಡಗಳು	ಒಬ್ಬೆಲವಿ	ಭಾ.ಶೆ. ಮಾನದಂಡಗಳಿಗೆ ಪರಿವರ್ತನೆಯ ಪರಿಣಾಮಗಳು	ಭಾರತೀಯ ಲೆಕ್ಕಪತ್ರ ಮಾನದಂಡಗಳು
ಕಾಕ್ಷಿಟಿ ಮತ್ತು ಹೊಣೆಗಾರಿಕೆಗಳು							
ಕಾಕ್ಷಿಟಿ							
ಕಾಕ್ಷಿಟಿ ಪೇರು ಬಂಡವಾಳ	A,B,C, D, F,G	1,225.00	-	1,225.00	1,225.00	-	1,225.00
ಇತರೆ ಕಾಕ್ಷಿಟಿ		53,915.14	2,543.84	56,458.98	42,248.70	1,975.80	44,224.50
ಒಟ್ಟು ಕಾಕ್ಷಿಟಿ		55,140.14	2,543.84	57,683.98	43,473.70	1,975.80	45,449.50
ಚಾಲ್ತಿಯಲ್ಲದ ಹೊಣೆಗಾರಿಕೆಗಳು							
ಹಣಕಾಸು ಹೊಣೆಗಾರಿಕೆಗಳು							
ಟ್ರೇಡ್ ಪಾವತಿಸಬೇಕಿರುವುದು		-	-	-	-	-	-
ಇತರೆ ಹಣಕಾಸು ಹೊಣೆಗಾರಿಕೆಗಳು		33.15	-	33.15	21.85	-	21.85
ಇತರೆ ಚಾಲ್ತಿಯಲ್ಲದ ಹೊಣೆಗಾರಿಕೆಗಳು		9.85	-	9.85	9.85	-	9.85
ಒದಗಣೆ		473.72	-	473.72	398.24	-	398.24
ಒಟ್ಟು ಚಾಲ್ತಿಯಲ್ಲದ ಹೊಣೆಗಾರಿಕೆಗಳು		516.72	-	516.72	429.94	-	429.94
ಚಾಲ್ತಿ ಹೊಣೆಗಾರಿಕೆಗಳು							
ಹಣಕಾಸು ಹೊಣೆಗಾರಿಕೆಗಳು	G	11,649.61	(116.10)	11,533.51	8,634.84	(1,074.30)	7,560.54
ಟ್ರೇಡ್ ಪಾವತಿಸಬೇಕಿರುವುದು		4,413.62	-	4,413.62	5,576.07	-	5,576.07
ಇತರೆ ಹಣಕಾಸು ಹೊಣೆಗಾರಿಕೆಗಳು	G	7,58,038.64	(2,303.87)	7,55,734.77	5,61,354.79	-	5,61,354.79
ಒದಗಣೆಗಳು	B,C,D	4,006.54	(316.36)	3,690.18	4,342.06	(1,218.12)	3,123.94
ಒಟ್ಟು ಚಾಲ್ತಿ ಹೊಣೆಗಾರಿಕೆಗಳು		7,78,108.41	{2,736.33}	7,75,372.08	5,79,907.76	(2,292.42)	5,77,615.34
ಒಟ್ಟು ಕಾಕ್ಷಿಟಿ ಮತ್ತು ಹೊಣೆಗಾರಿಕೆಗಳು		8,33,765.27	{192.49}	8,33,572.78	6,23,811.40	{316.62}	6,23,494.78



2.2.2 1ನೇ ಏಪ್ರಿಲ್, 2016 ಮತ್ತು 31ನೇ ಮಾರ್ಚ್, 2017ಕ್ಕೆ ಇದ್ದಂತೆ ಒಟ್ಟು ಕೆಕ್ಕಿಟಿಯ ಹೊಂದಾಣಿಕೆಗಳು:

(ರೂ. ಲಕ್ಷಗಳಲ್ಲಿ)

ವಿವರಗಳು	ಟಿಪ್ಪಣಿ	31ನೇ ಮಾರ್ಚ್, 2017ಕ್ಕೆ ಇದ್ದಂತೆ	1ನೇ ಏಪ್ರಿಲ್, 2016ಕ್ಕೆ ಇದ್ದಂತೆ
ಹಿಂದಿನ ಜಿಎಎಸಿ ಅಡಿಯಲ್ಲಿನ ಒಟ್ಟು ಕೆಕ್ಕಿಟಿ (ಸೇರುದಾರರ ನಿಧಿಗಳು)		55,140.14	43,473.70
ಸ್ವತಂತ್ರ ಭೂಮಿಯ ಮೌಲ್ಯಕ್ಕೆ ಸುಧಾರಣೆ ಭಾರತೀಯ ಲೆಕ್ಕಪತ್ರ ಮಾನದಂಡಗಳಾದಿ ಫೋಈಸುವವರೆಗೆ ಹೊಸ್ತೆಗಾರಿಕೆಯೆಂದು ಗುರುತಿಸಲ್ಪಡದ ಲಾಭಾಂಶಗಳು	A B C D G F	(0.60) 294.88 -21.48 2,419.97 (191.89}	(0.60) 896.68 (7.35) 328.79 1,074.30 (316.02}
2013-14ನೇ ಸಾಲಿನ ಲಾಭಾಂಶ ತೆರಿಗೆಯ ಕಡಿಮೆ ಒದಗಣೆಗಳ ಸುಧಾರಣೆ ವಿಚಾರಾತ್ಮಕ ಮೌಲ್ಯಮಾಪನದಂತೆ ಪರಿಹಾರದ ಅನುಪಸ್ಥಿತಿಯ ಮರುಮಾಪನ ಮುಂಚಿನ ಅವಧಿಯ ಹೊಂದಾಣಿಕೆಗಳು ಮುಂದೂಡಿದ ತೆರಿಗೆಯ ಮರುಮಾಪನ		2,543.84	1,975.80
ಕೆಕ್ಕಿಟಿಯ ಒಟ್ಟು ಹೊಂದಾಣಿಕೆಗಳು		57,683.98	45,449.50
ಭಾರತೀಯ ಲೆಕ್ಕಪತ್ರ ಮಾನದಂಡಗಳಾದಿ ಒಟ್ಟು ಕೆಕ್ಕಿಟಿ			

2.23 31ನೇ ಮಾರ್ಚ್, 2017ರ ವರ್ಷದ ಅಂತ್ಯಕ್ಕೆ ಹೊಸ್ತೆಗಳುವ ಲಾಭ ಮತ್ತು ನಷ್ಟದ ತಿಖ್ಯಾತಿಯ ಮೇಲೆ ಭಾರತೀಯ ಲೆಕ್ಕಪತ್ರ ಮಾನದಂಡಗಳ ಪರಿಣಾಮಗಳು

(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	31ನೇ ಮಾರ್ಚ್, 2017ರ ವರ್ಷದ ಅಂತ್ಯಕ್ಕೆ		
		ಬಜೆಟ್‌ನಿಃಬಂಧಿತ	ಭಾ.ಶ.ಮಾನ ದಂಡಗಳಿಗೆ ಪರಿವರ್ತನೆಯ ಪರಿಣಾಮಗಳು	ಭಾರತೀಯ ಲೆಕ್ಕಪತ್ರ ಮಾನದಂಡಗಳು
ಕಾರ್ಯಾಚರಣೆಯಿಂದ ಬಂದ ಆದಾಯ	G	2,24,008.06	-	2,24,008.06
ಇತರೆ ಆದಾಯ		14,133.93	(958.20)	13,175.73
ಒಟ್ಟು ಆದಾಯ		2,38,141.99	(958.20)	2,37,183.79
ವೆಚ್ಚಗಳು	G	2,10,048.52	(2,303.87)	2,07,744.65
ಬಳಕೆಗೊಂಡ ಸಾಮಗ್ರೀ ಬೆಲೆ	D,E	6,659.44	207.69	6,867.13
ನೌಕರರ ಸೌಲಭ್ಯ ವೆಚ್ಚಗಳು		223.35	-	223.35
ಸವಕಳಿ ಮತ್ತು ಅಮೋಟ್ಟೆಸೇಷನ್ ವೆಚ್ಚಗಳು		2,296.24	-	2,296.24
ಇತರೆ ವೆಚ್ಚಗಳು		2,19,227.55	(2,096.18)	2,17,131.37
ಒಟ್ಟು ವೆಚ್ಚಗಳು		18,914.44	1,137.98	20,052.42
ತೆರಿಗೆ ಮನ್ಯ ಲಾಭ/(ನಷ್ಟ)				



(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	31ನೇ ಮಾರ್ಚ್, 2017ರ ಪರಿಸರ ಅಂಶಗಳು		
		ಬಜೆಟ್	ಭಾರತೀಯ ದಂಡಗಳಿಗೆ ಪರಿವರ್ತನೆಯ ಪರಿಣಾಮಗಳು	ಭಾರತೀಯ ಲೆಕ್ಕಪತ್ರ ಮಾನದಂಡಗಳು
ತೆರಿಗೆ ವಚ್ಚೆಗಳು				
ಇಂದಿನ ಪರಿಸರ ತೆರಿಗೆ		6,697.19	-	6,697.19
ಮುಂದೊಡಲಾದ ತೆರಿಗೆ		(179.40)	(124.13)	(303.53)
ಈ ಅವಧಿಯ ಉಭಯ		12,396.65	1,262.10	13,658.75
ಇತರೆ ಸಮಗ್ರ ಆದಾಯ				
ಆದಾಯ ಅಥವಾ ನಷ್ಟಕ್ಕೆ ಮನ್ಯಾವರ್ಗೀಕರಿಸಲಾಗದ ವಸ್ತುಗಳು				
ವಿವರಿಸಲಾದ ಉಭಯ ಹೊಣೆಗಳಿಗೆ / (ಸ್ವತ್ತಗಳು) ಮರುಮಾಪನ	E	-	(99.61)	(99.61)
ಆದಾಯ/ನಷ್ಟಕ್ಕೆ ಮನ್ಯಾವರ್ಗೀಕರಿಸಲಾಗದ ವಸ್ತುಗಳಿಗೆ ಸಂಬಂಧಿಸಿದ ಆದಾಯ	F	-	-	-
ತೆರಿಗೆ		-	(99.61)	(99.61)
ಆದಾಯ ಅಥವಾ ನಷ್ಟಕ್ಕೆ ಮನ್ಯಾವರ್ಗೀಕರಿಸಿದ ವಸ್ತುಗಳು		-	-	-
ಒಟ್ಟು ಇತರೆ ಸಮಗ್ರ ಆದಾಯ, ತೆರಿಗೆಯ ನಿವ್ವಳ		-	(99.61)	(99.61)
ಅವಧಿಯ ಒಟ್ಟು ಸಮಗ್ರ ಆದಾಯ		12,396.65	1,162.49	13,559.14

2.2.4 ನಗದು ಹರಿವನ ಹೇಳಿಕೆ

ಭಾರತೀಯ ಜಿವಾಪಿ ಅಡಿಯಲ್ಲಿ ಸಿದ್ಧಪಡಿಸಿದ ಹಣದ ಹರಿವು ಮತ್ತು ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ ತಯಾರಿಸಿದ ಹಣದ ನಡುವೆ ಯಾವುದೇ ಮಹತ್ವದ ಹೊಂದಾಣಿಕೆ ವಸ್ತುಗಳು ಇರಲಿಲ್ಲ.

2.3 ಸಾಮರಸ್ಯದ ಟಿಪ್ಪಣಿಗಳು

ಎ. ಅಸ್ತಿ, ಯಂತ್ರೋಪಕರಣ ಮತ್ತು ಉಪಕರಣಗಳು

ಪ್ರಸ್ತುತಪಡಿಸಿದ ತುಲನಾತ್ಮಕ ಅವಧಿಗೆ ಮುಂಚಿನ ಅವಧಿಗೆ ಸಂಬಂಧಿಸಿದಂತೆ ಖಚು ಮಾಡಬೇಕಾದ ಸ್ವಂತ ಭೂಮಿಯ ಗುತ್ತಿಗೆ ಪಾವತಿಯನ್ನು ರೂ. 60,000 ಗಳಿಂದು ತಪ್ಪಾಗಿ ನಮೂದಾಗಿದ್ದು, ಏಪ್ರಿಲ್ 01, 2016 ರಂತೆ ಮೂರನೇ ಬ್ಯಾಲೆನ್ಸ್ ಶೀಟ್ ಅನ್ನು ಮಾರ್ಚ್ 31, 2018 ಕ್ಕೆ ಹೊನೆಗೊಂಡ ಪರಿಸರದಲ್ಲಿ ಕಂಡುಹಿಡಿಯಲಾಯಿತು. ಈ ಸರಿಪಡಿಸುವಿಕೆಯ ಪರಿಣಾಮದಿಂದಾಗಿ ಸ್ವಂತ ಭೂಮಿಯ ಮೌಲ್ಯ ರೂ. 60,000/- ಗಳನ್ನು ಏಪ್ರಿಲ್ 01, 2016 ರಂತೆ ಉಳಿಸಿಕೊಂಡಿದೆ.

ಬಿ. ಲಾಭಾಂಶ

ಹಿಂದಿನ ಜಿವಾಪಿ ಅಡಿಯಲ್ಲಿ, ವರದಿಯ ಅವಧಿ ಮುಗಿದ ನಂತರ ನಿದೇಶಕರ ಮಂಡಳಿಯು ಶಿಫಾರಸು ಮಾಡಿದ ಈಕ್ಕಣಿ ಹೇರುಗಳ ಲಾಭಾಂಶಗಳು ಆದರೆ ಹಣಕಾಸು ಹೇಳಿಕೆಗಳನ್ನು ವಿತರಣೆಗೆ ಅನುಮೋದಿಸುವ ಹೊದಲು ಹಣಕಾಸು ಹೇಳಿಕೆಗಳಲ್ಲಿ ಹೊಣೆಗಳಿಗೆ ಎಂದು ಗುರುತಿಸಲಾಗಿದೆ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಘೋಷಿಸಿದಾಗ ಅಂತಹ ಲಾಭಾಂಶಗಳನ್ನು ಗುರುತಿಸಲಾಗುತ್ತದೆ. ಈ ಬದಲಾವಣೆಯ ಪರಿಣಾಮವು ಮಾರ್ಚ್ 31, 2017 ರ ಹೇಳಿಗೆ ಒಟ್ಟು ಈಕ್ಕಣಿಯಲ್ಲಿ ರೂ. 294.88 ಲಕ್ಷಗಳು



(ಏಪ್ರಿಲ್ 1, 2016 ರಂತೆ ರೂಪಾಯಿ 896.68 ಲಕ್ಷಗಳು), ಆದರೆ ತೆರಿಗೆ ಮುಂಚಿನ ಲಾಭ ಮತ್ತು ಮಾರ್ಚ್ 31, 2017 ಕ್ಕೆ ಕೊನೆಗೊಂಡ ವರ್ಷದ ಒಟ್ಟು ಲಾಭದ ಮೇಲೆ ಪರಿಣಾಮ ಬೀರುವುದಿಲ್ಲ.

ಸಿ. ದೋಷಗಳ ತಿದ್ದುಪಡಿ

ಒಂದು ಅಲ್ಲಾವಧಿ ಒದಗಣೆಯಿಂದ ಪ್ರಸ್ತುತಪಡಿಸಿದ ತುಲನಾತ್ಮಕ ಅವಧಿಗೆ ಮುಂಚಿನ ಅವಧಿಗೆ ಸಂಬಂಧಿಸಿದಂತೆ ವಿಶೇಷವಾಗಿ ಲಾಭದ ಮೇಲಿನ ತೆರಿಗೆ ಹೊಣೆಗಾರಿಕೆಗೆ ಸಂಬಂಧಿಸಿದಂತೆ ರೂ. 7.35 ಲಕ್ಷಗಳು ಕಂಡು ಬಂದಿದ್ದು, ಏಪ್ರಿಲ್ 01, 2016 ರಂತೆ ಮೂರನೇ ಬ್ಯಾಲೆನ್ಸ್ ಶೀಟ್ ಅನ್ನು ಮಾರ್ಚ್ 31, 2018 ಕ್ಕೆ ಕೊನೆಗೊಂಡ ವರ್ಷದಲ್ಲಿ ಕಂಡುಹಿಡಿಯಲಾಯಿತು. ಈ ಸರಿಪಡಿಸುವಿಕೆಯು ಪರಿಣಾಮದಿಂದಾಗಿ ಅಲ್ಲಾವಧಿ ಒದಗಣೆಯಿಂದ ರೂ. 7.35 ಲಕ್ಷಗಳನ್ನು ಏಪ್ರಿಲ್ 01, 2016 ರಂತೆ ಉಳಿಸಿಕೊಂಡಿದೆ.

ಡಿ. ವಾಸ್ತವಿಕ ಮೌಲ್ಯಮಾಪನ ಪರಿಹಾರದ ಅನುಪಾತೀಕ್ತಿಯ ಮರುಪರಿಶೀಲನೆ

ಪರಿಹಾರದ ಅನುಪಾತೀಕ್ತಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಗಾಗಿ ಹಿಂದಿನ ಜಿವಾಲಿ ಒದಗಣೆಯ ಪ್ರಕಾರ ವಾಸ್ತವಿಕವಾಗಿ ಅಳೆಯಲಾಗುವುದಿಲ್ಲ. ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ ಹೊಣೆಗಾರಿಕೆಯನ್ನು ನಿರ್ದರ್ಶಿಸಲು ವಾಸ್ತವಿಕ ಮೌಲ್ಯಮಾಪನವನ್ನು ಮಾಡಲಾಗಿದೆ. ಈ ಬದಲಾವಣೆಯ ಪರಿಣಾಮವಾಗಿ ಮಾರ್ಚ್ 31, 2017 ರ ವೇಳೆಗೆ ಒಟ್ಟು ಈಕ್ಕಿಟಿಯಲ್ಲಿ ರೂ. 21.5 ಲಕ್ಷಗಳು ಹೆಚ್ಚಿಂದಾಗಿರುತ್ತದೆ. (ಏಪ್ರಿಲ್ 01, 2016 ರಂತೆ ರೂ. 328.8 ಲಕ್ಷ). ಏಪ್ರಿಲ್ 1, 2016 ಮತ್ತು ಮಾರ್ಚ್ 31, 2017ರಲ್ಲಿದ್ದಂತೆ ಮುಂದೊಡಲ್ಪಟ್ಟ ತೆರಿಗೆಗಳ ಮೇಲೆ ಅನುಗುಣವಾದ ಪರಿಣಾಮವನ್ನು ಗುರುತಿಸಲಾಗಿದೆ.

ಇ. ನೋಕರರ ಸೌಲಭ್ಯ ವೆಚ್ಚಗಳು

ಹಿಂದಿನ ಜಿವಾಲಿ ಅಡಿಯಲ್ಲಿ, ವಾಸ್ತವಿಕ ಗಳಿಕೆಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟದಲ್ಲಿ ನೀಡಲಾಗಿದೆ. ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ, ವಾಸ್ತವಿಕ ಗಳಿಕೆಗಳು ಮತ್ತು ನಷ್ಟಗಳು ನಿವ್ವಳ ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆ / ಸ್ವತ್ತಿನ ಮರು-ಅಳತೆಯ ರೂಪಿಸುವ ಭಾಗವಾಗಿದ್ದು, ಅದನ್ನು ಇತರ ಸಮಗ್ರ ಆದಾಯದಲ್ಲಿ ಗುರುತಿಸಲ್ಪಟ್ಟಿದೆ. ಇದರ ಪರಿಣಾಮವಾಗಿ, ಆದಾಯ ಮತ್ತು ನಷ್ಟದ ಬದಲಾಗಿ ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ ಇತರ ಸಮಗ್ರ ಆದಾಯದಲ್ಲಿ ಲಾಭ ಅಥವಾ ನಷ್ಟಕ್ಕೆ ಬದಲಾಗಿ ಗುರುತಿಸಲ್ಪಟ್ಟಿದೆ. ಮಾರ್ಚ್ 31, 2017 ಕ್ಕೆ ಕೊನೆಗೊಂಡ ವರ್ಷಕ್ಕೆ ವಾಸ್ತವಿಕ ನಷ್ಟ ರೂ. 99.61 ಲಕ್ಷ ಆಗಿರುತ್ತದೆ. ಈ ಬದಲಾವಣೆಯು ಒಟ್ಟು ಈಕ್ಕಿಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ ತೆರಿಗೆ ಹೊದಲ ಲಾಭದಲ್ಲಿ ರೂ. 99.61 ಲಕ್ಷಗಳು ಹೆಚ್ಚಿಂದಾಗಿದ್ದು, ಮಾರ್ಚ್ 31, 2017ರ ಅಂತ್ಯಕ್ಕೆ ರೂ. 99.61 ಲಕ್ಷಗಳನ್ನು ಒಟ್ಟಾರೆ ಆದಾಯವಾಗಿದೆ.

ಎಫ್. ಮುಂದೊಡಲ್ಪಟ್ಟ ತೆರಿಗೆ

ಹಿಂದಿನ ಜಿವಾಲಿ ಪ್ರಕಾರ ಹಿಂದಿನ ಮುಂದೊಡಲ್ಪಟ್ಟ ತೆರಿಗೆ ಆಸ್ತಿ (ನಿವ್ವಳ) ಅನ್ನು ಲೆಕ್ಕ ಮಾಡಲಾಗುತ್ತಿತ್ತು. ಅದೇ ರೀತಿ ಭಾರತೀಯ ಲೆಕ್ಕಪತ್ರ ಮಾನದಂಡಗಳು 12 ರಂತೆ ಇದನ್ನು ಲೆಕ್ಕಹಾಕಲಾಗಿರುತ್ತದೆ. ಇದರ ಪರಿಣಾಮವಾಗಿ 31-03-2017ರಲ್ಲಿದ್ದಂತೆ ಒಟ್ಟು ಇಕ್ಕಿಟಿಗಳಲ್ಲಿ ರೂ. 191.89 ಲಕ್ಷಗಳು (01-04-2016ರಲ್ಲಿ 316.02 ಲಕ್ಷ ರೂ.) ಇಳಿಕೆ ಕಂಡುಬಂದಿದ್ದು, ತೆರಿಗೆ ನಂತರ ಲಾಭದಲ್ಲಿ ರೂ 191.89 ಲಕ್ಷಗಳು (01-04-2016ರಂತೆ ರೂ .316.02 ಲಕ್ಷಗಳು) ಇಳಿಕೆಯಾಗಿರುತ್ತದೆ.



ಜಿ. ಪ್ರೋವೆ ಅವಧಿಯ ವರಮಾನ

ಕಂಪನಿಯು ಹಿಂದಿನ ಕಾಲಾವಧಿಯಲ್ಲಿ ದೋಷಗಳನ್ನು ಹಣಕಾಸು ಹೇಳಿಕೆಗಳ ಮೊದಲ ಸೇರ್ಟ್‌ನಲ್ಲಿ ಸಂಮಾಣವಾಗಿ ಸರಿಪಡಿಸಲಾಗಿದ್ದು, ಹಿಂದಿನ ಅವಧಿಗಳಲ್ಲಿ ಉಂಟಾದ ದೋಷಗಳನ್ನು ತುಲನಾತ್ಮಕ ಮೊತ್ತವನ್ನು ಪುನರಾವರ್ತಿಸುವ ಮೂಲಕ ಸರಿಪಡಿಸಿದೆ. ಆದಾಗ್ಯೂ ಏಪ್ರಿಲ್ 01, 2016 ರ ಮೊದಲು ಉಂಟಾದ ದೋಷವನ್ನು ಕಂಪನಿಯು ಏಪ್ರಿಲ್ 01, 2016 ರಂತೆ ಹೊಳೆಗಾರಿಕೆಗಳು (ಟ್ರೈಡ್ ಪಾವತಿಸಿದ್ದ ರೂ. 1074.3 ಲಕ್ಷಗಳು) ಮತ್ತು ಕೆಷ್ಟೇರ್ ಆರಂಭಿಕ ಶೀಲ್ಯವನ್ನು ಪುನರಾವರ್ತಿಸಿದೆ.

ಆರ್ಥಿಕ ಹಣಕಾಸು ವರ್ಷ 2016-17 ಕ್ಕೆ ಸಂಬಂಧಿಸಿದ ದೋಷಗಳನ್ನು (ವ್ಯಾಟ್ ಪಾವತಿಸಿದ್ದ ರೂ. 2,303.87 ಲಕ್ಷಗಳು ಮತ್ತು ಇತರೆ ವಿವಿಧ ಆದಾಯ ರೂ. 116.10 ಲಕ್ಷಗಳು) 2016-17ನೇ ಸಾಲಿನ ಆದಾಯ ಮತ್ತು ನಷ್ಟದ ಲೆಕ್ಕಾಪಾಲ್ಕಣದಲ್ಲಿ ಹೊಂದಾಣಿಕೆ ಮಾಡಲಾಗಿದೆ.

ಎಚ್. ಹೂಡಿಕೆ ಅಸ್ತಿ

ಹಿಂದಿನ ಜಿಎಪಿ ಅಡಿಯಲ್ಲಿ, ಹೂಡಿಕೆ ಅಸ್ತಿಯನ್ನು ಪ್ರತ್ಯೇಕವಾಗಿ ಪ್ರಸ್ತುತಪಡಿಸುವ ಅವಶ್ಯಕತೆಯಿರುವುದಿಲ್ಲ ಹಾಗೂ ಅದನ್ನು ಹಿಪಿಇ ಅಡಿಯಲ್ಲಿ ಇದನ್ನು ಸೇರಿಸಲಾಗಿದೆ. ಭಾರತೀಯ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ, ಹೂಡಿಕೆ ಅಸ್ತಿಯನ್ನು ಬ್ಯಾಲೆನ್ಸ್ ಶೀಟ್‌ನಲ್ಲಿ ಪ್ರತ್ಯೇಕವಾಗಿ ಪ್ರಸ್ತುತಪಡಿಸುವ ಅಗತ್ಯವಿರುತ್ತದೆ ಮತ್ತು ಅದರ ಮೇಲೆ ಸವಕಳಿ ಅನ್ವಯವಾದಲ್ಲಿ ಅದನ್ನು ಸೇರಿಸಲಾಗುತ್ತದೆ. ಅದರಂತೆ, 1-4-2016 ಮತ್ತು 31-03-2017ರಂತೆ ತೆಗೆದುಕೊಂಡ ಹೂಡಿಕೆ ಅಸ್ತಿ ಮೌಲ್ಯ ರೂ. 1,073.32 ಲಕ್ಷಗಳನ್ನು ಹಿಂದಿನ ಜಿಎಪಿ ಅಡಿಯಲ್ಲಿ ಬ್ಯಾಲೆನ್ಸ್ ಶೀಟ್ ಅಂಶದ ಮೇಲೆ ಪ್ರತ್ಯೇಕ ಸಾಲಿನ ಬಣಂಗೆ ಮರು ವರ್ಗೀಕರಿಸಲಾಗಿದೆ. ಈ ಬದಲಾವಣೆಯಿಂದಾಗಿ 31-3-2017 ಕ್ಕೆ ಕೊನೆಗೊಂಡ ವರ್ಷಕ್ಕೆ ತೆರಿಗೆ ಮುಂಚಿನ ಲಾಭ ಅಥವಾ ಒಟ್ಟು ಲಾಭದ ಮೇಲೆ ಪರಿಣಾಮ ಬೀರುವುದಿಲ್ಲ.



ಪ್ರಾಯೋಗಿಕ ಸಂಪನ್ಮೂಲ - 3 - ಸ್ವಾಸ್ಥ ಸೈಕ್ಯಾಂಗಳು

(ರೂ. ಲಕ್ಷಗಳಲ್ಲಿ)

ಸೈಕ್ಯಾಂಗಳ ವಿವರ	ಸಂತೋಷ ಭಾಜೆಯ	ಖ್ಯಾತಿ ಭಾಜೆಯ	ಖ್ಯಾತಿ & ಯಂತ್ರ- ಕರ್ಕಣ	ಖ್ಯಾತಿ & ಅಧಿಕೃತ- ಕರ್ಕಣ	ಕ್ರಿಯೋ- ಲಾಜಿಸ್ಟಿಕ್ಸ್- ಗಳು	ವಿದ್ಯುತ್ & ವಿಹ್ಯಾತಿನ್- ಲಾಜಿಸ್ಟಿಕ್ಸ್-ಗಳು	ವೈಯಿಕ್ ವಾಹನಗಳು	ಕಂಪನಿಯೊ- & ಬಿಡಿಫಾಗಳು	ಮೊಹರ್ ಸ್ಕೇಟ್	ಮಟ್ಟಿ	ಕ್ರಾಟಿಯಾರ್ನ್ ಕಾರ್ಬನ್ ಬಂಡವಾಳ	
I. ಒಟ್ಟು ಬ್ರೌಕ್ ನೇನೆ ಹಿತ್ತಿಲ್, 2017ರಲ್ಲಿದಂತೆ ಶಿಲ್ಪ ಸೇವೆಗೆ ದೇ ವಿಲ್ಲೇವಾರಿ ವರ್ಗೀಕರಣಿ ಮೂರಾಟಕ್ಕಿರುವುದು 31ನೇ ಮೊಹರ್, 2018ಕ್ಕೆ ಶಿಲ್ಪ	2,180.02	290.30	130.72	27.87	68.57	54.12	101.82	315.68	102.70	0.03	3,271.83	704.94
	-	-	-	-	9.61	3.38	3.34	35.92	17.56	-	69.81	229.08
	-	-	-	-	-	-	-	-	-	-	-	-
	-	-	-	-	-	-	-	-	-	-	-	-
	2,180.02	290.30	130.72	27.87	78.18	57.50	105.16	351.60	120.26	0.03	3,341.64	934.02
II. 2017-18ನೇ ಕಾಲಿಗೆ ಸಂಗ್ರಹಿತ ಸಹಾಯ ಮತ್ತು ಸ್ವಾಸ್ಥ ನೇನೆ ಹಿತ್ತಿಲ್, 2017ರಲ್ಲಿದಂತೆ ಶಿಲ್ಪ ಕ್ಷ. ವರ್ದಾ ದ ಸರ್ವಕಳಿ / ಅಮೆರಿಕ್ಯಾಜೆಫೆನ್ಸ್ ಪೆಟ್ಟ ಸೈಕ್ಯಾಂಗಳ ವಿಲೀವಾರಿ ತೆಗೆದುಹಾಕಿರುವುದು ವರ್ಗೀಕರಣಿ ಮೂರಾಟಕ್ಕಿರುವುದನ್ನು ತೆಗೆದುಹಾಕಿರುವುದು 31ನೇ ಮೊಹರ್, 2018ಕ್ಕೆ ಇದ್ದಂತೆ ಶಿಲ್ಪ ನಿಷ್ಪತ್ತ ಬ್ರೌಕ್ (I-II)												
	9.64	6.24	2.96	14.48	19.92	22.20	78.00	50.62	0.01	204.07	-	-
	-	13.30	5.94	2.31	14.01	14.64	21.25	75.22	30.32	0.01	177.00	-
	-	-	-	-	-	-	-	-	-	-	-	-
	-	-	-	-	-	-	-	-	-	-	-	-
	22.94	12.18	5.27	28.49	34.56	43.45	153.22	80.94	0.02	381.07	-	-
31ನೇ ಮೊಹರ್, 2018ಕ್ಕೆ ಇದ್ದಂತೆ ಶಿಲ್ಪ	2,180.02	267.36	118.54	22.60	49.69	22.94	61.71	198.38	39.32	0.01	2,960.57	934.02
31ನೇ ಮೊಹರ್, 2017ಕ್ಕೆ ಇದ್ದಂತೆ ಶಿಲ್ಪ	2,180.02	280.66	124.48	24.91	54.09	34.20	79.62	237.68	52.08	0.02	3,067.76	704.94



ಟಿಪ್ಪಣಿ ಸಂಖ್ಯೆ: 3 - ಸ್ವತ್ವ ಸ್ವತ್ವಗಳು

(ರೂ. ಲಕ್ಷ್ಯಗಳು)

ಸಹಾಯ ವದರ	ಸ್ವತ್ವ ಖಲ್ಲೆ	ದೊರ್ಗೋ ಖಲ್ಲೆ	ಕಟ್ಟಣಗಳು	ಫೋನ್ & ಯಂತ್ರಗಳು	ಹಿಂದಣಿ ಅಭಿವೃದ್ಧಿ	ಚಂಡ್‌ರೆಟ್‌& ನ್ಯಾಚರ್‌ಗಳು	ವಿದ್ಯುತ್ & ವಿದ್ಯುತ್‌ನಾನ್ ಉಪಕರಣಗಳು	ಚಂಡ್‌ರೆಟ್‌& ಸ್ಕರ್‌	ಮಾರ್ಚ್‌	ಡಿಸೆಂಟ್‌	ಅಂತ್ಯ
I. ಹೆಚ್ಚು ಅಥವಾ ಪರಿಗಣಿಸಲ್ಪಟ್ಟ ಹೆಚ್ಚು 1ನೇ ಮತ್ತಿಲ್ಲ, 2016ರಲ್ಲಿದೆಂತೆ ಶೈಲಿ ಸೇರ್‌ಹೆಚ್ಚೆ	2,180.02	153.59	130.72	27.38	51.01	41.84	68.12	254.71	73.36	0.03	2,980.78
ವಲ್‌ಹೊಂಡ ವಗ್‌ಕರ್‌/ ಹೊರಾಟ್‌ಹೆಚ್ಚೆಯನ್ನಾದು 31ನೇ ಮತ್ತಾರ್‌, 2017ಕ್ಕೆ ಶೈಲಿ	-	136.71	-	0.49	17.56	12.28	37.58	78.20	29.34	-	312.16
II. 2016-17ನೇ ಕಾಲಿಗೆ ಸಂರಕ್ಷಣಾದ ಸರ್ವಜ್ಞ ಹತ್ತಿ ಸ್ವತ್ವ 1ನೇ ಮತ್ತಿಲ್ಲ, 2016ರಲ್ಲಿದೆಂತೆ ಶೈಲಿ ಕ್ಷ ಹೆಚ್ಚೆ ಸರ್ವಕಳಿ / ಅಂದಿಕ್ಕೆ ಜೆಫ್‌ಜೆನ್‌ ಹೆಚ್ಚೆಗಳು ಸಹಾಯ ವಲ್‌ಹೊಂಡ ತೆಗೆದುಹಾಕಿರುವುದು ವಗ್‌ಕರ್‌/ ಹೊರಾಟ್‌ಹೆಚ್ಚೆಯನ್ನಾದು ಶೆಗೆದುಹಾಕಿರುವುದು 31ನೇ ಮತ್ತಾರ್‌, 2017ಕ್ಕೆ ಇದ್ದಂತೆ ಶೈಲಿ ನಿಷ್ಪತ್ತ ಬ್ಲಾಕ್ (I-II)	-	-	-	-	-	-	-	-	-	-	-
31ನೇ ಮತ್ತಾರ್‌ 2017ಕ್ಕೆ ಇದ್ದಂತೆ ಶೈಲಿ 31ನೇ ಮತ್ತಾರ್‌ 2016ಕ್ಕೆ ಇದ್ದಂತೆ ಶೈಲಿ	2,180.02	280.66	124.48	24.91	54.09	34.20	79.62	237.68	52.08	0.02	3,067.76
	2,180.02	153.59	130.72	27.38	51.01	41.84	68.12	254.71	73.36	0.03	2,980.78
											588.29

Notes: (1) Pending receipt of final statement of cost of construction of 4th & 5th Floor of Grameneenabhivruddi Bhavana at Bangalore, for which advance was given to PWD of Rs.5,96,75,000 (P.Y. Rs.5,96,75,000),Disclosed as advance and yet capitalised. Title deed in favour of the Company is yet to be obtained. Property tax not being paid and depreciation not charged since occupation of the premises in Feb 2013.

(2) Capital work in progress also includes Rs.6.05 lakhs pertaining to construction of office building at Gulbarga to Revenue Department in exchange of Office premises already handed over to the Company.

(3) The Company has elected to continue with the carrying value of all of its Property, Plant and Equipment, capital work-in-progress and intangible assets recognised as of April 1,2016 (transition date) measured as per the Previous GAAP and use that carrying value as its deemed cost as of the transition date.

(4) Borrowings costs have not been capitalised during the period as there are no borrowings.

(5) Fixed Assets of the company are free from encumbrances.



ಟಿಪ್ಪಣಿ ಸಂಖ್ಯೆ-4 : ಹೊಡಿಕೆ ಸ್ವತ್ವಗಳು

(ರೂ. ಲಕ್ಷಗಳಲ್ಲಿ)

ಸ್ವತ್ವಗಳ ವಿವರ	ಭೂಮಿ	ಒಟ್ಟು
1) ಒಟ್ಟು ಬ್ಲಾಕ್ 1ನೇ ಏಪ್ರಿಲ್, 2017ರಲ್ಲಿದ್ದಂತೆ ಶಿಲ್ಕೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಸೇವೆದೆಗಳು ವಿಲೇವಾರಿ ಅಥವಾ ವಗೀರ್ ಕರಿಸಿ ಮಾರಾಟಕ್ಕಿರುವುದು 31ನೇ ಮಾರ್ಚ್, 2018ರಲ್ಲಿದ್ದಂತೆ ಶಿಲ್ಕೆ	1,073.32	1,073.32
2) 2017-18ನೇ ಸಾಲಿಗೆ ಸಂಗ್ರಹವಾದ ಸವಕಳಿ ಮತ್ತು ನಷ್ಟಿ 1ನೇ ಏಪ್ರಿಲ್, 2017ರಲ್ಲಿದ್ದಂತೆ ಶಿಲ್ಕೆ ಈ ವರ್ಷದ ಸವಕಳಿ ವೆಚ್ಚಗಳು ಸ್ವತ್ವಗಳ ವಿಲೇವಾರಿ ತೆಗೆದುಹಾಕಿರುವುದು ವಗೀರ್ ಕರಿಸಿ ಮಾರಾಟಕ್ಕಿರುವುದನ್ನು ತೆಗೆದುಹಾಕಿರುವುದು 31ನೇ ಮಾರ್ಚ್, 2018ಕ್ಕೆ ಇದ್ದಂತೆ ಶಿಲ್ಕೆ	- - - - -	- - - - -
ನಿವ್ವಳಿ ಬ್ಲಾಕ್ (1-2) 31ನೇ ಮಾರ್ಚ್ 2018ಕ್ಕೆ ಇದ್ದಂತೆ ಶಿಲ್ಕೆ 31ನೇ ಮಾರ್ಚ್ 2017ಕ್ಕೆ ಇದ್ದಂತೆ ಶಿಲ್ಕೆ	1,073.32 1,073.32	1,073.32 1,073.32

ಸ್ವತ್ವಗಳ ವಿವರ	ಭೂಮಿ	ಒಟ್ಟು
ವೆಚ್ಚ ಅಥವಾ ಪರಿಗಳೆಂಬಲ್ಲಿಟ್ಟು ವೆಚ್ಚ 1ನೇ ಏಪ್ರಿಲ್, 2016ರಲ್ಲಿದ್ದಂತೆ ಶಿಲ್ಕೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಸೇವೆದೆಗಳು ವಿಲೇವಾರಿ ಅಥವಾ ವಗೀರ್ ಕರಿಸಿ ಮಾರಾಟಕ್ಕಿರುವುದು 31ನೇ ಮಾರ್ಚ್, 2017ರಲ್ಲಿದ್ದಂತೆ ಶಿಲ್ಕೆ	1,073.32	1,073.32
2) 2016-17ನೇ ಸಾಲಿಗೆ ಸಂಗ್ರಹವಾದ ಸವಕಳಿ ಮತ್ತು ನಷ್ಟಿ 1ನೇ ಏಪ್ರಿಲ್, 2016ರಲ್ಲಿದ್ದಂತೆ ಶಿಲ್ಕೆ ಈ ವರ್ಷದ ಸವಕಳಿ ವೆಚ್ಚಗಳು ಸ್ವತ್ವಗಳ ವಿಲೇವಾರಿ ತೆಗೆದುಹಾಕಿರುವುದು ವಗೀರ್ ಕರಿಸಿ ಮಾರಾಟಕ್ಕಿರುವುದನ್ನು ತೆಗೆದುಹಾಕಿರುವುದು 31ನೇ ಮಾರ್ಚ್, 2017ಕ್ಕೆ ಇದ್ದಂತೆ ಶಿಲ್ಕೆ	- - - - -	- - - - -
ನಿವ್ವಳಿ ಬ್ಲಾಕ್ (1-2) 31ನೇ ಮಾರ್ಚ್ 2017ಕ್ಕೆ ಇದ್ದಂತೆ ಶಿಲ್ಕೆ 31ನೇ ಮಾರ್ಚ್ 2016ಕ್ಕೆ ಇದ್ದಂತೆ ಶಿಲ್ಕೆ	1,073.32 1,073.32	1,073.32 1,073.32

ಪ್ರಸಕ್ತ ವರ್ಷದಲ್ಲಿ ಮೇಲೆ ತಿಳಿಸಲಾದ ಹೊಡಿಕೆ ಸ್ವತ್ವಗಳಿಂದ ಗಳಿಸಿದ ಆದಾಯ ರೂ. 35.12 ಲಕ್ಷಗಳು (ಹಿಂದಿನ ವರ್ಷ: ರೂ. 83.10 ಲಕ್ಷಗಳು). ಸ್ವಾರ್ಥ ದ್ವಾರಿ ಉದ್ದೇಶಗಳ ಮಾರ್ಗದರ್ಶನ ಮೌಲ್ಯದ ಪ್ರಕಾರ ಸ್ವತ್ವಗಳ ನ್ಯಾಯೋಚಿತ ಮೌಲ್ಯವು ರೂ. 443 ಲಕ್ಷಗಳಾಗಿರುತ್ತದೆ.



ಟಿಪ್ಪಣಿ ಸಂಖ್ಯೆ-4.1 : ಇತರೆ ಅಸ್ವಾಸ್ಥೆ ಸ್ವತ್ವಗಳು

(ರೂ. ಲಕ್ಷಗಳಲ್ಲಿ)

ಸ್ವತ್ವಗಳ ವಿವರ	ಸಾಫ್ಟ್‌ಪೈರ್	ಒಟ್ಟು
ಅಸ್ವಾಸ್ಥೆ ಸ್ವತ್ವಗಳು		
1) ಚೆಲೆ		
1ನೇ ಏಪ್ರಿಲ್, 2017ರಲ್ಲಿದ್ದಂತೆ ಶಿಲ್ಕು	2.91	2.91
ಸೇವೆದೆಗಳು	-	-
ವಿಲೇವಾರಿ ಅಥವಾ ವರ್ಗೀಕರಿಸಿ ಮಾರಾಟಕ್ಕಿರುವುದು	-	-
31ನೇ ಮಾರ್ಚ್, 2018ರಲ್ಲಿದ್ದಂತೆ ಶಿಲ್ಕು	2.91	2.91
2) 2017-18ನೇ ಸಾಲಿಗೆ ಸಂಗ್ರಹವಾದ ಸರ್ವಕಳಿ ಮತ್ತು ನಷ್ಟಿ		
1ನೇ ಏಪ್ರಿಲ್, 2017ರಲ್ಲಿದ್ದಂತೆ ಶಿಲ್ಕು	0.31	0.31
ಈ ವರ್ಷದ ಅಮೋರ್ಟೇಷನ್ ವೆಚ್ಚಗಳು	0.81	0.81
ಸ್ವತ್ವಗಳ ವಿಲೇವಾರಿ ತೆಗೆದುಹಾಕಿರುವುದು	-	-
ವರ್ಗೀಕರಿಸಿ ಮಾರಾಟಕ್ಕಿರುವದನ್ನು ತೆಗೆದುಹಾಕಿರುವುದು	-	-
31ನೇ ಮಾರ್ಚ್, 2018ಕ್ಕೆ ಇದ್ದಂತೆ ಶಿಲ್ಕು	1.12	1.12
ನಿಷ್ಠಾ ಬಳ್ಳಾಕ್ (1-2)		
31ನೇ ಮಾರ್ಚ್, 2018ಕ್ಕೆ ಇದ್ದಂತೆ ಶಿಲ್ಕು	1.79	1.79
31ನೇ ಮಾರ್ಚ್, 2017ಕ್ಕೆ ಇದ್ದಂತೆ ಶಿಲ್ಕು	2.60	2.60

ಸ್ವತ್ವಗಳ ವಿವರ	ಸಾಫ್ಟ್‌ಪೈರ್	ಒಟ್ಟು
ಅಸ್ವಾಸ್ಥೆ ಸ್ವತ್ವಗಳು		
2. ವೆಚ್ಚ ಅಥವಾ ಪರಿಗಣಿಸಲ್ಪಟ್ಟ ವೆಚ್ಚ		
1ನೇ ಏಪ್ರಿಲ್, 2016ರಲ್ಲಿದ್ದಂತೆ ಶಿಲ್ಕು	0.98	0.98
ಸೇವೆದೆಗಳು	1.93	1.93
ವಿಲೇವಾರಿ ಅಥವಾ ವರ್ಗೀಕರಿಸಿ ಮಾರಾಟಕ್ಕಿರುವುದು	-	-
31ನೇ ಮಾರ್ಚ್, 2017ರಲ್ಲಿದ್ದಂತೆ ಶಿಲ್ಕು	2.91	2.91
2) 2016-17ನೇ ಸಾಲಿಗೆ ಸಂಗ್ರಹವಾದ ಸರ್ವಕಳಿ ಮತ್ತು ನಷ್ಟಿ		
1ನೇ ಏಪ್ರಿಲ್, 2016ರಲ್ಲಿದ್ದಂತೆ ಶಿಲ್ಕು	-	-
ಈ ವರ್ಷದ ಅಮೋರ್ಟೇಷನ್ ವೆಚ್ಚಗಳು	0.31	0.31
ಸ್ವತ್ವಗಳ ವಿಲೇವಾರಿ ತೆಗೆದುಹಾಕಿರುವುದು	-	-
ವರ್ಗೀಕರಿಸಿ ಮಾರಾಟಕ್ಕಿರುವದನ್ನು ತೆಗೆದುಹಾಕಿರುವುದು	-	-
31ನೇ ಮಾರ್ಚ್, 2017ಕ್ಕೆ ಇದ್ದಂತೆ ಶಿಲ್ಕು	0.31	0.31
ನಿಷ್ಠಾ ಬಳ್ಳಾಕ್ (1-2)		
31ನೇ ಮಾರ್ಚ್, 2017ಕ್ಕೆ ಇದ್ದಂತೆ ಶಿಲ್ಕು	2.60	2.60
31ನೇ ಮಾರ್ಚ್, 2016ಕ್ಕೆ ಇದ್ದಂತೆ ಶಿಲ್ಕು	0.98	0.98



ಟಿಪ್ಪಣಿ ಸಂಖ್ಯೆ-5 : ಇತರೆ ಹಣಕಾಸು ಸ್ವತ್ವಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಅಪ್ರಸ್ತುತ (ಭದ್ರತೆ ಇಲ್ಲದಿರುವ, ವಸೂಲಾಗಬಹುದೆಂದು ಪರಿಗಣಿಸಲಾದುದು)			
ಭದ್ರತಾ ತೇವಣಿ	9,650.29	7,198.44	6,525.80
ಧಾರಣ ಹಣ	101.80	101.80	101.80
ಒಟ್ಟು	9,752.09	7,300.24	6,627.60
ಇತರೆ ಹಣಕಾಸು ಸ್ವತ್ವಗಳನ್ನು ಪ್ರಸ್ತಕ್ತವೆಲ್ಲ ಎಂದು ವರ್ಗೀಕರಿಸಿದ್ದು, ಅದನ್ನು ಒಟ್ಟುಗೂಡಿಸುವಿಕೆ ಸಮಯದಲ್ಲಿ ರಿಯಾಯಿತಿ ಹೊರತುಪಡಿಸಿ ಅರ್ಜೋನ್‌ರ್ಯಾಕ್ಸ್‌ನ್ನೇ ಮೊತ್ತದಲ್ಲಿ ತೆಗೆದುಕೊಳ್ಳಲಾಗಿದೆ ಹಾಗೂ ಇದನ್ನು ನಿರ್ದಾರಿಸಲು ಸಾಧ್ಯವಾಗಿರುವುದಿಲ್ಲ.			
ಭದ್ರತಾ ತೇವಣಿಯು, ಪ್ರಸ್ತಕ್ತ ವರ್ಷದ ನ್ಯಾಯಾಲಯ ಶುಲ್ಕವಾಗಿ ಪಾವತಿಸಿದ ರೂ. 27.90 ಲಕ್ಷ ಒಳಗೊಂಡಿರುತ್ತದೆ.			
ಪ್ರಸ್ತುತ (ಭದ್ರತೆ ಇಲ್ಲದಿರುವ, ವಸೂಲಾಗಬಹುದೆಂದು ಪರಿಗಣಿಸಲಾದುದು)			
ಬಾಡಿಗೆ ತೇವಣಿಗಳು	70.88	71.18	76.24
ಇತರೆ ಹಣಕಾಸು ಸ್ವತ್ವಗಳು	51.56	153.18	63.70
ತೇವಣಿಗಳ ಮೇಲೆ ಪ್ರಾಪ್ತವಾದ ಬಡ್ಡಿ	3,377.12	2,166.78	2,080.83
ಒಟ್ಟು	3,499.56	2,391.14	2,220.77

ಟಿಪ್ಪಣಿ ಸಂಖ್ಯೆ-6: ಆದಾಯ ತೆರಿಗೆಗಳು

ಆದಾಯ ಮತ್ತು ನಷ್ಟಗಳ ತಿಬ್ಬಿಗಳಲ್ಲಿ ಆದಾಯ ತೆರಿಗೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ಕ್ಕೆ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017 ಕ್ಕೆ ಅಂತ್ಯಕ್ಕೆ ಇದ್ದಂತೆ
ಪ್ರಸ್ತಕ್ತ ವರ್ಷದ ತೆರಿಗೆಗಳು	9,969.21	6,604.10
ಹಿಂದಿನ ವರ್ಷದ ತೆರಿಗೆಗಳು	27.44	93.09
ಮುಂದೊಡಿದ ತೆರಿಗೆಗಳು	(852.00)	(303.53)
ಆದಾಯ ತೆರಿಗೆ ವೆಚ್ಚಗಳು	9,144.65	6,393.66
31ನೇ ಮಾರ್ಚ್ 2018 ಮತ್ತು 31ನೇ ಮಾರ್ಚ್ 2017ಕ್ಕೆ ಅಂತ್ಯಗೊಂಡಂತೆ ಎಲ್ಲಾ ಮುಂದೊಡಿದ ತೆರಿಗೆಯನ್ನೂ ಮೂಲಕ್ಕೆ ಸಂಬಂಧಿಸಿದ್ದಾಗಿದ್ದು, ತಾತ್ಕಾಲಿಕ ವ್ಯತ್ಯಾಸಕ್ಕೆ ಹಿಂಪಡೆಯಲಾಗಿದೆ.		



ಆದಾಯ ತೆರಿಗೆ ಒಂದಾನ್ನಿನ್ನು ಹೊಂದಾಣಿಕೆ ಮಾಡಲಾಗಿದ್ದು. ಶಾಸನಬಧ್ಯ ಆದಾಯ ತೆರಿಗೆ ದರವನ್ನು ಆದಾಯ ತೆರಿಗೆಗಳ ನಂತರದ ಆದಾಯ ಎಂದು ಪರಿಗಣಿಸಲಾಗಿದ್ದು, ಅವುಗಳು ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ ಅಂತ್ಯಕ್ಕೆ ಇದ್ದಂತೆ	
	2018	2017
ಆದಾಯ ತೆರಿಗೆ ಮೊದಲು ಬಂದ ಆದಾಯ	21,799.17	20,052.41
ಭಾರತದಲ್ಲಿ ಜಾರಿಗೊಳಿಸಲಾಗಿರುವ ತೆರಿಗೆ ದರಗಳು	34.61%	34.61%
ನಿರೀಕ್ಷಿತ ತೆರಿಗೆ ವೆಚ್ಚಗಳ ಲೆಕ್ಕಾಚಾರ	7,544.26	6,939.74
ಅನುಚಿತ ವೆಚ್ಚಗಳ ಮೇಲಿನ ಪರಿಣಾಮ	310.53	127.63
ಸಮಯ ವೃತ್ತಾಸಗಳ ಮೇಲಿನ ಪರಿಣಾಮ	1,280.56	444.73
ಕಾರ್ಯಾಚರಣೆಯಲ್ಲಿ ಉದ್ದೇಶಿತ ವರ್ಗ	(3.65)	(9.20)
ಪ್ರಸಕ್ತ ಅವಧಿಯಲ್ಲಿ ಹಿಂದಿನ ಅವಧಿಯ ಆದಾಯ ತೆರಿಗೆ	837.50	(465.71)
ಹಿಂಪಡೆಯಲಾದ ಹೆಚ್ಚುವರಿ ಒಂದಾನ್ನಿನ್ನು ಪರಿಣಾಮವಾಗಿ ಪರಿಣಾಮವಾಗಿರುತ್ತದೆ		(405.65)
ಕಡಿಮೆ ಒದಗಳೆ		(27.44)
ಆದಾಯ ತೆರಿಗೆ ವೆಚ್ಚಗಳು	9,969.21	6,604.10

ಹಣಕಾಸು ವರ್ಷ 2018 ಮತ್ತು 2017ಕ್ಕೆ ಅನ್ನೆಲ್ಲಿತರಾಗಿ ಭಾರತೀಯ ಶಾಸನಬಧ್ಯ ತೆರಿಗೆ ದರವು 34.608% ಆಗಿರುತ್ತದೆ.

31ನೇ ಮಾರ್ಚ್, 2018, 31ನೇ ಮಾರ್ಚ್-2017 ಹಾಗೂ 1ನೇ ಏಪ್ರಿಲ್, 2016ರಲ್ಲಿದ್ದಂತೆ ಆದಾಯ ತೆರಿಗೆ ಸ್ವತ್ವಗಳು ಮತ್ತು ಆದಾಯ ತೆರಿಗೆ ಹೊಣೆಗಾರಿಕೆಗಳ ವಿವರಗಳನ್ನು ಈ ಕೆಳಕಂಡ ಕೋಷ್ಟಕದಲ್ಲಿ ನೀಡಲಾಗಿದೆ.

(ರೂ. ಲಕ್ಷಗಳಲ್ಲಿ)

	31 ಮಾರ್ಚ್ 2018 ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಆದಾಯ ತೆರಿಗೆ ಸ್ವತ್ವಗಳು	5,222.06	4,685.01	2,949.78
ಪ್ರಸಕ್ತ ಆದಾಯ ತೆರಿಗೆ ಹೊಣೆಗಾರಿಕೆಗಳು	-	-	-
ಅಂತ್ಯಕ್ಕೆ ಇದ್ದಂತೆ ಪ್ರಸಕ್ತ ವರ್ಷದ ಆದಾಯ ತೆರಿಗೆ / (ಹೊಣೆಗಾರಿಕೆ)	5,222.06	4,685.01	2,949.78

31ನೇ ಮಾರ್ಚ್ 2018 ಮತ್ತು 31ನೇ ಮಾರ್ಚ್ 2017ಕ್ಕೆ ಅಂತ್ಯಗೊಂಡಂತೆ ಪ್ರಸಕ್ತ ವರ್ಷದ ಆದಾಯ ತೆರಿಗೆ / (ಹೊಣೆಗಾರಿಕೆ)ಗಳಲ್ಲಿನ ಒಟ್ಟು ಚಲನೆಯ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ ಅಂತ್ಯಕ್ಕೆ ಇದ್ದಂತೆ	
	2018	2017
ಆರಂಭದಲ್ಲಿದ್ದಂತೆ ಪ್ರಸಕ್ತ ವರ್ಷದ ಆದಾಯ ತೆರಿಗೆ/(ಹೊಣೆಗಾರಿಕೆ)	4,685.01	2,949.78
ಆದಾಯ ತೆರಿಗೆ ಪಾವತಿಸಿದ್ದು	10,533.70	8,432.42
ಆದಾಯ ತೆರಿಗೆ ಮರುಪಾವತಿಸಿ ಸ್ವೀಕರಿಸಿದ್ದು	-	-
ಮಾರ್ಚ್ ಹೊಂದಾಣಿಕೆಗಳು	-	-
ಪ್ರಸಕ್ತ ಆದಾಯ ತೆರಿಗೆ ವೆಚ್ಚಗಳು	(9,969.21)	(6,604.10)
ಮುಂಚಿನ ವರ್ಷಗಳಿಗೆ ಪ್ರಸಕ್ತ ಆದಾಯ ತೆರಿಗೆ	(27.44)	(93.09)
ಇತರೆ ಸಮಗ್ರ ಆದಾಯದ ಮೇಲಿನ ಆದಾಯ ತೆರಿಗೆ	-	-
ಅಂತ್ಯಕ್ಕೆ ಇದ್ದಂತೆ ಪ್ರಸಕ್ತ ವರ್ಷದ ಆದಾಯ ತೆರಿಗೆ / (ಹೊಣೆಗಾರಿಕೆ)	5,222.06	4,685.01



ಮುಂದೊಡಲ್ಪಟ್ಟ ಆದಾಯ ತೆರಿಗೆ ಸ್ವತ್ವಗಳು ಮತ್ತು ಹೊಣೆಗಾರಿಕೆಗಳಲ್ಲಿ ಕಾರಣವಾಗಿರುವ ಗಮನಾರ್ಹ ತಾತ್ಕಾಲಿಕ ವ್ಯಾತ್ಯಾಸಗಳ ಮೇಲೆನ ತೆರಿಗೆ ಪರಿಣಾಮಗಳು ಈ ಕೆಳಗಿನನಂತಿವೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಮುಂದೊಡಲ್ಪಟ್ಟ ಆದಾಯ ತೆರಿಗೆ ಸ್ವತ್ವಗಳು ಪಿಫಿಇ, ಹೊಡಿಕೆ ಆಸ್ಟ್ರೀ ಮತ್ತು ಅಸ್ಪೆ ಸ್ವತ್ವಗಳ ಮೇಲಿನ ಸವಕಳಿ			
ಪರಿಣಾಮ	54.63	38.12	17.61
ಸರಿದಾಗಿಸಲಾದ ಅಸಮರ್ಪಕತೆ	1,185.76	895.26	772.81
ನೌಕರರಿಗೆ ಪಾವತಿಸಲಾದ ಎಕ್ಸ್-ಗ್ರೇಷನ್‌ರ್ಯಾ	682.43	545.79	442.06
ನೌಕರರಿಗೆ ಪಾವತಿಸಲಾದ ಗ್ರಾಹಕ್ಯಾಟ್	362.03		
ಇತರೆಗಳು	5.95	0.31	0.99
ಮುಂದೆ ತೆಗೆದುಕೊಂಡ ತೆರಿಗೆ ನಷ್ಟಗಳು	-	-	-
ಒಟ್ಟು ಮುಂದೊಡಲ್ಪಟ್ಟ ಆದಾಯ ತೆರಿಗೆ ಸ್ವತ್ವಗಳು	2,290.80	1,479.47	1,233.47
ಮುಂದೊಡಲ್ಪಟ್ಟ ಆದಾಯ ತೆರಿಗೆ ಹೊಣೆಗಾರಿಕೆಗಳು ಪಿಫಿಇ, ಹೊಡಿಕೆ ಆಸ್ಟ್ರೀ ಮತ್ತು ಅಸ್ಪೆ ಸ್ವತ್ವಗಳ ಮೇಲಿನ ಸವಕಳಿ			
ಪರಿಣಾಮ	-	-	-
ನೌಕರರಿಗೆ ಪಾವತಿಸಲಾದ ಗ್ರಾಹಕ್ಯಾಟ್	-	(57.03)	(114.57)
ಒಟ್ಟು ಮುಂದೊಡಲ್ಪಟ್ಟ ಆದಾಯ ತೆರಿಗೆ ಹೊಣೆಗಾರಿಕೆಗಳು		(57.03)	(114.57)
ವಚಾಗೋಳಿಸಿದ ನಂತರದ ಮುಂದೊಡಲ್ಪಟ್ಟ ಆದಾಯ ತೆರಿಗೆ ಸ್ವತ್ವಗಳು	2,290.80	1,422.44	1,118.91
ಪ್ರಸಕ್ತ ತೆರಿಗೆ ಹೊಣೆಗಾರಿಕೆ ವಿರುದ್ಧ ಪ್ರಸಕ್ತ ತೆರಿಗೆ ಸ್ವತ್ವಗಳನ್ನು ವಚಾಗೋಳಿಸಲು ಕಂಪನಿಯ ಕಾನೂನುಬಧವಾಗಿ ಜಾರಿಗೋಳಿಸಬಹುದಾದ ಹಕ್ಕನ್ನು ಹೊಂದಿದ್ದು, ಮುಂದೊಡಲ್ಪಟ್ಟ ತೆರಿಗೆ ಸ್ವತ್ವಗಳು ಮತ್ತು ಮುಂದೊಡಲ್ಪಟ್ಟ ತೆರಿಗೆ ಹೊಣೆಗಾರಿಕೆಗಳನ್ನು ಕಂಪನಿಯ ಸರಿದಾಗಿಸಲಾಗಿದೆ.			

31ನೇ ಮಾರ್ಚ್ 2018 ಮತ್ತು 31ನೇ ಮಾರ್ಚ್ 2017ಕ್ಕೆ ಅಂತ್ಯಗೊಂಡಂತೆ ಮುಂದೊಡಲ್ಪಟ್ಟ ಆದಾಯ ತೆರಿಗೆ ಖಾತೆಯ ಒಟ್ಟು ಚಲನೆಯ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ ಅಂತ್ಯಕ್ಕೆ ಇದ್ದಂತೆ	
	2018	2017
ಆರಂಭದಲ್ಲಿದ್ದಂತೆ ನಿವ್ವಳ ಮುಂದೊಡಲ್ಪಟ್ಟ ಆದಾಯ ತೆರಿಗೆ ಸ್ವತ್ವಗಳು	1,422.44	1,118.91
ತಾತ್ಕಾಲಿಕ ವ್ಯಾತ್ಯಾಸಗಳಿಗೆ ಸಂಬಂಧಿಸಿದಂತೆ ಕ್ರೆಡಿಟ್ / (ಶುಲ್ಕಗಳು)	852.00	303.53
ಇತರೆ ಸಮಗ್ರ ಆದಾಯದ ಮೇಲಿನ ತಾತ್ಕಾಲಿಕ ವ್ಯಾತ್ಯಾಸಗಳು	16.36	-
ಅಂತ್ಯಕ್ಕೆ ಇದ್ದಂತೆ ನಿವ್ವಳ ಮುಂದೊಡಲ್ಪಟ್ಟ ಆದಾಯ ತೆರಿಗೆ	2,290.80	1,422.44



7. ಇತರ ಪ್ರಸಕ್ತವಲ್ಲದ ಸ್ವತ್ವಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
(ಭದ್ರತೆ ಇಲ್ಲದಿರುವ, ವಸೂಲಾಗಬಹುದೆಂದು ಪರಿಗಣಿಸಲಾದುದು)			
ಎ) ಸರ್ಕಾರದಲ್ಲಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿನ ಮುಂಗಡಗಳು	1,890.50	1,829.27	1,474.70
ಬಿ) ಸರ್ಕಾರದಲ್ಲಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿನ ರೇವನೀ ಸಿ) ಇತರೆಗಳು	-	-	-
ಪ್ರಸಕ್ತ ತರಿಗೆ ಸ್ವತ್ವಗಳು (ನಿವ್ವಳ)	765.16	393.84	394.34
	5,222.06	4,685.01	2,949.78
ಒಟ್ಟು	7,877.72	6,908.12	4,818.82

8. ತಪಶೀಲು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಎ) ಸಂಸ್ಥೆಯಿಂದ ನೋಂದಣಿಕೆಗೊಂಡ ತಪಶೀಲು ಬೆಲೆಗಳು			
- ನಿರ್ಮಾಣ ಸಲಕರಣೆಗಳು	9,210.49	6,694.33	5,465.24
- ಹಿಂದಿ ವಸ್ತುಗಳು	0.65	0.56	0.44
	9,211.14	6,694.89	5,465.68
ಬಿ) ಹಿಂದಿನ ವರ್ಷಗಳ ಉಳಿಕೆ ಕೆಲಸಗಳ ಬೆಲೆ			
ಹಿಂದಿನ ವರ್ಷದಿಂದ ತೆಗೆದುಕೊಂಡ ಉಳಿಕೆ	5,56,012.49	4,35,045.84	3,31,133.99
ಕಡಿಮೆ : ಕಳೆದ ವರ್ಷಗಳ ಹೊಂದಾಣಿಕೆ	(16.91)	-	-
ಸೇರಿದೆ : ಪ್ರಸಕ್ತ ವರ್ಷ	5,55,995.58	4,35,045.84	3,31,133.99
	3,67,628.26	2,21,874.06	1,88,230.25
ಕಡಿಮೆ: ಹೊಂದಾಣಿಕೆಯಿಂದ ಮಾಡಿದ ಕೆಲಸ	9,23,623.84	6,56,919.90	5,19,364.24
	(1,18,428.27)	(1,00,907.41)	(84,318.40)
ಕಡಿಮೆ : ಕೆಲಸದಲ್ಲಿ ಆದ ನಷ್ಟ	8,05,195.57	5,56,012.49	4,35,045.84
	(5,454.77)	(3,467.69)	(2,826.62)
ಸೇರಿದೆ: ಕೆಲಸ ಪ್ರಗತಿಯಲ್ಲಿರುವುದು-ಮುಂದೂಡಿಕ ಹಂಚಿಕೆ	7,99,740.80	5,52,544.80	4,32,219.22
	103.02	64.10	62.81
	7,99,843.82	5,52,608.90	4,32,282.03
ಒಟ್ಟು (ಎ+ಬಿ)	8,09,054.96	5,59,303.79	4,37,747.71

- ನಿರ್ಮಾಣ ಸಾಮಗ್ರಿಗಳ ದಾಸೂನನ್ನು ಖಿಫ್‌ಹೋ ಆಧಾರದ ಮೇಲೆ ಕಡಿಮೆ ಬೆಲೆ ಅಥವಾ ಮೌಲ್ಯ ನಿರ್ದರ್ಶಕ ಬೆಲೆಯಲ್ಲಿ ನಿರ್ದರ್ಶಿಸಲಾಗಿದೆ.
- ಮರಳು, ಜೆಲ್ಲಿ, ಮುರ್ಕು ಇತರೆಗಳನ್ನು ಕಾಮಗಾರಿ ಸೈಟ್‌ನಲ್ಲಿ ಅಳವಡಿಸಲಾಗಿದ್ದು, ಅವುಗಳ ಬೆಲೆ ನಿರ್ದರ್ಶಿಸಲಾದ್ದರಿಂದ ಅವುಗಳನ್ನು ವರ್ಷದಲ್ಲಿ ಒಳಗೊಂಡಿರುವ ಸಾಮಗ್ರಿಗಳಿಂದ ನಿರ್ದರ್ಶಿಸಲಾಗಿದೆ.
- ಶಿಥಿಲಗೊಂಡ ಸಾಮಗ್ರಿಗಳು ಅಂದಾಜು ಹಿಂತಿಗೆದ ಬೆಲೆಯಲ್ಲಿ ಮೌಲ್ಯ ಬೆಲೆಯಾಗಿದೆ.
- ಕನಾಟಕ ಸರ್ಕಾರ ಆಯ್ದು ಮಾಡಿದ ತಾಂತ್ರಿಕ ಸಮಿತಿಯ ವರದಿ ಪ್ರಕಾರ ರೂ. 56.59 ಕೋಟಿಯನ್ನು ರೂ. 55.63 ಕೋಟಿಯಿಂದು ಪರಿಷ್ಕರಿಸಲಾಗಿದ್ದು, ಕೆಲಸಗಳ ಭೌತಿಕ ಪರಿಶೀಲನೆಯನ್ನು ಬಾಕಿ ಉಳಿದಿದೆ ಎಂದು ತೋರಿಸಲಾಗಿಲ್ಲ.



9. ಟ್ರೇಡ್ ಸ್ಟೋರ್ಸ್ ಗಳು

(ರೂ. ಲಕ್ಷಗಳಲ್ಲಿ)

ವರದಿಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಭದ್ರತೆ ಇವುವ, ವಸೂಲಾಗಬಹುದೆಂದು ಪರಿಗಣಿಸಲಾದ ಟ್ರೇಡ್ ಸ್ಟೋರ್ಸ್ ಗಳು	-	-	
ಭದ್ರತೆ ಇಲ್ಲದಿರುವ, ವಸೂಲಾಗಬಹುದೆಂದು ಪರಿಗಣಿಸಲಾದ ಟ್ರೇಡ್ ಸ್ಟೋರ್ಸ್ ಗಳು	440.26	1,506.59	1,791.96
ಭದ್ರತೆ ಇಲ್ಲದಿರುವ, ಸಂದೇಹಾಕ್ತವೆಂದು ಪರಿಗಣಿಸಲಾದ ಟ್ರೇಡ್ ಸ್ಟೋರ್ಸ್ ಗಳು	-	-	
(ಎ)	440.26	1,506.59	1,791.96
ಕಳೆದಿದೆ: ಸಾಲದ ನಷ್ಟಗಳ ಭಾಗ	-	-	-
(ಬಿ)	-	-	-
ಒಟ್ಟು (ಎ+ಬಿ)	440.26	1,506.59	1,791.96

ಕಂಪನಿಯು ಅನುಭವದ ಆಧಾರದಲ್ಲಿ ಟ್ರೇಡ್ ಸ್ಟೋರ್ಸ್ ಗಳ ನಿರೀಕ್ಷಿತ ಸಾಲ ನಷ್ಟವನ್ನು ಲೆಕ್ಕಾಜಾರ ಮಾಡಿದೆ. ಮೂರು ವರ್ಷಗಳ ಅವಧಿಗೂ ಮೇರಿದ ಬಾಕಿಯಿರುವ ಟ್ರೇಡ್ ಸ್ಟೋರ್ಸ್ ಗಳನ್ನು ವರದಿ ಅಂತ್ಯದ ಅವಧಿಯಲ್ಲಿ ಶೇ.100ರಷ್ಟು ಲೆಕ್ಕಪುಸ್ತಕದಲ್ಲಿ ನಮೂದಿಸಿದೆ.

ಹಳೆಯದಾದ : ನಿರೀಕ್ಷಿತ ಸಾಲ ನಷ್ಟ %

3 ವರ್ಷಗಳ ಅವಧಿಗೂ ಮೇರಿದ್ದ : 100%

ಹಳೆಯದಾದ	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
3 ವರ್ಷಗಳ ಅವಧಿಯ ಒಳಗೆ	440.26	1,506.59	1,791.96
3 ವರ್ಷಗಳ ಅವಧಿಗೂ ಮೇರಿದ್ದ	-	-	-
ಒಟ್ಟು (ಎ-ಬಿ)	440.26	1,506.59	1,791.96

ಸಂಬಂಧಿಸಿದ ವಿವಿಧ ಸರ್ಕಾರಿ ಇಲಾಖೆಗಳಿಂದ ನೀಡಲಾದ ಕಾಮಗಾರಿಗಳನ್ನು ಕಂಪನಿಯು ಕೈಗೆತ್ತಿಕೊಂಡಿರುತ್ತದೆ. ಒಂದು ವೇಳೆ ಸಂಬಂಧಿಸಿದ ವಿಜ್ಞಾನಿಯಿಂದ ಸ್ವೀಕರಿಸಲಾದ ಕಾಮಗಾರಿಯ ಮೊತ್ತವು ಅದಕ್ಕಿಂತ ಹೆಚ್ಚಿರುವ ವೆಚ್ಚವಾದಲ್ಲಿ ಅದನ್ನು ಪ್ರಸಕ್ತ ವರ್ಷದ ಅಂತಿಮ ಬಿಳಾನಲ್ಲಿ ಸ್ವೀಕರಿಸಲಾದುದು ಎಂದು ಪರಿಗಣಿಸಲಾಗಿರುತ್ತದೆ. ಈ ರೀತಿಯ ಹೆಚ್ಚಿರುವ ವರದಿ ಮೊತ್ತವನ್ನು ಸಂಬಂಧಿಸಿದ ವಿಜ್ಞಾನಿಯಿಂದ ಪಡೆಯಲು ಕಂಪನಿಯು ಪ್ರಯೋಜಿಸುತ್ತಿದೆ.

ಕಂಪನಿಯು ಪ್ರಸಕ್ತ ವರ್ಷದಲ್ಲಿ ರೂ. 1,023.40 ಲಕ್ಷಗಳನ್ನು ಕೆಟ್ಟ ಸಾಲಗಳೆಂದು ನಮೂದಿಸಿದೆ (ಹಿಂದಿನ ವರ್ಷದಲ್ಲಿ ರೂ. 86.08 ಲಕ್ಷಗಳು).

10. ನಗದು ಮತ್ತು ನಗದು ರೂಪದಲ್ಲಿ

(ರೂ. ಲಕ್ಷಗಳಲ್ಲಿ)

ವರದಿಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಕೈಯಲ್ಲಿರುವ ನಗದು	0.03	0.03	0.02
ಕೈಯಲ್ಲಿರುವ ಜೆಕ್ಕಾಗಳು, ಡಾಫ್‌ಗಳು	9,534.11	6,487.34	4,077.22
ಬ್ಯಾಂಕ್‌ಗಳಲ್ಲಿರುವ ಬಾಕಿ:			
ಬಾಲ್ತಿ ಖಾತೆಗಳಲ್ಲಿ	45,318.20	22,826.42	19,805.55
ಉಳಿತಾಯ ಖಾತೆಗಳಲ್ಲಿ	129.58	743.79	1,571.59
ತೇವಣಿ ಖಾತೆಗಳಲ್ಲಿ	2,67,471.61	2,11,073.75	1,32,373.79
ಒಟ್ಟು	3,22,453.53	2,41,131.33	1,57,828.17



ಅವಧಿ ತೇವೆಗಳು ಸೇರಿದಂತೆ ಕಂಪನಿಯ ನಿರ್ವಹಣೆ ಲಾದ ತೇವೆಗಳನ್ನು ಯಾವುದೇ ಸಮಯದಲ್ಲಾದರೂ ಮೂರನೆ ನೀಡಬೇಕೆಂದು ಅಥವಾ ದಂಡ ವಿಧಿಸದೆ ಪಡೆಯಬಹುದಾಗಿದೆ.

10.1 ಮೇಲಿನವು ಹೊರತುಪಡಿಸಿ ಬ್ಯಾಂಕ್ ನಲ್ಲಿರುವ ಬಾಕಿ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಬ್ಯಾಂಕ್ ಗಳಲ್ಲಿರುವ ಬಾಕಿ: ಮೀಸಲಿಟ್ ಇಂಡಿಯಾ ಕಾರ್ಯಕ್ರಮತೆ ಮತ್ತು ಇತರೆ ಗ್ರಾಹಂಟಿ ಸಂಬಂಧಿಸಿದಂತೆ ಭದ್ರತೆಯ ಉಳಿಕೆ	1,001.43	969.47	969.65
ಒಟ್ಟು	1,001.43	969.47	969.65

11. ಇತರ ಪ್ರಸಕ್ತ ಸ್ವತ್ವಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
(ಭದ್ರತೆ ಇಲ್ಲಿದಿರುವ, ವಸೂಲಾಗಬಹುದೆಂದು ಪರಿಗಣಿಸಲಾದುದು) ಬಂಡವಾಳ ಮುಂಗಡಗಳನ್ನು ಹೊರತುಪಡಿಸಿ ಮುಂಗಡಗಳು ಪ್ರೋವೆ ಪಾವತಿ ವೆಚ್ಚಗಳು	-	8.69	3.23
ಗ್ರಾಮ್ಯ ಯೋಜಿತ ಸ್ವತ್ವಗಳ ಮೇಲಿನ ಹೆಚ್ಚಿನ ಶ್ವಾರ್ಥ/ಕನಾರ್ಕಿಕ ಸರ್ಕಾರದಿಂದ ಸ್ವೀಕರಿಸಲಾದ ಜಿಲ್ಲಾ ಸರಕುಗಳು/ಸೇವೆಗಳಿಂದ ಬಂದ ಮುಂಗಡಗಳು	16,842.17	-	-
ಒಟ್ಟು	24,077.38	7,791.04	5,727.82

12. ಈಕ್ಕಿಟಿ ಹೇರು ಬಂಡವಾಳ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಅಧಿಕೃತ ಪ್ರತಿ ಹೇರಿಗೆ 1,000 ರೂ.ನಂತೆ 1,50,000 ಈಕ್ಕಿಟಿ ಹೇರುಗಳು (ಹಿಂದಿನ ವರದಿ : ಪ್ರತಿ ಹೇರಿಗೆ 1,000 ರೂ.ನಂತೆ 1,50,000 ಈಕ್ಕಿಟಿ ಹೇರುಗಳು	1,500.00	1,500.00	1,500.00
ಒಟ್ಟು	1,500.00	1,500.00	1,500.00
ಮೂರ್ಕಾ ಸಂದಾಯಿತ ಹಾಗೂ ಈಕ್ಕಿಟಿ ಹೇರುಗಳು ಪ್ರತಿ ಹೇರಿಗೆ 1,000 ರೂ.ನಂತೆ 1,22,500 ಈಕ್ಕಿಟಿ ಹೇರುಗಳು (ಹಿಂದಿನ ವರದಿ: ಪ್ರತಿ ಹೇರಿಗೆ 1,000 ರೂ.ನಂತೆ 1,22,500 ಈಕ್ಕಿಟಿ ಹೇರುಗಳು	1,225.00	1,225.00	1,225.00
ಒಟ್ಟು	1,225.00	1,225.00	1,225.00



13. ಇತರ ಕ್ಷೇತ್ರಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಸಾಮಾನ್ಯ ಮೀಸಲು	9,000.00	8,000.00	7,000.00
ಮೀಸಲು ಬಂಡವಾಳ	2.28	2.28	2.28
ಲಾಳಿಸಿಕೊಂಡಿರುವ ಗಳಿಕೆಗಳು	56,579.13	45,249.95	34,015.47
ಮರುವೈಲ್ಯಕರಣ ಮೀಸಲು	3,206.75	3,206.75	3,206.75
ಇತರ ಸಮಗ್ರ ಆದಾಯ	-	-	-
ಒಟ್ಟು	68,788.16	56,458.98	44,224.50

14. ಇತರ ಹಣಕಾಸ ಹೊಣೆಗಾರಿಕೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಪ್ರಸ್ತುತವಲ್ಲದ			
ಭದ್ರತಾ ತೇವಣೆಗಳು	49.54	33.15	21.85
ಒಟ್ಟು	49.54	33.15	21.85
ಪ್ರಸ್ತುತ			
ಅನ್‌ಸ್‌ಸ್ ಹಣ ತೇವಣೆ	126.25	59.89	53.24
ಗ್ರಾಹಕ್ಯಾಟಿ - ಪಾವತಿಸಲಾದ ಶ್ಲೇಷ್ಮಾಗಳು	36.43	23.21	20.50
ವೆಚ್ಚಗಳಿಗೆ ಬಾಕಿ ಉಳಿದಿರುವ ಹೊಣೆಗಾರಿಕೆಗಳು	11,216.40	4,330.52	5,502.33
ಒಟ್ಟು	11,379.08	4,413.62	5,576.07

15. ಒದಗಣೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಪ್ರಸ್ತುತವಲ್ಲದ			
ನೌಕರರ ಸೌಲಭ್ಯಗಳಿಗೆ ಒದಗಣೆಗಳು			
ಸರಿದೂಗಿಸಲಾದ ಉಳಿಕೆಗಳ ಮೇಲಿನ ಒದಗಣೆಗಳು	625.90	473.72	398.24
ಅನುಗ್ರಹ ಭಕ್ತಿ ಮೇಲಿನ ಒದಗಣೆಗಳು	-	-	-
ಗ್ರಾಹಕ್ಯಾಟಿ ಮೇಲಿನ ಒದಗಣೆಗಳು	722.62	-	-
ಒಟ್ಟು	1,348.51	473.72	398.24
ಪ್ರಸ್ತುತ			
ನೌಕರರ ಸೌಲಭ್ಯಗಳಿಗೆ ಒದಗಣೆಗಳು			
ಸರಿದೂಗಿಸಲಾದ ಉಳಿಕೆಗಳ ಮೇಲಿನ ಒದಗಣೆಗಳು	2,767.41	2,113.13	1,834.80
ಅನುಗ್ರಹ ಭಕ್ತಿ ಮೇಲಿನ ಒದಗಣೆಗಳು	1,952.94	1,577.05	1,277.34



ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಗ್ರಾಹಕುಗಳ ಮೇಲಿನ ಒದಗಣೆಗಳು	313.40	-	-
ಇತರೆ ಒದಗಣೆಗಳು:	-	-	11.80
ಸಂಪತ್ತು ತೆರಿಗೆ	294.88	0.00	0.00
ಲಾಭಾಂಶ ಮತ್ತು ಲಾಭಾಂಶ ತೆರಿಗೆ (2016-2017)			
ಒಟ್ಟು	5,328.63	3,690.18	3,123.94

ಒದಗಣೆಗಳ ಚಲನೆಯ ವಿವರಗಳು:

ವಿವರಗಳು	ಸರಿದೊಗ್ಗಿಸಲಾದ ಉಳಿಕೆಗಳು	ಅನುಗ್ರಹ ಭಕ್ತೆ
1ನೇ ಏಪ್ರಿಲ್, 2016ರಲ್ಲಿದ್ದಂತೆ ಶಿಲ್ಕು	2,233.04	1,277.34
ಗುರುತಿಸಲಾದ ಹೆಚ್ಚುವರಿ ಒದಗಣೆಗಳು	353.80	299.71
ಅವಧಿಯಲ್ಲಿ ಬಳಸಲಾದ ಹಣ (ಒದಗಣೆಕ್ಕೆ ಸಂಬಂಧಿಸಿದಂತೆ ವಿಧಿಸಲಾದ ಮತ್ತು ಭಾಗಿಯಾಗಿರುವವು)	-	-
ಈ ಅವಧಿಯ ಹಿಂಪಡೆದ ಬಳಸಲಾಗದ ಹಣ	-	-
31ನೇ ಮಾರ್ಚ್ 2017ರಲ್ಲಿದ್ದಂತೆ ಶಿಲ್ಕು	2,586.84	1,577.05
1ನೇ ಏಪ್ರಿಲ್, 2017ರಲ್ಲಿದ್ದಂತೆ ಶಿಲ್ಕು	2,586.84	1,577.05
ಗುರುತಿಸಲಾದ ಹೆಚ್ಚುವರಿ ಒದಗಣೆಗಳು	-	-
ಅವಧಿಯಲ್ಲಿ ಬಳಸಲಾದ ಹಣ (ಒದಗಣೆಕ್ಕೆ ಸಂಬಂಧಿಸಿದಂತೆ ವಿಧಿಸಲಾದ ಮತ್ತು ಭಾಗಿಯಾಗಿರುವವು)	-	-
ಈ ಅವಧಿಯ ಹಿಂಪಡೆದ ಬಳಸಲಾಗದ ಹಣ	-	-
31ನೇ ಮಾರ್ಚ್ 2018ರಲ್ಲಿದ್ದಂತೆ ಶಿಲ್ಕು	2,586.84	1,577.05
ಕಂಪನಿಯ ಎಲ್ಲಾ ನೋಕರಿಗೆ ಎರಡು ತಿಂಗಳ ಮೂಲವೇತನ ಮತ್ತು ತುಟ್ಟಿ ಭಕ್ತೆಯನ್ನು ಅನುಗ್ರಹ ಭಕ್ತೆಯಾಗಿ ಲೆಕ್ಕಪಡುವಲ್ಲಿ ಸರ್ಕಾರದ ಮಂಜೂರಾತಿ ಕಾಯ್ದಿರಿಸಿ ಒದಗಣೆ ಮಾಡಲಾಗಿದೆ. (2016-17 - ಒಂದು ತಿಂಗಳ ತುಟ್ಟಿ ಭಕ್ತೆ). ಆದಾಗ್ಯೂ ಸರ್ಕಾರವು 2014-2015 ನೇ ಸಾಲಿನಿಂದ ಅನುಗ್ರಹ ಭಕ್ತೆಯನ್ನು ಅನುಮೋದಿಸಿರುವುದಿಲ್ಲ.		

16. ಇತರೆ ಪ್ರಸ್ತುತವಲ್ಲದ ಹೊಣೆಗಾರಿಕೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಇತರೆಗಳು	9.85	9.85	9.85
ಒಟ್ಟು	9.85	9.85	9.85



17. ಪಾವತಿಸಲಾದ ಟೈಂಡ್

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಪ್ರಸ್ತುತ ಸರಕುಗಳು ಮತ್ತು ಸೇವೆಗಳಿಗೆ ಸ್ವೀಕರಿಸಲಾದ ಟೈಂಡ್‌ಗಳು	47,741.52	11,533.51	7,560.54
ಒಟ್ಟು	47,741.52	11,533.51	7,560.54

18. ಇತರ ಪ್ರಸ್ತುತ ಹೊಣೆಗಾರಿಕೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಕೆಲಸ ವಹಿಸುವ ಏಜೆನ್ಸಿಗಳಿಂದ ಸ್ವೀಕರಿಸಲಾದ ಮುಂದಾಗಳು 01-04-2016ರಂತೆ ಇದ್ದಂತೆ ಶಿಲ್ಪ ಕಡಿಮೆ: ಹಿಂದಿನ ವರ್ಷ ಹೊಂದಾಣಿಕೆ ಮಾಡಿಕೊಂಡಿರುವುದು	6,74,810.80 (1,471.27)	5,21,201.30 (1,091.24)	4,08,240.14 (2,107.02)
ಸೇರಿದೆ: ಪ್ರಸ್ತುತ ವರ್ಷ ಸ್ವೀಕರಿಸಲಾಗಿದೆ	6,73,339.53 3,64,097.93	5,20,110.06 2,60,414.09	4,06,133.12 2,02,022.84
ಕಡಿಮೆ: ಹೊಂದಾಣಿಕೆ ಮಾಡಿಕೊಂಡ ಕಡಿಮೆ: ಕಾರ್ಯಾಚಾರ ಸೇನ್ಸ್ / ತೆರಿಗೆ ಹೊಂದಾಣಿಕೆ	10,37,437.46 (1,19,748.67) (3,559.26)	7,80,524.15 (1,03,563.47) (2,149.88)	6,08,155.96 (85,142.26) (1,812.40)
(ಎ)	9,14,129.53	6,74,810.80	5,21,201.30
ಶಾಸನಬಂಧ ಬಾಕಿಗಳು (ಬಿ) ಪಾವತಿಸಬೇಕಾದ ತೆರಿಗೆಗಳು (ಆದಾಯ ತೆರಿಗೆ ಹೊರತುಪಡಿಸಿ) ಇತರೆ ಪಾವತಿಗಳು	11,119.64	(320.52)	382.66
ಸಂಚಿತ ಬಣ್ಣ ಮತ್ತು ಮದ್ಯೋ ಕಾರಣದಿಂದಾಗಿ ಇತರೆಗಳು (ಬಿ)	0.16 1,24,297.81 1,24,297.97	0.16 81,244.33 81,244.49	0.16 39,770.67 39,770.83
ಒಟ್ಟು (ಎ+ಬಿ+ಬಿ)	10,49,547.14	7,55,734.77	5,61,354.79

19. ಕಾರ್ಯಾಚಾರಣೆಯಿಂದ ಬಂದ ಆದಾಯ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಪ್ರಸ್ತುತ ವರ್ಷದ ಕಾಮಗಾರಿಗಳ ಮೌಲ್ಯ ಕೂಡಿದೆ: ಹಿಂದಿನ ವರ್ಷದ ಕಾಮಗಾರಿ ಮೇಲಿನ ನಿರೀಕ್ಷಿತ ನಷ್ಟ (ಕಳೆದಿದೆ): ಪ್ರಸ್ತುತ ವರ್ಷದ ಕಾಮಗಾರಿ ಮೇಲಿನ ನಿರೀಕ್ಷಿತ ನಷ್ಟ ಕಳೆದಿದೆ: ಹಿಂದಿನ ವರ್ಷದ ಹೊಂದಾಣಿಕೆ ಕೂಡಿದೆ/(ಕಳೆದಿದೆ): ಅಂತಿಮ ಬಿಲ್ಲುಗಳ ಹೊಂದಾಣಿಕೆಯಿಂದಾದ ಲಾಭ ಒಟ್ಟು	3,67,628.26 3,467.69 (5,454.77) (76.91) 1,331.50 3,66,895.77	2,21,874.06 2,826.62 (3,467.69) 2,775.07 2,24,008.06



20. ಇತರೆ ಆದಾಯ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಅವಧಿ ತೇವಣಿಗಳ ಬಡ್ಡಿಯಿಂದ ಬಂದ ಆದಾಯ	14,018.85	11,545.95
ಆದಾಯ ತೆರಿಗೆ ಮರಹಾವತಿ ಮೇಲೆ ಬಡ್ಡಿಯಿಂದ ಬಂದ ಆದಾಯ	-	3.52
ಸ್ವತ್ವಗಳ ಮಾರಾಟದಿಂದ ಬಂದ ಆದಾಯ	-	1.40
ಭೋಗ್ಯ/ಬಾಡಿಗೆಯಿಂದ ಬಂದ ಆದಾಯ	35.12	88.59
ಇತರೆ ಕಾರ್ಯಾಚರಣೆಯಲ್ಲಿದೆ ಆದಾಯ	829.25	1,536.27
ಒಟ್ಟು	14,883.22	13,175.73

21. ಬಳಕೆಯಾದ ಸಾಮಗ್ರಿಗಳ ಬೆಲೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಸಾಮಗ್ರಿಗಳು	1,67,216.67	1,09,543.94
ವ್ಯಾಟ್	11,870.72	8,842.85
ಜೀವಸೌಂದಿರಿ	18,189.15	-
ಕಾಮಗಾರಿ ಮೇಲಿನ ಸೆಸ್	117.02	68.86
ಪ್ರವೇಶ ತೆರಿಗೆ	-	17.47
ಕೊಲಿ	1,45,427.12	86,462.81
ಸರಕು ಮತ್ತು ವಾಹನಗಳು	448.11	420.65
ವಿದ್ಯುತ್ ಅನುಸಾರದ ಶುಲ್ಕಗಳು	613.14	265.69
ಇತರೆ ಕಾಮಗಾರಿ ವೆಚ್ಚಗಳು	2,498.06	2,122.38
ಒಟ್ಟು	3,46,379.99	2,07,744.65

22. ನೋಕರರ ಸೌಲಭ್ಯ ವೆಚ್ಚಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಸಂಬಳಗಳು, ವೇತನ ಮತ್ತು ಭತ್ತೆಗಳು	5,752.74	4,917.69
ಭವಿಷ್ಯನಿಧಿ ಮತ್ತು ಇತರೆ ನಿರ್ದಿಖಗಳ ಕೊಡುಗೆ	444.98	446.88
ಗ್ರಾಹಕುಟಿ	1,151.75	52.21
ಮಾನವಸಂಪನ್ಮೂಲ ಪೂರ್ಕೆ	1,902.33	1,389.40
ಸಿಬ್ಬಂದಿ ಕಲ್ಯಾಣ ವೆಚ್ಚಗಳು	35.86	60.95
ಒಟ್ಟು	9,287.66	6,867.13
ಮೇಲೆ ತಿಳಿಸಲಾದ ಸಿಬ್ಬಂದಿ ಕಲ್ಯಾಣ ವೆಚ್ಚಗಳು ಸ್ವೀಕರಿಸಲಾದ ಕೊಡುಗೆ ಸೇರಿಸಲಾಗಿಲ್ಲ ಅಥವಾ ಲೆಕ್ಕಾದಲ್ಲಿ ತೋರಿಸಲಾಗಿಲ್ಲ.		



23. ಇತರೆ ವೆಚ್ಚಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಕೆಣಸಾಲಗಳು ಡಬ್ಲ್ಯೂ/ಒ	1,023.40	86.08
ಸಿಂಪರೋವ್‌ ಮತ್ತು ಇತರೆ ದೇಶಗಳು	524.30	500.00
ಕಾರ್ಮೋರೇಂಟ್ ಸಾಮಾಜಿಕ ಯೋಜನಾರಿಕೆ	727.00	311.00
ವಿಮೆ	16.69	2.04
ಇತರೆ ವೆಚ್ಚಗಳು	691.24	376.23
ಲೆಕ್ಕಪರಿಶೋಧಕರಿಗೆ ಪಾವತಿಸಿದ್ದ (ಟಿಪ್ಪಣಿ 23ನ ನೋಡಿ)	2.50	2.95
ವಿದ್ಯುತ್ ಮತ್ತು ಇಂಧನ	164.58	162.74
ದರಗಳು ಮತ್ತು ತೆರಿಗಳು	76.21	54.68
ಬಾಡಿಗೆ	117.53	113.29
ಕಟ್ಟಡದ ದುರಸ್ತಿ	94.59	121.56
ಯಂತ್ರೋಪಕರಣಗಳ ದುರಸ್ತಿಗಳು	10.23	5.98
ಪ್ರಯಾಳ ವೆಚ್ಚಗಳು	85.30	34.52
ವೃತ್ತಿಪರ ಮತ್ತು ಕಾನೂನು ವೆಚ್ಚಗಳು	93.20	94.67
ವಾಹನ ಬಾಡಿಗೆ ಮತ್ತು ನಿರ್ವಹಣಾ ಶುಲ್ಕಗಳು	182.55	199.57
ದೂರವಾಣಿ ಮತ್ತು ಅಂಚೆ ಶುಲ್ಕಗಳು	52.95	54.42
ಮುದ್ರಣ ಮತ್ತು ಲೇಖಿನ ಸಾಮಗ್ರಿಗಳು	128.46	138.60
ಜಾಹೀರಾತು ಶುಲ್ಕಗಳು	121.31	7.76
ಕಂಪ್ಯೂಟರ್ ನಿರ್ವಹಣೆ	22.33	30.15
ಒಟ್ಟು	4,134.37	2,296.24

23-ಎ. ಲೆಕ್ಕಪರಿಶೋಧಕರಿಗೆ ಪಾವತಿ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
(ಪರೋಕ್ಷ ತೆರಿಗೆ ಹೊರತುವಡಿಸಿ)		
ಶಾಸನಬಧ್ಯ ಲೆಕ್ಕಪರಿಶೋಧನೆ	1.70	1.70
ತೆರಿಗೆ ವಿಷಯಗಳಿಗೆ	0.80	0.80
ಸರಕುಗಳು ಮತ್ತು ಸೇವಾ ತೆರಿಗೆ	-	0.45
ಒಟ್ಟು	2.50	2.95

24. ನೌಕರರ ಸೌಲಭ್ಯಗಳು

ಎ. ವ್ಯಾಖ್ಯಾನಿಸಲಾದ ಲಾಭ ಯೋಜನೆ - ಗ್ರಾಹಕುಟಿ

31ನೇ ಮಾರ್ಚ್, 2018 ಮತ್ತು 31ನೇ ಮಾರ್ಚ್, 2017ರಲ್ಲಿದ್ದಂತೆ ಕಂಪನಿಯ ಹಳಕಾಸು ತಃಖ್ಯೇಯಲ್ಲಿ ಗುರುತಿಸಲಾದ ಮೊತ್ತ ಹಾಗೂ ಗ್ರಾಹಕುಟಿ ಯೋಜನೆ (ಅನುದಾನಿತ)ಯ ವಿವರಗಳು ಈ ಕೆಳಗಿನ ಕೋಷ್ಟಕದಲ್ಲಿ ತಿಳಿಸಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ
ಸೌಲಭ್ಯಗಳ ಭಾಧ್ಯತೆಗಳಲ್ಲಿ ಬದಲಾವಣೆ ಆರಂಭದಲ್ಲಿರುವ ಸೌಲಭ್ಯದ ಭಾಧ್ಯತೆಗಳು	3,366.04	3,200.87



(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017ರಲ್ಲಿದ್ದಂತೆ
ಸೇವಾ ಮೊತ್ತ	168.33	89.35
ಹಿಂದಿನ ಸೇವಾ ಮೊತ್ತ	998.18	-
ಬಡ್ಡ ವೆಚ್ಚಗಳು	246.34	210.48
ಮೊಟಕುಗೊಳಿಸಿದರ ಲಾಭ	-	-
ಬಾಧ್ಯತೆಗಳ ವರ್ಗಾವಳಿ	-	-
ಮರುಪರಿಶೀಲನೆಗಳು-ಪ್ರಾಪ್ತವಾಗಿರುವ (ಗಳಿಕೆ)/ನಷ್ಟಗಳು	45.24	130.57
ಸೌಲಭ್ಯಗಳಿಗೆ ಪಾವತಿಸಿದ್ದ	(249.52)	(265.23)
ಅಂತ್ಯದಲ್ಲಿದ್ದಂತೆ ಸೌಲಭ್ಯಗಳ ಬಾಧ್ಯತೆಗಳು	4,574.60	3,366.04
ಯೋಜನಾ ಸ್ವತ್ವಗಳಲ್ಲಿ ಬದಲಾವಣೆ		
ಆರಂಭದಲ್ಲಿರುವ ಯೋಜನಾ ಸ್ವತ್ವಗಳ ನ್ಯಾಯೋಚಿತ ಮೌಲ್ಯ	3,530.83	3,531.91
ಬಡ್ಡಿಯಿಂದ ಬಂದ ಆದಾಯ	258.86	233.19
ಸ್ವತ್ವಗಳ ವರ್ಗಾವಳಿ	-	-
ಮರುಪರಿಶೀಲನೆಗಳು-ಬಡ್ಡಿಯಿಂದ ಬಂದ ಆದಾಯದಲ್ಲಿ ಸೇರಿವುದನ್ನು ಹೊರತುಪಡಿಸಿ ಯೋಜನಾ ಸ್ವತ್ವಗಳ ಹಿಂಬಾಕೆ	(1.59)	30.96
ಕೊಡುಗೆಗಳು	-	-
ಸೌಲಭ್ಯಗಳಿಗೆ ಪಾವತಿಸಿದ್ದ	(249.52)	(265.23)
ಅಂತ್ಯದಲ್ಲಿದ್ದಂತೆ ಯೋಜನಾ ಸ್ವತ್ವಗಳ ನ್ಯಾಯೋಚಿತ ಮೌಲ್ಯ	3,538.59	3,530.83

ನೋಕರರ ಸೌಲಭ್ಯಗಳ ವೆಚ್ಚಗಳಿಗೆ ಆದಾಯ ಮತ್ತು ನಷ್ಟದ ತಿಳಿಯಲ್ಲಿ ಗುರುತಿಸಲಾದ 31ನೇ ಮಾರ್ಚ್, 2018 ಮತ್ತು 31ನೇ ಮಾರ್ಚ್, 2017ರ ಅಂತ್ಯಕ್ಕೆ ಇದ್ದಂತೆ ಮೊತ್ತ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಸೇವಾ ತೆರಿಗೆ	168.33	89.35
ಸೌಲಭ್ಯ ಬಾಧ್ಯತೆಯಲ್ಲಿ ತಿಳಿಸಿರುವ ನಿವ್ವಳ ಬಡ್ಡಿ	246.34	(22.71)
ನಿವ್ವಳ ಗ್ರಾಹಕುಟಿ ಮೊತ್ತ	414.66	66.64



ಇತರೆ ಸಮಗ್ರ ಆದಾಯದಲ್ಲಿದ ತಃಖ್ಯೇಯಲ್ಲಿ ಗುರುತಿಸಲಾದ 31ನೇ ಮಾರ್ಚ್, 2018 ಮತ್ತು 31ನೇ ಮಾರ್ಚ್, 2017ರ ಅಂತ್ಯಕ್ಕೆ ಇದ್ದಂತೆ ಮೊತ್ತ

(ರೂ. ಲಕ್ಷಗಳಲ್ಲಿ)

ವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಸೌಲಭ್ಯ ಬಾಧ್ಯತೆ / (ಸ್ವತ್ವ)ಯಲ್ಲಿ ತಿಳಿಸಿರುವ ಮರುಪರಿಶೀಲನೆಗಳು		
ನ್ಯಾಯೋಚಿತ (ಗಳಿಕೆ)/ನಷ್ಟಗಳು		
ಹಣಕಾಸು ಕಲ್ಪನೆಗಳ ಬದಲಾವಣೆಯಿಂದ (ಗಳಿಕೆ)/ನಷ್ಟ	209.51	69.80
ಅನುಭವ ಹೊಂದಾಡಿಕೆಗಳಿಂದ (ಗಳಿಕೆ)/ನಷ್ಟ	(164.27)	60.77
ನಿವ್ವಳ ತಿಳಿಸಲಾದ ಸೌಲಭ್ಯ ಬಾಧ್ಯತೆ/ (ಸ್ವತ್ವ)ಗಳ ಮೇಲೆನ ನಿವ್ವಳ ಬಡ್ಡಿಯಲ್ಲಿ ಸೇರಿವುದನ್ನು ಹೊರತುಪಡಿಸಿ ಯೋಜನಾ ಸ್ತತಿಗಳ (ಹಿಂಪಡೆಯುವಿಕೆ)/ನಷ್ಟ	1.59	(30.96)
	46.83	99.61

31ನೇ ಮಾರ್ಚ್, 2018, 31ನೇ ಮಾರ್ಚ್ 2017 ಹಾಗೂ 1ನೇ ಏಪ್ರಿಲ್, 2016ರಲ್ಲಿದ್ದಂತೆ ಸೌಲಭ್ಯ ಬಾಧ್ಯತೆಗಳನ್ನು ನಿರ್ಧರಣೆಗಾಗಿ ಬಳಸಲಾದ ಸರಾಸರಿ ಬಾಧ್ಯತೆಗಳು ಈ ಕೆಳಗಿನಂತಿವೆ:

(ರೂ. ಲಕ್ಷಗಳಲ್ಲಿ)

ವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ರಿಯಾಯಿತಿ ದರ	7.60%	6.86%	7.73%
ಸಂಬಳ ಹೆಚ್ಚಳ ದರ	5.00%	3.00%	3.00%
ಸವೆತ ದರ	3.00%	3.00%	3.00%
ಸ್ವತ್ವಗಳ ಮೇಲೆನ ನಿರೀಕ್ಷಿತ ಲಾಭ	7.60%	6.86%	7.73%

ಯೋಜಿತ ದೀರ್ಘಾವಧಿ ಯೋಜನೆಗಳ ಬೆಳವಣಿಗೆ ಮತ್ತು ಪ್ರಸ್ತುತ ಕ್ರಾರಿಗಾ ಮಾನದಂಡಗಳೊಂದಿಗೆ ಕಂಪನಿಯ ಈ ಬಾಧ್ಯತೆಗಳನ್ನು ನಿರ್ಣಯಿಸಿದೆ. ಸರ್ಕಾರಿ ಭದ್ರತಾ ಉತ್ಪನ್ನಗಳ ಆಧಾರದ ಮೇಲೆ ರಿಯಾಯಿತಿ ದರವಿರುತ್ತದೆ.

ಬಿ. ದೀರ್ಘಾವಧಿ ಸೌಕರ್ಯಗಳು - ಗಳಿಸಿದ ರಜಾ ನಗದೀಕರಣ

31ನೇ ಮಾರ್ಚ್, 2018 ಮತ್ತು 31ನೇ ಮಾರ್ಚ್, 2017ರಲ್ಲಿದ್ದಂತೆ ಕಂಪನಿಯ ಹಣಕಾಸು ತಃಖ್ಯೇಯಲ್ಲಿ ಗುರುತಿಸಲಾದ ಮೊತ್ತ ಹಾಗೂ ಗ್ರಾಹ್ಯತ್ವ ಯೋಜನೆ (ಅನುದಾನಿತ)ಯ ವಿವರಗಳು ಈ ಕೆಳಗಿನ ಕೋಷ್ಟಕದಲ್ಲಿ ತಿಳಿಸಿದೆ.

(ರೂ. ಲಕ್ಷಗಳಲ್ಲಿ)

ವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ
ಸೌಲಭ್ಯಗಳ ಭಾಧ್ಯತೆಗಳಲ್ಲಿ ಬದಲಾವಣೆ		
ಆರಂಭದಲ್ಲಿರುವ ಸೌಲಭ್ಯದ ಬಾಧ್ಯತೆಗಳು	2,586.85	2,233.04
ಸೇವಾ ಮೊತ್ತ	166.74	134.13
ಬಡ್ಡಿ ವೆಚ್ಚಗಳು	196.60	153.19
ಮೊಟಕುಗೊಳಿಸಿದರ ಲಾಭ	-	-
ಬಾಧ್ಯತೆಗಳ ವರಗಣಯ	-	-
ಮರುಪರಿಶೀಲನೆಗಳು-ವಿಜಾರಾತ್ಕ (ಗಳಿಕೆ)/ನಷ್ಟಗಳು	443.12	66.48
ಸೌಲಭ್ಯಗಳಿಗೆ ಪಾವತಿಸಿದ್ದು	-	-
ಅಂತ್ಯದಲ್ಲಿದ್ದಂತೆ ಸೌಲಭ್ಯಗಳ ಬಾಧ್ಯತೆಗಳು	3,393.31	2,586.85



ಯೋಜನಾ ಸ್ವತ್ಸುಗಳಲ್ಲಿ ಬದಲಾವಣೆ		
ಆರಂಭದಲ್ಲಿರುವ ಯೋಜನಾ ಸ್ವತ್ಸುಗಳ ನ್ಯಾಯೋಚಿತ ಮೌಲ್ಯ	-	-
ಬಡ್ಡಿಯಿಂದ ಬಂದ ಆದಾಯ	-	-
ಸ್ವತ್ಸುಗಳ ವರ್ಗಾವಣೆ	-	-
ಮರುಪರಿಶೀಲನೆಗಳು-ಬಡ್ಡಿಯಿಂದ ಬಂದ ಆದಾಯದಲ್ಲಿ ಸೇರಿವುದನ್ನು ಹೊರತುಪಡಿಸಿ ಯೋಜನಾ ಸ್ವತ್ಸುಗಳ ಹಿಂಬಾಕ ಹೊಡುಗಗಳು	-	-
ಸೌಲಭ್ಯಗಳಿಗೆ ಪಾವತಿಸಿದ್ದು	-	-
ಅಂತ್ಯದಲ್ಲಿದ್ದಂತೆ ಯೋಜನಾ ಸ್ವತ್ಸುಗಳ ನ್ಯಾಯೋಚಿತ ಮೌಲ್ಯ	-	-

ನೌಕರರ ಸೌಲಭ್ಯಗಳ ವೆಚ್ಚಗಳಿಗೆ ಆದಾಯ ಮತ್ತು ನಷ್ಟದ ತಿಖ್ಯಾಯಲ್ಲಿ ಗುರುತಿಸಲಾದ 31ನೇ ಮಾರ್ಚ್, 2018 ಮತ್ತು 31ನೇ ಮಾರ್ಚ್, 2017ರ ಅಂತ್ಯಕ್ಕೆ ಇದ್ದಂತೆ ಮೊತ್ತ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಸೇವಾ ತೆರಿಗೆ	166.74	134.13
ದೀರ್ಘಾವಧಿ ನೌಕರರ ಸೌಲಭ್ಯಗಳ ಮೇಲಿನ ನಿವ್ವಳ ಬಡ್ಡಿ ಪ್ರಾಪ್ತವಾಗಿರುವ (ಗಳಿಕೆ)/ನಷ್ಟಗಳು	196.60	153.19
ಹಣಕಾಸು ಬಾಧ್ಯತೆಗಳ ಬದಲಾವಣೆಯಿಂದ (ಗಳಿಕೆ)/ನಷ್ಟ	168.51	90.05
ಅನುಭವ ಹೊಂದಾಗಿಕೊಂಡ ಆದ (ಗಳಿಕೆ)/ನಷ್ಟ	274.61	(23.57)
ಮೊಟಕುಗೊಳಿಸಿದ್ದರ ಲಾಭ	-	-
ನಿವ್ವಳ ರಚಾ ನಗದೀಕರಣ ಮೊತ್ತ	806.46	353.80

31ನೇ ಮಾರ್ಚ್, 2018, 31ನೇ ಮಾರ್ಚ್ 2017 ಹಾಗೂ 1ನೇ ಏಪ್ರಿಲ್, 2016ರಲ್ಲಿದ್ದಂತೆ ಸೌಲಭ್ಯ ಬಾಧ್ಯತೆಗಳನ್ನು ನಿರ್ಧರಣೆಗಾಗಿ ಬಳಸಲಾದ ಸರಾಸರಿ ಬಾಧ್ಯತೆಗಳು ಈ ಕೆಳಗಿನಂತಿವೆ:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ರಿಯಾಲಿಟಿ ದರ 7.60% 6.86% 7.73%			
ಸಂಬಳ ಹೆಚ್ಚೆ ದರ	5.00%	3.00%	3.00%
ಸವೆತ ದರ	3.00%	3.00%	3.00%



25. ಹೆಚ್‌ಕಾಸು ಸಾಧನಗಳು

ಪಾರ್ಶ್ವಾರ್ಥ ಹೆಚ್‌ಕಾಸು ಸಾಧನಗಳು
3ನೇ ಮಾರ್ಚ್, 2018ರಿಂದಂತೆ ಪಾರ್ಶ್ವಾರ್ಥ ಹೆಚ್‌ಕಾಸು ಸಾಧನಗಳ ನಾಯಕೋಚಿತ ಮತ್ತು ತೆಗೆದುಕೊಳ್ಳಲಾದ ಮನೋಲ್ಯಾದ ವರ್ವರಗಳು ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವರಗಳು	ಮಾತ್ರಾಯ ವೆಚ್ಚು	ಆಯಾ ಸಾಧನಗಳು / ಸಾಧನ ಮೂಲಕ ನಾಯಕೋಚಿತ ವರ್ವಾಲ್ಯಾದಲ್ಲಿನ ಹೆಚ್‌ಕಾಸು ಸ್ತಂಭ/ಹೆಚ್‌ಕಾಸರಿಗಳು		ಉತ್ಪನ್ನ ಪಡೆದ ಮಾತ್ರು	ಉತ್ಪನ್ನ ನಾಯಕೋಚಿತ ಮಾತ್ರು
		ಆರಂಭಿಕ ಸುಧಾರಣೆಯ ಮೇಲೆ ಗೊತ್ತಾಪಡಿಸುವುದಕ್ಕೆ	ಕಾಣಾಯ ಗೊತ್ತಾಪಡಿಸುವುದಕ್ಕೆ		
ಸ್ತಂಭ:					
ಸಾಗದು ಮತ್ತು ಸಗದು ರೂಪದಾಳಿ (ಒಂದು ನೇರದೇ)	3,22,453.53	-	-	-	3,22,453.53
ಸಾಗದು ಮತ್ತು ಸಗದು ರೂಪದಾಳಿನ್ನು ಹೊರಡಬಹುದಿಲ್ಲಿರುವುದು ಜಾಕ್ ಸ್ಟ್ರೀಟ್ (ಒಂದು ನೇರದೇ)	1,001.43	-	-	-	1,001.43
ಸ್ಟ್ರೀಡ್ ಸ್ಟ್ರೀಟ್ ಸ್ಟ್ರೀಟ್ (ಒಂದು ನೇರದೇ)	440.26	-	-	-	440.26
ಸಾಲಾಗಳು (ಒಂದು ನೇರದೇ)	-	-	-	-	-
ಇತರ ಹೆಚ್‌ಕಾಸು ಸ್ತಂಭಗಳು (ಒಂದು ನೇರದೇ)	13,251.65	-	-	-	13,251.65
ಒಟ್ಟು	3,37,146.87	-	-	-	3,37,146.87
ಹೆಚ್‌ಕಾಸರಿಗಳು:					
ಟ್ರೈಡ್ ಸ್ಟ್ರೀಟ್ ಸ್ಟ್ರೀಟ್ (ಒಂದು ನೇರದೇ)	47,741.52	-	-	-	47,741.52
ಇತರ ಹೆಚ್‌ಕಾಸು ಹೆಚ್‌ಕಾಸರಿಗಳು (ಒಂದು ನೇರದೇ)	11,428.62	-	-	-	11,428.62
ಒಟ್ಟು	59,170.14	-	-	-	59,170.14



(ರೂ. ಲಕ್ಷಗಳಲ್ಲಿ)

31ನೇ ಡಿಸೆಂಬರ್, 2017ರಿಂದಂತೆ ದಾರ್ಶನಾರ್ಥ ಹಳಕಾಸು ಸಾಧನಾರ್ಥ ನ್ಯಾಯಾಭಿವೃದ್ಧಿ ಮಾರ್ಪಿನಲ್ಲಿ ಯತ್ನ ತೆಗೆದುಕೊಳ್ಳಲಾದ ವರ್ಷದಲ್ಲಿ ವಿದರ್ಪಣೆ ಈ ಕೆಳಗಿನಂತಹಿದೆ.

ವಿವರಗಳು	ವಿತರಣೆಯ ಪಕ್ಷ	ಆರೋಹಿ / ಸಾಕಾರ ಮೂಲಕ ವಿನಿಯೋಜಿತ ವರ್ಷದಲ್ಲಿನ ಹಳಕಾಸು ಸ್ವತ್ವಗಳು/ಹೆಚ್ಚಿಗಳು	ಸ್ವಿಟ್ ಮೂಲಕ ನ್ಯಾಯಾಭಿವೃದ್ಧಿ ಹಳಕಾಸು ಸ್ವತ್ವಗಳು/ಹೆಚ್ಚಿಗಳು		ಉತ್ಪಾದ ಸಾಧನ ವರ್ಷ	ಉತ್ಪಾದ ಸಾಧನ ವರ್ಷ
			ಅರಂಭಿಕ ಗುರುತಿಸುವುದಕ್ಕೆ ಮೇಲೆ	ಕ್ರಾಂತಿ ಗುರುತಿಸುವುದಕ್ಕೆ ಮೇಲೆ ಗೆಲ್ಲತ್ವಾದಿಸಿದ ಕಾರಣ		
ಸ್ವತ್ವಗಳು:						
ಸಗದು ಮತ್ತು ಸಗದು ರಾಜಕ್ಷಣಿ (ಒಟ್ಟಿಗೆ 10 ಸೆಲೆಡಿ)	2,41,131.33	-	-	-	-	2,41,131.33
ಸಗದು ಮತ್ತು ಸಗದು ರಾಜಕ್ಷಣಿಯನ್ನು ಹೇಳಿರೂಪದಿಲ್ಲಿ ಬಾಕಿ (ಒಟ್ಟಿಗೆ 11 ಸೆಲೆಡಿ)	969.47	-	-	-	-	969.47
ಕ್ರೀಡೆ ಸ್ಕೂಲ್‌ಗಳು (ಒಟ್ಟಿಗೆ 9 ಸೆಲೆಡಿ)	1,506.59	-	-	-	-	1,506.59
ಸಾಲಾಖು (ಒಟ್ಟಿಗೆ 12 ಸೆಲೆಡಿ)	-	-	-	-	-	-
ಇತರೆ ಹಳಕಾಸು ಸ್ವತ್ವಗಳು (ಒಟ್ಟಿಗೆ 5 ಸೆಲೆಡಿ)	9,691.38	-	-	-	-	9,691.38
ಒಟ್ಟು	2,53,298.77	-	-	-	-	2,53,298.77
ಹೆಚ್ಚಿಗಳಿರುವುದು:						
ಪ್ರೀತ್ಯಾಪ ಸ್ವತ್ವಗಳು (ಒಟ್ಟಿಗೆ 17 ಸೆಲೆಡಿ)	11,533.51	-	-	-	11,533.51	11,533.51
ಇತರೆ ಹಳಕಾಸು ಹೆಚ್ಚಿಗಳಿರುವುದು (ಒಟ್ಟಿಗೆ 15.1 ಸೆಲೆಡಿ)	4,446.77	-	-	-	4,446.77	4,446.77
ಒಟ್ಟು	15,980.28	-	-	-	15,980.28	15,980.28



ನೇಂ ನವೀಲ್, 2016ರಿಂದಂತೆ ವರ್ಗದಾರರು ಹೋಕಾಸು ಸಾಧನಾರ್ಥ ನ್ಯಾಯೋಜಿತ ಪ್ರೊಲ್ಟ ಮತ್ತು ತೆಗೆದುಕೊಳ್ಳಲಾದ ಪ್ರೊಲ್ಟ ವಿವರಗಳು ಈ ಕೆಳಗಿನಂತಹಿಂದಿ.

(ಒ. ಲಕ್ಷ್ಮಿ)

ವಿವರಗಳು	ವಿವರಗಳ ವ್ಯಾಪ್ತಿ	ವಿವರಗಳ ವ್ಯಾಪ್ತಿ	ಆರಂಭ / ಸಫ್ಯಾದ ಮೂಲಕ ನ್ಯಾಯೋಜಿತ ಪ್ರೊಲ್ಟ ದ್ವಾರಾ ಹಾಳುಕಾಸು ಸ್ವತ್ವಗಳು / ಹೊರಣಾರಿಕೆಗಳು		ಪ್ರತಿಕ್ರಿಯೆ ಮಾಡಿದ ಪ್ರೊಲ್ಟ ನ್ಯಾಯೋಜಿತ ವಿವರಗಳು	
			ಆರಂಭಕ್ಕಾಗಿ ಗ್ರಹಿತಾದ್ಯಾಯ ಮೊತ್ತ	ಕಾರಣ	ಆರಂಭಕ್ಕಾಗಿ ಗ್ರಹಿತಾದ್ಯಾಯ ಮೊತ್ತ	ಕಾರಣ
ಸತ್ತುಗಳು:						
ಸಗದು ಚುಕ್ತಿ ಸಗದು ದುರಾಪಾಲಿ (ಬ್ರಿಫ್ಸೆಂಟ್ 10 ಸೆಲೆಡಿ)	1,57,828.17	-	-	-	-	1,57,828.17
ಸಗದು ಚುಕ್ತಿ ಸಗದು ದುರಾಪಾಲಿನ್ನು ಹೊರಿಹತವಾಗಿ ಬಾಂಕ್ ಸಾಲ್ಸ್ಯಾರ್ಡ್ ಬಾಂಕ್ ಸಾಲ್ಸ್ಯಾರ್ಡ್ ಬಾಂಕ್ (ಬ್ರಿಫ್ಸೆಂಟ್ 11 ಸೆಲೆಡಿ)	969.65	-	-	-	-	969.65
ಬ್ರಿಫ್ಸೆಂಟ್ 9 ಸೆಲೆಡಿ (ಬ್ರಿಫ್ಸೆಂಟ್ 9 ಸೆಲೆಡಿ)	1,791.96	-	-	-	-	1,791.96
ಬ್ರಿಫ್ಸೆಂಟ್ 5 ಸೆಲೆಡಿ (ಬ್ರಿಫ್ಸೆಂಟ್ 5 ಸೆಲೆಡಿ)	8,848.37	-	-	-	-	8,848.37
ಒಟ್ಟು	1,69,438.15	-	-	-	-	1,69,438.15
ಹೊರಣಾರಿಕೆಗಳು:						
ಬ್ರಿಫ್ಸೆಂಟ್ 17 ಸೆಲೆಡಿ (ಬ್ರಿಫ್ಸೆಂಟ್ 17 ಸೆಲೆಡಿ)	7,560.54	-	-	-	-	7,560.54
ಬ್ರಿಫ್ಸೆಂಟ್ 15.1 ಸೆಲೆಡಿ (ಬ್ರಿಫ್ಸೆಂಟ್ 15.1 ಸೆಲೆಡಿ)	5,597.92	-	-	-	-	5,597.92
ಒಟ್ಟು	13,158.46	-	-	-	-	13,158.46



ನ್ಯಾಯೋಚಿತ ಮೌಲ್ಯದ ವರ್ಗಶ್ರೇಣಿ

ಮಟ್ಟ-1 : ಒಂದೇ ರೀತಿಯ ಸ್ವತ್ತಗಳು ಅಥವಾ ಹೊಣೆಗಾರಿಕೆಗಳಿಗೆ ಚಾಲ್ತಿ ಮಾರುಕಟ್ಟೆಯಲ್ಲಿನ ಉದ್ದೃತವಾದ ದರಗಳು (ಹೊಂದಾಯಿಸಲಾಗದ).

ಮಟ್ಟ-2: ಸ್ವತ್ತ ಅಥವಾ ಹೊಣೆಗಾರಿಕೆಗಳ ವೀಕ್ಷಣೆಗಾಗಿ ಮಟ್ಟ 1ರ ಒಳಭಾಗವು ಸೇರಿದಂತೆ ನೇರವಾಗಿ (ದರಗಳಂತೆ) ಅಥವಾ ಪರೋಕ್ಷವಾಗಿ (ದರಗಳಿಂದ ಪಡೆಯಲಾದ) ಉದ್ದೃತ ದರಗಳನ್ನು ಹೊರತುಪಡಿಸಿ ಒಳಹರಿವು.

ಮಟ್ಟ-3: ಮಾರುಕಟ್ಟೆ ಮಾಹಿತಿಗಳ ವೀಕ್ಷಣೆಗೆ ಆಧಾರಿತವಲ್ಲದ ಸ್ವತ್ತ ಮತ್ತು ಹೊಣೆಗಾರಿಕೆಗಳ ಒಳಹರಿವು.

ಹಣಕಾಸು ನಷ್ಟ ನಿರ್ವಹಣೆ

ಹಣಕಾಸು ನಷ್ಟ ಅಂಶಗಳು

ಕಂಪನಿಯ ಬಟ್ಟುವಟಕೆಗಳು ಸಾಲದ ಅಪಾಯಕ್ಕೆ ಒಷ್ಣತ್ವವೇ. ಎರವಲು ಪಡೆದ ಅನುದಾನದಿಂದ ಕಂಪನಿಯು ಅತಿ ಕೆನಿಷ್ಟು/ ನಗಣ್ಯ ಮಾರುಕಟ್ಟೆ ಮತ್ತು ದ್ರವ್ಯತಾ ಹಣ ಅಪಾಯವನ್ನು ಹೊಂದಿದೆ.

ಸಾಲದ ನಷ್ಟ

ಸಾಲದ ನಷ್ಟವು ಕೌಂಟರ್ ಪಾಟ್‌ಯಿಂದ ಆದಂತಹ ಅವರ ನಿಬಂಧದಿಂದಾಗಿ ಡೀಫಾಲ್‌ ಅಪಾಯವನ್ನು ಸೂಚಿಸುತ್ತದೆ ಮತ್ತು ಇದರ ಪರಿಣಾಮವಾಗಿ ಹಣಕಾಸಿನ ನಷ್ಟವಾಗುತ್ತದೆ. ಮಾರ್ಚ್ 31, 2018 ಮತ್ತು ಮಾರ್ಚ್ 31, 2017 ರ ವೇಳೆಗೆ ವರದಿಯ ದಿನಾಂಕಕ್ಕೆ ಮುಖ್ಯವಾಗಿ ಟ್ರೇಡ್ ಸ್ಟ್ರೆಟೆಗಿಯಿಂದ ಕ್ರಮವಾಗಿ ರೂ. 440.26 ಲಕ್ಷಗಳು ಮತ್ತು ರೂ. 1,506.59 ಲಕ್ಷಗಳು ಅಧಿಕ ಸಾಲದ ನಷ್ಟವನ್ನು ತಂದೊಳಿಸುತ್ತದೆ. ಟ್ರೇಡ್ ಸ್ಟ್ರೆಟೆಗಳು ಸಾಮಾನ್ಯವಾಗಿ ಅಸುರಕ್ಷಿತವಾಗಿದ್ದು, ಗ್ರಾಹಕರಿಂದ ಗಳಿಸಿದ ಆದಾಯದಿಂದ ಪಡೆಯಲಾಗಿದೆ. ಗ್ರಾಹಕರು ಸಾಮಾನ್ಯವಾಗಿ ಕನಾರ್ಚಿಕ ಸರ್ಕಾರ, ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು / ವಚನಗಳಾಗಿರುತ್ತವೆ. ಭಾರತೀಯ ಲೆಕ್ಕಪತ್ರ ಮಾನದಂಡಗಳು 109 ಅನ್ನು ಅಳವಡಿಸಿಕೊಂಡ ಕಾರಣ, ಹಳೆಯ ವಿಶೇಷಣೆಯ ಆಧಾರದ ಮೇಲೆ ದುರ್ಬಲತೆ ನಷ್ಟವನ್ನು ನಿರ್ಣಯಿಸಲು ಕಂಪನಿಯು ನಿರೀಕ್ಷಿತ ಸಾಲ ನಷ್ಟ ಮಾದರಿಯನ್ನು ಒಳಗೊಂಡಿದೆ.

ದ್ರವ್ಯತೆ ನಷ್ಟ

ಕಂಪನಿಯ ದ್ರವ್ಯತೆಯ ಪ್ರಮುಖ ಮೂಲಗಳು ನಗದು ಮತ್ತು ನಗದು ಸಮಾನದವುಗಳಾಗಿರುತ್ತವೆ ಹಾಗೂ ಕಾರ್ಯಾಚರಣೆಗಳಿಂದ ಹಣದ ಹರಿವು ಉತ್ಪತ್ತಿಯಾಗುತ್ತದೆ. ಕಂಪನಿಯು ಯಾವುದೇ ಬ್ಯಾಂಕ್‌ಗಳಲ್ಲಿ ಬಾಕಿ ಸಾಲಗಳನ್ನು ಹೊಂದಿಲ್ಲ. ಪ್ರಸ್ತುತ ಹಣಕಾಸು ಸ್ವತ್ತಗಳು ಪ್ರಸ್ತುತ ಹಣಕಾಸಿನ ಹೊಣೆಗಾರಿಕೆಗಳಿಗಿಂತ ಹೆಚ್ಚಾಗಿರುತ್ತದೆ.



ಟಿಪ್ಪಣಿ ಸಂಖ್ಯೆ-26 : ಪ್ರತಿ ಹೇರಿನಿಂದ ಗಳಿಸಿದ ಹಣ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ ರೂ. ಪ್ರತಿ ಹೇರಿಗೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ ರೂ. ಪ್ರತಿ ಹೇರಿಗೆ
ಪ್ರತಿ ಹೇರಿನಿಂದ ಮೂಲ ಮತ್ತು ನಿಸ್ವಾಸ ಗಳಿಸಿದ ಹಣ ಮುಂದುವರೆದ ಕಾರ್ಯಾಚರಣೆಯಿಂದ ನಿಲ್ಲಿಸಲಾದ ಕಾರ್ಯಾಚರಣೆಯಿಂದ	10,330.22	11,150.00
ಒಟ್ಟು ಪ್ರತಿ ಹೇರಿನಿಂದ ಮೂಲ ಮತ್ತು ನಿಸ್ವಾಸ ಗಳಿಸಿದ ಹಣ	10,330.22	11,150.00

ಪ್ರತಿ ಹೇರಿನಿಂದ ಮೂಲ ಮತ್ತು ನಿಸ್ವಾಸ ಗಳಿಸಿದ ಹಣ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಕಂಪನಿಯ ಮಾಲೀಕರಿಗೆ ಕಾರಣವಾದ ವರ್ಷದ ಆದಾಯ/(ನಷ್ಟ) (ಎ)	12,654.52	13,658.76
ಕಳೆದಿದೆ: ಆದ್ಯತಾ ಲಾಭಾಂಶ ಮತ್ತು ಅದರ ಮೇಲಿನ ತೆರಿಗೆ	-	-
ಪ್ರತಿ ಹೇರಿನ ಮೂಲ ಗಳಿಸಿದ ಹಣದ ಲೆಕ್ಕಾಚಾರದಲ್ಲಿ ಬಳಸಲಾದ ವರ್ಷದ ಆದಾಯ/(ನಷ್ಟ)	12,654.52	13,658.76
ಪ್ರತಿ ಹೇರಿನ ಮೂಲ ಗಳಿಸಿದ ಹಣದ ಲೆಕ್ಕಾಚಾರದಲ್ಲಿ ಬಳಸಲಾದ ನಿಲ್ಲಿಸಲಾದ ಕಾರ್ಯಾಚರಣೆಗಳ ವರ್ಷದ ಆದಾಯ	-	-
ಪ್ರತಿ ಹೇರಿನಿಂದ ಮೂಲ ಗಳಿಸಿದ ಹಣದ ಲೆಕ್ಕಾಚಾರದಲ್ಲಿ ಬಳಸಲಾದ ಆದಾಯಗಳು	12,654.52	13,658.76
ಕೆಕ್ಕಿಟೆ ಹೇರುಗಳ ಸರಾಸರಿ ಸಂಖ್ಯೆ (ಬಿ)	1,22,500	1,22,500
ಮುಂದುವರೆದ ಕಾರ್ಯಾಚರಣೆಯಿಂದ ಪ್ರತಿ ಹೇರಿನಿಂದ ಗಳಿಸಿದ ಹಣ (ಎ-ಬಿ)	10,330.22	11,150.00

ಭವಿಷ್ಯದಲ್ಲಿ ಪ್ರತಿ ಹೇರಿನ ನಿಸ್ವಾಸ ಮೂಲ ಗಳಿಸಿದ ಹಣವನ್ನು ಸಮರ್ಥವಾಗಿ ಸಾಧ್ಯವಾಗಿಸುವ ಯಾವುದೇ ಉಪಕರಣಗಳು (ನಿರಂತರವಾಗಿ ವಿಶೇಷಜ್ಞತ್ವದ ಹೇರುಗಳು ಸೇರಿದಂತೆ) ಕಂಪನಿಯ ಹೊಂದಿರುವುದಿಲ್ಲ. ಆದ್ದರಿಂದ ಪ್ರತಿ ಹೇರಿನ ನಿಸ್ವಾಸ ಗಳಿಸಿದ ಹಣದ ಲೆಕ್ಕಾಚಾರದಲ್ಲಿ ಬಳಸಲಾದ ಕೆಕ್ಕಿಟೆ ಹೇರುಗಳ ಸರಾಸರಿ ಸಂಖ್ಯೆಯು ಪ್ರತಿ ಹೇರಿನ ಮೂಲ ಗಳಿಸಿದ ಹಣದ ರೀತಿಯಷ್ಟೇ ಇರುತ್ತದೆ.

ಟಿಪ್ಪಣಿ ಸಂಖ್ಯೆ-27 : ಸಂಬಂಧಿತ ಪಾಟ್‌ ಅನಾವರಣ

ಸಂಬಂಧದ ವ್ಯಾಪ್ತಿ	ಸಂಬಂಧಪಟ್ಟ ಪಾಟ್‌ಗಳ ಹೆಸರುಗಳು
ಪ್ರಮುಖ ನಿರ್ವಹಣಾ ಸಿಬ್ಬಂದಿ (ಕೆಂಪಿ)	ಶಿವಸ್ಯೇಲಂ ನಾರಾಯಣ್ - ನಾಮನಿರ್ದೇಶಿತ ನಿರ್ದೇಶಕರು ಮೊಲಬಂತಿ ಲಕ್ಷ್ಮೀನಾರಾಯಣ - ನಾಮನಿರ್ದೇಶಿತ ನಿರ್ದೇಶಕರು ರಾಧ ಕೃಷ್ಣ ರಾಜು - ನಾಮನಿರ್ದೇಶಿತ ನಿರ್ದೇಶಕರು ಹನಗುಂದ ಫಕೀರಪ್ಪ ಪ್ರಕಾಶ - - ನಾಮನಿರ್ದೇಶಿತ ನಿರ್ದೇಶಕರು ಮಾರತೆಟ್ಟಿ ವೆಂಕಟರಮಣ್ಯ ಸಾಮಿತಿ - ನಾಮನಿರ್ದೇಶಿತ ನಿರ್ದೇಶಕರು ಬಸಪ್ಪ ಗುರುಪ್ರಸಾದ್ - ನಾಮನಿರ್ದೇಶಿತ ನಿರ್ದೇಶಕರು ಬೂವನಹಳ್ಳಿ ನಾಗರಾಜ್ - ನಾಮನಿರ್ದೇಶಿತ ನಿರ್ದೇಶಕರು



ಸಂಬಂಧಿತ ವ್ಯಾಪ್ತಿ	ಸಂಬಂಧಪಟ್ಟ ಪಾಟೆಗಳ ಹೆಸರುಗಳು
	<p>ಬೋರಯ್ಯ ವೆಂಕಟೇಶ - ನಾಮನಿದೇಶಿತ ನಿದೇಶಕರು</p> <p>ಮರುಹೊತ್ತಮ್ಮೆ ಸಿಂಗ್ ಹರಿಬಾಬು - ನಾಮನಿದೇಶಿತ ನಿದೇಶಕರು</p> <p>ಲುತ್ತಾಫುಲ್ಲು ಶಾನ್ ಹರಿಸಿಂಗ್ - ನಾಮನಿದೇಶಿತ ನಿದೇಶಕರು</p> <p>ರೇಣುಕಾ ಜಿದಂಬರಂ - ನಾಮನಿದೇಶಿತ ನಿದೇಶಕರು</p> <p>ಗಂಗಪ್ಪ ರಾಜಣ್ಣ - ನಾಮನಿದೇಶಿತ ನಿದೇಶಕರು</p> <p>ಲೋಕರುವಪಲ್ಲಿ ವೆಂಕಟರಾಯಪ್ಪ ಗೋವಿಂದ - ನಾಮನಿದೇಶಿತ ನಿದೇಶಕರು</p> <p>ರಮೇಶ್ ತಿಮ್ಮಿಯ್ - ನಾಮನಿದೇಶಿತ ನಿದೇಶಕರು</p> <p>ಬ್ರಹ್ಮಾವರ ಭುಜಂಗ ಶೇಟ್ - ನಾಮನಿದೇಶಿತ ನಿದೇಶಕರು</p> <p>ಧರ್ಮೇಂದ್ರ ಕಾಳಿಯ್ ಸಿದ್ದಯ್ಯ - ನಾಮನಿದೇಶಿತ ನಿದೇಶಕರು</p> <p>ರಾಜಶೇಖರ್ ಪಾಟೀಲ್ - ನಾಮನಿದೇಶಿತ ನಿದೇಶಕರು</p>

ಮುಖ್ಯ ನಿವಾರಣಕರುಗಳ ಸಂಖಾರವೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ
ಶ್ರೀ ರಾಧಾ ಕೃಷ್ಣ ರಾಜು - ವ್ಯವಸ್ಥಾಪಕ ನಿದೇಶಕರು	26.88	23.78

ಟಪ್ಪಣಿ ಸಂಖ್ಯೆ-28 : ಲೀಸ್‌ಗಳು

ಕೆಲವು ಸ್ವತ್ವಗಳನ್ನು ಕಂಪನಿಯ ಆಪರೇಟಿಂಗ್ ಲೀಸ್ ವ್ಯವಸ್ಥೆ ಮೂಲಕ ಲೀಸ್ ತೆಗೆದುಕೊಳ್ಳಲಾಗಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ
ಕ್ರಿ ವರ್ಷದಲ್ಲಿ ತೋರಿಸಲಾಗದ ಲೀಸ್ ಬಾಡಿಗೆಗಳು - ಕಚೇರಿ ಆವರಣದಲ್ಲಿ	117.53	113.29
ಕ್ರಿ ವರ್ಷದಲ್ಲಿ ತೋರಿಸಲಾಗದ ಲೀಸ್ ಬಾಡಿಗೆಗಳು - ವಾಹನಗಳು	146.12	142.36
ರದ್ದುಮಾಡಲಾಗದ ಆಪರೇಟಿಂಗ್ ಲೀಸ್‌ಗಳಿಡಿ ಮುಂದೆ ಕೊಡಬಹುದಾದ ಲೀಸ್ ಹೊತ್ತು		
ಒಂದು ವರ್ಷಕ್ಕಿಂತ ಹೆಚ್ಚಿಲ್ಲದಿರುವುದು	-	-
ಒಂದು ವರ್ಷಕ್ಕಿಂತ ಹೆಚ್ಚು ಹಾಗೂ 5 ವರ್ಷಕ್ಕಿಂತ ಕಡಿಮೆ	-	-
5 ವರ್ಷಕ್ಕಿಂತ ಹೆಚ್ಚು	-	-

ಕೆಲವು ವಾಹನಗಳನ್ನು / ಯಂತ್ರೋಪಕರಣಗಳನ್ನು ಆಪರೇಟಿಂಗ್ ಲೀಸ್‌ನಡಿ ತೆಗೆದುಕೊಂಡಿದೆ. ಲೀಸ್ ಸಮಯ ಆರು ತಿಂಗಳಿಂದ ಒಂದು ವರ್ಷದವರೆಗೆ ಇದ್ದು, ಕಂಪನಿಯ ನಷ್ಟಿದಂತೆ ನವೀಕರಿಸಬಹುದಾಗಿದೆ. ಕಚೇರಿ ಕಟ್ಟಡ ಮತ್ತು ದಾಸ್ತಾನು ಮಳಿಗೆಗಳನ್ನು ತಾತ್ಕಾಲಿಕವಾಗಿ ತೆಗೆದುಕೊಂಡ ಸಂದರ್ಭದಲ್ಲಿ ತೋರಿಸಲಾಗಿಲ್ಲ.



ಟಪ್ಪಣಿ ಸಂಖ್ಯೆ-29 : ಸಾದಿಲ್ಲಾರು ಹೊಸ್ತೆಗಾರಿಕೆಗಳು ಮತ್ತು ಬಧ್ಯತೆಗಳು (ಒಂದಿಂದಿಂದ ಹಂತದಲ್ಲಿ)

1.. ಸಾದಿಲ್ಲಾರು ಹೊಸ್ತೆಗಾರಿಕೆಗಳು

ಎ) ಸಾಲದ ಸ್ವೀಕೃತಿಯೆಂದು ಕಂಪನಿಯು ಪರಿಗಳಿಸಿರುವುದಿಲ್ಲ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಸಾಲದ ಸ್ವೀಕೃತಿಯೆಂದು ಕಂಪನಿಯು ಪರಿಗಳಿಸಲಾಗದಿರುವುದು ಹಾಗೂ ಅದರ ಮೇಲಿನ ಬಡ್ಡಿ	40.00	40.00
	40.00	40.00

ಕಂಪನಿಗೆ 2001-02 ರಿಂದ ಬಿಂಬಿಸುವುದು ಸರಬರಾಜು ಮಾಡಿದ ವಿಧಿ ಪೆಂಡರ್‌ಗಳಿಂದ ತಗಾದೆ ಮಾಡಿದ ಶೇ. 12ರಷ್ಟು ಕನಾರಟಕ ಮಾರಾಟ ತೆರಿಗೆ ಹೊತ್ತು ರೂ. 424.57 ಲಕ್ಷಗಳನ್ನು ನಿಗಮವು ಸ್ಥೇಮ್ ಎಂದು ಅಂಗೀಕರಿಸಿರುವುದಿಲ್ಲ. ಆದಾಗ್ಯಾ ಒಬ್ಬ ಪೆಂಡರ್‌ನಿಗೆ ರೂ. 32.00 ಲಕ್ಷಗಳನ್ನು 2008-09ನೇ ಸಾಲಿನಲ್ಲಿ ಪಾವತಿ ಮಾಡಲಾಗಿದ್ದು, ಈ ಹೊತ್ತುವನ್ನು ಪ್ರಸಕ್ತ ವರ್ಷದಲ್ಲಿ ವೆಚ್ಚಪೆಂದು ಪರಿಗಳಿಸಲಾಗಿದೆ.

ಬಿ) ಅಧಿಕ ಗ್ರಾಹಣಿ ಹೊರತುಪಡಿಸಿ ಗ್ರಾಹಣಿ ಹೊರತುಪಡಿಸಿ:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ
ಕಂಪನಿಯ ಪೆಂಡರ್‌ಗಳಿಗೆ ಹಾಗೂ ಇತರೆ ಕಾಮಗಾರಿಗಳಿಗೆ ನೀಡಲಾದ ಬ್ಯಾಂಕ್ ಗ್ರಾಹಣಿಗಳು	-	24.37
	-	24.37

ಶಿ) ಕಂಪನಿಯ ಅನಿಶ್ಚಿತ ಹೊಸ್ತೆಗಾರಿಕೆಗಳ ಇತರೆ ಹೊತ್ತೆಗಳು:

31.03.2017ರಲ್ಲಿ 9 ವ್ಯಾಟ್ ಕೇಸ್‌ಗಳಿಂದ್, ನಿಗಮವು ಎಲ್ಲಾ 9 ಕೇಸ್‌ಗಳ ಮೇಲೆ ಅಪೀಲ್ ಹೋಗಲಾಗಿ, 7 ಕೇಸ್‌ಗಳಿಗೆ ಮರುವೊಲ್ಯುಮಾಪನ ಆದೇಶಗಳನ್ನು ಸ್ವೀಕರಿಸಲಾಗಿರುತ್ತದೆ. ಇದರಲ್ಲಿ 6 ಕೇಸ್‌ಗಳಿಂದ ಮರುಪಾವತಿಯಾಗಿದ್ದು, 1 ಕೇಸ್‌ನ ತೆರಿಗೆ ರೂ. 13.23 ಲಕ್ಷಗಳನ್ನು ಪಾವತಿ ಮಾಡಲಾಗಿದೆ.

ಜೆಸಿಸಿಟಿಯಲ್ಲಿ (ಅಪೀಲ್‌ಗಳು) ಎರಡು ಕೇಸ್‌ಗಳು ಬಾಕಿ ಇರುತ್ತವೆ.

2017-18ರಲ್ಲಿ ವಾರ್ಷಿಕ ತೆರಿಗೆ ಇಲಾಖೆಯು 29 ಕೇಸ್‌ಗಳಿಗೆ ಮೊಲ್ಯುಮಾಪನ ತೆಗೆದುಕೊಳ್ಳಲಾಗಿದ್ದು, ದಾಖಲೆಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಕೆಯಾಗದ ಕಾರಣ ಇಲಾಖೆಯು 22 ಕೇಸ್‌ಗಳನ್ನು ಎಸ್‌-ಪಾಟೆಗೆ ಪಾಸ್ ಮಾಡಿತು. ಈ ಸಂಬಂಧ ರೂ. 5,131.79 ಲಕ್ಷಗಳು ಬೇಡಿಕೆಯಿಟ್ಟ ಒಟ್ಟು ತೆರಿಗೆ ಹೊತ್ತುವಾಗಿರುತ್ತದೆ.

ಈ ಎಲ್ಲಾ ಕೇಸ್‌ಗಳ ಮೇಲೆ ಕಂಪನಿಯ ಜೆಸಿಸಿಟಿ (ಅಪೀಲ್)ನಲ್ಲಿ ಕೇಸ್ ದಾಖಲೆಸಿರುತ್ತದೆ. ಉಳಿಕೆಯಾದ 7 ಕೇಸ್‌ಗಳಲ್ಲಿ ಕಂಪನಿಯು 5 ಕೇಸ್‌ಗಳಲ್ಲಿ ರೂ. 84.59 ಲಕ್ಷ ತೆರಿಗೆ ಬೇಡಿಕೆಗೆ ಮೊಲ್ಯುಮಾಪನ ಆದೇಶವನ್ನು ಸ್ವೀಕರಿಸಲಾಗಿದೆ ಹಾಗೂ ಇನ್ನುಳಿದ 2 ಕೇಸ್‌ಗಳಲ್ಲಿ ರೂ. 75.72 ಲಕ್ಷಗಳನ್ನು ಮರುಪಾವತಿಸಿದೆ.

ಕಂಪನಿಯು ಈ ಕೆಳಕಂಡ ವರ್ಷಗಳಿಂದ ಮೊಲ್ಯುಮಾಪನ ವಿರುದ್ಧ ಅಪೀಲ್ ಮಾಡಲಾಗಿದೆ ಹಾಗೂ ಸಂಬಂಧಿತ ಪ್ರಾಧಿಕಾರಗಳಲ್ಲಿ ಕೇಸ್‌ಗಳು ಬಾಕಿ ಉಳಿದಿರುತ್ತವೆ.

(ರೂ. ಲಕ್ಷಗಳಲ್ಲಿ)

ಅಪೀಲ್ ಮೇಲೆ ಹೋಗಲಾದವರ ವಿವರ	ಮೊಲ್ಯುಮಾಪನ ವರ್ಷ	ಮೊತ್ತ
ತೆರಿಗೆ ಇಲಾಖೆಯ ಆಯುಕ್ತರು	2012-13	69.68
ತೆರಿಗೆ ಇಲಾಖೆಯ ಆಯುಕ್ತರು	2013-14	2142.04
ತೆರಿಗೆ ಇಲಾಖೆಯ ಆಯುಕ್ತರು	2014-15	101.63
ತೆರಿಗೆ ಇಲಾಖೆಯ ಆಯುಕ್ತರು	2015-16	4017.26



2. ಬಧಿತೆಗಳು

ಎ) ಬಂದವಾಳ ಖಾತೆಯಲ್ಲಿ ತೆಗೆದುಕೊಳ್ಳಬೇಕಾಗಿರುವ ಬಾಕಿ ಗುತ್ತಿಗೆಗಳ ಅಂದಾಜು ಮೊತ್ತ ಹಾಗೂ ಅದನ್ನು ತೋರಿಸಲಾಗಿಲ್ಲ ; ರೂ. ೪೪೪ (ಹಿಂದಿನ ವರ್ಷ : ರೂ. ೪೪೪)

ಬಿ) ಈರುಗಳ ಮೊಂದಿಗೆ ಸೇರಲ್ಪಡದ ಹಾಗೂ ಇತರೆ ಹೂಡಿಕೆಗಳ ಭಾಗವಾರು ಪಾವತಿ - ಇಲ್ಲ (ಹಿಂದಿನ ವರ್ಷ : ರೂ. ೪೪೪)

ಸಿ) ಇತರೆ ಬಧಿತೆಗಳು - ಇಲ್ಲ (ಹಿಂದಿನ ವರ್ಷ : ರೂ. ೪೪೪).

ಟಿಪ್ಪಣಿ ಸಂಖ್ಯೆ-30 : ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಅಗತ್ಯವಿರುವ ನಿಯಮಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ
1)ಹಣಕಾಸು ವರ್ಷಕ್ಕೆ ಅಂತ್ಯಗೊಂಡಂತೆ ಯಾವುದೇ ಸರಬರಾಜುದಾರರಿಗೆ ಪಾವತಿಸದೆ ಉಳಿದಿರುವ ಮೂಲ ಧನ		
2)ಹಣಕಾಸು ವರ್ಷಕ್ಕೆ ಅಂತ್ಯಗೊಂಡಂತೆ ಯಾವುದೇ ಸರಬರಾಜುದಾರರಿಗೆ ಪಾವತಿಸದೆ ಉಳಿದಿರುವ ಮೊತ್ತದ ಮೇಲಿನ ಬಾಕಿ ಬಡ್ಡಿ		
3)ಹಣಕಾಸು ವರ್ಷದಲ್ಲಿ ನೇಮಿಸಿದ ದಿನಾಂಕ ಮೀರಿ ಪಾವತಿಸಲಾದ ಮೊತ್ತ ಸೇರಿದಂತೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯಿದೆ 2006ರ ಸೆಕ್ಷನ್ ನಂ 26ರ ನಿಯಮದಂತೆ ವಿರೀದಿದಾರರು ಪಾವತಿಸಿದ ಬಡ್ಡಿ ಮೊತ್ತ		
4)ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯಿದೆ 2006ರಷಿ ಸೂಚಿಸದಂತೆ ಬಡ್ಡಿ ಸೇರಿಸುವುದನ್ನು ಹೊರತುಪಡಿಸಲಾದ, ಅವಧಿ ಮೀರಿ ಪಾವತಿಸಲಾದ ಮೊತ್ತದ ಮೇಲಿನ ಬಡ್ಡಿ (ನೇಮಿಸಿದ ದಿನಾಂಕ ಮೀರಿ ಪಾವತಿಸಲಾದುದು)		
5)ಹಣಕಾಸು ವರ್ಷದ ಅಂತ್ಯಕ್ಕೆ ಬಾಕಿ ಪಾವತಿಸಲಾಗದ ಮತ್ತು ಸಂಚಿತ ಬಡ್ಡಿಯ ಮೊತ್ತ		
6)ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯಿದೆ 2006ರ ಸೆಕ್ಷನ್ ನಂ 26ರ ನಿಯಮದಾಡಿ ಕಳೆಯಲಾಗಿರುವ ವೆಚ್ಚದ ಅಲಕ್ಷ್ಯಕ್ಕಾಗಿ ಸಣ್ಣ ಉದ್ದಿಮೆಗಳಿಗೆ ಪಾವತಿಸಲಾದ ಮೇಲಿನ ಬಾಕಿ ಬಡ್ಡಿಗಳ ದಿನಾಂಕದವರೆಗೆ, ಯಂತೆಸ್ವಿ ವರ್ಷಗಳಲ್ಲಿ ಪಾವತಿಯಾದ ಮತ್ತು ಉಳಿದಿರುವ ಇತರೆ ಬಡ್ಡಿ ಮೊತ್ತ		
ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳ ಬಾಕಿಗಳನ್ನು ಕಂಪನಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಗುರುತಿಸಲಾದ ಪಾರ್ಸಿಗಳಿಂದ ನಿರ್ದರ್ಶಿಸಲಾಗುತ್ತದೆ.		

ಟಿಪ್ಪಣಿ ಸಂಖ್ಯೆ-30 : ಗುತ್ತಿಗೆಗಳು

ಅಕ್ಷೋಂಟಿಂಗ್ ಸ್ಕೂಲ್ ಒಂದರ್ಥೆ 11ರ ಪ್ರಕಾರ “ನಿಮಾಣ ಗುತ್ತಿಗೆಗಳು” ಗೆ ಸಂಬಂಧಿಸಿದ ನಿಯಮಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಪ್ರಸಕ್ತ ವರ್ಷದಲ್ಲಿ ಆದಾಯವೆಂದು ಪರಿಗಣಿಸಲಾದ ಗುತ್ತಿಗೆಯ ಆದಾಯ	3,66,895.77	2,24,008.06	ಅನ್ನಯಿಸುವದಿಲ್ಲ



(ರೂ. ಲಕ್ಷಗಳಲ್ಲಿ)

ವರಗಳು	31 ಮಾರ್ಚ್ 2018ರಲ್ಲಿದ್ದಂತೆ	31 ಮಾರ್ಚ್ 2017 ರಲ್ಲಿದ್ದಂತೆ	01 ಏಪ್ರಿಲ್ 2016 ರಲ್ಲಿದ್ದಂತೆ
ಆ ದಿನಾಂಕದಂತೆ ಪ್ರಗತಿಯಲ್ಲಿರುವ ಎಲ್ಲಾ ಗುತ್ತಿಗೆಗಳ ಹಣಕಾಸು ವರ್ಷದ ಅಂತ್ಯಕ್ಕೆ ಗುತ್ತಿಗೆ ಮೊತ್ತದಲ್ಲಿ ಉಂಟಾದ ಒಟ್ಟಾರೆ ಮೊತ್ತ ಹಾಗೂ ಗುರುತಿಸಲಾದ ಆದಾಯ	8,05,195.57	5,56,012.49	4,35,045.84
ಹಣಕಾಸು ವರ್ಷಕ್ಕೆ ಅಂತ್ಯಗೊಂಡಂತೆ ಪ್ರಗತಿಯಲ್ಲಿರುವ ಗುತ್ತಿಗೆಗಳಿಗೆ ಬಾಕಿಯಿರುವ ಗ್ರಾಹಕರ ಮುಂಗಡ ಮೊತ್ತ	9,14,129.53	6,74,810.80	5,21,201.30
ಹಣಕಾಸು ವರ್ಷಕ್ಕೆ ಅಂತ್ಯಗೊಂಡಂತೆ ಪ್ರಗತಿಯಲ್ಲಿರುವ ಗುತ್ತಿಗೆಗಳಿಗೆ ಗ್ರಾಹಕರಿಂದ ಸ್ವಾಧೀನಪಡಿಸಿಕೊಂಡ ಮೊತ್ತ	10,130.64	7,586.36	6,667.67

ಟಿಪ್ಪಣಿ ಸಂಖ್ಯೆ-32:

ಕಂಪನಿಯ ಏಕ ಕಾರ್ಯಾಚರಣಾ ವಿಭಾಗದಿ ವ್ಯವಹಾರ ಚಟುವಟಿಕೆಗಳನ್ನು ಅಂದರೆ “ನಿಮಾಣ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿದೆ. ಉಳಿದಂತೆ ವಾಸ್ತವವಾಗಿ ಎಲ್ಲಾ ಮಾರಾಟಗಳು ಕನಾಟಕ ರಾಜ್ಯದೊಳಗೆ ಪರಿಣಾಮ ಬೀರುತ್ತದೆ (ಕೇವಲ ಒಂದು ಭೌಗೋಳಿಕ ವಿಭಾಗದಲ್ಲಿ ಮಾತ್ರ).

(ರೂ. ಲಕ್ಷಗಳಲ್ಲಿ)

ವರಗಳು	31 ಮಾರ್ಚ್ 2018ರ ಅಂತ್ಯಕ್ಕೆ ಇದ್ದಂತೆ	31 ಮಾರ್ಚ್ 2017ರ ಅಂತ್ಯಕ್ಕೆ ಇದ್ದಂತೆ	01 ಏಪ್ರಿಲ್ 2016ರ ಅಂತ್ಯಕ್ಕೆ ಇದ್ದಂತೆ
ಹೊರಗಿನ ಗ್ರಾಹಕರಿಂದ ಬಂದ ಆದಾಯ			
ಭಾರತದೊಳಗೆ	3,66,895.77	2,24,008.06	ಅನ್ನಯಿಸುವುದಿಲ್ಲ
ಭಾರತದ ಹೊರಗೆ	-	-	ಅನ್ನಯಿಸುವುದಿಲ್ಲ
ಚಾಲ್ತಿಯಲ್ಲಿದ ಸ್ವತ್ವಗಳು			
ಭಾರತದೊಳಗೆ	24,890.31	20,479.42	17,208.70
ಭಾರತದ ಹೊರಗೆ	-	-	-
ಪ್ರಮುಖ ಹೊರಗಿನ ಗ್ರಾಹಕರ ಮಾಹಿತಿ			
ಪ್ರಮುಖ ಹೊರಗಿನ ಗ್ರಾಹಕರ ಸಂಖ್ಯೆ 1	1,85,491.80	92,188.69	ಅನ್ನಯಿಸುವುದಿಲ್ಲ

ಟಿಪ್ಪಣಿ: 33

ಒಟ್ಟು ವಹಿವಾಟಿನ ಮೇಲೆ ವ್ಯಾಟ್ ತೆರಿಗೆ ಮಾಡಬೇಕಾಗುತ್ತದೆ. ಅದರೆ, ಇದನ್ನು ವಾರ್ಷಿಕ ತೆರಿಗೆ ನಮೂನೆ-240 ಅನ್ನು ಸಲ್ಲಿಸಿದ ನಂತರ ಅದನ್ನು ಹೊಂದಾರೆಂದೆ ಮಾಡಿಕೊಂಡು ನಿವ್ವಳ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಬಿಬಿಎಂಪಿ ವಲಯ ಹೊರತುಪಡಿಸಿ ಪ್ರಸ್ತುತ ವರ್ಷದ ವ್ಯಾಟ್ ತೆರಿಗೆ ಪೊಣಗೊಳಿಸಿದೆ ಹಾಗೂ ಇದರಲ್ಲಿ ಏನಾದರೂ ವ್ಯತ್ಯಾಸ ಬಂದಲ್ಲಿ ವ್ಯತ್ಯಾಸದ ತೆರಿಗೆಯನ್ನು ಲೆಕ್ಕಮಾಸ್ತಕದಲ್ಲಿ ತೋರಿಸಲಾಗಿರುವುದಿಲ್ಲ.

ಜೀವಸೋಟಿ ವಾರ್ಷಿಕ ರಿಟ್ನೋರ್ಗಳನ್ನು ಜೂನ್ 30, 2019ರವರೆಗೆ ವಿಸ್ತರಣೆಗೊಳಿಸಲಾಗಿರುವುದರಿಂದ 2017-2018ನೇ ಸಾಲಿನ ರಿಟ್ನೋರ್ಗಳನ್ನು ಸಲ್ಲಿಸಿರುವುದಿಲ್ಲ. ಹಾಗಾಗಿ ಏನಾದರೂ ವ್ಯತ್ಯಾಸ ಬಂದಲ್ಲಿ ವ್ಯತ್ಯಾಸದ ತೆರಿಗೆಯನ್ನು ಲೆಕ್ಕಮಾಸ್ತಕದಲ್ಲಿ ತೋರಿಸಲಾಗಿರುವುದಿಲ್ಲ.



ಗುತ್ತಿಗೆ ವಹಿಸಲಾದ ಏಜೆನ್ಸಿಗಳಿಂದ ಬಂದ ಮುಂಗಡ ಮೊತ್ತದ ಮೇಲಿನ ಜಿಎಸ್‌ಟಿ:

ವಿವಿಧ ಗುತ್ತಿಗೆ ವಹಿಸಲಾದ ಏಜೆನ್ಸಿಗಳಿಂದ ಜಿಎಸ್‌ಟಿ ಆಡಳಿತದ (ಜುಲೈ 17 ರಿಂದ ಮಾರ್ಚ್ 18) ಅವಧಿಯಲ್ಲಿ ಕಂಪನಿಯ ರೂ. 2,90,003.95 ಲಕ್ಷಗಳನ್ನು ಮುಂಗಡವಾಗಿ ಸ್ವೀಕರಿಸಲಾಗಿದೆ. ಕಂಪನಿಯು ಒಟ್ಟಾರೆಯಾಗಿ ಶೇ. 12ರಂತೆ ಸ್ವೀಕರಿಸಲಾದ ಮೊತ್ತ ರೂ. 35,031.32 ಲಕ್ಷಗಳು ಹಾಗೂ ಶೇ. 18ರಷ್ಟು ಪ್ರತ್ಯೇಕ ಮೊತ್ತ ಜಿಎಸ್‌ಟಿ ಹೊಣೆಗಾರಿಕೆಯನ್ನು ರಚಿಸಲಾಗಿದೆ.

ಲೆಕ್ಕಮುಸ್ತಕದಲ್ಲಿ ತಿಳಿಸಿರುವ ಪ್ರಕಾರ ಕಂಪನಿಯು ಖರ್ಚು ಮೇಲೆ ಲಭ್ಯವಿರುವ ಒಳಹರಿವು ತೆರಿಗೆ ಸಾಲದ ಹಾಗೂ ಪ್ರಸಕ್ತ ವರ್ಷದಲ್ಲಿ ಪಾವತಿಸಿದ ಮುಂಗಡ ಜಿಎಸ್‌ಟಿ ಮೊತ್ತದ ವಿರುದ್ಧವಾಗಿ ಕ್ರಮವಾಗಿ ರೂ. 10,398.44 ಲಕ್ಷಗಳು ಹಾಗೂ ರೂ. 16,216.55 ಲಕ್ಷಗಳನ್ನು ಜಿಎಸ್‌ಟಿ ಹೊಣೆಗಾರಿಕೆಯನ್ನು ತಯಾರಿಸಿದೆ.

ಕಂಪನಿಯು ಉಳಿಕೆ ಮೊತ್ತ ರೂ. 8,416.33 ಲಕ್ಷಗಳನ್ನು ಪಾವತಿಸಲಾದ ಜಿಎಸ್‌ಟಿ ಹೊಣೆಗಾರಿಕೆಯಾಗಿ ಲೆಕ್ಕಪತ್ರದಲ್ಲಿ ತೆಗೆದುಕೊಳ್ಳಲಾಗಿದೆ.

ಜಿಎಸ್‌ಟಿ ಆಡಳಿತ ಕ್ರಮದಲ್ಲಿ ಮಾಡಲಾದ ಕೆಲಸದ ಮೇಲಿನ ಜಿಎಸ್‌ಟಿ:

ಜಿಎಸ್‌ಟಿ ಆಡಳಿತ ಕ್ರಮದ ಅವಧಿಯಲ್ಲಿ (ಜುಲೈ-17 ರಿಂದ ಮಾರ್ಚ್-18) ಮಾಡಲಾದ ಕೆಲಸದ ಮೌಲ್ಯವೆಂದು ರೂ. 1,53,803.86 ಲಕ್ಷಗಳನ್ನು ಪರಿಗಣಿಸಲಾಗಿದ್ದು, ಅದರಲ್ಲಿ ಕಂಪನಿಯು ರೂ. 18,186.15 ಲಕ್ಷಗಳ ಜಿಎಸ್‌ಟಿ ಹೊಣೆಗಾರಿಕೆಯನ್ನು ಶೇ. 12 ಮತ್ತು ಶೇ. 18ರಷ್ಟು ಅನ್ವಯವಾಗಿರುತ್ತದೆ. ಒಟ್ಟು ಜಿಎಸ್‌ಟಿ ಹೊಣೆಗಾರಿಕೆಗಳಲ್ಲಿ ಗುತ್ತಿಗೆ ವಹಿಸಿದ ಏಜೆನ್ಸಿಗಳಿಂದ ರೂ. 5,392.48 ಲಕ್ಷಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಇದರಲ್ಲಿ ಹೆಚ್ಚು ಕಾಮಗಾರಿಗಳು ವ್ಯಾಟ್ ಆಡಳಿತ ಕ್ರಮಕ್ಕೆ ಸಂಬಂಧಿಸಿದ್ದಾಗಿದ್ದು, ಅವುಗಳು ಶೇ. 0, ಶೇ. 4 ಮತ್ತು ಶೇ. 5ರಂತೆ ವ್ಯಾಟ್ ಅಡಿಯಲ್ಲಿ ಅನ್ವಯವಾಗುತ್ತದೆ. ಗುತ್ತಿಗೆ ವಹಿಸಿದ ಏಜೆನ್ಸಿಗಳಿಂದ ಕಡಿಮೆ ಸಂಗ್ರಹಗೊಂಡ ರೂ. 12,793.67 ಲಕ್ಷಗಳ ವ್ಯತ್ಯಾಸವಾಗಿದ್ದು, ಈ ವರ್ಷದ ಆದಾಯ ಮತ್ತು ನಷ್ಟದಲ್ಲಿ ತೋರಿಸಲಾಗಿದೆ.

ಆಯಾ ಗುತ್ತಿಗೆ ವಹಿಸಿದ ಏಜೆನ್ಸಿಗಳಿಂದ / ಕನಾರ್ಟಕ ಸರ್ಕಾರದಿಂದ ಸ್ವೀಕರಿಸಲಾದ ಮೊತ್ತವನ್ನು ಕಂಪನಿಯು ಆದಾಯವೆಂದು ಗುರುತಿಸಲಾಗುತ್ತದೆ.

ಟಿಪ್ಪಣಿ -34

ಸುಮಾರು 5 ವರ್ಷಗಳಿಂದ ಕೆಲವು ವೆಂಡರ್‌ಗಳಿಂದ ರೂ. 171.01 ಲಕ್ಷಗಳ (ಹಿಂದಿನ ವರ್ಷ ರೂ. 173.19 ಲಕ್ಷಗಳು) ಬಾಕಿ ಉಳಿದಿದ್ದು, ಈ ವರ್ಷದ ಅವಧಿಯಲ್ಲಿ ಅದನ್ನು ತೋರಿಸಲಾಗಿದೆ. ಮುಂದುವರಿದು, ಭವಿಷ್ಯದಲ್ಲಿ ಕ್ಷೇಮುಗಳಿಧ್ಯಲ್ಲಿ ಅಂತಹ ಹಕ್ಕುಗಳಿಗೆ ಪಾವತಿಸಿದ್ದನ್ನು ಆ ವರ್ಷದ ವೆಚ್ಚದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.

ಟಿಪ್ಪಣಿ -35

2003ರಲ್ಲಿ ಪೂರ್ವಿಕಗೊಂಡ ಡಿಎಸ್‌ಇಎರ್‌ಟಿ ಕಾಮಗಾರಿಯ ಸಮಾಲೋಚನಾ ಆದಾಯಕ್ಕೆ ಸಂಬಂಧಪಟ್ಟಿಗೆ ಕಂಪನಿಯು ಗುತ್ತಿಗೆ ಮೌಲ್ಯದ ಮೇಲೆ ಶೇ. 3ರಷ್ಟು ಸಮಾಲೋಚನಾ ಶುಲ್ಕವನ್ನು ವಿಧಿಸಿರುತ್ತದೆ. ನಿಬಂಧನೆ ಮತ್ತು ಘರತ್ವಗಳ ಪ್ರಕಾರ, ಗುತ್ತಿಗೆ ಮೌಲ್ಯದ ಶೇ. 2ರಷ್ಟನ್ನು ಈಗಾಗಲೇ



ಆದಾಯವೆಂದು ಪರಿಗಣಿಸಿದ್ದು, ಅಂತಿಮ ಬಿಲ್ಲುಗಳ ಭಾಕೆ ಹಣದ ಪಾವತಿಯನ್ನು ಗಮನದಲ್ಲಿಟ್ಟುಕೊಂಡು ಉಳಿಕೆ ಶೇ.1ರಷ್ಟನ್ನು ಪರಿಗಣಿಸಬೇಕಾಗಿದೆ.

ಟಪ್ಪಣಿ - 36

ಬಿಸಿಎಂ ವಿದ್ಯಾರ್ಥಿ ನಿಲಯ:

ಕಂಪನಿಯು ಹಿಂದುಳಿದ ವರ್ಗಗಳ ಇಲಾಖೆಯಿಂದ ರೂ.182.71 ಲಕ್ಷಗಳನ್ನು ರೂ.55.54 ಲಕ್ಷಗಳ (ಹಾನಿಯಾದ ಅಥವಾ ಕಳೆದ) ಮೊತ್ತ ರೂ.127.17 ಲಕ್ಷ ಹೆಚ್ಚುವರಿ ಕಾಮಗಾರಿಗೆ ಮಾಡಿದ ವೆಚ್ಚೆ ಬಿಸಿಎಂ ಹಾಸ್ಪಿಟಲ್‌ಗಳ ನಿರ್ಮಾಣಕಾಳಿಗಿ ಮಾಡಿದ ವೆಚ್ಚುವನ್ನು ತನ್ನ ಪುಸ್ತಕಗಳಲ್ಲಿ ಗಣನೆಗೆ ತೆಗೆದುಕೊಂಡಿರುವುದಿಲ್ಲ. ಮೇಲೆ ತಿಳಿಸಿದ ಮೊತ್ತದಲ್ಲಿ ರೂ.145.03 ಲಕ್ಷಗಳನ್ನು 2009-10ನೇ ಸಾಲಿನಲ್ಲಿ ಹಿಂಪಡೆದಿರುತ್ತದೆ ಹಾಗೂ ಉಳಿಕೆ ಮೊತ್ತವನ್ನು ವಸೂಲು ಮಾಡಲು ಪ್ರಯತ್ನಗಳು ಜಾರಿಯಲ್ಲಿದೆ.

ಜಬಲ್‌ಪುರ್ – ಕಾಮಗಾರಿ:

ಕಂಪನಿಯು ದಿನಾಂಕ 28-02-2005ರಿಂದ ಶಿಕ್ಷೋರ ಜಬಲ್‌ಪುರ್ (ಎಂಪಿ) ಇಲ್ಲಿ ಮದನ್ ಅಂಡ್ ಕುಂದ್ ನಾಲಾ ವಿಶೇಷಜ್ಞ ಕಾರ್ಯವನ್ನು ಕ್ರಿಯೋಂಡಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದ ಕಾರಣದಿಂದಾಗಿ ಸಂದಾಯ ಮಾಡಿದ ರೂ.201.29 ಲಕ್ಷದಲ್ಲಿ ಇವಂಡಿ, ಕಾರ್ಯಾರ್ಥಾರಿತ ಭದ್ರತಾ ತೇವಣಿ, ಕಾಮಗಾರಿ ವಹಿಸಿದ ಇಲಾಖೆಯಲ್ಲಿರುವ ಭದ್ರತಾ ತೇವಣಿ, ಕಾಮಗಾರಿ ವಹಿಸಿದ ಇಲಾಖೆಯಲ್ಲಿರುವ ಹೆಚ್ಚುವರಿ ಭದ್ರತಾ ತೇವಣಿ, ವಹಿಸಿಕೊಡುವ ಪ್ರಾಧಿಕಾರಗಳು ಮುಣ್ಣಗೋಲು ಹಾಕಿಕೊಂಡಿವೆ. ಈ ವಿಷಯವನ್ನು ಮಧ್ಯಸ್ಥಿಕೆಗೆ ಒಷ್ಟಿಸಲಾಗಿದೆ. ಮಧ್ಯಸ್ಥಿಕೆ ಇತ್ಯಾರ್ಥದ ವರ್ಷದಲ್ಲಿ ಅವಶ್ಯಕ ಉಪಬಂಧ ಕಲ್ಪಿಸಲಾಗುವುದು. ಮೇಲ್ಮೊಂದ ಮೊತ್ತವನ್ನು ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಚಾಲ್ತಿ ಸ್ವತ್ತಿನ ಮುಂಗಡವೆಂದು ಪರಿಗಣಿಸಲಾಗಿದೆ. ಕಾಮಗಾರಿ ನಿರ್ವಹಣೆಗೆ ಸಹ ಗುತ್ತಿಗೆದಾರರಿಗೆ ದಿನಾಂಕ 31-03-2008ರ ವರೆಗೆ ಮುಂಗಡವಾಗಿ ರೂ.511.51 ಲಕ್ಷ ಮೊತ್ತ ಸಂದಾಯ ಮಾಡಿದೆ. ಈ ಮೇಲೆನ ಮುಂಗಡ ಹಣವನ್ನು, ಲೆಕ್ಕ ಪತ್ರಗಳನ್ನು ತಯಾರಿಸಿ ಪರಿಶೀಲಿಸಿದ ನಂತರ ಯೋಜನಾ ನಿರ್ವಹಕರು ಕೇಂದ್ರ ಕಛೇರಿಗೆ ಸಲ್ಲಿಸುವುದು. ಈ ಅಳತೆಯು ತಾಂತ್ರಿಕ ನಿಯಮದಡಿ ದೃಢೀಕರಿಸಿದ ನಂತರ ಈ ಮೇಲೆನಂತೆ ತಪಾಸಣೆ ಬಿಲ್ಲುಗಳನ್ನು ಯೋಜನಾ ನಿರ್ವಹಕರು ನಿಯಮದನುಸಾರ ಲೆಕ್ಕ ಹಾಕುತ್ತಾರೆ.

ನಮ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದವರು ರೂ.5.24 ಕೋಟಿ ಬಿಲ್ಲುಗಳನ್ನು ಅಂಗೀಕರಿಸದೆ/ ಅನುಮೋದನೆ ಮಾಡದ ಪ್ರಯುಕ್ತ ಕಂಪನಿಯು ತತ್ವಂಬಂಧಿಸಿದ ಆದಾಯ ಹಾಗೂ ಲಿಚುಟಗಳನ್ನು/ ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಸಹ ಪ್ರಾಜೆಕ್ಟನವರು ಕೊಟ್ಟಿರುವುದಿಲ್ಲ. ಈ ಬಗ್ಗೆ ಮಧ್ಯಪ್ರದೇಶ ಮಧ್ಯಸ್ಥಿಕೆ ನ್ಯಾಯಪೀಠದಲ್ಲಿ ದಾವ ಹೂಡಲಾಗಿದ್ದು (ವಿಚಾರಣೆ ಸಂಖ್ಯೆ: 23/2012) ವಿಚಾರಣೆ ನಡೆಯುತ್ತಿದೆ. ನ್ಯಾಯ ಪೀಠದಲ್ಲಿ ದಾವ ನಿರ್ಧಾರಿತವಾದ ನಂತರ ಕೆಲಸದಿಂದ ಬಂದ ಆದಾಯವನ್ನು ಗುರುತಿಸಲಾಗುತ್ತದೆ.

ರಾಯಚೌರು ಕೇಸ್

ವಿವಿಧ ಇಲಾಖೆಗಳಿಂದ ಕೆಷ್ಟೇರ್ ಎಡ್ಯುಲ್‌ಗೆ ವಹಿಸಿಕೊಡಲಾಗಿರುವ ಹಲವು ಕಾಮಗಾರಿಗಳು ಅಧಕ್ಕೆ ನಿಂತಿದ್ದು, ಕೆಲವು ಕಾಮಗಾರಿಗಳು ಸುಮಾರು ವರ್ಷಗಳಿಂದಲೂ ಹಾಗೆಯೇ ಉಳಿದುಕೊಂಡಿರುತ್ತವೆ ಎಂದು ರಾಯಚೌರು ಜಿಲ್ಲೆಯ ಕೆಲವು ಪ್ರತಿನಿಧಿಗಳು ಸನ್ನಾನ್ಯ ಗ್ರಾಮೀಣಾಭಿವೃದ್ಧಿ ಮತ್ತು



ಪಂಚಾಯತ್ರಾಜ್ಯ ಸಚಿವರಿಗೆ ದೂರು ನೀಡಿರುತ್ತಾರೆ. ಈ ದೂರುಗಳ ಆಧಾರದ ಮೇಲೆ ಸನ್ಯಾಸ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಯ ಸಚಿವರು ವಿಚಾರಣೆಯನ್ನು ನಡೆಸಲು ಸೂಚಿಸಿದ್ದು, ರಾಯಚೂರಿನಲ್ಲಿ ಕೆಷ್ಟರ್ ಪ್ರದಿವಲ್ ನಿಂದ ನಡೆಯಲಾದ ಅಕ್ರಮಗಳ ವರದಿಯನ್ನು ತಯಾರಿಸಲು ಮುಖ್ಯ ಅಭಿಯಂತರರ ಅಧ್ಯಕ್ಷತೆಯನ್ನು ವಿಚಾರಣೆ ತಂಡವನ್ನು ರಚಿಸಲಾಗಿರುತ್ತದೆ.

ರಾಯಚೂರಿನಲ್ಲಿ ಕೆಲವು ಸಿವಿಲ್ ಕಾಮಗಾರಿಗಳನ್ನು ಪೊರ್ಚಾಗೋಳಿಸಲು ವಿಳಂಬವಾಗಲು, ಕಂಪನಿಯ ಕೆಲವು ಅಧಿಕಾರಿಗಳಿಂದ ಅಂದಾಜು ರೂ. 55.63 ಕೋಟಿ (2016-2017- ರೂ. 56. 59 ಕೋಟಿ) ಗಳ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಕಾರಣವಾಗಿರುತ್ತದೆ. ಈ ಸಂಬಂಧ ಸಮಿತಿಯಿಂದ ತನಿಖೆ ನಡೆಲಾಯಿತು. ತದನಂತರ ಕನಾರಟಕ ಸರ್ಕಾರವು ನಿವೃತ್ತಿ ಉಚ್ಚ ನ್ಯಾಯಾಲಯದ ನ್ಯಾಯಾಧೀಕರ ಉಪಸ್ಥಿತಿಯಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಲಾಯಿತು. ಈ ವಿಷಯವು ಇನ್ನೂ ಬಾಕಿ ಉಳಿದಿರುತ್ತದೆ.

ಆಯೋಗದಿಂದ ಅಂತಿಮ ವಿಚಾರಗಳು ಬಾಕಿ ಉಳಿದಿದ್ದು, ಕಂಪನಿಗೆ ಆದ ನಿವಿರವಾದ ನಷ್ಟವನ್ನು ಕಂಡುಹಿಡಿಯಲಾಗಿಲ್ಲ ಮತ್ತು ಲೆಕ್ಕಪುಸ್ತಕದಲ್ಲಿ ತೋರಿಸಲಾಗಿಲ್ಲ.

ಟಿಪ್ಪಣಿ-37

ಪ್ರಸಕ್ತ ವರ್ಷದಲ್ಲಿ ನೌಕರಿಂದ ಸಾಮಗ್ರಿ ಹೊರತೆ ಮೊತ್ತ 189.74 ಲಕ್ಷ ರೂ. (ಹಿಂದಿನ ವರ್ಷ: 172.52 ಲಕ್ಷ ರೂ) ವನ್ನು ವಸೂಲಿ ಮಾಡುವ ಬಗ್ಗೆ ಹೊಂದಾರೆಕೆಯನ್ನು ಮಾಡಲಾಗಿದೆ. ಕಳೆದ ವರ್ಷ (ಪ್ರಸಕ್ತ ವರ್ಷ ಸೇರಿ) ದಲ್ಲಿನ ಸಾಮಾಗ್ರಿ ಹೊರತೆಗಳು/ ತಪ್ಪಿ ಹಕ್ಕು/ಮುಂಗಡ ಹಣದ ದುರ್ಬಳಕೆ/ ಕೆಟ್ಟಿ ಪ್ರಮಾಣದ ಕಾಮಗಾರಿಗಳ ರೂ. 1397.20 ಲಕ್ಷಗಳು (ಪ್ರಸಕ್ತ ವರ್ಷ ಸೇರಿ) ನಷ್ಟವಾಗಿರುತ್ತದೆ. ಕಂಪನಿಯ ಆಡಳಿತ ಶಾಖೆಯು ಈ ಬಗ್ಗೆ ಸಂಬಂಧಪಟ್ಟ ನೌಕರರ ಮೇಲೆ ಶಿಷ್ಟಿನ ಕ್ರಮವನ್ನು ಜರುಗಿಸಲಾಗಿದ್ದು ಹಾಗೂ ವಸೂಲಾತಿಯ ಬಗ್ಗೆ ಅಂತಿಮ ವರದಿಯು ಬಂದ ನಂತರ ಸಂಬಂಧಪಟ್ಟ ನೌಕರಿಂದ ವಸೂಲಾತಿ ಮಾಡಲಾಗುವುದು.

31/03/2018 ರ ಹೊತ್ತಿಗೆ ಪುಸ್ತಕಗಳು ಮತ್ತು ಇತರ ಹೊಣೆಗಾರಿಕೆ ಅಡಿಯಲ್ಲಿ ನೌಕರಿಂದ ಮೊತ್ತ 198.39 ಲಕ್ಷ ರೂ. (ಹಿಂದಿನ ವರ್ಷ: 141.99 ಲಕ್ಷ ರೂ) ವಸೂಲಿ ಮಾಡಲಾಗಿದೆ. ಅಗತ್ಯ ನಮೂದುಗಳನ್ನು ಹೊಣೆಗಾರಿಕೆಗಳ ಅಂತಿಮ ನಿರ್ಣಯದ ನಂತರ ಜಾರಿಗೊಳಿಸಲಾಗುತ್ತದೆ.

ಟಿಪ್ಪಣಿ-38

ಕೆಷ್ಟರ್ ಪ್ರದಿವಲ್ ಸಿಬ್ಬಂದಿಗೆ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಾಗ ಕನಾರಟಕ ಸರ್ಕಾರ ಕೆಳಕಂಡ ಶರತ್ತುಗಳನ್ನು(ಜಿಬಿ ಸಂಖ್ಯೆ ಆರ್ಡಿನೇಶನ್ 98 ಎಸ್‌ಜಿವೆ 2012, ದಿನಾಂಕ ಮೇ 17, 2013) ಹಾಕಿದೆ.

ಸರ್ಕಾರದ ಘಂಡ್‌ಗಳಿಂದ ಬಂದ ಬಡ್ಡಿಯನ್ನು ತನ್ನ ಆದಾಯ ಎಂದು ಪರಿಗಣಿಸುವುದಿಲ್ಲ ಎಂದು ಕೆಷ್ಟರ್ ಪ್ರದಿವಲ್ ತನ್ನ ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ, ಆ ಬಡ್ಡಿಯನ್ನು ವೇತನ, ಭತ್ತೆ ಮತ್ತಿತರ ನೀಡಿಕೆಗೆ ಬಳಸಬಹುದು. ಒಂದು ವೇಳೆ ಇದು ಅಗತ್ಯವಿಲ್ಲವೆಂದರೆ, ಅದನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕು.

ಕೆಷ್ಟರ್ ಪ್ರದಿವಲ್ 2012-2013ರ ವಾರ್ಷಿಕ ಲೆಕ್ಕಪತ್ರವನ್ನು ಸರ್ಕಾರದ ಘಂಡ್‌ನಿಂದ ಗಳಿಸಿದ ಬಡ್ಡಿಯನ್ನು ತನ್ನ ಆದಾಯ ಎಂದು ಪರಿಗಣಿಸದೆ ಅಂತಿಮಗೊಳಿಸಬೇಕು.



ಸರ್ಕಾರದ ಮೇಲಿನ ಆದೇಶ ಬರುವಷ್ಟರಲ್ಲಿ 2012-2013ರ ವಾರ್ಷಿಕ ಲೆಕ್ಕಪತ್ರವನ್ನು ಅಂತಿಮಗೊಳಿಸಲಾಗಿತ್ತು. ಜಡಿಗೆ ಮುಂಗಡ ಆದಾಯ ತೆರಿಗೆಯನ್ನೂ ಪಾವತಿಸಲಾಗಿತ್ತು. ಆದ್ದರಿಂದ ಈ ವಿಷಯವನ್ನು 3/3/2014ರಲ್ಲಿ ನಡೆದ 174ನೇ ಬೋರ್ಡ್ ಮೀಟಿಂಗ್‌ನಲ್ಲಿ ಮಂಡಿಸಿ, ಸರ್ಕಾರದ ಆದೇಶವನ್ನು 2013-14ರಿಂದ ಅನುಷ್ಠಾನಗೊಳಿಸುವ ತೀವ್ರಾನ ತೆಗೆದುಕೊಳ್ಳಲಾಯಿತು.

2017-18ನೇ ಸಾಲಿನಲ್ಲಿ, ಕೆಷ್ಟರ್ ಪ್ರದೀಪ್ಲೊ 13,989.57 ಲಕ್ಷ ರೂ. (ಹಿಂದಿನ ವರ್ಷ: 11,468.49 ಲಕ್ಷ ರೂ.) ಲಾಭ ಮತ್ತು ಡಿವಿಡೆಂಡ್ ಗಳಿಸಿದೆ. ಅವೆಂದರೆ,

1) ನಿಗದಿತ ತೇವಣಿಯಿಂದ ಬಂದಿರುವ ಬಡ್ಡಿ	5883.07 ಲಕ್ಷ ರೂ. (ಹಿ.ವ: 6460.53 ಲಕ್ಷ)
2) ಪ್ಲೇಸ್ ತೇವಣಿಗಳಿಂದ ಬಂದಿರುವ ಬಡ್ಡಿ	8,106.50 ಲಕ್ಷ ರೂ. (ಹಿ.ವ: 5007.96 ಲಕ್ಷ)

ಕೆಷ್ಟರ್ ಪ್ರದೀಪ್ಲೊ ತನ್ನದೇ ಹಣವನ್ನು ನಿಗದಿತ ತೇವಣಿಯಲ್ಲಿ ಮತ್ತು ಕನಾಟಕ ಸರ್ಕಾರದ ನಾನಾ ಇಲಾಖೆಗಳು ತಮ್ಮ ಯೋಜನೆಯನ್ನು ಅನುಷ್ಠಾನಗೊಳಿಸಲು ನೀಡಿದ ಮೊತ್ತದಲ್ಲಿ ಬಳಕೆಯಾಗದ ಹಣವನ್ನು ಪ್ಲೇಸ್ ತೇವಣಿಗಳಲ್ಲಿ ಹೂಡಿಕೆ ಮಾಡಿದೆ. ಕೆಷ್ಟರ್ ಪ್ರದೀಪ್ಲೊ ಈ ನೀತಿಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಆದ್ದರಿಂದ ಪ್ಲೇಸ್ ತೇವಣಿಯಿಂದ ಬಂದ ಬಡ್ಡಿ 8,106.50 ಲಕ್ಷ ರೂ.ಗಳನ್ನು ಸರ್ಕಾರದ ಫಂಡ್‌ನಿಂದ ಬಂದ ಬಡ್ಡಿ ಎಂದು ಪರಿಗಣಿಸಲಾಗಿದೆ.

ಕನಾಟಕ ಸರ್ಕಾರದ ಒಂದು ಆದೇಶದಲ್ಲಿ, "ಈ ಬಡ್ಡಿಯನ್ನು ವೇತನ ನೀಡಿಕೆಯಂತಹ ಇನ್ನಿತರ ಯೋಜನೆಗಳ ಅನುಷ್ಠಾನಕ್ಕೆ ಬಳಸಬಹುದು" ಎನ್ನುತ್ತದೆ. ಕಂಪನಿ 2017-18ನೇ ಸಾಲಿನಲ್ಲಿ ನೀಡಿದ ಒಟ್ಟು ವೇತನ 7,150.08 ಲಕ್ಷ ರೂ. (ಹಿ.ವರ್ಷ: 5270.04 ಲಕ್ಷ ರೂ.)

2017-18ನೇ ಸಾಲಿನಲ್ಲಿ ಕಂಪನಿ ವಿತರಿಸಿದ ಒಟ್ಟು ವೇತನ ವೆಚ್ಚೆ 7,150.08 ಲಕ್ಷ ರೂ. (ಹಿ.ವರ್ಷ: 5270.04 ಲಕ್ಷ ರೂ.) ಆಗಿದ್ದು, ಇದೇ ಅವಧಿಯಲ್ಲಿ ಸರ್ಕಾರದ ಫಂಡ್‌ಗಳಿಂದ ಗಳಿಸಿದ ಬಡ್ಡಿ ಆದಾಯ 8,106.50 ಲಕ್ಷ ರೂ. (ಹಿ.ವರ್ಷ: 5007.96 ಲಕ್ಷ ರೂ.) ಸರ್ಕಾರ ಕಂಪನಿಯ ಆಡಳಿತಾತ್ಮಕ ವೆಚ್ಚಕ್ಕೆ ಯಾವುದೇ ಹಣ ನೀಡದೆ ಇರುವುದರಿಂದ, ಸರ್ಕಾರದ ಮೇಲಿನ ಆದೇಶದಂತೆ ಸರ್ಕಾರದ ಅನುದಾನದಿಂದ ಗಳಿಸಿದ ಬಡ್ಡಿ, 8,106.50 ಲಕ್ಷ ರೂ.ಗಳನ್ನು ವೇತನ ನೀಡಲು ಬಳಸಲಾಗಿದೆ. ಹೆಚ್ಚುವರಿಯಾದ 956.42 ಲಕ್ಷ ರೂ. ಗಳಲ್ಲಿ, ಉಳಿಕೆ 218.53 ಲಕ್ಷ ರೂ.ಗಳನ್ನು ಪ್ರಸಕ್ತ ವರ್ಷದ ವೇತನ ಪಾವತಿಗೆ ಬಳಸಿಕೊಳ್ಳಲಾಗಿದೆ.

ಟಪ್ಪನೆ – 39

ಇಂಡಿಯನ್ ಟಿವರ್ಸಿಟ್ ಬ್ಯಾಂಕ್, ಕುಲ್ಪೆ ಶಾಖೆ, ಮಂಗಳೂರು ಇಲ್ಲಿ ರೂ. 55.00 ಕೋಟಿಗಳ ಹೂಡಿಕೆ

ರೂ. 55 ಕೋಟಿಗಳ (2016-2017 - ರೂ. 55. ಕೋಟಿ) ಸ್ಥಿರ ತೇವಣಿಯನ್ನು ಮೋಸದಿಂದ ದುರುಪಯೋಗಪಡಿಸಿಕೊಂಡಿದ್ದು, ಈ ಪ್ರಕರಣವನ್ನು ವಿವಿಧ ಕಾನೂನು ಜಾರಿ ಸಂಸ್ಥೆಗಳಿಂದ ತನಿಬೆ ಮಾಡಲಾಗುತ್ತಿದ್ದು, ರೂ. 5.10 ಕೋಟಿ (2016-17: ಇಲ್ಲ) ಗಳನ್ನು ಸೀಜ್ ಮಾಡಿರುತ್ತಾರೆ. ಪ್ರಸಕ್ತ ವರ್ಷದಲ್ಲಿ ರೂ. 1.87 ಲಕ್ಷಗಳ ಬಡ್ಡಿಯನ್ನು ತೆಗೆದುಕೊಂಡಿರುವುದಿಲ್ಲ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರೆಮಿನಲ್ ಮೊಕದ್ದಮೆ ಹೂಡಲಾಗಿದ್ದು, ಪ್ರಕರಣ ಅಂತಿಮ ತನಿಬೆ ಬಾಕಿ ಇರುವುದರಿಂದ ಇದನ್ನು ಲೆಕ್ಕಪುಸ್ತಕದಲ್ಲಿ ತೋರಿಸಲಾಗಿಲ್ಲ.



ಮೊಮ್ಮೆನಹಳ್ಳಿ ಉಪ-ವಿಭಾಗದಲ್ಲಿ ಗುತ್ತಿಗೆದಾರರಿಂದ ನಕಲು

ಗುತ್ತಿಗೆದಾರನಿಗೆ ನೀಡಲಾದ ರೂ. 10,03,842ಗಳ ಚೆಕ್ಕನ್ನು ವಂಚನೆಯಿಂದ ರೂ. 70,03,842 ಗಳಿಂದು ಮೋಸದಿಂದ ಫೋಜರಿ ಮಾಡಿ ಹಣ ಪಡೆದಿರುತ್ತಾರೆ. ಬ್ಯಾಂಕ್‌ನಿಂದ ನೀಡಲಾದ ಹೆಚ್ಚುವರಿಯಾದ ಮೊತ್ತವನ್ನು ಬ್ಯಾಂಕ್ ಹೊಂದಾಣಿಕೆ ಹೇಳಿಕೆಗಳಲ್ಲಿ ತಪ್ಪಾದ ಡೆಬಿಟ್ ಎಂದು ತೋರಿಸಲಾಗಿದ್ದು, ಇದನ್ನು ಲೆಕ್ಕಪುಸ್ತಕದಲ್ಲಿ ತೋರಿಸಲಾಗಿಲ್ಲ.

ಟಿಪ್ಪಣಿ-40

ಪ್ರಸಕ್ತ ವರ್ಷದಲ್ಲಿ ಯಾವುದೇ ರಾಜಕೀಯ ಪ್ರಕ್ಕಗಳಿಗೆ ಯಾವುದೇ ದೇಣಿಗೆ ನೀಡಿರುವುದಿಲ್ಲ

ಟಿಪ್ಪಣಿ-41 - ವರದಿಯ ಅವಧಿಯ ನಂತರದ ಘಟನೆಗಳು/ಕಾರ್ಯಕ್ರಮಗಳು

ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರದಿಂದ ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡಿರುವುದಿಲ್ಲ, ಆದರೆ ಮಂಡಳಿಯ ನಿರ್ದೇಶಕರ ಹಣಕಾಸು ಹೇಳಿಕೆಗಳ ಅನುಮೋದನೆಯ ಮೊದಲು ಕೈಗೊಂಡಿರುತ್ತವೆ.

ಲಗ್ತಿಸಲಾದ ನಮ್ಮ ವರದಿಯಂತೆ
ರಾಜನೋಪಾಲ್ & ಬಾಧಿ ನಾರಾಯಣನ್
ಚಾಟ್‌ಡ್ಯಾಂ ಅಕೊಂಟೆಂಟ್ಸ್
ನೋಂದಣಿ ಸಂಖ್ಯೆ: 003024ಎಸ್

ಸಹಿ/-
(ಜಗನ್ನಾಥನ್. ಕೆ.ಎಸ್)
ಪಾಲುದಾರರು
ಸದಸ್ಯತ್ವ ಸಂಖ್ಯೆ: 009722


ಕನಾಟಕ ರೂರೂ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ನ
ಆಡಳಿತ ಮಂಡಳಿ ಪರವಾಗಿ

ಸಹಿ/-
(ಬಿ. ವೆಂಕಟೇಶ್, ಭಾಂಸೇ)
ವೃವಸ್ಥಾಪಕ ನಿರ್ದೇಶಕರು
ಡಿಪಾಲ್ ಸಂಖ್ಯೆ: 07234869

ಸಹಿ/-
(ಡಾ. ಭೂವನಹಳ್ಳಿ ನಾಗರಾಜ್)
ನಿರ್ದೇಶಕರು
ಡಿಪಾಲ್ ಸಂಖ್ಯೆ: 06929271

ಸ್ಥಳ: ಬೆಂಗಳೂರು
ದಿನಾಂಕ: 04.02.2019

ಸಹಿ/-
(ದೀಪಕ್ ದೋರೆಯವರ್)
ಮುಖ್ಯ ಹಣಕಾಸು ಅಧಿಕಾರಿ



Contents

Composition of Board of Directors

Notice to Members **126**

128 Directors Report

Comments of the Comptroller & Auditor General **174**

175 Auditor's Report

Balance Sheet **191**

193 Profit & Loss Account

Cash Flow Statement **195**

199 Significant Accounting Policies

Notes forming part of Balance Sheet **216**

COMPOSITION OF BOARD OF DIRECTORS

CHAIRMAN

Sri B.K. Sangameshwar

Chairman, KRIDL, Bangalore
(w.e.f. 07.01.2019 to 29.07.2019)

MANAGING DIRECTORS

Dr. R. Raju, I.F.S.

Managing Director, KRIDL,
(w.e.f. 29-08-2016 to till date)
(In place of Sri H.P. Prakash, I.F.S.,)

DIRECTORS

Sri L.K. Ateeq, IAS.,

Principal Secretary to Government,
Rural Development & Panchayat Department,
M.S.Buildings, Bangalore.
(w.e.f. 24.08.2018 to till date)

Sri Kapil Mohan, IAS

Principal Secretary to Govt.,
Department of Public Enterprises,
M.S.Buildings, Bangalore.
(w.e.f. 24.08.2018 to till date)

Sri Rajaneesh Goel, I.A.S.,

Additional Chief Secretary to Government,
Public Works, Ports & Inland Water
Transport Department,
Vikasa Soudha, Bangalore-01.
(w.e.f. 24.08.2018 to till date)

Dr. Vishal. R., I.A.S.

Commissioner
Karnataka Rural Drinking Water Supply
and Sanitation Department,
2nd Floor, Cauvery Bhavan, Bangalore-09.
(w.e.f. 24.08.2018 to till date)

Sri B. Venkatesh, IFS,

Managing Director,
KRIDL, Grameenabhivruddhi Bhavana,
Ananda Rao Circle, Bangalore-09.
(w.e.f. 20.08.2018 to 23.08.2019)

Sri Vikash Kumar Vikash, IFS,

Commissioner,
Social Welfare Dept.,
M.S.Building, Bangalore-1.
(w.e.f. 24.08.2018 to 19.08.2019)

Sri S.B. Siddagangappa, K.E.S.,

Chief Engineer,
Panchayat Raj Engineering Department,
“Grameenabhivruddhi Bhavana”
Ananda Rao Circle, Bangalore-09.
(w.e.f. 24.08.2018 to till date)

Dr. Bhoovanahalli Nagaraj, M.Sc., (Seri) PG.D.S.,

Director, Suvarna Grama Yojane and
Ex-officio Deputy Secretary to Government,
RD&PR Department, M.S.Building, Bangalore.
(w.e.f.17.07.2014 to till date)

Sri Purushotham Singh. B.H. (KTS)

Special Officer,
ZP Finance Department,
Vidhana Soudha, Bangalore.
(w.e.f. 02.12.2016 to till date)



Karnataka Rural Infrastructure Development Ltd.,

(A Government of Karnataka Undertaking)

(Formerly Karnataka Land Army Corporation Limited)

No.KRIDL/ADM/44th AGM/2018-19

Date: 6th March, 2019

NOTICE TO ALL THE SHAREHOLDERS

Notice is, hereby given that the 44th Annual General Meeting of the Members of the Company will be held on Thursday the 7th day of March, 2019 at 1.00 pm at the Registered Office of the Company at the Board Room, of Karnataka Rural Infrastructure Development Limited, 4th Floor, Grameenabhivruddhi Bhavan, Ananda Rao Circle, Bengaluru - 560 009 at short notice to transact the following business:-

ORDINARY BUSINESS:-

1. To receive, consider and adopt the Audited Financial Statements of the Company for the financial year ended 31st March, 2018 and the Reports of the Auditors and Directors together with the comments received from the Comptroller and Auditor General of India under Section-143(6)(b) of the Companies Act, 2013.
2. To declare dividend on Equity Shares.
3. To authorize the Board of Directors to fix the remuneration to the Statutory Auditors M/s K.P. Rao & Co., Chartered Accountants, Bengaluru who have been appointed as Statutory Auditors of the Company for the financial year 2018-19, by the Comptroller and Auditor General of India, New Delhi.

By the order of Board

Sd/-

(CS Shashidhara. G.S)

Company Secretary in Practice

NOTE:

01. A Member entitled to attend and vote at the meeting is entitled to appoint a proxy to attend and vote instead of himself / herself and the proxy need not be a Member of the Company.
02. The Company being a Government Company, the Comptroller and Auditor General of India, New Delhi has appointed M/s. K.P. Rao & Co., Chartered Accountants, Bengaluru as Statutory Auditors of the Company for the financial year 2018-19 pursuant to the provisions of sub-section (5) of Section 139 of the Companies Act, 2013, vide letter dated 20.07.2018.



To,

- Sri B.K. Sangameshwar, Chairman, KRIDL
- Sri L.K. Ateeq, IAS., Principal Secretary to Government, Rural Development & Panchayat Department, M.S.Buildings, Bangalore.
- Sri Kapil Mohan, IAS, Principal Secretary to Govt., Department of Public Enterprises, M.S.Buildings, Bangalore.
- Sri Rajaneesh Goel, I.A.S., Additional Chief Secretary to Government, Public Works, Ports & Inland Water Transport Department, Vikasa Soudha, Bangalore-01.
- Dr. Vishal. R., I.A.S., Commissioner, Karnataka Rural Drinking Water Supply and Sanitation Department, 2nd Floor, Cauvery Bhavan, Bangalore-09.
- Sri B. Venkatesh, IFS, Managing Director, KRIDL, Grameenabhivruddhi Bhavana, Ananda Rao Circle, Bangalore-09.
- Sri Vikash Kumar Vikash, IFS, Commissioner, Social Welfare Dept., M.S.Building, Bangalore-1.
- Sri S.B. Siddagangappa, K.E.S., Chief Engineer, Panchayat Raj Engineering Department, "Grameenabhivruddhi Bhavana" Ananda Rao Circle, Bangalore-09.
- Dr. Bhoovanahalli Nagaraj, M.Sc., (Seri) P.G.D.S., Director, Suvarna Grama Yojane and Ex-officio Deputy Secretary to Government, RD&PR Department, M.S.Building, Bangalore.
- Sri Purushotham Singh. B.H. (KTS), Special Officer, ZP Finance Department, Vidhana Soudha, Bangalore.
- Smt. N. Vanitha, Under Secretary (Incharge), Finance Department (Expenditure-1) and Investments, Vidhana Soudha, Bangalore - Representative of Hon'ble Govt. of Karnataka.



Karnataka Rural Infrastructure Development Ltd.,

(Formerly Karnataka Land Army Corporation Limited)

DIRECTORS REPORT TO THE MEMBERS

The Board of Directors of M/s. Karnataka Rural Infrastructure Development Limited have great pleasure in presenting their 44th Annual Report along with the Audited Financial Statements for the financial year ended 31st March, 2018.

01. FINANCIAL PERFORMANCE - STATE OF AFFAIRS OF THE COMPANY

The Salient features of the Annual Accounts in respect of performance of the Company for the financial year 2017-18 in comparison to the corresponding previous year are as follows:-

Particulars	2017-18	2016-17
Value of Work done	3,66,895.77	2,24,008.06
Other Income	14,883.22	13,175.78
Total Turnover	3,81,778.99	2,37,183.84
Direct work Expenditure	3,46,379.99	2,07,744.65
Other Expenses	13,422.03	9,163.37
Gross Profit before depreciation and Taxes	21,976.97	20,275.82
Depreciation	177.81	223.35
Profit before taxes	21,799.17	20,052.41
Current year taxes & Deferred Tax Adjustments	9,144.65	6,393.65
Net Profit after taxation	12,654.52	13,658.76
Other Comprehensive Income (OCI)	(30.47)	(99.61)
Total Other Comprehensive Income (OCI)	12,624.05	13,559.15
Previous year's balance in Profit & Loss Account	45,249.95	34,015.47
Transfer to Reserves	(1,000.00)	(1,000.00)
Dividend and Dividend tax	(294.88)	(1,324.66)
Assets written off	Nil	Nil
Balance carried to Balance sheet	56,579.13	45,249.95

The performance of the Company in 6 Zones is as below :

(Rs. in lakhs)

Sl.No.	Name of the Zone	2017-18	2016-17
1.	Bangalore Zone	30,202.06	17,423.28
2.	Mysore Zone	35,261.61	24,885.05
3.	Kalburgi Zone	35,635.24	24,387.86
4.	Central Zone	44,186.66	31,531.33



(Rs. in lakhs)

Sl.No.	Name of the Zone	2017-18	2016-17
5.	BBMP Zone	1,85,491.80	91,344.10
6.	Belgavi Zone	36,850.88	32,302.43
	Total	3,67,628.25	2,21,874.05
	Add: Income from Final Bills (SAP 1.6)	1,331.50	2,775.07
	Less: Net Forceable Loss (Note No. 19)	2063.99	641.06
	TOTAL	366895.77	2,24,008.06

02 REVENUES & PROFITS

The Profit earned by the Company from the progress achieved for the financial year 2017-18 is Rs. 126.55 Crores when compared to Rs. 136.59 Crores in the corresponding previous year. The percentage of profit before tax to the Total turnover is 3.45%. The reduction in profit inspite of substantial increase in turnover over the previous year is due to more provisioning on account of Ind AS and GST.

Your Board of Directors further reports the reasons attributable for reduction in profit although there has been a substantial increase in turnover of the Company during the year under report as under:

- Prior period adjustments, which were not considered as income as per IndAS. Excess VAT provision no longer required, earlier taken as income, due to IndAS no more taken to Profit and Loss Account, directly adjusted in retained earnings : Rs.24.20 Crores.
- Additional Provision towards Gratuity as per Actuarial valuation. Additional provision booked during the year - Rs.11.98 Crores.
- Additional Provision towards Leave Encashment as per Actuarial valuation. Additional provision booked during the year - Rs.8.30 Crores.
- Variance in tax amount under GST regime, differential tax as per Note- 33 – Rs.127.94 Crores. Out of this Company has got input tax credit of Rs.103.98 Crores and the balance of Rs.23.96 Crores has to be recovered from the entrusting agencies/Government of Karnataka as approved by the Board.
- Total impact on profit for the year - Rs.172.41 Crores.

After considering the above the profit would have been Rs.298.95 Crores, and percentage of profit before tax to the total turnover would have been 8.15 %.

The Reserves and surplus of the Company as on 31.03.2018 is Rs. 687.88 Crores and the Net worth is Rs. 700.13 Crores. The earnings per share for the year is Rs. 10,330.



03 REVIEW OF BUSINESS OPERATIONS AND FUTURE PROSPECTS

IMPORTANT SCHEMES UNDERTAKEN BY THE COMPANY

The Company has executed works mainly under the following schemes entrusted by the Government departments and other local bodies during the year.

a) GramaVikasa Yojane: The Government has closed Suvarna Grama Yojane and introduced Grama Vikasa Yojane. Under the Scheme, Government is entrusting the construction of Roads, Drainage, Samudaya Bhavana, etc., From the introduction of the scheme, Government has entrusted 611 works at an estimated cost of Rs.407.12 Crores. Government has released Rs.331.91 Crores so far and the Company has made an expenditure of Rs.300.58 Crores. So far 144 works are completed and the remaining works are under progress.

b) Chief Minister GramaVikasaYojane : Under the Scheme, Government is entrusting the construction of Roads, Drainage, Samudaya Bhavana etc. From the introduction of the scheme, Government has entrusted 544 works at an estimated cost of Rs.469.48 Crores. Government has released Rs.73.69 Crores so far and the Company has made an expenditure of Rs.49.93 Crores.

c) Social Welfare Department Works : Social welfare department is entrusting the construction of Hostels, Repairs and Renovations and additional buildings at various places in the State. Government is also entrusting construction of Ambedkar and Babu Jagajeevanram Bhavans. The Department has entrusted 679 number of works at an estimate cost of Rs. 213.82 Crore and has released Rs. 213.82 Crore. The Company has incurred an expenditure of Rs.198.73 Crore so far. The Company has completed 592 works and handed over the same to the Entrusting Agency and the balance 87 works are in different stage of completion.

d) Veterinary Department : The Veterinary Department is entrusting works to KRIDL under RIDF 16 to 22 & ESVHD Schemes. The Department has entrusted 528 works at an estimated cost of Rs. 121.91 Crores and has released Rs. 90.41 Crores. The company has made an expenditure of Rs.62.70 Crores during the year. The company has completed 145 works and 383 works are under progress.

e) RDPR Department Scheme : The RDPR Department has entrusted 30 District Panchayath Resource Centers and Regional Training Centers at Dharwad & Kalburgi and State Panchayath Resource Centre at Jakkur (MGIRE), Bangalore. The total estimated cost of these 33 works are estimated at Rs.103.37Crores. The Government has released Rs.56.33 Crores so far and the company incurred & expenditure of Rs.42.14 Crores. 15 works are completed.



The RDPR department has entrusted construction of Halli Santhe in 63 places at an estimated cost of Rs.21.17 Crore and Government has released Rs.21.17 Crore. The Company has made an expenditure of Rs.8.20 Crore and 7 works are completed and remaining works are in different stages.

Karnataka Rural Water Supply and Sewerage Board has entrusted construction of 64 Community Toilets and Bath Rooms under SCP/TSP Scheme in the Reserve Assembly constituency of the State at an estimated cost of Rs.19.20 Crores and Rs. 10.95 Crores funds is released to the Company and company has made an expenditure of Rs.7.46 Crore.Three works are completed and remaining works are in different stage of completion.

f) Water Purification Plants : The Government has entrusted in 4 phases the construction of 6156 units and 2205 of SC/ST Hostels Water Purification Plants throughout the State at an estimated cost of Rs.505.986 crores where Drinking water is contaminated with fluoride, Sulphur, Arsenic & Iron which affects the health of the rural people. KRIDL, has so far completed 5525 units of WPP and 1516 units of SC/ST Hostels and water is being supplied to the people. The company has incurred an expenditure of Rs.467.99 Crores and the same is funded from the Profits of the company on the assurance that the Commissioner, Rural Drinking Water Supply & Sanitation Department will reimburse the same. RDWSD Department has sofar released funds of Rs. 482.778 crores. Balance amount of Rs. 23.201 Crores towards phase III and additional of phase III. KRIDL, has invested to construct Water Purification Plants in anticipation of release of balance funds from RDWSD Department without taking any profit as a part of its obligation to serve the society. The Scheme wise details are as under:

(Rs. in lakh)

Sl. No	Phase	Unit No.	Estimated Cost	Funds Released	Balance Funds to be Released	Financial Progress	Completed Units
1	Phase-I	1073	7734.00	7887.00	0.00	7734.00	1073
2	Phase-II	1454	7083.00	7282.00	0.00	7083.00	1450
3	Phase-III	1730	12753.35	11708.00	1045.35	12851.00	1726
4	Phase-IV S.C.P/T.S.P	1327	13934.00	13934.00	0.00	12077.00	904
5	Neethi Ayoga	287	2591.00	3240.00	0.00	2075.00	200
5	Additional	285	2630.70	1132.00	1498.70	2037.00	172
7	SC/ST Hostels	2205	3872.00	3095.00	777.00	2942.00	1516
	Total	8361	50598.60	48278.00	2320.10	46799.00	7041



g) Education Department : The Collegiate Education Department has entrusted the construction of Hostels, New Buildings, Additional Class Rooms, Laboratory, Library, Auditorium, Ladies Rest Rooms & Toilets etc., 436 works at an estimated cost of Rs.338.96 Crores so far. The Department has released Rs.150.46 Crores and the Company has incurred an expenditure of Rs.85.20 Crores so far. The company has completed 32 works so far.

The Technical Education Department has entrusted the constructions of Hostels, College Buildings, Additional Class Rooms, Repairs of Buildings 106 works at an estimated cost of Rs. 160.67 Crores so far. The Department has released Rs. 131.82 Crores and company has made an expenditure of Rs. 130.89 Crores and 50 works completed sofar.

Department of Pre-University Education has entrusted 344 number of works at an estimated cost of Rs.223.29 Crores under RIDF-19, 20 & 21 Scheme. Funds released upto the end of the year Rs.220.68 Crores and expenditure incurred Rs.192.47 Crores and 166 works completed sofar.

h) Karnataka State Breweries Corporation Ltd. : KSBCCL has entrusted construction of Godowns, Office buildings, Roads totalling 8 numbers at an estimated cost of Rs.65.58 Crores during the year. The KSBCCL has released Rs.46.36 Crores and the expenditure incurred is Rs.48.87 Crores. We have completed 1 work and the balance are under different stage of completion.

I BBMP Works : Bruhat Bangalore Mahanagara Palike has entrusted various works such as widening and asphalting of Roads, construction of Drainages, construction of low cost houses, Samudaya Bhavanas, Toilets, Bus Terminals, Garbage processing centers, RO Units etc. During the year BBMP has entrusted 4387 works to the extent of Rs. 2068.84 Crores. Company has completed 4281 works to the extent of Rs.1914.10 Crores during the year. The BBMP had released Rs.1506.17 Crores during the year under report. Action is being taken to follow the receivable.

j) HKRDB Works: Hyderabad Karnataka Regional Development Board is entrusting various works such as construction of Roads, school buildings, office buildings and other infrastructure works to KRIDL from 2014-15 onwards. The Board has entrusted 2201 works at an estimated cost of Rs.523.19 crores upto 31.03.2017. During the year the Board has entrusted 376 works at an estimated cost of Rs.110.66 crores. The board has released Rs.421.13 crores upto 31.03.2017 and Rs.53.64 crores during the current year. The Company has made an expenditure of Rs.437.89 crores upto 31.03.2017 and Rs.40.84 crores during the current year. The Company has completed 1649 works upto 31.03.2017 and 122 works during the current year. The remaining 806 works are under progress.



k) Tourism Department: The Tourism Department is entrusting the constructions of Yatrinivas, Toilets, Roads and other infrastructure development works at Tourist places. The Department has entrusted 598 works at an estimated cost of Rs.364.69 Crores up to 31.3.2017 and 463 works at an estimated cost of Rs.161.54 Crores during 2017-18. The Department has released Rs.169.08 Crores upto 31.3.2017 and Rs.75.72 Crores during 2017-18. The Company has made an expenditure of Rs.114.33 crores and completed 130 works up to 31.3.2017. During the current year the Company has made an expenditure of Rs.33.32 Crore and completed 110 works.

l) Other works : The Company is also getting works from Fisheries, Forest, Horticulture and Agriculture Departments, Thanda Development works, Rajiv Gandhi district resource centres, BMRCL works, KNNL, KBJNL, Wakf Board, Zilla Panchayat, Gram Panchayat, Commercial Tax Department, Different Universities, KHB, Muzarai, Police Department, Mines & Geology department and other Government agencies and local bodies. MLA'S and MP'S are also entrusting works from their development funds. Company has achieved a progress of Rs. 479.84 Crore during the year under the above schemes. The total number of works entrusted during the year are 15479 at an estimated cost of Rs. 758.45 Crores. Number of works are completed are 5250 and Rs. 278.61 Crores to be received.

FUTURE OUTLOOK

Your Directors are confident that your Company will reorient itself and will be in a position to meet the challenges of the future through well-defined objectives and strategies to improve the overall performance and profitability in the coming years. The Government has been laying immense thrust on the infrastructure developments in the rural and semi urban areas. KRIDL, being lead institution in the development of infrastructure in rural areas, will have major role to play. The Government of Karnataka has also given exemption under section 4(g) of KTPP Act 1999 up to Rs.2.00 Crore which will enable the company to get more works. The exemption under Transparency Act will be expiring on 31.3.2019. All efforts will be made to get further exemption under the Act up to Rs.5.00 Crores for a further period of five years. The Government is investing lot of funds to create infrastructure facility in rural areas and thus Company may not face much problem in getting sufficient work in the near future. However, the Company would make earnest efforts to participate in Tenders for execution of works and ensure that timely and good quality works are executed. The Company would also take steps to formulate guidelines for venturing into soliciting business on a competitive tender basis, by leveraging its ability and performance.

04 DIVIDEND:

Your Board of Directors have immense pleasure to state that your Company has attained the position of strength to declare dividend to its Equity Shareholder (Government of Karnataka)



for the sixth consecutive financial year. Your Board of Directors are pleased to recommend for declaration of a dividend of 20% on the paid up equity share capital of a face value of Rs.1,000/- each out of the profits of the Company for the financial year ended 31st March, 2018.

05 TRANSFER TO RESERVES:

Your Directors propose to Transfer Rs.10.00 Crore to reserves of the Company during the year under report.

06 PARTICULARS OF CONTRACTS OR ARRANGEMENTS MADE WITH RELATED PARTIES

There were no particulars of contracts or arrangements with related parties referred to in Section 188(1) of the Companies Act, 2013.

07 MATERIAL CHANGES AND COMMITMENTS AFFECTING THE FINANCIAL POSITION BETWEEN THE END OF THE FINANCIAL YEAR AND DATE OF REPORT

There are no material changes and commitments affecting the financial position of the Company between the end of the financial year 2017-18 and to the date of this report.

08 EXTRACT OF ANNUAL RETURN

In accordance with Section 134(3)(a) of the Companies Act, 2013, an extract of the Annual Return in form MGT-9 is appended as **ANNEXURE - I** to this report.

09 NUMBER OF MEETINGS OF BOARD

The Board of Directors duly met 3 times on 03.07.2017, 29.12.2017 and 15.03.2018 during the financial year 2017-18. The intervening gap between any two meetings was not within the period prescribed under the provisions of section 173 of the Companies Act, 2013. The number of Board Meetings attended by each of the Directors of the Company held during the financial year 2017-18 as required under clause - 9 of SS - 1 - Secretarial Standard on Meetings of the Board of Directors issued under section 118(10) of the Companies Act, 2013 is given as Annexure III to this report.

10 EXPLANATIONS OR COMMENTS BY THE BOARD ON EVERY QUALIFICATION, RESERVATION OR ADVERSE REMARKS OR DISCLAIMER MADE:

a) BY THE AUDITOR IN HIS REPORT:



Sl. No.	Statutory Auditors Observations				Compliance
Sl. No.	Heads	Description	Debit/Credit	2017-2018 Rs.	
1	The following amounts disclosed under various heads without details of the parties to whom the amount is due to/from. In view of this, we recommend that the controls in the area of monitoring the advances need to be strengthened.				Items from Sl.No. 1 to 3 are the untraceable amounts pertaining to very long period and after the implementation of Tally Accounting System from the F.Y.2010-11 these types of amounts for which the details of the parties to whom the amount is due to/from has been eliminated.
1	Other Financial Asset	EMD (Paid)	Debit	2,56,52,517	
2	Other Financial Asset	Other Deposits	Debit	1,03,335	
3	Trade Payables	Sundry Creditors	Credit	57,62,460	
4	Other Financial Liability	SD Employees	Credit	20,00,679	
5	Other Financial Liability	EMD (Collected)	Credit	74,400	
6	Other Non-Current Assets	Advance	Credit	38,59,184	
7	Other Non-Current Assets	Advance	Debit	139,52,801	
8	Other Current liabilities	Suspense Receipts	Credit	9,34,74,141	Item No.8 - Suspense Receipts - These receipts have accumulated from the last 3 years which are transferred by the Entrusting Agencies through RTGS/NEFT for which party wise details are not available. From the date of signing the Balance Sheet about Rs.3 crores have been identified and necessary



Sl. No.	Statutory Auditors Observations	Compliance
		entries have been passed. The details of remaining credits will be circulated to all the Projects, who would be directed to identify the EAs and work, subsequently work code would be created and transferred to the respective Projects/Work.
2	<p>The Work In Progress is reflected at Rs. 8,05,195.57 Lakhs in the Inventories in Asset side of the Balance Sheet and Advance Received from Entrusting Agencies is reflected at Rs. 9,14,129.53 Lakhs in the Other Current Liabilities in Liabilities side of the Balance Sheet. Work in progress and Advance Received are adjusted only on physical completion of the works and issue of final bill.</p> <p>In view of this, in our opinion the Work In progress and Advance Received from Entrusting Agencies are overstated and the exact amount of over statements is not quantifiable for want of details.</p>	<p>Final Bills amounting to Rs.1184.28 crores are adjusted during 2017-18. Pending final bill amounting to Rs.3025.00 crores are to be adjusted as on 31.03.2018, balance WIP pertains to ongoing works. During the current financial year 2018-19 upto the end of 31.01.2019 final bills for 1190 works amounting to Rs.229.16 Crores has been received from various projects.</p> <p>The Officers of final bill section will be deputed on a special drive to all the Projects to get the pending final bills and the same will be adjusted during 2018-19.</p>
3	The Company has many works which are not closed due to want of documentary details and hence recognition of revenue has been postponed. In absence of details we are unable to quantify the same.	A circular dated 03.11.2018 has been issued which liberalises the conditions for submission of the final bills by the projects, which would facilitate the projects to submit the final bills for all the completed works and adjustment of the same against the WIP at Head Office.



Sl. No.	Statutory Auditors Observations	Compliance																																			
4	<p>There are 85 cases pending in various Courts. The Company has not estimated the probable amount of liability which could arise on the cases pending. Hence we are of the opinion that as per the requirement of Indian Accounting Standard 37 - "Provisions, Contingent Liabilities and Contingent Assets" the company has non-complied with the disclosure norms. In absence of details we are unable to quantify the amount of contingent liabilities.</p>	<p>Most of these cases are pertaining to cases filed by the employees against the Company in Service matters and material supplier against the Company. Out of 85 cases in 2 cases the Company has recovered Rs.46,14,643/- and from 3 employees Rs.50,04,638/- yet to be recovered. In 3 cases filed by suppliers against the Company the claim is Rs.4,37,19,704/-. In the remaining cases the liability against the Company can be ascertained only after the cases are settled in the respective courts.</p>																																			
5	<p>According to the information and explanations given to us and based on the examination of the records of the Company, the details of dues of income tax, sales tax, value added tax outstanding on account of any dispute, is furnished below</p> <table border="1"> <thead> <tr> <th>Name of the Statute</th> <th>Nature of Disputed Tax</th> <th>Amount (Rs. Lakhs)</th> <th>Period to which the amount relates</th> <th>Forum where the dispute is pending</th> </tr> </thead> <tbody> <tr> <td>Sales tax Act of Karnataka, 2003</td> <td>Sales Tax / VAT</td> <td>734.2</td> <td>2016-2017</td> <td>JCCT (Appeals)</td> </tr> <tr> <td>Sales tax Act of Karnataka, 2003</td> <td>Sales Tax / VAT</td> <td>5,131.79</td> <td>2017-2018</td> <td>JCCT(Appeals)</td> </tr> <tr> <td>Income tax Act,1961</td> <td>Income tax</td> <td>69.68</td> <td>2012-2013</td> <td>CIT(Appeals)</td> </tr> <tr> <td>Income tax Act,1961</td> <td>Income tax</td> <td>2,142.04</td> <td>2013-2014</td> <td>CIT(Appeals)</td> </tr> <tr> <td>Income tax Act,1961</td> <td>Income tax</td> <td>101.63</td> <td>2014-2015</td> <td>CIT(Appeals)</td> </tr> <tr> <td>Income tax Act,1961</td> <td>Income tax</td> <td>4017.26</td> <td>2015-2016</td> <td>CIT(Appeals)</td> </tr> </tbody> </table>	Name of the Statute	Nature of Disputed Tax	Amount (Rs. Lakhs)	Period to which the amount relates	Forum where the dispute is pending	Sales tax Act of Karnataka, 2003	Sales Tax / VAT	734.2	2016-2017	JCCT (Appeals)	Sales tax Act of Karnataka, 2003	Sales Tax / VAT	5,131.79	2017-2018	JCCT(Appeals)	Income tax Act,1961	Income tax	69.68	2012-2013	CIT(Appeals)	Income tax Act,1961	Income tax	2,142.04	2013-2014	CIT(Appeals)	Income tax Act,1961	Income tax	101.63	2014-2015	CIT(Appeals)	Income tax Act,1961	Income tax	4017.26	2015-2016	CIT(Appeals)	<p>The demand of Rs. 734.20 lakhs pertains to Koppal (Rs. 523.37 lakhs) and Huvinahadagali (Rs. 210.83 lakhs) division cases of 2010-11 where company has made Appeals before JCCT(A). The demand of Rs. 5131.79 lakhs pertains to 22 cases of 11 subdivisions for different financial years. The Company has to make appeal in these cases after taking endorsement from the concerned JCCT.</p> <p>The Income Tax Department has reopened the Assessment completed cases for the AY 2012-13 to 2015-16 and demanded tax of Rs. 6330.61</p>
Name of the Statute	Nature of Disputed Tax	Amount (Rs. Lakhs)	Period to which the amount relates	Forum where the dispute is pending																																	
Sales tax Act of Karnataka, 2003	Sales Tax / VAT	734.2	2016-2017	JCCT (Appeals)																																	
Sales tax Act of Karnataka, 2003	Sales Tax / VAT	5,131.79	2017-2018	JCCT(Appeals)																																	
Income tax Act,1961	Income tax	69.68	2012-2013	CIT(Appeals)																																	
Income tax Act,1961	Income tax	2,142.04	2013-2014	CIT(Appeals)																																	
Income tax Act,1961	Income tax	101.63	2014-2015	CIT(Appeals)																																	
Income tax Act,1961	Income tax	4017.26	2015-2016	CIT(Appeals)																																	



Sl. No.	Statutory Auditors Observations	Compliance
		lakhs. The Company has made appeal for AY 2012-13 to 2014-15 without making any deposit and for the AY 2015-16, Rs. 194.00 lakhs deposited and made the appeal before the Commissioner of Income Tax.
6	Note No. 33, regarding VAT and GST payable on the Work in Progress is subject to reconciliation with VAT and GST Annual Returns. Since the company has not ascertained the liability, we are unable to ascertain the impact on Profit and Loss account and Balance Sheet.	VAT 240 of all the projects has been filed and annual return under GST ie., GSTR-9 is to be filed only after reconciliation and audit after audit of the financial statements for 2017-18. Since the financial statements are audited by the Statutory Auditors action will be taken to appoint a CA firm to conduct annual GST Audit and file the returns within the due date of 30.06.2019.
7	Note No. 36 regarding Jabalpur Project, an amount of Rs.201.29 lakhs paid towards EMD has been forfeited and an advance of Rs.511.51 lakhs paid to associate contractors, who are not traceable, have not been recognized as loss in the books of the company and hence this has resulted in overstatement of EMD and Advances and understatement of expenses to the extent of Rs.712.80 lakhs.	Karnataka Rural Infrastructure Development Limited (KRIDL) participated in Tender floated by Narmada Valley Development Authority (NVDA), Jabalpur, Madhya Pradesh during 2004. The tender value of the work was for Rs. 18.88 Crores which involved earth excavation, formation of earthing bunds for canal, laying of CNS layer, construction of concrete lining etc., for a length of 110 Kms. The work was started on 22.11.2004 with completion period of 15 months. NVDA gave 4 extensions upto



Sl. No.	Statutory Auditors Observations	Compliance
		<p>31.03.2007, but the work was not completed for the reasons such as delay in land acquisition by NVDA, delay in supply of Drawings, Plans, Designs for Structures, interference, by local public, increase in quantum of work, non availability of quarry site for CNS, delay in shifting of HT / LT power lines etc., NVDA cleared bills for Rs. 861.08 lakhs and NVDA terminated the contract on 23.07.2007 due to non completion of work within the extended contract period. NVDA forfeited EMD of Rs. 201.29 lakhs and not cleared bills to the extent of Rs. 494.73 lakhs. Hence, the company filed appeal before Madhya Pradesh Arbitration Tribunal.</p> <p>The matter of forfeiture of EMD performance Security Deposit with Entrusting Agency, Additional Security Deposit with Entrusting Agency of Rs. 201.29 lakhs and the claim of Rs. 4.95 crores as Income from execution of works is under Arbitration before the Hon'ble Madhya Pradesh Arbitration Tribunal Bhopal (case No. 23/2012). Hearing of Arbitration is under progress. Senior Advocate Sri V.R. Rao, Jabalpur has been appointed to challenge in the Arbitration</p>



Sl. No.	Statutory Auditors Observations	Compliance
		Tribunal. The case was admitted on 18.03.2012 till date around 45 hearing are held, and as on date, it is pending before the Tribunal. KRIDL has paid Rs. 75000 towards Court fee and Rs. 2,50,000/- towards Advocate fee so far. After the final Arbitration award, the necessary entries will be made for recognizing the Income from works and adjustment of Advance would be made in the book of accounts.
8	The system of monitoring for the timely recovery of outstanding dues and obtaining confirmation of balances is weak. During the current financial year debts amounting to Rs.1023.40 lakhs, were written off.	While adjusting the final bills against advances received from Entrusting Agency and WIP, the excess expenditure over and above fund received / estimate is considered as amount receivable. However, we have been controlling the excess expenditure by avoiding the adjustment of final bills which shows abnormal receivable. All these receivables are from various Government Department & they are not giving confirmations. The company is writing off bad debts which are more than 3 years old and are time barred as per the advice of the CAG and as per caveat imposed by Audit Committee. The provision has been made based on the CAG's advice.



Sl. No.	Statutory Auditors Observations	Compliance
		<p>The detailed statements project wise and Entrusting Agency wise outstanding dues have been prepared and would be sent to the concerned projects to initiate immediate action to obtain these outstanding dues from the Entrusting Agencies.</p> <p>The projects would be provided 6 months' time (upto 30.09.2019) to recover the outstanding dues and remit to KRIDL accounts.</p>
9	In respect of non-reversal of stale cheques amounting to Rs. 144.4 lakhs, Cash and Cash Equivalents have been under stated by Rs. 144.4 lakhs and Liabilities understated to the same extent.	The Stale cheques have been reversed during the financial year 2018-19. Immediate Action will be taken to reverse cheques which will become stale.
10	Cash payments of Rs.74,48,010 were made in cash exceeding the ceiling limit of Rs. 10,000 which is not in compliance with the provisions of the Income tax Act.	Normally cash payments are made to Labourers towards wages and procurement of local construction materials such as Sand, Jelly, Bricks etc. These payments are within the Ceiling limit of Rs.10000. Where ever Ceiling limit is exceeded in rare cases, TDS are made and deposited to Income Tax department. Major payments are made through Cheques only.
11	The Company has released an amount of Rs. 727 Lakhs towards CSR during the year. However, the company is yet to provide us the utilisation certification for the same.	The company has released R s . 7 2 7 l a k h s t o 5 3 Organisations during 2017-18 under CSR scheme, based on



Sl. No.	Statutory Auditors Observations	Compliance										
		<p>CSR Committee recommendations and Board Approval as follows:</p> <p style="text-align: right;">Rs. in Lakhs</p> <table border="1"><tbody><tr><td>1. 4th CSR Committee meeting held on 23.10.2017</td><td>306.00</td></tr><tr><td>2. 5th CSR Committee meeting held on 28.11.2017</td><td>55.00</td></tr><tr><td>3. 189th Board meeting held on 29.12.2017</td><td>266.00</td></tr><tr><td>4. 6th CSR Committee meeting held on 26.03.2018</td><td>100.00</td></tr><tr><td>Total</td><td>727.00</td></tr></tbody></table> <p>The Board in 189th meeting held on 29.12.2017 has approved Rs.306.00 lakhs, Rs.55.00 lakhs and a further Rs.266.00 lakhs. The Board in its 191st meeting held on 06.06.2018 has approved the release of Rs.100.00 lakhs.</p> <p>The Company has given 1 year time to these Organisations to make expenditure and submit original bills, Utilisation Certificate from Chartered Accountant.</p> <p>Now the company has received Utilisation Certificates from 8 Organisations.</p>	1. 4th CSR Committee meeting held on 23.10.2017	306.00	2. 5th CSR Committee meeting held on 28.11.2017	55.00	3. 189th Board meeting held on 29.12.2017	266.00	4. 6th CSR Committee meeting held on 26.03.2018	100.00	Total	727.00
1. 4th CSR Committee meeting held on 23.10.2017	306.00											
2. 5th CSR Committee meeting held on 28.11.2017	55.00											
3. 189th Board meeting held on 29.12.2017	266.00											
4. 6th CSR Committee meeting held on 26.03.2018	100.00											
Total	727.00											



Sl. No.	Statutory Auditors Observations	Compliance
		We have written letters to the remaining Organisations during January 2019 to submit the Utilisation Certificates. It will be pursued and collect the UCs at the earliest.
12	Note No. 36 regarding misappropriation of Rs 55.63 Crores at Raichur Division by the officers of the company. This amount has not been written off in books as Loss due to misappropriation and as a result of which profit is overstated by Rs.55.63Crores.	<p>The Government of Karnataka has constituted a Commission of Inquiry to look into the irregularities by a retired District and Sessions Judge. These are 24 delinquent Officials involved in 25 cases.</p> <p>The Commission has completed 60 sittings and in 22 cases cross examination of management witness is completed, and giving evidence by the delinquent officials and arguments are continuing. However in 12 cases 2 delinquent officials have obtained stay from the Hon'ble High Court of Karnataka, and efforts are being made to vacate the stays.</p> <p>The exact amount of misappropriation would be determined only after completion of the Inquiry.</p>
13	Note No.39 regarding issue of fake fixed deposit receipts amounting to Rs.55 Crores issued by Indian Overseas Bank, Kulai branch, Mangalore. The Company has not accrued any interest on Rs. 55 Crores for the year amounting to Rs.187 lakhs. During the year the Company has identified fraudulent alteration of a cheque resulting in excess payment of Rs.60 lakhs no provision has been made for possible loss.	<p>The Company has taken the following steps to recover the amount.</p> <p>Criminal Case 276/2017 filed against Bank Manager and Assistant General Manager of</p>



Sl. No.	Statutory Auditors Observations	Compliance
		<p>IOB in Surathkal Police Station on 30/10/2017.</p> <p>The Government has handed over this case to CID vide GO OEE 108 CID 2017 dated 06.01.2018.</p> <p>Suit filed on 28/4/2018 in Commercial court (OS No.3595/2018) only cases greater than one crore can be brought before the Commercial court.</p> <p>The Commercial Court has held 7 number of hearings.</p> <p>The ED is also investigating this case on the information from the RBI.</p> <p>A cheque issued to a contractor for Rs.10,03,842.00 was altered by the Contractor for Rs. 70,03,842.00 and the same is passed by the Bank without noticing the material alteration. On the basis of a letter addressed to the Bank by KRIDL regarding excess debit of Rs.60.00 lakhs to the KRIDL Account, the Bank has lodged a criminal case against the Contractor for forgery. The Police investigation is under progress.</p> <p>Since, the Bank has not responded positively to make good the excess debit, KRIDL has lodged a complaint with the Banking Ombudsman on 23.10.2018.</p>



Sl. No.	Statutory Auditors Observations	Compliance
14	Non-capitalization of Corporate office building even 5 years after occupation due to non-receipt of final statement of account from PWD has resulted in non-charging of Depreciation, non-payment of property tax etc., As a result Depreciation is understated by Rs.23.76 lakhs, Expenses understated (not ascertained) and Profit overstated (Not ascertained).	The PWD has been addressed to provide the final statement of account and transfer the two floors of the Grameenabhivrudhi Bhavana to the Company, on receipt of the same the expenditure will be capitalised and depreciation will be provided and property tax accordingly discharged.

b) BY THE AUDITOR IN HIS REVISED AUDIT REPORT:

Sl. No.	Statutory Auditors Observations	Compliance
	Based on the Audit Queries of the Principal Accountant General, Karnataka. The Independent Auditors' report has been revised to include the following.	
a.	Excess accounting of accrued interest income of Rs. 139.49 lakhs.	<p>The excess accounting of accrued interest to the extent of Rs.139.49 lakhs will be accounted accordingly in the ensuing year after due verification.</p> <p>1) KRIDL made FD of Rs.35 crores with PKGB on 13.04.2017 for a period of one year. FD matured on 13.04.2018 and accrued interest thereon is Rs.26066888/- for the whole year. The same is accounted as accrued interest instead of accounting of Rs.25137399/- upto 31.03.2018. Thereby an amount of Rs.8.36 lakhs accrued interest for 13 days which pertains to 2018-19 is also wrongly accounted during 2017-18.</p> <p>2) KRIDL made FD of Rs.40 crores with KGB, SS puram, Tumkur on 06.05.2017. The accrued interest upto 31.03.2018 is Rs.23330041/-, after TDS, the interest is Rs.23259363/-. Instead of accounting of Gross Interest, net interest is accounted resulting in short accounting of Rs.0.71 lakhs.</p>



Sl. No.	Statutory Auditors Observations	Compliance
		<p>3) KRIDL had made two FDs with PKGB, Bellary amounting to Rs.50 crores each bearing FD number 10680201600241 and 10680201700116 respectively on 05.08.2016 and 25.03.2016. FD made on 25.03.2016 was closed and FD made on 05.08.2016 was renewed after the FY 2017-18. While accounting of accrued interest of FD number 10680201600241, interest earned on FD balance of FD number 10680201700116 which was wrongly accounted as accrued interest. Hence instead of Rs.218.60 lakhs, Rs.365.09 lakhs was accounted which resulted in accounting of Rs.146.48 lakhs excess. After TDS of Rs.14.68 lakhs the net amount of Rs.131.84 lakhs is accounted in excess.</p>
b.	Short accounting of Interest amount and TDS amounting to Rs. 295.37 lakhs.	<p>The amount of Rs.301.11 lakhs as short accounting of TDS pertains to TDS credited to KRIDL Tax account from 19 banks. Out of 19 banks, 10 Banks, have credited amount of Rs.574336.95 which does not pertain to KRIDL, since KRIDL has made no deposits in these 10 banks. The amount of TDS credited by the remaining 9 banks amounting to Rs.295.37 lakhs which has not been accounted.</p> <p>However, the same will be accounted during the next year after due verification along with left out TDS amount. The wrong credits by the banks will be reconciled with TAN of the concerned banks.</p>
c.	Bad debts of Rs. 1023.40 lakhs written off with specific approval of audit sub-committee and reflected in the accounts duly approved by the board. Specific approval of the board to be taken in the ensuing meeting.	<p>After finalisation of the Accounts the same are placed before the Board for approval every year. In the Accounts, write-off the Bad Debts was detailed in the notes on accounts and the same was also deliberated by the Board. However as noticed by the Audit Party write-off of the bad debts will be placed before the Board as a separate agenda from the ensuing year.</p> <p>The accounts were placed before the Audit Committee Meeting held on 29.11.2018. The Audit Committee agreed</p>



Sl. No.	Statutory Auditors Observations	Compliance
		<p>for recommending writing off of bad and doubtful debts with a strong caveat stating the reasons for writing off of bad debts, aggressive follow up action for collecting the out standings by the concerned responsible officer of the division/sub-division and no further bad debts by the end of financial year 2018-19 and if it continues to have the bad debts, the Company should initiate disciplinary action against the concerned officer of the division/sub-division.</p> <p>The Audit Committee recommendation is placed for Board's ratification.</p> <p>The bad debts accounted during 2014-15 was Rs. 1600.12 lakhs amount recovered is Rs. 576.72, balance Rs. 1023.40 lakhs yet to be recovered.</p>
d.	Excess interest accounted amounting to Rs.451.20 lakhs on FFD, due to revised certificate dated 21.02.2019 issued by Corporation Bank subsequent to our Report dated 04.02.2019.	<p>The Bank has issued confirmation certificate of interest on FFD on 10.12.2018 for Rs.9110.43 lakhs. Accordingly the interest was accounted in the books of Accounts and Accounts were finalised and submitted to CAG for supplementary audit. During the course of supplementary audit the Bank has issued revised confirmation certificate on interest on FFD dated 21.02.2019 for Rs.8659.23 lakhs. Hence this difference has arisen and the same will be reconciled and accounted in the next year.</p>

c) THE COMPANY SECRETARY IN PRACTICE IN HIS SECRETARIAL AUDIT REPORT:

The Secretarial Audit Report by a Company Secretary in Practice pursuant to the provisions of the Section 204 of the Companies Act, 2013 is not applicable to the Company.

11 PARTICULARS OF LOANS, GUARANTEES OR INVESTMENTS UNDER SECTION 186;

There were no loans, guarantees or investments made by the Company pursuant to the provisions of Section 186 of the Companies Act, 2013 during the year under report.



12 CONSERVATION OF ENERGY, RESEARCH AND DEVELOPMENT, TECHNOLOGY ABSORPTION, FOREIGN EXCHANGE EARNINGS AND OUTGO

A. Conservation of Energy:

a	Steps taken or impact on energy Conservation	The Company being Civil Engineering does not consume much energy. In view of this additional investments and proposal for undertaking conservation measures are not contemplated.
b	the steps taken by the company for utilizing alternate sources of energy	Nil
c	the capital investment on energy conservation equipment	Nil

B. Technology Absorption:

a	The efforts made towards technology absorption	There is no technology involved which requires disclosure in the Board's Report.
b	The benefits derived like product improvement, cost reduction, product development or import substitution	Nil
c	In case of imported technology imported during the last three years reckoned from the beginning of the financial year) (a) the details of technology imported; (b) the year of import; (c) whether the technology been fully absorbed; (d) if not fully absorbed, areas where absorption has not taken place, and the reasons thereof	Nil
d	The expenditure incurred on Research and Development	Nil

**C. Foreign Exchange earnings and outgo:**

a	Foreign Exchange earned in terms of actual inflows during the year under report	Nil
b	Foreign Exchange outgo in terms of actual outflows during the year under report	INR 31,07,594.00

13 DIRECTORS' RESPONSIBILITY STATEMENT

Following is the Directors' Responsibility Statement pursuant to the provisions of sub-section (5) of section 134 of the Companies Act, 2013, referred to in clause (c) of sub-section (3) of the said section, in respect of the financial statements of the Company:

- a) In the preparation of the annual accounts, the applicable accounting standards had been followed along with proper explanation relating to material departures;
- b) The Directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company at the end of the financial year and of the profit and loss of the Company for that period;
- c) The Directors had taken proper and sufficient care for the maintenance of adequate accounting records in accordance with the provisions of this Act for safeguarding the assets of the Company and for preventing and detecting fraud and other irregularities;
- d) The Directors had prepared the annual accounts on a going concern basis.
- e) The Directors had devised proper systems to ensure compliance with the provisions of all applicable laws and that such systems were adequate and operating effectively.

14 DETAILS IN RESPECT OF FRAUDS REPORTED BY AUDITORS UNDER SUB-SECTION (12) OF SECTION 143 OF THE COMPANIES ACT, 2013 OTHER THAN THOSE WHICH ARE REPORTABLE TO THE CENTRAL GOVERNMENT

There are three frauds reported by Auditors under Sub-section (12) of Section 143 of the Companies Act, 2013.

**15 DETAILS OF PENALTIES/PUNISHMENT/ COMMITMENTS AFFECTING THE FINANCIAL POSITION OF THE COMPANY BETWEEN THE END OF THE FINANCIAL YEAR AND THE DATE OF THE DIRECTORS' REPORT**

There are no penalties / punishments / commitments affecting the financial position of the Company between the end of the financial year and the date of Director's report.

16 A STATEMENT INDICATING DEVELOPMENT AND IMPLEMENTATION OF A RISK MANAGEMENT POLICY FOR THE COMPANY INCLUDING IDENTIFICATION THEREIN OF ELEMENTS OF RISK, IF ANY, WHICH IN THE OPINION OF THE BOARD MAY THREATEN THE EXISTENCE OF THE COMPANY

The Company is yet to implement the risk management policy for the Company.

17 THE DETAILS ABOUT THE POLICY DEVELOPED AND IMPLEMENTED BY THE COMPANY ON CORPORATE SOCIAL RESPONSIBILITY INITIATIVES TAKEN DURING THE YEAR UNDER REPORT

Your Board of Directors report that the provisions of Section 135 of the Companies Act, 2013 governing the implementation of CSR Activities by the Company during the financial year 2014-15 were applicable to the Company. The Company has spent Rs.100.00lakhs during 2014-15 against available amount of Rs.142.91 Lakhs. Your Board of Directors report that the Company has identified the CSR activities during the financial year 2015-16 and released to Rs.240.00 Lakhs to 16 NGO's to carryout CSR activities. During the financial year 2016-17 the Company has released Rs.311.00 Lakhs to 39 NGO's. During the financial year 2017-18 the Company has released Rs.727 lakhs to 53 NGO's under the Scheme. The details about the CSR policy and other particulars referred to in Section 135(4) of the Companies Act, 2013, in the prescribed format is appended as ANNEXURE - II to this report.

18 THE DETAILS OF DIRECTORS / KEY MANAGERIAL PERSONNEL WHO WERE APPOINTED OR HAVE RESIGNED DURING THE YEAR

The following changes in the composition of the Board of Directors have taken place as per the directions of the Government of Karnataka.



The details appointment/cessation of Directors during the year

The following changes in the composition of the Board of Directors have taken place as per the directions of the Government of Karnataka.

- Sri. Raghu was nominated as Director on the Board of the Company with effect from 03.01.2018.
- Sri. Sadhik Budan Saab Naragund, existing Director of the Company was appointed as Vice Chairman with effect from 03.01.2018.

Your Board of Directors also report that the provisions of Section 203 of the Companies Act, 2013 read with Rule 8A of the Companies (Appointment and Remuneration of Managerial Personnel) Rules, 2014 with respect of appointment of a Whole-time Company Secretary are applicable to the Company. However, the Company has not appointed a Whole-time Company Secretary during the year under report.

19 COMMITTEES OF THE BOARD

The following committees have been constituted by the Board during the year under report:

The CSR Committee met on 23.10.2017, 28.11.2017 and 26.03.2018 to approve the applications/letters received seeking the CSR funds for carrying out the CSR activities of the Company and the Members of the Committee are as under:

Dr.R.Raju, IFS, - Chairman
Managing Director, KRIDL.

Sri. S. B. Siddagangappa - Member
Director, KRIDL.

Dr. Bhoovanahalli Nagaraj - Member
Director, KRIDL.

Sri. Purushotham Singh .B. H. - Member
Director, KRIDL.

Sri. H.M. Mukundappa - Member Secretary
CFO 2, KRIDL.

**20 THE NAMES OF COMPANIES WHICH HAVE BECOME OR CEASED TO BE ITS SUBSIDIARIES, JOINT VENTURES OR ASSOCIATE COMPANIES DURING THE YEAR**

Your Board of Directors report that during the year under report no bodies corporate have become or ceased to be Subsidiary, Joint venture or Associate Company of the Company.

21 THE DETAILS OF SIGNIFICANT AND MATERIAL ORDERS PASSED BY THE REGULATORS OR COURTS OR TRIBUNALS IMPACTING THE GOING CONCERN STATUS AND COMPANY'S OPERATIONS IN FUTURE

There are no significant material orders passed by the courts/regulators or tribunals impacting the going concern status and Company's operations in future.

22 SUMMARY OF COMPLAINTS RECEIVED AND DISPOSED OFF DURING EACH CALENDAR YEAR AS REQUIRED UNDER THE PREVENTION OF SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013 AND DISCLOSURE THAT THE COMPANY HAS IN PLACE AN ANTI SEXUAL HARASSMENT POLICY IN THE LINE WITH THE REQUIREMENTS OF THE ACT AND THAN AN INTERNAL COMPLAINTS COMMITTEE HAS BEEN SET UP FOR REDRESSAL OF COMPLAINTS AND THAT ALL EMPLOYEES (PERMANENT, CONTRACTUAL, TEMPORARY, TRAINEES) ARE COVERED UNDER THE POLICY

In order to prevent sexual harassment of women at work place a new act The Sexual Harassment of Women at Workplace (Prevention, Prohibition and Redressal) Act, 2013 has been notified on 09.12.2013. Under the said Act every Company is required to set up an Internal Complaints Committee to look into complaints relating to sexual harassment at work place of any women employee. The Committee is already in place and there are no complaints received.

23 DETAILS OF THE ESTABLISHMENT OF VIGIL MECHANISM TO FACILITATE DIRECTORS AND EMPLOYEES TO REPORT GENUINE CONCERNS TO THE COMPANY PURSUANT TO SUB-SECTION (10) OF SECTION 177 OF THE COMPANIES ACT, 2013

The establishment of Vigil Mechanism to facilitate Directors and employees to report genuine concerns to the Company pursuant to the provisions of Sub-section (10) of Section 177 of the Companies Act, 2013 is not applicable to the Company.

**24 THE DETAILS RELATING TO DEPOSITS, COVERED UNDER CHAPTER V OF THE ACT**

The Company has not accepted any deposits under Chapter V of the Companies Act, 2013, therefore disclosure under this clause does not arise.

25 DETAILS IN RESPECT OF ADEQUACY OF INTERNAL FINANCIAL CONTROLS WITH REFERENCE TO THE FINANCIAL STATEMENTS

The company has adequate internal financial controls with reference to the financial statements, safeguarding of assets, prevention and detection of frauds and errors, accuracy and completeness of accounting records and timely preparation of reliable financial information. However, the Internal Control Systems will be further strengthened commensurate to the volume and size of the Company.

26 DISCLOSURE ON FORMAL ANNUAL EVALUATION BY THE BOARD OF ITS OWN PERFORMANCE AND ITS COMMITTEES AND INDIVIDUAL DIRECTORS

The Company is yet to evolve a Formal evaluation methodology on the Board's performance, Committees and individual Directors. The same will be implemented during the current financial year.

27 DETAILS OF EQUITY SHARES WITH DIFFERENTIAL RIGHTS ISSUED BY THE COMPANY DURING THE YEAR UNDER REPORT

Your Board of Directors report that during the year under report, the Company has not issued equity shares with a differential rights pursuant to the provisions of Section 43 of the Companies Act, 2013 read with Sub-rule (4) of Rule 4 of the Companies (Share Capital and Debentures) Rules, 2014.

28 DETAILS OF SWEAT EQUITY SHARES ISSUED BY THE COMPANY, DURING THE YEAR UNDER REPORT

Your Board of Directors report that during the year under report, the Company has not issued sweat equity shares pursuant to the provisions of Section 54 of the Companies Act, 2013 read with Sub-rule (13) of Rule 8 of the Companies (Share Capital and Debentures) Rules, 2014.



29 DETAILS OF ESOP SCHEME

Your Board of Directors report that during the year under report, the Company has not offered equity shares under ESOP scheme to the employees of the Company pursuant to the provisions of Section 62(1)(b) of the Companies Act, 2013 read with Sub-rule (9) Rule 12 of the Companies (Share Capital and Debentures) Rules, 2014.

30 DETAILS OF EMPLOYEES AS REQUIRED UNDER RULE 5(2) OF THE COMPANIES (APPOINTMENT AND REMUNERATION OF MANAGERIAL PERSONNEL) RULES, 2014 READ WITH THE COMPANIES (APPOINTMENT AND REMUNERATION OF MANAGERIAL PERSONNEL) AMENDMENT RULES, 2016

There were no employees whose details are to be disclosed under Rule 5(2) of the Companies (Appointment and Remuneration of Managerial Personnel) Rules, 2014 read with the Companies (Appointment and Remuneration of Managerial Personnel) amendment rules, 2016 during the year under report.

31 STAFF-MANAGEMENT RELATIONSHIP

The staff-management relationship during the year under review has been quite cordial and harmonious. As on 31.03.2018 the Company is having a man-power of 827 employees. The breakup of Executives and Non-executives are as follows:

Sl.No.	Particulars	Current Year	Previous Year
1.	Executives	133	142
2.	Non-Executives	694	702

32 STATUTORY AUDITORS

M/s. Rajgopal & Badri Narayanan, Chartered Accountants, Bengaluru, were appointed to audit the accounts for the financial year 2017-18 by the Comptroller and Auditor General of India in accordance with the provisions of Sub-section (5) of the Section 139 of the Companies Act, 2013. It is further brought to the notice of the Members that M/s. K.P.Rao & Co, Chartered Accountants, Bengaluru have been appointed as Statutory Auditors of the Company for the financial year 2018-19 pursuant to the provisions of sub-section (5) of Section 139 of the Companies Act, 2013, vide letter dated 20.07.2018.



33 COMPLIANCE OF APPLICABLE SECRETARIAL STANDARDS BY THE COMPANY

Your Directors report that during the year under report, the Company has complied with the applicable clauses of Secretarial Standards issued by the Institute of Company Secretaries of India and approved by the Government of India under sub-section (10) of section 118 of the Companies Act, 2013 except clauses related intervening gap between two consecutive Board Meetings (22.02.2017 and 03.07.2017) and convening four Board Meeting during the year.

34 MAINTENANCE OF COST RECORDS

Your Directors report that maintenance of cost records specified by the central Government pursuant to the provisions of sub-section (1) of section 148 of the Companies Act, 2013 is not applicable to the Company.

35 ACKNOWLEDGEMENT

Your Directors would like to express their gratitude and appreciation for the valuable co-operation, guidance and support given by the Government of India, Government of Karnataka, Government Departments, Hon'ble Members of Legislature, the Legislature Committee, the RDPR Department, the Finance Department, District Administration, the Zilla Panchayaths and local bodies without which your Company could not have performed well during the year and look forward the same continued whole hearted support in the years to come. Your Directors wish to place on record their sincere appreciation to the Customers, Bankers, Consultants, Statutory Auditors, Internal Auditors and the Comptroller and Auditor General of India and Employees for their relentless efforts and valuable support extended during the year under report and look forward to receive similar support in future. The Directors also thank the Shareholder namely the Government of Karnataka for the continued confidence reposed in the Company.

For and on behalf of the Board,

Place : Bengaluru

Date : 05.03.2019

Sd/-
(B. Venkatesh, IFS)
Managing Director
(DIN: 07234869)

Sd/-
(Dr. Bhoovanahalli Nagaraj)
Director
(DIN: 06929271)



ANNEXURE - I

FORM NO. MGT-9

EXTRACT OF ANNUAL RETURN

As on the Financial Year ended on 31.03.2018

[Pursuant to Section 92 (3) of the Companies Act, 2013 and rule 12(1) of the Companies (Management and Administration) Rules, 2014]

I. REGISTRATION AND OTHER DETAILS:

01	CIN	U75112KA1974SGC002613
02	Registration Date	08.08.1974
03	Name of the Company	KARNATAKA RURAL INFRASTRUCTURE DEVELOPMENT LIMITED
04	Category/Sub-category of the Company	LIMITED COMPANY LIMITED BY SHARES
05	Address of the Registered office & contact details	4th & 5th Floor, Grameenabhiruddi Bhavan, Anand Rao Circle, Bangalore - 560 009. Email ID: mdkridl@gmail.com Phone number: 080 - 22879900
06	Whether listed company	No
07	Name, Address & contact details of Registrar & Transfer Agent, if any.	NOT APPLICABLE
08	Date of Annual General Meeting held during the financial year	29.12.2017

II. PRINCIPAL BUSINESS ACTIVITIES OF THE COMPANY:

(All the business activities contributing 10 % or more of the total turnover of the company shall be stated)

Sl. No.	Name and Description of Main Products / Services	NIC Code of the Product / Service	% to Total Turnover of the Company
1	Infrastructure Development Works to Government of Karnataka & other various Government Deparment	8413	100%

III. PARTICULARS OF HOLDING, SUBSIDIARY AND ASSOCIATE COMPANIES:

Sl. No.	Name & Address of the Company	CIN/GLN	Holding/ Subsidiary/ Associate	% of Shares Held	Applicable section
—	—	—	—	—	—



IV. SHARE HOLDING PATTERN (Equity Share Capital Breakup as percentage of Total Equity)

D) Category-wise Share Holding:

Category of Shareholders	No. of Shares held at the beginning of the year			No. of Shares held at the end of the year			% change during the year	
	Demat	Physical	Total	% of Total Shares	Demat	Physical	Total	% of Total Shares
A. Promoters								
(1) Indian								
a) Individual/HUF	-	-	-	-	-	-	-	-
b) Central Govt.	-	-	-	-	-	-	-	-
c) State Govt(s)	-	1,22,500	1,22,500	100%	-	1,22,500	1,22,500	100%
d) Bodies Corporates	-	-	-	-	-	-	-	-
e) Bank/ FI	-	-	-	-	-	-	-	-
f) Any other.....	-	-	-	-	-	-	-	-
SUB TOTAL:(A) (1)	-	122500	1,22,500	100%	-	1,22,500	1,22,500	100%
 (2) Foreign								
a) NRIs - Individuals	-	-	-	-	-	-	-	-
b) Other Individuals	-	-	-	-	-	-	-	-
c) Bodies Corp.	-	-	-	-	-	-	-	-
d) Banks/FI	-	-	-	-	-	-	-	-
e) Any other...	-	-	-	-	-	-	-	-
SUB TOTAL (A) (2)	-	-	-	-	-	-	-	-
Total Shareholding of Promoter								
(A) = (A)(1)+(A)(2)	-	1,22,500	1,22,500	100%	-	1,22,500	1,22,500	100%



B. PUBLIC SHAREHOLDING								
(1) Institutions								
a) Mutual Funds	-	-	-	-	-	-	-	-
b) Banks/FI	-	-	-	-	-	-	-	-
c) Central Govt.	-	-	-	-	-	-	-	-
d) State Govt(s).	-	-	-	-	-	-	-	-
e) Venture Capital Fund	-	-	-	-	-	-	-	-
f) Insurance Companies	-	-	-	-	-	-	-	-
g) FIIS	-	-	-	-	-	-	-	-
h) Foreign Venture Capital Funds	-	-	-	-	-	-	-	-
i) Others (specify)	-	-	-	-	-	-	-	-
SUB TOTAL (B)(1) :-								
(2) Non-Institutions								
a) Bodies corporates	-	-	-	-	-	-	-	-
i) Indian	-	-	-	-	-	-	-	-
ii) Overseas	-	-	-	-	-	-	-	-
b) Individuals	-	-	-	-	-	-	-	-
i) Individual shareholders holding nominal share capital upto Rs.1 lakhs	-	-	-	-	-	-	-	-
ii) Individuals shareholders holding nominal share capital in excess of Rs. 1 lakhs	-	-	-	-	-	-	-	-
c) Others (specify)	-	-	-	-	-	-	-	-
SUB TOTAL (B)(2):								
Total Public Shareholding (B)=(B)(1)+(B)(2)	-	-	-	-	-	-	-	-



C. Shares held by Custodian for GDRs & ADRs	-	-	-	-	-	-	-
Grand Total (A+B+C)	-	1,22,500	1,22,500	100%	-	1,22,500	1,22,500
						100%	-

ii) Shareholding of Promoter:

Sl. No	Shareholder's Name	Shareholding at the beginning of the year		Shareholding at the end of the year		% change in shareholding during the year
		No. of Shares	% of Total Shares of the Company	No. of Shares	% of total Shares of the company	
01.	In the name of Governor of Karnataka	1,22,495	99.99%	--	1,22,495	99.99%
02.	Managing Director, KRIDL	03	0.002%	--	03	0.002%
03.	Principal Secretary to Government, RD & PR Department	01	0.00%	--	01	0.00%
04.	Commissioner, Social Welfare Department	01	0.00%	--	01	0.00%



iii) Change in Promoters' Shareholding : NIL

Sl. No.	Particulars	Shareholding at the beginning of the year		Cumulative Shareholding during the year	
		No. of shares	% of total shares of the company	No. of shares	% of total shares of the company
1	In the name of Governor of Karnataka				
	At the beginning of the year				
	Date wise Increase / Decrease in Promoters Shareholding during the year specifying the reasons for increase /decrease (e.g. allotment / transfer / bonus/ sweat equity etc):			NIL	
	At the end of the year				

*a. Shareholding Pattern of top ten Shareholders (Other than Directors,
Promoters and Holders of GDRs and ADRs): Nil*

Sl. No.	For Each of the Top 10 Shareholders	Shareholding at the beginning of the year		Cumulative Shareholding during the year	
		No. of shares	% of total shares of the company	No. of shares	% of total shares of the company
1	At the beginning of the year				
	Date wise Increase / Decrease in Promoters Shareholding during the year specifying the reasons for increase /decrease (e.g. allotment / transfer / bonus/ sweat equity etc):			NOT APPLICABLE	
	At the end of the year (or on the date of separation, if separated during the year)				

iv) Shareholding of Directors and Key Managerial Personnel :

Sl. No.	Particulars	Shareholding at the beginning of the year		Cumulative Shareholding during the year	
		No. of shares	% of total shares of the company	No. of shares	% of total shares of the company
01	Managing Director & Directors, KRIDL				
	At the beginning of the year	03	0.002%	03	0.002%



Sl. No.	Particulars	Shareholding at the beginning of the year		Cumulative Shareholding during the year	
		No. of shares	% of total shares of the company	No. of shares	% of total shares of the company
	Date wise Increase / Decrease in Promoters Shareholding during the year specifying the reasons for increase /decrease (e.g. allotment / transfer / bonus/ sweat equity etc.):	--	--	--	-
	At the end of the year	03	0.002%	03	0.002%
02	The Principal Secretary to Government, Rural Development & Panchayat Raj Department, Government of Karnataka				
	At the beginning of the year	01	0.0001%	01	0.0001%
	Date wise Increase / Decrease in Promoters Shareholding during the year specifying the reasons for increase /decrease (e.g. allotment / transfer / bonus/ sweat equity etc.):	--	--	--	-
	At the end of the year	01	0.0001%	01	0.0001%
03	Commissioner, Social Welfare Department, Government of Karnataka				
	At the beginning of the year	01	0.0001%	01	0.0001%
	Date wise Increase / Decrease in Promoters Shareholding during the year specifying the reasons for increase /decrease (e.g. allotment / transfer / bonus/ sweat equity etc.):	--	--	--	-
	At the end of the year	01	0.0001%	01	0.0001%

V. INDEBTEDNESS: NIL

(Indebtedness of the Company including interest outstanding/accrued but not due for payment)

(Rs. In lakh)

Particulars	Secured Loans excluding deposits	Unsecured Loans	Deposits	Total Indebtedness
Indebtedness at the beginning of the financial year				
i) Principal Amount	--	--	-	-



	Secured Loans excluding deposits	Unsecured Loans	Deposits	Total Indebtedness
ii) Interest due but not paid	--	--	--	--
iii) Interest accrued but not due	--	--	-	-
Total (i+ii+iii)	--	--	--	-
Change in Indebtedness during the financial year				
* Addition	--	--	--	-
* Reduction	--	--	--	-
Net Change				
Indebtedness at the end of the financial year				
i) Principal Amount	--	--	--	-
ii) Interest due but not paid		--	--	---
iii) Interest accrued but not due	--	--	--	-
Total (i+ii+iii)	--	--	--	--

VI. REMUNERATION OF DIRECTORS AND KEY MANAGERIAL PERSONNEL:

A. Remuneration to Managing Director, Whole-time Directors and/or Manager:

Sl. No.	Particulars of Remuneration	Name of MD/WTD/ Manager	Total Amount
01		Dr. R. Raju, IFS Managing Director	
	Gross salary		
	(a) Salary as per provisions contained in section 17(1) of the Income-tax Act, 1961	Rs. 26,90,142	Rs.26,90,142
	(b) Value of perquisites u/s 17(2) Income-tax Act, 1961	Rs. 36,000	Rs. 36,000
	(c) Profits in lieu of salary under section 17(3) Income- tax Act, 1961	-	-
02	Stock Option	-	-
03	Sweat Equity	-	-
04	Commission - as % of profit - others, specify...	-	-
05	Others, please specify	-	-
	Total (A)	Rs.27,26,142	Rs.27,26,142
	Ceiling as per the Act		



B. Remuneration to other directors:

Sl No	Name of Directors	Particulars of Remuneration				Total Amount
		Independent directors	Fee for attending board meetings	Commission	Others, please specify	
1	Dr.N.Nagambika Devi, I.A.S.	No	6,000	-	-	6,000
2	Sri.H.P.Prakash, I.F.S.	No	9,000	-	-	9,000
3	Dr.BhoovanahalliNagaraj	No	9,000	-	-	9,000
4	Sri.B.Guruprasad, K.E.S.	No	9,000	-	-	9,000
5	Sri.Purushotam Singh B.H	No	9,000	-	-	9,000
6	Sri.S.Rajanna	Yes	9,000	-	-	9,000
7	Sri.L.V.Govind	Yes	9,000	-	-	9,000
8	Sri.Gopi	Yes	6,000	-	-	6,000
9	Sri.B.Bhujangasheety	Yes	9,000	-	-	9,000
10	Sri.K.S.Dharmendra (Raju)	Yes	9,000	-	-	9,000
11	Sri.T.Ramesh	Yes	9,000	-	-	9,000
12	Sri.SadhikBudan Saab Naragund	Yes	9,000	-	-	9,000
13	Sri.Raghu	Yes	3,000	-	-	3,000
	Total		1,05,000/-	-	-	1,05,000/-

C. Remuneration to Key Managerial Personnel other than MD/MANAGER/WTD

Sl No	Particulars of Remuneration	Key Managerial Personnel			
		2 CE's	CS	2 CFO	Total
01	Gross salary (a) Salary as per provisions contained in section 17(1) of the Income-tax Act, 1961	26,35,791	3,68,860	18,50,793	48,55,444
	(b) Value of perquisites u/s 17(2) Income-tax Act, 1961		--	--	--
	(c) Profits in lieu of salary under section 17(3) Income-tax Act, 1961		--	--	--
02	Stock Option	--	--	--	--
03	Sweat Equity	--	--	--	--



04	Commission	-	-	-	-
	- as % of profit	--	---	---	-
	others, specify...	--	---	---	-
05	Others, please specify	--	---	---	-
	Total	26,35,791	3,68,860	18,50,793	48,55,444

VII. PENALTIES / PUNISHMENT/ COMPOUNDING OF OFFENCES: NIL

Type	Section of the Companies Act	Brief Description	Details of Penalty / Punishment/ Compounding fees imposed	Authority [RD / NCLT/ COURT]	Appeal made, if any (give Details)
A. COMPANY					
Penalty	-	-	-	-	-
Punishment	-	-	-	-	-
Compounding	-	-	-	-	-
B. DIRECTORS					
Penalty	-	-	-	-	-
Punishment	-	-	-	-	-
Compounding	-	-	-	-	-
C. OTHER OFFICERS IN DEFAULT					
Penalty	-	-	-	-	-
Punishment	-	-	-	-	-
Compounding	-	-	-	-	-

For and on behalf of the Board,

Sd/-

(B. Venkatesh, IFS)
Managing Director
(DIN: 07234869)

Sd/-

(Dr. Bhoovanahalli Nagaraj)
Director
(DIN: 06929271)

Place : Bengaluru

Date : 05.03.2019



ANNEXURE II

FORMAT FOR THE ANNUAL REPORT ON CSR ACTIVITIES TO BE INCLUDED IN THE BOARD'S REPORT

1. A BRIEF OUTLINE OF THE COMPANY'S CSR POLICY, INCLUDING OVERVIEW OF PROJECTS OR PROGRAMS PROPOSED TO BE UNDERTAKEN AND A REFERENCE TO THE WEB-LINK TO THE CSR POLICY AND PROJECTS OR PROGRAMS

- a) The Company should have a policy of its own which is more relevant to the activities carried on by the Company.
- b) The beneficiaries under this scheme should be spread all over the State as the Company activities have also been spread throughout the State.
- c) To generate through its CSR initiates, community goodwill for KRIDL and help reinforce a positive and socially responsible image of KRIDL as a Government of Karnataka undertaking
- d) Undertaking/Agreement should be entered between KRIDL and the beneficiary organization for proper utilization of the funds given under CSR scheme.
- e) Utilization certificates should be obtained from the beneficiaries duly certified by a Chartered Accountant.
- f) Eradication of hunger should be added to CSR Policy and it should be updated as and when there is a change in schedule VII of the Company Act 2013.

2. THE COMPOSITION OF THE CSR COMMITTEE

The CSR Committee is constituted during the year 2017-18 and is as follows:

- | | |
|---|------------|
| 1. Dr. R. Raju, IFS,
Managing Director | : Chairman |
| 2. Sri. S.B. Siddagangappa, KES
Chief Engineer, PRED | : Member |



3. Dr. Bhoovanahalli Nagaraj : Member
Director, SGY & WGD and
Ex-Officio, DY.Secy. to Government
RD & PR Department
4. Sri.Purushothama Singh. B.H. : Member
Director, Special Officer & Ex-Officio,
DS to Government, Finance Department,
PWD (Finance cell)
5. Sri.H.M. Mukundappa, : Member Secretary
Chief Finance Officer 2, KRIDL

3. AVERAGE NET PROFIT OF THE COMPANY FOR LAST THREE FINANCIAL YEARS

YEAR	NET PROFIT (Rs.in Lakhs)	AVERAGE FOR 3 YEARS (Rs.in Lakhs)	Available amount for CSR Project @ 2% (Rs.in Lakhs)
2014-15	16,847.71		
2015-16	17,145.11		
2016-17	18,914.45		
TOTAL	52,907.27	17,635.75	352.72

4. PRESCRIBED CSR EXPENDITURE (TWO PERCENT OF THE AMOUNT AS IN ITEM (3) ABOVE):

As per the prescribed CSR Expenditure, that is 2% of the amount as in item (3) above i.e. 2% of Rs. 17,635.75 Lakhs amounts to Rs.352.72 Lakhs.

5. DETAILS OF CSR SPENT DURING THE FINANCIAL YEAR

Opening Balance carried from 2016-17	Rs.19.79 lakhs
Add: for the year 2017-18	Rs.352.72 lakhs
Total amount to be spent	Rs.372.51 lakhs
Amount Spent during 2017-18	Rs.727.00 lakhs
Excess amount spent during the year	Rs. 354.49 lakhs

**(c) Manner in which the amount spent during the financial year detailed below:**

Statement of application received from various Organisation seeking Financial Assistance under CSR for 2017-18

(Rs.in lakh)				
Sl No	Name and Address of the Organisation	Nature of Activity proposed under CSR	Request Amount 2017-18	Committee Recommendation 2017-18
1	Rural Medical Service Society, Hulikoti, Gadag.	1. Construction of additional building. 2. Upgradation of operation theatre equipment etc. 3. Research activity. 4. Maintenance of existing RO Unit. 5. Health education & IEC activities.	100.00	60.00
2	R.A.G.A. High School, Hulikoti, GadagTq.	Providing special infrastructure facility for the students	50.00	40.00
3	The Hubli Co-operative Hospital Society, Coen Road, Hubli	1. Renovation of existing old building. 2. Purchase of Sophisticated medical equipments.	40.00	40.00
4	Sri VenkateshwaraGramanthara Hindi ShikshanaParasaraSamithi (R) (SPANDANA) Shirahatti	Construction of School building and hostel building deaf and dumb poor students	10.00	10.00
5	VimochanaSangha, Athani Tq, Belgaum District	Development of Infrastructure facility, Constn. Of Class Room and Toilets	10.00	10.00
6	Hulikoti Co-operative Education Society, Gadag	Development of Infrastructure facility of the students	50.00	40.00



7	Sathsanga, Mundaragi Road, Gadag	Providing health, awarness and sanitation to the people	5.00	5.00
8	Mathrupunarmila Seva Samithi (R) Ananthashrm, MallaSamudra, Gadag Tq	Providing 15 doors, 26 windows, electrification and painting works to the building for which KRIDL has already given Rs.10.00 lakhs under CSR	11.00	10.00
9	NEW Ark Mission of India, Doddagubbi village, KRC Road Bangalore	Construction of building for existing orphanage home	25.00	10.00
10	Swayamwara trust (R) , No.381, 6th main Mottopperpalya, Indiranagar Bangalore-38	1. Construction of Hostel building. 2. Providing bed pillows 3. Kitchen equipments 4. Provision with vegetables 5. Text books and bags.	20.00	5.00
11	Swamyvivekananda Science PU College, Hulikote. Gadag	1. Construction of Additional rooms. 2. Construction of play grounds	20.00	10.00
12	Sri Ramakrishna SevaPratisthana (R) , Gadag Old dist.	Hospital Compound Gandhi Circle, Gadag, Construction of Building	10.00	10.00
13	Sri Gayathri Vidya Mandira, S.G.V School Hura, Nanjangud Tq	Construction of School rooms and Toilets and Library, computer training centre and school furniture	25.00	5.00
14	Jnanasanjeevini Educational Trust (R) Hullahalli, Nanjangud Tq	Construction of School rooms and Toilets and Library, computer training centre and school furniture	10.00	6.00



15	D.Sanjeevaiyah Memorial Education Society (R) , P.4, 100feet road Vijaynagar 1st stage, Mysore-570017	Construction of School rooms and Toilets and Library, computer training centre and school furniture	15.00	4.00
16	Govt, Higher Primary School Rajanapalya, Soluru Hobli, Magadi Tq	Construction of Building toilets and school Furniture	10.00	5.00
17	Akhila Bharatha Sri Krishna Yadava Mahasamsthana (R) NO.1 Sukshetra, Gollagere, Holalkere road, Chitradurga	Construction of Hostel Building	20.00	8.00
18	Chantaru Devadigara Samudaya Bhavana, Bramhavara.	Construction of Samudaya Bhavana	3.00	2.00
19	Bramhavara Bantara Samudaya Bhavana	Construction of Samudaya Bhavana	5.00	5.00
20	Kollebail Shiriyara, Higher Primary School, Shiriyara	Construction of School Building	2.00	2.00
21	Higher Primary School, Matapadi	Construction of School Building	2.00	2.00
22	Haradi Co-operative Milk Society	School Road development	2.00	2.00
23	Bangalore Loins Kumarapark Trust, Ravi Kirloskar Memorial Hospital compound, 1st phase Industrial Area, Peenya, Bangalore.	Providing and fixing Artificial limbs. Distribution of Try cycles to Disabled functions	20.00	5.00
24	Sri Budda deva Education Institute, Kanakapura	Providing Building Infrastructure Facilities	25.00	12.00



25	Venana Vidyavardhak Sangha , Hubli	Providing Infrastructure Facilities	25.00	25.00
26	SathsgangaGadag	Providing health, awareness and sanitation to the people	10.00	10.00
27	Manju Education Society (R) Betagerie Gadag	Providing education to Mentally retarded Childrens	10.00	10.00
28	IMA Gadag, Vakali, Chowl, Gadag	Community Centre	5.00	5.00
29	Sri Bayalu Basavesjwara Swamy, Abivruddi and Charitable trust., Vaderahalli	Construction of Samudaya Bhavana	5.00	5.00
30	Biddakalkatte Higher Primary school,	School development Works	2.00	2.00
31	Asare Charitable trust,	Construction of Additional Office Building	25.00	15.00
32	Minerva Vidya Mandira , Lakshmi pura Cross, Srinivasapura Tq., Kolar Dist.	Providing Basic Amenities (Like Constrn of Toilets, Compound Wall etc.)	35.00	15.00
33	S.N.Kryua Trust, Marenahalli.	Providing health, & Education activities to poor people	20.00	15.00
34	Govt Lower Primary School, Hosur, Magadi Tq.	Constrn of Class Rooms & Renovation	10.00	2.00
35	Sri Rajeev Ghandhi first Grade Arts and Commerce College, Basavakalyana	Providing Building Infrastructure Facilities	60.00	35.00



36	Sri Channabasaveshwara Samsthana Hiremata Arkud Basavakalyana.	Constn of SamudayaBhavan	20.00	10.00
37	Sri Raveendra Hibare, Memorial Charitable trust, Hallikhed.	Providing Infrastructure Facilities	60.00	40.00
38	Karnataka People's Education Society Kalburgi-585105	Providing Infrastructure Facilities	80.00	40.00
39	Mouna Tapasvi Shri Jadeya Shanthakinga Mahaswamiji Samadana, Badami.	Providing Developmental Works	20.00	10.00
40	Kalburgi Ladies Association Manufacturers Park (K-Lamp) (R), Kalaburgi-585101.	Providing Infrastructure Facilities	10.00	5.00
41	Dr.S. Radhakrishna Education Trust, Humnabad	Providing Infrastructure Facilities	50.00	30.00
42	Sri JagadguruSiddheshwaraVidyapeeta, Basavateertha math, humnabad	Providing Building Infrastructure Facilities	20.00	5.00
43	Maharani Kittur Channamma Higher & Primary school, Rajeshwara	Providing Infrastructure Facilities	10.00	5.00
44	BavasaraKshatriyaSamaja Trust Hallikhed (B)	Constn of SamudayaBhavan	20.00	5.00
45	World Renewal Spiritual Trust, Humnabad	Providing Infrastructure Facilities	10.00	5.00



46	Sri Shivayogeshwara Vidyalya Humnabad	Providing Infrastructure Facilities	10.00	5.00
47	Anjuman -A Islam Committee, Kalasapura, Gadag	Construction of SamudayaBhavana	15.00	13.00
48	Gadag Betagere Carpenters Association (R), Gadag	Construction of Office Room	5.00	2.00
49	Noor -UL-ULLUM Arabic school, Noorkhan, Akhada, Humnabad	Providing Infrastructure Facilities	10.00	5.00
50	Sathsangha, Gadag	Providing, health, awareness and sanitation to the people	20.00	15.00
51	Gadag Sports Association, Gadag	Sports related development Activities	25.00	25.00
52	Gadag District Stadium, Gadag	Promoting sports related Activities	100.00	50.00
53	Jakhir Husen Colony, Zamath, Gadag	Providing Vehicle	15.00	10.00
			1,197.00	727.00



IN CASE THE COMPANY HAS FAILED TO SPEND TWO PER CENT OF THE AVERAGE NET PROFIT OF THE LAST THREE FINANCIAL YEARS OR ANY PART THEREOF, THE COMPANY SHALL PROVIDE THE REASONS FOR NOT SPENDING THE AMOUNT IN ITS BOARD REPORT PURSUANT TO THE PROVISIONS OF SECTION 135(5) OF THE COMPANIES ACT, 2013

The Company has spent two percent of the average net profits of the last three financial years in compliance of the provisions of section 135 of the Companies Act, 2013 during the year under report.

A RESPONSIBILITY STATEMENT OF THE CSR COMMITTEE THAT THE IMPLEMENTATION AND MONITORING OF CSR POLICY, IS IN COMPLIANCE WITH CSR OBJECTIVES AND POLICY OF THE COMPANY

We hereby declare that implementation and monitoring of the CSR policy are in compliance with CSR objectives and policy of the Company.

For and on behalf of the Board,

Place : Bengaluru
Date : 05.03.2019

Sd/-
(B.Venkatesh, IFS)
Managing Director
(DIN: 07234869)

Sd/-
(Dr.BhoovanahalliNagaraj)
Director
(DIN: 06929271)



**COMMENTS OF THE COMPTROLLER AND
AUDITOR GENERAL OF INDIA UNDER SECTION 143(6)(b) OF THE COMPANIES
ACT, 2013, ON THE FINANCIAL STATEMENTS OF
KARNATAKA RURAL INFRASTRUCTURE DEVELOPMENT LIMITED,
BANGALORE FOR THE YEAR ENDED 31 MARCH 2018**

The preparation of Consolidated financial statements of **Karnataka Rural Infrastructure Development Corporation Limited, Bangalore**, for the year ended **31 March 2018** in accordance with the financial reporting framework prescribed under the Companies Act, 2013 is the responsibility of the management of the Company. The statutory auditors appointed by the Comptroller and Auditor General of India under Section 139(5) of the Companies Act, 2013 are responsible for expressing opinion on these financial statements under section 143 of the Act, based on the independent audit in accordance with the standards on auditing prescribed under section 143(10) of the Act. This is stated to have been done by them vide their Audit Report dated **06.03.2019** which supersedes their earlier Audit Report dated 04.02.2019.

I on behalf of the Comptroller and Auditor General of India, have conducted a supplementary audit under section 143(6)(a) of the act of the financial statements of "**Karnataka Rural Infrastructure Development Corporation Limited, Bangalore**," for the year ended 31 March 2018. This supplementary audit has been carried out independently without access to the working papers of the statutory auditors and is limited primarily to inquiries of the statutory auditors and Company personnel and a selective examination of some of the accounting records.

In view of this revisions made in the Independent Auditors Report by the statutory auditors, as a result of my audit observation raised during supplementary audit, I have no further comments to offer upon on supplement to Statutory Auditor's report, under section 143(6)(b) of the Act.

For and on behalf of the
Comptroller & Auditor General of India

Sd/-

(E.P. Nivedita)

Principal Accountant General

(General & Social Sector Audit)

Karnataka, Bengaluru

Place : Bengaluru

Date : 6 March 2019



REVISED INDEPENDENT AUDITORS' REPORT

TO THE MEMBERS OF KARNATAKA RURAL INFRASTRUCTURE DEVELOPMENT LIMITED

REPORT ON THE FINANCIAL STATEMENTS

We have audited the accompanying financial statements of M/s Karnataka Rural Infrastructure Development Limited (the Company), which comprise the Balance Sheet as at 31st March, 2018, the Statement of Profit and Loss (including the other comprehensive income), the Statement of Changes in Equity and the Cash Flows Statement for the year then ended, and a summary of Significant Accounting Policies and other explanatory information on that date and submitted our report on 4th February 2019. **Subsequently the audit report have undergone revision in the light of observations of the Comptroller and Audit General of India. This supersedes our earlier report dated 4th February 2019.**

MANAGEMENT'S RESPONSIBILITY FOR THE FINANCIAL STATEMENTS

The Company's Board of Directors is responsible for the matters stated in Section 134(5) of the Companies Act, 2013 ("the Act") with respect to the preparation and presentation of these Ind AS financial statements that give a true and fair view of the financial position, financial performance and cash flows of the Company in accordance with the accounting principles generally accepted in India, including the Indian Accounting Standards (Ind AS) specified under Section 133 of the Act, read with the Companies (Indian Accounting Standards) Rules, 2015, as amended. This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the IND AS financial statements that give a true and fair view and are free from material misstatement, whether due to fraud or error.

AUDITORS' RESPONSIBILITY

Our responsibility is to express an opinion on these Ind AS financial statements based on our audit.

We have taken into account the provisions of the Act, the accounting standards and auditing standards and matters which are required to be included in the audit report under the provisions of the Act and the Rules made thereunder.

We conducted our audit in accordance with the Standards on Auditing specified under section 143(10) of the Act. Those Standards require that we comply with ethical requirements and plan and perform the audit to obtain reasonable assurance about whether the Ind AS financial statements are free from material misstatement.



An audit involves performing procedures to obtain audit evidence about the amounts and disclosures in the financial statements. The procedures selected depend on the auditor's judgement, including the assessment of the risks of material misstatement of the Ind AS financial statements whether due to fraud or error. In making those risk assessments, the auditor considers internal financial control relevant to the Company's preparation and fair presentation of the Ind AS financial statements that give a true and fair view in order to design audit procedures that are appropriate in the circumstances, but not for the purpose of expressing an opinion on the effectiveness of the Company's internal control. An audit also includes evaluating the appropriateness of accounting policies used and the reasonableness of the accounting estimates made by the Company's management, as well as evaluating the overall presentation of the Ind AS financial statements.

We believe that the audit evidence we have obtained is sufficient and appropriate to provide a basis for our qualified audit opinion on the financial statements.

BASIS FOR QUALIFIED OPINION:

- 1) The following amounts disclosed under the heads without details of parties details to whom the amount is due to/from. In view of this, we recommend that the controls in the area of monitoring the advances need to be strengthened.

Heads	Description	Debit/Credit	2017-2018 (Rs.)
Other Financial Asset	EMD (Paid)	Debit	2,56,52,517
Other Financial Asset	Other Deposits	Debit	1,03,335
Trade Payables	Sundry Creditors	Credit	57,62,460
Other Financial Liability	SD Employees	Credit	20,00,679
Other Financial Liability	EMD (Collected)	Credit	74,400
Other Non-Current Assets	Advance	Credit	38,59,184
Other Non-Current Assets	Advance	Debit	139,52,801
Other Current Liabilities	Suspense Receipts	Credit	9,34,74,141

- 2) The Work In Progress is reflected at Rs. 8,05,195.57 Lakhs in the Inventories in Asset side of the Balance Sheet and Advance Received from Entrusting Agencies is reflected at Rs. 9,14,129.53 Lakhs in the Other Current Liabilities in Liabilities side of the Balance Sheet. Work in progress and Advance Received are adjusted only on physical completion of the works and issue of final bill.

In view of this, in our opinion the Work In progress and Advance Received from Entrusting Agencies are overstated and the exact amount of over statements is not quantifiable for want of details.



- 3) The Company has many works which are not closed due to want of documentary details and hence recognition of revenue has been postponed. In absence of details we are unable to quantify the same.
- 4) There are 85 cases pending in various Courts. The Company has not estimated the probable amount of liability which could arise on the cases pending. Hence we are of the opinion that as per the requirement of Indian Accounting Standard 37 – “Provisions, Contingent Liabilities and Contingent Assets” the company has non-complied with the disclosure norms. In absence of details we are unable to quantify the amount of contingent liabilities.
- 5) Note No. 33, regarding VAT and GST payable on the Work in Progress is subject to reconciliation with VAT and GST Annual Returns. Since the company has not ascertained the liability, we are unable to ascertain the impact on Profit and Loss account and Balance Sheet.
- 6) Note No. 36 regarding Jabalpur Project, an amount of Rs.201.29 lakhs paid towards EMD has been forfeited and an advance of Rs.511.51 lakhs paid to associate contractors, who are not traceable, have not been recognized as loss in the books of the company and hence this has resulted in overstatement of EMD and Advances and understatement of expenses to the extent of Rs.712.80 lakhs.
- 7) The system of monitoring for the timely recovery of outstanding dues and obtaining confirmation of balances is weak. During the current financial year debts amounting to Rs.1023.40 lakhs, were written off.
- 8) In respect of non-reversal of stale cheques amounting to Rs. 144.4 lakhs, Cash and Cash Equivalents have been under stated by Rs. 144.4 lakhs and Liabilities understated to the same extent.
- 9) Cash payments of Rs.74,48,010 were made in cash exceeding the ceiling limit of Rs. 10,000 which is not in compliance with the provisions of the Income tax Act.
- 10) The Company has released an amount of Rs. 727 Lakhs towards CSR during the year. However, the company is yet to provide us the utilisation certification for the same.
- 11) Note No. 36 regarding misappropriation of Rs 55.63 Crores at Raichur Division by the officers of the company. This amount has not been written off in books as Loss due to misappropriation and as a result of which profit is overstated by Rs.55.63Crores.
- 12) Note No.39 regarding issue of fake fixed deposit receipts amounting to Rs.55 Crores issued by Indian Overseas Bank, Kulai branch, Mangalore. The Company has not accrued any interest on Rs. 55 Crores for the year amounting to Rs.187 lakhs. During the year the Company has identified fraudulent alteration of a cheque resulting in excess payment of Rs.60 lakhs no provision has been made for possible loss.



- 13) Non-capitalization of Corporate office building even 5 years after occupation due to non-receipt of final statement of account from PWD has resulted in non-charging of Depreciation, non-payment of property tax etc., As a result Depreciation is understated by Rs.23.76 lakhs, Expenses understated (not ascertained) and Profit overstated (Not ascertained).

QUALIFIED OPINION:

In our opinion and to the best of our information and according to the explanations given to us, except for the possible effects of the matter as described in the Basis for Qualified Opinion paragraph as above, the aforesaid financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at March 31, 2018 and its Profit and its Cash flows for the year ended on that date.

Emphasis of Matter:

We draw your attention to

- (1) Balances shown under Non-Current Financial Liabilities, Trade Payables, Current Financial Liabilities, Other Current Liabilities, Non-Current Other Financial Assets, and Trade Receivables are subject to confirmation of balances, reconciliation and consequential adjustments; if any, as appropriate.
- (2) The Company has recovered an amount of Rs. 198.39 lakhs upto 31.03.2018 from employees towards inventory shortages as against total shortages of Rs. 1,397.20 lakhs.
- (3) The company does not have a whistle blower policy which is essential considering the nature and volume of business.

REPORT ON OTHER LEGAL AND REGULATORY REQUIREMENTS

1. As required by the Companies (Auditor's Report) Order, 2016 ("the Order") issued by the Central Government of India in terms of sub section (11) of Section 143 of the Act , we give in the Annexure A, a statement on the matters specified in paragraphs 3 and 4 of the Order.
2. As required by Section 143(3) of the Act, we report that except for the effects of the matter described in the Basis for Qualified Opinion paragraph:



- a. We have sought and, except for the matters described in the Basis for Qualified Opinion paragraph, obtained all the information and explanations which to the best of our knowledge and belief were necessary for the purposes of our audit.
 - b. Except for the possible effects of the matter described in the Basis of Qualified Opinion paragraph above, in our opinion proper books of account as required by law have been kept by the Company so far as it appears from our examination of those books;
 - c. the Balance Sheet, the Statement of Profit and loss and the Cash Flow Statement dealt with by this Report are in agreement with the books of account;
 - d. Except for the effects / possible effects of the matter described in the Basis for Qualified Opinion paragraph above, in our opinion, the afore said financial statements comply with the Accounting Standards specified under Section 133 of the Act, read with Rule 7 of the Companies (Accounts) Rules, 2014.
 - e. Based on the notification No., GSR 463(E) dated 05/06/2015 issued by the Ministry of Corporate Affairs, Government of India, the requirement under subsection (2) of section 164 of the Act regarding disqualification of directors, does not apply to the Company being a Government Company.
 - f. With respect to the adequacy of internal financial controls over financial reporting of the company and the operating effectiveness of such controls, refer to our separate Report in 'Annexure - B'.
 - g. With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
 - (i) The company has not disclosed the impact, if any, of pending litigations on its financial position in its financial statement;
 - (ii) The company did not have any long-term contracts including derivative contracts for which there were any material foreseeable losses;
 - (iii) There were no amounts which were required to be transferred to Investor Education and Protection Fund by the company.
3. As required by section 143(5) of the Act, which is applicable to the Company, we give our separate Report in "Annexure C".
 4. Based on the Audit Queries of the Principal Accountant General, Karnataka. The Independent Auditors' report has been revised to include the following.



- a) Excess accounting of accrued interest income of Rs. 139.49 lakhs.
- b) Short accounting of interest amount and TDS amounting to Rs. 295.37 lakhs.
- c) Bad debts of Rs. 1023.40 lakhs written off with specific approval of audit sub-committee and reflected in the accounts duly approved by the board. Specific approval of the board to be taken in the ensuing meeting.
- d) Excess interest accounted amounting to Rs. 451.20 lakhs on FFD, due to revised certificate dated 21.02.2019 issued by Corporation Bank subsequent to our Report dated 04.02.2019.

Thus the interest income is overstated to the extent of Rs. 295.32 lakhs and hence resulted in overstatement of profit for the year to the extent of Rs. 295.32 lakhs.

for **Rajagopal & Badri Narayanan**
Chartered Accountants
ICAI Firm's Registration Number: 003024S

Place: Bengaluru
Date : 06-03-2019

Sd/-
(K S Jagannathan)
Partner
ICAI Membership No. 009722



ANNEXURE-A TO THE INDEPENDENT AUDITOR'S REPORT

The Annexure referred to in Independent Auditors' Report to the members of the Company on the financial statements for the year ended 31 March 2018, we report that:

- i)
 - a. *Fixed Assets Register maintained by the company should fully comply with requirements of the Companies Act, 2013.*
 - b. *Fixed assets have been physically verified by the management at reasonable intervals as per the assets verification program having regard to the size of the Company and the nature of its assets. However physical verification statements have not been reconciled with the fixed assets register and the difference if any remains unadjusted. Unserviceable items are not disposed off.*
 - c. As per the information and explanations given to us and on the basis of our examination of the records of the Company, the title deeds of immovable properties are held in the name of the Company.
- ii) In our opinion and on the basis of our examination of records, the Company had conducted physical verification at reasonable intervals and discrepancies noticed on physical verification of stocks by management as compared to books are dealt accordingly in the books.
- iii) According to information and explanations are given to us, the Company has not granted any loans, secured or unsecured, to companies, firms or other parties covered in the register maintained under section 189 of the Act.
- iv) According to information and explanations are given to us, the Company has not granted any loans, made any investments, extended any guarantees and provided any security to or on behalf of the parties referred in section 185 and 186 of the Companies Act, 2013.
- v) The Company has not accepted any deposits from the public. Accordingly, paragraph 3(v) of the Order is not applicable.
- vi) According to the information and explanations given to us, for the activities carried out by the Company, the Central Government has not prescribed the maintenance of cost records, under Section 148 (1) of the Act.
- vii)
 - a. According to the information and explanations given to us, and the records of the Company examined by us, in our opinion, the Company is generally regular in depositing undisputed statutory dues in respect of provident fund, employees' state



insurance, sales tax, income tax, service tax, value added tax, cess, goods and services tax (with effect from July 1, 2017), and other material statutory dues, as applicable, with the appropriate authorities except for *Delay in payment of Dividend Tax, Dividend, non-remittance of balance of Income tax and Provident Fund as on April 1, 2017, non-deduction of income tax at source from payments to Professionals and Contractors in many cases was noticed.*

- b. According to the information and explanations given to us and based on the examination of the records of the Company, the details of dues of income tax, sales tax, value added tax outstanding on account of any dispute, is furnished below

Name of the Statute	Nature of Disputed Tax	Amount (Rs. Lakhs)	Period to which the amount relates	Forum where the dispute is pending
Sales tax Act of Karnataka, 2003	Sales Tax / VAT	734.20	2016-2017	JCCT (Appeals)
Sales tax Act of Karnataka, 2003	Sales Tax / VAT	5,131.79	2017-2018	JCCT(Appeals)
Income tax Act,1961	Income tax	69.68	2012-2013	CIT(Appeals)
Income tax Act,1961	Income tax	2,142.04	2013-2014	CIT(Appeals)
Income tax Act,1961	Income tax	101.63	2014-2015	CIT(Appeals)
Income tax Act,1961	Income tax	4017.26	2015-2016	CIT(Appeals)

- viii) The Company has not borrowed loans from a financial institution, bank, Government and have not issued debentures. Accordingly, reporting on paragraph 3 (viii) of the Order does not arise.
- ix) According to the information and explanations given to us, The Company did not raise any money by way of initial public offer or further public offer (including debt instruments) and term loans during the year. Accordingly reporting on paragraph 3 (ix) of the Order does not arise.
- x) According to the information and explanations given to us, no material fraud by the Company or on the Company by its officer or employees has been noticed except in some projects where there was shortage of material at site to the tune of Rs. 189.74 Lakhs and in the case of issue of fake fixed deposit receipts to the tune of Rs. 55 crores wherein involvement some officers suspected.



- xi) Managerial remuneration has been paid or provided in accordance with the requisite approvals mandated by the provisions of section 197 read with Schedule V to the Companies Act, 2013.
- xii) In our opinion and according to the information and explanations given to us, the Company is not a Nidhi company. Accordingly, paragraph 3(xii) of the Order is not applicable.
- xiii) According to the information and explanations given to us and on our examination of the records of the Company, the Company has not entered into any related party transactions has envisaged in sections 177 and 188 of the Companies Act, 2013.
- xiv) According to the information and explanations given to us and based on our examination of the records of the Company, the Company has not made any preferential allotment I private placement of shares during the year and therefore clause 3(xiv) of the order is not applicable to the company.
- xv) According to the information and explanations given to us and based on our examination of the records of the Company, the Company has not entered into any non-cash transactions with directors or persons connected to him. Accordingly, paragraph 3(xv) of the Order is not applicable.
- xvi) The Company is not required to be registered under section 45-IA of the Reserve Bank of India Act, 1934 and accordingly paragraph 3 (xvi) of the Order is not applicable to the Company.

for Rajagopal & Badri Narayanan
Chartered Accountants
ICAI Firm's Registration Number: 003024S

Sd/-
(K S Jagannathan)
Partner
ICAI Membership No. 009722

Place: Bengaluru
Date : 06-03-2019



ANNEXURE B' TO THE INDEPENDENT AUDITOR'S REPORT

Report on the Internal Financial Controls under Clause (i) of Sub-section 3 of Section 143 of the Companies Act, 2013 ("the Act")

We have audited the internal financial controls over financial reporting of Karnataka Rural Infrastructure Development Limited ("the Company") as on 31 March 2018 in conjunction with our audit of the standalone Ind AS financial statements of the Company for the year ended on that date.

Management's Responsibility for Internal Financial Controls

The Company's management is responsible for establishing and maintaining internal financial controls based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditor's Responsibility

Our responsibility is to express an opinion on the Company's internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the "Guidance Note") and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an



understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgement, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our qualified audit opinion on the Company's internal financial controls system over financial reporting.

Meaning of Internal Financial Controls over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that,

- (1) pertain to the maintenance of records that, in reasonable detail, accurately and fairly reflect the transactions and dispositions of the assets of the company;
- (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorizations of management and directors of the company; and
- (3) provide reasonable assurance regarding prevention or timely detection of unauthorized acquisition, use, or disposition of the company's assets that could have a material effect on the financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate



because of changes in conditions, or that the degree of compliance with the policies or procedures may deteriorate.

Basis for Qualified Opinion

According to the information and explanations given to us and based on our audit, the following material weakness has been identified in the adequacy and operating effectiveness of the Company's Internal Financial Controls over Financial Reporting as at March 31, 2018.

The Company's internal financial controls over financial reporting with respect to supervisory and review controls over obtaining balance confirmations from customers and vendors, needs improvement in documentation, which could potentially impact the earnings of the company.

Opinion

According to the information and explanations given to us and based on our audit, the following material weaknesses have been identified as at March 31, 2018

The Company did not have an appropriate internal control system and strengthen internal controls in the areas listed below:

1. Obtaining external confirmation of balances (Refer Basis for Qualified Opinion paragraph).
2. Reconciling tax deducted at source from interest and contractual payments with system generated tax deduction statement (26 AS)
3. Timely identification and appropriately accounting RTGS / NEFT credits in bank account
4. Reconciliation of VAT & GST liabilities on month on month basis.
5. Prompt closure of completed Works and recognition of income.
6. Non ignition of action on Internal Audit reports.
7. Non reversal of stale cheques in the books

A 'material weakness' is deficiency, or a combination of deficiencies, in internal financial control over financial reporting, such that there is a reasonable possibility that a material misstatement of the company's annual or interim financial statements will not be prevented or detected on timely basis.



Qualified Opinion

In our opinion, except for the effects/possible effects of the material weaknesses described above in the Basis for Qualified Opinion paragraph the Company has, in all material respects, adequate internal financial controls over financial controls over financial reporting and such internal financial controls over financial reporting were operating effectively as at March 31 2018, based on the internal control over financial reporting criteria established by the company considering the essential components of the internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India

We have considered the material weaknesses identified and reported above in determining the nature, timing, and extent of audit testes applied in our audit of the March 31, 2018 financial statements of the company, and these material weaknesses do not affect our opinion on the financial statements of the company.

for Rajagopal & Badri Narayanan
Chartered Accountants
ICAI Firm's Registration Number: 003024S

Sd/-
(K S Jagannathan)
Partner
ICAI Membership No. 009722

Place: Bengaluru
Date : 06-03-2019



ANNEXURE C TO THE INDEPENDENT AUDITORS' REPORT OF EVEN DATE ON THE FINANCIAL STATEMENTS OF KARNATAKA RURAL INFRASTRUCTURE DEVELOPMENT LIMITED

Report as required by Section 143(5) of the Companies Act, 2013 relating to the directions issued by the Comptroller and Auditor General of India

1. If the Company has been selected for disinvestment, a complete status report in terms of valuation of assets (including intangible assets and Land) and liabilities(including Committed & General Reserve) may be examined, including the mode and present stage of disinvestment process.

Comments: The Company has not been selected for disinvestment during the year.

2. To report whether there are any cases of waiver / write off of debts / loans interest etc., if yes, the reason thereof and the amount involved.

Comments: There are no instances of waiver of debts/ loans/ interest etc., However, Bad debts of Rs 1023.40 lakhs were written off during the year. As explained by the management this write off includes amount identified during the year as not receivable from entrusting agencies.

3. Whether proper records are maintained for inventories lying with third parties & assets received as gift from Government or other authorities.

Comments: The Company has no inventories lying with third parties and not received any assets as gift from Government and other authorities

4. A report on age-wise analysis of pending legal / arbitration cases, including the reason for pendency and existence / effectiveness of a monitoring mechanism for expenditure on all legal cases (foreign and local) may be given.

Comments: Age wise analysis has not been prepared. All pending cases are being reviewed by concerned officers regularly. All expenses on legal cases are being incurred with due approval of competent authority. In all 85 cases are pending and most of them were filed by employees.

**Specific Sub-directions under section 143(5) of the Companies Act, 2013**

1. Whether the Company has taken adequate measures to prevent encroachment of idle land owned by it. Whether any land of the Company is encroached, under litigation, not put to use or declared surplus? Details may be provided.

Comments: According to information given to us, the Company has taken adequate steps to prevent encroachment of its land and no portion of the land owned by the Company is encroached, under litigation, not put to use or declared surplus.

2. Whether system of monitoring execution of works vis-a-vis the milestone stipulated in the agreement is existence and the impact of cost escalation, if any revenue / losses from contracts etc., have been properly accounted for in the books.

Comments: The Company is executing infrastructure projects of various agencies of State Government all over Karnataka. As the number of such projects run into thousands it is not feasible to give project wise details. However, there are no serious cases of significant cost overrun or abnormal delay as per information given to us.

3. Whether funds received / receivable for specific schemes from central / state agencies were properly accounted for / utilized? List the cases of deviations.

Comments: The Company implements mainly infrastructure schemes running into thousands, of State Government Departments, public sector units etc., Funds received for these schemes are pooled together and shown as Advance Received from Entrusting Agencies and adjusted appropriately on completion and issue of final bill.

4. Comment on the confirmation of balances of trade receivables, trade payables, term deposits, bank accounts and cash obtained.

Comments: As informed by the Management, the company does not have a system of obtaining confirmation of balances from trade receivables, trade payables and other parties, since the majority of its operations are mainly with Government bodies. The unconfirmed balances outstanding for the period ended 31.03.2018 is as follows:-

Trade receivables	-	Rs. 440.26 lakhs
Trade payables	-	Rs. 47,741.52 lakhs



The Company is in possession of confirmation of balances for term deposits, bank accounts and cash.

5. The cost incurred on abandoned projects may be quantified and the amount actually written off shall be mentioned.

Comment: as informed by the management, the company has no abandoned projects.

for **Rajagopal & Badri Narayanan**
Chartered Accountants
ICAI Firm's Registration Number: 003024S

Sd/-
(K S Jagannathan)
Partner
ICAI Membership No. 009722

Place: Bengaluru
Date : 06-03-2019



CIN No: U75112KA1974SGC002613

Balance Sheet as at 31st March, 2018

(Rs. in Lakhs)

Particulars	Note No	As at March 31, 2018	As at March 31, 2017	As at April 1, 2016
ASSETS				
Non-current assets				
(a) Property, Plant and Equipment	3	2,960.57	3,067.76	2,980.78
(b) Capital work-in-progress	3	934.02	704.94	588.29
(c) Investment Property	4	1,073.32	1,073.32	1,073.32
(d) Other Intangible assets	4.1	1.79	2.60	0.98
(e) Financial Assets				
(i) Other financial assets	5	9,752.09	7,300.24	6,627.60
(f) Deferred tax assets (net)	6	2,290.80	1,422.44	1,118.91
(g) Other non-current assets	7	7,877.72	6,908.12	4,818.82
Total Non- Current Assets		24,890.31	20,479.42	17,208.70
Current assets				
(a) Inventories	8	8,09,054.96	5,59,303.79	4,37,747.71
(b) Financial Assets				
(i) Trade receivables	9	440.26	1,506.59	1,791.96
(ii) Cash and cash equivalents	10	3,22,453.53	2,41,131.33	1,57,828.17
(iii) Bank balances other than (ii) above	10.1	1,001.43	969.47	969.65
(iv) Other financial assets	5	3,499.56	2,391.14	2,220.77
(c) Other current assets	11	24,077.38	7,791.04	5,727.82
Total Current Assets		11,60,527.12	8,13,093.36	6,06,286.08
Total Assets		11,85,417.43	8,33,572.78	6,23,494.78
EQUITY AND LIABILITIES				
Equity				
(a) Equity Share capital	12	1,225.00	1,225.00	1,225.00
(b) Other Equity	13	68,788.16	56,458.98	44,224.50
Total equity		70,013.16	57,683.98	45,449.50



(Rs. in Lakhs)

Particulars	Note No	As at March 31, 2018	As at March 31, 2017	As at April 1, 2016
Liabilities				
Non-current liabilities				
(a) Financial Liabilities				
(i) Other financial liabilities	14	49.54	33.15	21.85
(b) Provisions	15	1,348.51	473.72	398.24
(c) Other non-current liabilities	16	9.85	9.85	9.85
Total Non -Current Liabilities		1,407.90	516.72	429.94
Current liabilities				
(a) Financial Liabilities				
(i) Trade payables	17	47,741.52	11,533.51	7,560.54
(ii) Other financial liabilities	14	11,379.08	4,413.62	5,576.07
(b) Other current liabilities	18	10,49,547.14	7,55,734.77	5,61,354.79
(c) Provisions	15	5,328.63	3,690.18	3,123.94
Total Current Liabilities		11,13,996.37	7,75,372.08	5,77,615.34
Total Equity and Liabilities		11,85,417.43	8,33,572.78	6,23,494.78

The accompanying notes form an integral part of the financial statements

As per our report of even date attached

For Rajagopal & Badri Narayanan

Chartered Accountants

Firm Registration No.- 0030245S

Sd/-
(Jagannathan. K.S.)
 Partner
 M No. 009722

Place : Bengaluru
 Date : 04.02.2019

For and on behalf of the Board of Directors of
 Karnataka Rural Infrastructure Development Limited

Sd/-
(B. Venkatesh, IFS)
 Managing Director
 DIN No: 07234869

Sd/-
(Deepak Doreyawar)
 Chief Finance Officer

Sd/-
(Dr. Bhoovanahalli Nagaraj)
 Director
 DIN No: 06929271



CIN No: U75112KA1974SGC002613

Statement of Profit and Loss for the year ended March 31, 2018

(Rs. in Lakhs)

Particulars	Note No	Year ended March 31, 2018	Year ended March 31, 2017
Revenue from operations	19	3,66,895.77	2,24,008.06
Other Income	20	14,883.22	13,175.73
Total Revenue		3,81,778.99	2,37,183.79
Expenses			
Cost of materials consumed	21	3,46,379.99	2,07,744.65
Employee benefit expense	22	9,287.66	6,867.13
Depreciation and amortization expense	3&4	177.81	223.35
Other expenses	23	4,134.37	2,296.24
Total Expenses		3,59,979.83	2,17,131.37
Profit/(loss) before tax		21,799.17	20,052.41
Tax Expense			
Current tax	6	9,996.65	6,697.19
Deferred tax	6	(852.00)	(303.53)
Total tax expense		9,144.65	6,393.66
Profit/(loss) for the year		12,654.52	13,658.76
Other comprehensive income			
Items that will not be reclassified to profit or loss			
Remeasurements of the defined benefit liabilities / (asset)		(46.83)	(99.61)
Income tax relating to items that will not be reclassified to profit/loss		16.36	-
Items that may be reclassified to profit or loss			
Others (specify nature)		-	-
Income tax on items that may be reclassified to profit or loss		-	-
Total Other comprehensive income, net of tax		(30.47)	(99.61)
Total comprehensive income for the period		12,624.05	13,559.15



(Rs.)

Particulars	Note No	Year ended March 31, 2018	Year ended March 31, 2017
Earnings per equity share (Rs 1000 each)			
Basic	26	10,330.22	11,150.00
Diluted	26	10,330.22	11,150.00

The accompanying notes form an integral part of the financial statements

As per our report of even date attached

For Rajagopal & Badri Narayanan

Chartered Accountants

Firm Registration No.- 0030245S

Sd/-
(Jagannathan. K.S.)
 Partner
 M No. 009722

Place : Bengaluru
 Date : 04.02.2019

For and on behalf of the Board of Directors of
 Karnataka Rural Infrastructure Development Limited

Sd/-
(B. Venkatesh, IFS)
 Managing Director
 DIN No: 07234869

Sd/-
(Dr. Bhoovanahalli Nagaraj)
 Director
 DIN No: 06929271

Sd/-
(Deepak Doreyawar)
 Chief Finance Officer



CIN No: U75112KA1974SGC002613

Statement of Cash flows for the year ended March 31, 2018

(Rs. in Lakhs)

Statements of Cash Flows	Year ended March 31, 2018	Year ended March 31, 2017
Cash flow from operating activities:		
Profit for the period before tax	21,799.17	20,052.41
Adjustments to reconcile net profit to net cash provided by operating activities:		
Depreciation and amortization	177.81	223.35
Profit on sale of fixed assets	-	(1.40)
Allowance for credit losses on financial assets	1,023.40	86.08
Interest income on fixed deposits	(14,018.85)	(11,545.95)
Income from Lease/Rentals	(35.12)	(88.59)
Other adjustments	-	-
Changes in assets and liabilities		
Trade receivables	42.93	199.29
Loans and Other financial assets	(2,349.93)	(757.06)
Inventories	(2,49,751.17)	(1,21,556.08)
Other current/non current assets	(16,718.89)	(2,417.29)
Trade payables	36,208.01	3,972.97
Other financial liabilities	6,981.85	(1,151.15)
Provisions and other current/non current liabilities	2,95,983.92	1,94,922.09
Cash generated from operations	79,343.11	81,938.68
Income taxes paid	10,533.70	8,432.42
Net cash generated by operating activities	68,809.41	73,506.26
Cash flow from investing activities:		
Acquisition of property, plant and equipment	(69.81)	(314.09)
Proceeds from sale of property, plant and equipment	-	3.53
Capital advances against Capital Work In Progress	(229.08)	(116.65)
Income from Lease/Rentals	35.12	88.59



(Rs. in Lakhs)

Statements of Cash Flows	Year ended March 31, 2018	Year ended March 31, 2017
Bank Deposits not considered as cash and cash equivalents		
Placed	(41.53)	(16.68)
Matured	9.57	16.86
Interest received on fixed deposits	12,808.51	11,460.00
Net cash from investing activities	12,512.79	11,121.56
 Cash flow from financing activities:		
Interest on borrowings	-	-
Payment of dividends including dividend distribution tax	-	(1,324.66)
Net cash used in financing activities	-	(1,324.66)
 Net increase/(decrease) in cash and cash equivalents	81,322.20	83,303.16
Cash and cash equivalents at the beginning of the period	2,41,131.33	1,57,828.17
Cash and cash equivalents at the end of the period	3,22,453.53	2,41,131.33

Notes:

Figures of previous year have been regrouped wherever necessary to conform to current year presentation

The accompanying notes form an integral part of the financial statements

As per our report of even date attached

For Rajagopal & Badri Narayanan

Chartered Accountants

Firm Registration No.- 0030245S

Sd/-
(Jagannathan. K.S.)
 Partner
 M No. 009722

Place : Bengaluru
 Date : 04.02.2019

For and on behalf of the Board of Directors of
Karnataka Rural Infrastructure Development Limited

Sd/-
(B. Venkatesh, IFS)
 Managing Director
 DIN No: 07234869

Sd/-
(Deepak Doreyawar)
 Chief Finance Officer

Sd/-
(Dr. Bhoovanahalli Nagaraj)
 Director
 DIN No: 06929271



Statement of changes in Equity

(Rs. in Lakhs)

Particulars	Reserves & Surplus			Other Equity			Total Equity attributable to equity holders of the company	
	Equity Share Capital	Re-valuation Reserve	Retained earnings	Capital reserve	General reserve	Equity instruments through other comprehensive income	Debt instruments through other comprehensive income	Other items of other comprehensive income
Balance as of April 1, 2016	1,225.00	3,206.75	34,015.47	2.28	7,000.00	-	-	45,449.50
Changes in equity for the year ended March 31,2017								
Changes in equity share capital during the year	-	-	-	-	-	-	-	-
Issue of share capital	-	-	-	-	-	-	-	-
Any Other Change	-	-	-	-	-	-	-	-
Profit for the Year	-	-	13,658.76	-	-	-	-	13,658.76
Transfer	-	-	(1,000.00)	-	1,000.00	-	-	-
Actuarial gains/(loss) on account of re-measurement of defined benefit plans	-	-	(99.61)	-	-	-	-	(99.61)
Other comprehensive income for the year	-	-	-	-	-	-	-	-
Dividends (including corporate dividend tax)	-	-	(1,324.66)	-	-	-	-	(1,324.66)
Balance as of April 1, 2017	1,225.00	3,206.75	45,249.95	2.28	8,000.00	-	-	57,683.98



Statement of changes in Equity

(Rs. in Lakhs)

Particulars	Reserves & Surplus			Other Equity			Total Equity attributable to equity holders of the company		
	Equity Share Capital	Re-valuation Reserve	Retained earnings	Capital reserve	General reserve	Equity instruments through other comprehensive income	Debt instruments through other comprehensive income	Other items of other comprehensive income	
Balance as of April 1, 2017	1,225.00			3,206.75	45,249.95	2.28	8,000.00	-	57,683.98
Changes in equity for the year ended March 31, 2018									
Changes in equity share capital during the year									
Issue of share capital	-	-	-	-	-	-	-	-	-
Any Other Change	-	-	-	-	-	-	-	-	-
Profit for the Year	-	-	12,654.52	-	-	-	-	-	12,654.52
Transfer	-	-	(1,000.00)	-	1,000.00	-	-	-	-
Actuarial gains/(loss) on account of re-measurement of defined benefit plans	-	-	(30.47)	-	-	-	-	-	(30.47)
Other comprehensive income for the year	-	-	-	-	-	-	-	-	-
Dividends (including corporate dividend tax)	-	-	(294.88)	-	-	-	-	-	(294.88)
Balance as of April 1, 2018	1,225.00			3,206.75	56,579.13	2.28	9,000.00	-	70,013.16

The accompanying notes form an integral part of the financial statements

As per our report of even date attached
For Rajagopal & Badri Narayanan

Chartered Accountants

Firm Registration No.- 00302455

Sd/-

(Jagannathan. K.S.)

Partner

M No. 009722

Place : Bengaluru
Date : 04.02.2019

Sd/-
(B. Venkatesh, IFS) (Dr. Bhoovanahalli Nagaraj)
 Managing Director Director
 DIN No: 07234869 DIN No: 06929271

Sd/-
(Deepak Doreyawar)
 Chief Finance Officer



Notes to the financial statements for the year ended March 31, 2018

SIGNIFICANT ACCOUNTING POLICIES

1 CORPORATE INFORMATION

Karnataka Rural Infrastructure Development Limited (The 'Company') was started as a Directorate of Land army in the year 1971 under the Rural Development Department of Government of Karnataka. It was incorporated as a company on the 9th August 1974 as Karnataka Land Army Corporation under the full and complete ownership of Government of Karnataka. It was renamed as Karnataka Rural Infrastructure Development Limited (KRIDL) on 6th August 2009. The Company is involved in Civil Engineering construction and creation of assets in the State of Karnataka. Its shares are not listed on any recognised stock exchanges in India. The registered office of the company is located at Grameenabhivruddhi Bhavan, 4th and 5th Floor. Anand Rao Circle, Bangalore- 560009

APPLICATION OF NEW AND REVISED IND ASs

Ind AS 115, Revenue from Contract with Customers: On March 28, 2018, the MCA notified the Ind AS 115. The core principle of the new standard is that an entity should recognize revenue to depict the transfer of promised goods or services to customers in an amount that reflects the consideration to which the entity expects to be entitled in exchange for those goods or services. Further, the new standard requires enhanced disclosures about the nature, amount, timing and uncertainty of revenue and cash flows arising from the entity's contracts with customers.

The standard permits two possible methods of transition:

Retrospective approach - Under this approach the standard will be applied retrospectively to each prior reporting period presented in accordance with Ind AS 8, Accounting Policies, Changes in Accounting Estimates and Errors.

Retrospectively with cumulative effect of initially applying the standard recognized at the date of initial application (Cumulative catch-up approach)

The effective date for adoption of Ind AS 115 is financial period beginning on or after April 1, 2018.

The Company will adopt the standard on April 1, 2018 by using the cumulative catch-up transition method and accordingly, comparatives for the year ending or ended March 31, 2018 will not be retrospectively adjusted.



The Core principal of the new standard is that an entity should recognize to depict the transfer of promised goods or services to customers in an amount that reflects the consideration to which the entity expects to be entitled in exchange for the nature, amount, timing and uncertainty of revenue and cash flows arising from the entity's contracts with customers.

The Company is evaluating the effect of this on Financial Statements, and impact thereof not yet ascertained.

SIGNIFICANT ACCOUNTING POLICIES

1.1. Statement of Compliance

The financial statements have been prepared in accordance with Indian Accounting Standards (Ind ASs) notified under the Companies (indian Accounting Standards) Rules, 2015.

Upto the year ended March 31, 2017, the Company prepared its financial statements in accordance with the requirements of previous GAAP, which includes Standards notified under the Companies (Accounting Standards) Rules, 2006. These are the Company's first Ind AS financial statements. The date of transition to Ind AS is April 1, 2016. Refer Note 2 for the details of first-time adoption exemptions availed by the Company.

1.2. Basis of preparation

These financial statements have been prepared on accrual and under the historical cost convention, except for certain financial instruments which are measured at fair values at the end of each reporting period, as explained in the accounting policies below. Historical cost is generally based on the fair value of the consideration given in exchange for goods and services.

Fair value is the price that would be received to sell an asset or paid to transfer a liability in an orderly transaction between market participants at the measurement date, regardless of whether that price is directly observable or estimated using another valuation technique. In estimating the fair value of an asset or a liability, the Company takes into account the characteristics of the asset or liability if market participants would take those characteristics into account when pricing the asset or liability at the measurement date.



1.3. Use of estimates and judgements

Estimates and judgments are continually evaluated and are based on historical experience and other factors, including expectations of future events that are believed to be reasonable under the circumstances.

The company makes estimates and takes assumptions concerning the future. The resulting accounting estimates will, by definition, seldom equal the related actual results. The estimates and assumptions that have a significant risk of causing a material adjustment to the carrying amounts of assets and liabilities within the next financial year are discussed below.

1.3.1. Useful lives of property, plant and equipment

The Company reviews the useful life of property, plant and equipment at the end of each reporting period. This reassessment may result in change in depreciation expense in future periods.

1.3.2. Valuation of deferred tax assets

The company reviews the carrying amount of deferred tax assets at the end of each reporting period. The policy for the same has been explained under Note 1.9.2.

1.3.3. Provisions and contingent liabilities

A provision is recognised when the Company has a present obligation as a result of past event and it is probable that an outflow of resources will be required to settle the obligation, in respect of which a reliable estimate can be made. Provisions (excluding retirement benefits and compensated absences) are not discounted to its present value and are determined based on best estimate required to settle the obligation at the balance sheet date. These are reviewed at each balance sheet date adjusted to reflect the current best estimates. Contingent liabilities are not recognised in the financial statements. A contingent asset is neither recognised nor disclosed in the financial statements.

1.4. Current versus non-current classification

The company presents assets and liabilities in the balance sheet based on current/ non-current classification. An asset is treated as current when it is:

- Expected to be realised or intended to be sold or consumed in normal operating cycle
- Held primarily for the purpose of trading



- Expected to be realised within twelve months after the reporting period, or
- Cash or cash equivalent unless restricted from being exchanged or used to settle a liability for at least twelve months after the reporting period

All other assets are classified as non-current.

A liability is current when:

- It is expected to be settled in normal operating cycle
- It is held primarily for the purpose of trading
- It is due to be settled within twelve months after the reporting period, or
- There is no unconditional right to defer the settlement of the liability for at least twelve months after the reporting period

The company classifies all other liabilities as non-current.

Deferred tax assets and liabilities are not classified as non-current assets and liabilities. The operating cycle is the time between the acquisition of assets for processing and their realisation in cash and cash equivalents. The company has identified twelve months as its operating cycle.

1.5. Cash flow statement

Cash flows are reported using the indirect method, whereby profit before tax is adjusted for the effects of transactions of a non-cash nature and any deferrals or accruals of past or future cash receipts or payments. The cash flows from operating, financing and investing activities of the Company are segregated.

1.6. Revenue Recognition

Revenue is recognised to the extent that it is probable that economic benefit will flow to the Company and that the revenue can be reliably measured. Revenue is measured at the fair value of the consideration received or receivable.

1.6.1 Income from Construction Contracts

Revenue from construction/project related activity is recognised as follows:

Long term contracts are progressively evaluated at the end of each accounting period. On contracts under execution which have reasonably progressed, revenue is recognized by applying percentage of completion method after providing for foreseeable losses.



Percentage of completion is determined as a proportion of cost of work performed to-date, to the total estimated contract costs, assessed and certified by Executive Engineer/ Assistant Executive Engineer of respective projects.

Contract revenue, in case of entrusted works, is recognised at the schedule of rates of the year of PWD in respect of the work performed on the contract plus proportionate KRIDL charges as per the table below.

% of work done	% of Kridl Charges
0 to 25	0.00%
26 to 50	25.00%
51 to 75	50.00%
76 to 98	75.00%
99 to 100	97.00%
Final Bills Prepared	100.00%

In case of tender works, revenue is recognized by applying percentage of completion method to the tendered amount.

Certain escalation and other claims are recognized as receivable irrespective of obtaining the revised administrative approval and admission of claim by the Entrusting Agencies based on the Schedule of Rates (S.R).

Provision is made for foreseeable losses on the entire work done at the rate of 0.25% of unadjusted value of Work in Progress and at 1% of SR Works during the year.

Amounts received in respect of entrusted works, before the completion of work are disclosed in the Balance Sheet as a liability towards advance received. Cumulative revenue recognised until work completion are disclosed in the Balance Sheet under Inventories as Value of Works (Pending Adjustment). The amount of retention money held by the customers is disclosed as part of other current assets and is reclassified as trade receivables when it becomes due for payment.

1.6.2. Interest Income

Interest income is accrued on a time basis, by reference to the principal outstanding and at the effective interest rate applicable, which is the rate that exactly discounts estimated future cash receipts through the expected life of the financial asset to that asset's net carrying amount on initial recognition.



1.7. Leases

Leases are classified as finance leases whenever the terms of the lease transfer substantially all the risks and rewards of ownership to the lessee. All other leases are classified as operating leases.

The Company as lessee: Rental expense from operating leases is generally recognised on a straight-line basis over the term of the relevant lease. Where the rentals are structured solely to increase in line with expected general inflation to compensate for the lessor's expected inflationary cost increases, such increases are recognised in the year in which such benefits accrue. Contingent rentals arising under operating leases are recognised as an expense in the period in which they are incurred. In the event that lease incentives are received to enter into operating leases, such incentives are recognised as a liability. The aggregate benefit of incentives is recognised as a reduction of rental expense on a straight-line basis, except where another systematic basis is more representative of the time pattern in which economic benefits from the leased asset are consumed.

1.8. Employee Benefits

1.8.1 Retirement benefit costs and termination benefits

Payments to defined contribution retirement benefit plans are recognised as an expense when employees have rendered service entitling them to the contributions.

For defined benefit retirement benefit plans, the cost of providing benefits is determined using the projected unit credit method, with actuarial valuations being carried out at the end of each annual reporting period. Re-measurement, comprising actuarial gains and losses, the effect of the changes to the asset ceiling (if applicable) and the return on plan assets (excluding net interest), is reflected immediately in the balance sheet with a charge or credit recognised in other comprehensive income in the period in which they occur. Re-measurement recognised in other comprehensive income is reflected immediately in retained earnings and is not reclassified to profit or loss. Past service cost is recognised in profit or loss in the period of a plan amendment. Net interest is calculated by applying the discount rate at the beginning of the period to the net defined benefit liability or asset. Defined benefit costs are categorised as follows:

- service cost (including current service cost, past service cost, as well as gains and losses on curtailments and settlements);
- net interest expense or income; and
- re-measurement



The company presents the first two components of defined benefit costs in profit or loss in the line item 'Employee benefits expense'. Curtailment gains and losses are accounted for as past service.

The retirement benefit obligation recognised in the balance sheet represents the actual deficit or surplus in the company's defined benefit plans. Any surplus resulting from this calculation is limited to the present value of any economic benefits available in the form of refunds from the plans or reductions in future contributions to the plans.

A liability for a termination benefit is recognised at the earlier of when the entity can no longer withdraw the offer of the termination benefit and when the entity recognises any related restructuring costs.

1.8.2. Short-term and other long-term employee benefits

A liability is recognised for benefits accruing to employees in respect of wages and salaries, annual leave and sick leave in the period the related service is rendered at the undiscounted amount of the benefits expected to be paid in exchange for that service.

Liabilities recognised in respect of short-term employee benefits are measured at the undiscounted amount of the benefits expected to be paid in exchange for the related service.

Liabilities recognised in respect of other long-term employee benefits (compensated absences) are measured at the present value of the estimated future cash outflows expected to be made by the company in respect of services provided by employees up to the reporting date. Remeasurements as a result of experience adjustments and changes in actuarial assumptions are recognised in profit or loss.

1.9. Taxation

Income tax expense represents the sum of the tax currently payable and deferred tax.

1.9.1 Current tax

The tax currently payable is based on taxable profit for the year. Taxable profit differs from 'profit before tax' as reported in the statement of profit and loss because of items of income or expense that are taxable or deductible in other years and items that are never taxable or deductible. The company's current tax is calculated using tax rates that have been enacted or substantively enacted by the end of the reporting period.



1.9.2 Deferred tax

Deferred tax is recognised on temporary differences between the carrying amounts of assets and liabilities in the financial statements and the corresponding tax bases used in the computation of taxable profit. Deferred tax liabilities are generally recognised for all taxable temporary differences. Deferred tax assets are generally recognised for all deductible temporary differences to the extent that it is probable that taxable profits will be available against which those deductible temporary differences can be utilised.

The carrying amount of deferred tax assets is reviewed at the end of each reporting period and reduced to the extent that it is no longer probable that sufficient taxable profits will be available to allow all or part of the asset to be recovered.

Deferred tax liabilities and assets are measured at the tax rates that are expected to apply in the period in which the liability is settled or the asset realised, based on tax rates (and tax laws) that have been enacted or substantively enacted by the end of the reporting period. The measurement of deferred tax liabilities and assets reflects the tax consequences that would follow from the manner in which the company expects, at the end of the reporting period, to recover or settle the carrying amount of its assets and liabilities.

1.9.3 Current and deferred tax for the year

Current and deferred tax are recognised in profit or loss, except when they relate to items that are recognised in other comprehensive income or directly in equity, in which case, the current and deferred tax are also recognised in other comprehensive income or directly in equity respectively.

1.10. Property, Plant & Equipment

Land and buildings held for use in the supply of services or for administrative purposes, are stated in the balance sheet at cost less accumulated depreciation and accumulated impairment losses.

Fixtures and equipment are stated at cost less accumulated depreciation and accumulated impairment losses.

Freehold land is not depreciated.

Depreciation:

Depreciation is recognised so as to write off the cost of assets less their residual values over their useful lives, using the written-down value method. The useful life of assets is as prescribed in Part C of Schedule II of Companies Act, 2013.



The estimated useful lives, residual values and depreciation method are reviewed at the end of each reporting period, with the effect of any changes in estimate accounted for on a prospective basis.

Where cost of an item of Property, Plant and Equipment are significant and have different useful lives, they are treated as separate components and depreciated over their estimated useful lives. Capital work-in-progress comprises the cost of fixed assets that are not yet ready for their intended use at the reporting date. Advances paid towards the acquisition of fixed assets as at the balance sheet date are disclosed under long-term loans and advances.

An item of property, plant and equipment is derecognised upon disposal or when no future economic benefits are expected to arise from the continued use of the asset. Any gain or loss arising on the disposal or retirement of an item of property, plant and equipment is determined as the difference between the sales proceeds and the carrying amount of the asset and is recognised in profit or loss.

1.11. Intangible Assets

Intangible assets with finite useful lives that are acquired separately are carried at cost less accumulated amortisation and accumulated impairment losses. Amortisation is recognised on a straight-line basis over their estimated useful lives. The estimated useful life and amortisation method are reviewed at the end of each reporting period, with the effect of any changes in estimate being accounted for on a prospective basis.

1.11.1. Derecognition of intangible assets

An intangible asset is derecognised on disposal, or when no future economic benefits are expected from use or disposal. Gains or losses arising from derecognition of an intangible asset, measured as the difference between the net disposal proceeds and the carrying amount of the asset, are recognised in profit or loss when the asset is derecognised.

1.11.2. Useful lives of intangible assets

Estimated useful lives of the intangible assets are as follows:

- Computer Software : 8 years

1.12. Impairment of Non-Financial Assets

At the end of each reporting period, the company reviews the carrying amounts of its tangible and intangible assets with finite life, to determine whether there is any



indication that those assets have suffered an impairment loss. If any such indication exists, the recoverable amount of the asset is estimated in order to determine the extent of the impairment loss (if any). When it is not possible to estimate the recoverable amount of an individual asset, the Company estimates the recoverable amount of the cash generating unit to which the asset belongs.

If the recoverable amount of an asset (or cash-generating unit) is estimated to be less than its carrying amount, the carrying amount of the asset (or cash-generating unit) is reduced to its recoverable amount. An impairment loss is recognised immediately in profit or loss.

When an impairment loss subsequently reverses, the carrying amount of the asset (or a cash generating unit) is increased to the revised estimate of its recoverable amount, but so that the increased carrying amount does not exceed the carrying amount that would have been determined had no impairment loss been recognised for the asset (or cash-generating unit) in prior years. A reversal of an impairment loss is recognised immediately in profit or loss.

1.13. Inventories

Inventories that comprise of construction materials are valued on FIFO basis stated at the lower of cost and net realisable value. Net realisable value represents the estimated selling price for inventories less all estimated costs of completion and costs necessary to make the sale. Scrap materials are valued at net realisable value. Value of Works (pending adjustment) is arrived based on schedule of rate (SR) of PWD including applicable KRIDL charges and taxes.

1.14. Provisions

Provisions are recognised when the Company has a present obligation (legal or constructive) as a result of a past event, it is probable that the Company will be required to settle the obligation, and a reliable estimate can be made of the amount of the obligation.

The amount recognised as a provision is the best estimate of the consideration required to settle the present obligation at the end of the reporting period, taking into account the risks and uncertainties surrounding the obligation. When a provision is measured using the cash flows estimated to settle the present obligation, its carrying amount is the present value of those cash flows (when the effect of the time value of money is material).

When some or all of the economic benefits required to settle, a provision is expected to be recovered from a third party, a receivable is recognised as an asset if it is virtually certain



that reimbursement will be received and the amount of the receivable can be measured reliably.

Onerous contracts: Present obligations arising under onerous contracts are recognised and measured as provisions. An onerous contract is considered to exist where the Company has a contract under which the unavoidable costs of meeting the obligations under the contract exceed the economic benefits expected to be received from the contract.

1.15. Financial Instruments

Financial assets and financial liabilities are recognised when the company becomes a party to the contractual provisions of the instruments. All financial assets and liabilities are recognized at fair value on initial recognition, except for trade receivables which are initially measured at transaction price. Transaction costs that are directly attributable to the acquisition or issue of financial assets and financial liabilities are added to or deducted from the fair value of the financial assets or financial liabilities, as appropriate, on initial recognition.

1.15.1. Financial assets

All recognised financial assets are subsequently measured in their entirety at either amortised cost or fair value, depending on the classification of the financial assets.

1.15.2. Classification of financial assets

Financial assets at amortised cost

Financial assets are subsequently measured at amortised cost if these financial assets are held within a business whose objective is to hold these assets in order to collect contractual cash flows and the contractual terms of the financial asset give rise on specified dates to cash flows that are solely payments of principal and interest on the principal amount outstanding.

Financial assets at fair value through other comprehensive income

Financial assets are measured at fair value through other comprehensive income if these financial assets are held within a business whose objective is achieved by both collecting contractual cash flows and selling financial assets and the contractual terms of the financial asset give rise on specified dates to cash flows that are solely payments of principal and interest on the principal amount outstanding.



Financial assets at fair value through profit or loss

Financial assets are measured at fair value through profit or loss unless it is measured at amortised cost or at fair value through other comprehensive income on initial recognition. The transaction costs directly attributable to the acquisition of financial assets and liabilities at fair value through profit and loss are immediately recognised in statement of profit and loss.

1.15.3. Financial liabilities

Financial liabilities are measured at amortised cost using the effective interest method.

Effective interest method

The effective interest method is a method of calculating the amortised cost of a debt instrument and of allocating interest income over the relevant period. The effective interest rate is the rate that exactly discounts estimated future cash receipts (including all fees and points paid or received that form an integral part of the effective interest rate, transaction costs and other premiums or discounts) through the expected life of the debt instrument, or, where appropriate, a shorter period, to the gross carrying amount on initial recognition.

1.16. Impairment of financial assets

The company applies the expected credit loss model for recognising impairment loss on financial assets measured at amortised cost. Expected credit losses are the weighted average of credit losses with the respective risks of default occurring as the weights. Credit loss is the difference between all contractual cash flows that are due to the company in accordance with the contract and all the cash flows that the company expects to receive, discounted at the original effective interest rate. The company estimates cash flows by considering all contractual terms of the financial instrument through the expected life of that financial instrument.

The company measures the loss allowance for a financial instrument at an amount equal to the lifetime expected credit losses if the credit risk on that financial instrument has increased significantly since initial recognition. If the credit risk on a financial instrument has not increased significantly since initial recognition, the company measures the loss allowance for that financial instrument at an amount equal to 12-month expected credit losses. 12-month expected credit losses are portion of the life-time expected credit losses and represent the lifetime cash shortfalls that will result if default occurs within the



12 months after the reporting date and thus, are not cash shortfalls that are predicted over the next 12 months.

If the company measured loss allowance for a financial instrument at lifetime expected credit loss model in the previous period, but determines at the end of a reporting period that the credit risk has not increased significantly since initial recognition due to improvement in credit quality as compared to the previous period, the company again measures the loss allowance based on 12-month expected credit losses.

When making the assessment of whether there has been a significant increase in credit risk since initial recognition, the company uses the change in the risk of a default occurring over the expected life of the financial instrument instead of the change in the amount of expected credit losses. To make that assessment, the company compares the risk of a default occurring on the financial instrument as at the reporting date with the risk of a default occurring on the financial instrument as at the date of initial recognition and considers reasonable and supportable information, that is available without undue cost or effort, that is indicative of significant increases in credit risk since initial recognition.

For trade receivables or any contractual right to receive cash or another financial asset that result from transactions that are within the scope of Ind AS 11 and Ind AS 18, the company always measures the loss allowance at an amount equal to lifetime expected credit losses.

Further, for the purpose of measuring lifetime expected credit loss allowance for trade receivables, the company has used a practical expedient as permitted under Ind AS 109. This expected credit loss allowance is computed based on a provision matrix which takes into account historical credit loss experience and adjusted for forward-looking information.

The impairment requirements for the recognition and measurement of a loss allowance are equally applied to debt instruments at FVTOCI except that the loss allowance is recognised in other comprehensive income and is not reduced from the carrying amount in the balance sheet.

Derecognition of financial assets

The company derecognises a financial asset when the contractual rights to the cash flows from the asset expire, or when it transfers the financial asset and substantially all the risks and rewards of ownership of the asset to another party. If the company neither transfers nor retains substantially all the risks and rewards of ownership and continues to control the transferred asset, the company recognises its retained interest in the asset and an associated liability for amounts it may have to pay. If the company retains substantially all the risks and rewards of ownership of a transferred financial asset, the



company continues to recognise the financial asset and also recognises a collateralised borrowing for the proceeds received.

On derecognition of a financial asset in its entirety, the difference between the asset's carrying amount and the sum of the consideration received and receivable and the cumulative gain or loss that had been recognised in other comprehensive income and accumulated in equity is recognised in profit or loss if such gain or loss would have otherwise been recognised in profit or loss on disposal of that financial asset.

On de-recognition of a financial asset other than in its entirety (e.g. when the company retains an option to repurchase part of a transferred asset), the company allocates the previous carrying amount of the financial asset between the part it continues to recognise under continuing involvement, and the part it no longer recognises on the basis of the relative fair values of those parts on the date of the transfer. The difference between the carrying amount allocated to the part that is no longer recognised and the sum of the consideration received for the part no longer recognised and any cumulative gain or loss allocated to it that had been recognised in other comprehensive income is recognised in profit or loss if such gain or loss would have otherwise been recognised in profit or loss on disposal of that financial asset. A cumulative gain or loss that had been recognised in other comprehensive income is allocated between the part that continues to be recognised and the part that is no longer recognised on the basis of the relative fair values of those parts.

1.17. Cash and Cash Equivalents

The company considers all highly liquid financial instruments, which are readily convertible into known amounts of cash that are subject to an insignificant risk of change in value and having original maturities of three months or less from the date of purchase, to be cash equivalents. Cash and cash equivalents consist of balances with banks which are unrestricted for withdrawal and usage.

1.18. Trade Receivables

Trade receivables are recognised initially at their transaction price and subsequently measured at amortised cost using effective interest rate method, less provision for impairment.

1.19. Trade & other payables

These amounts represent liabilities for goods and services provided to the company prior to the end of the financial year which are unpaid. The amounts are unsecured and are



usually paid within 30 days of recognition. Trade and other payables are presented as current liabilities unless payment is not due within 12 months after the reporting period. They are recognised initially at their fair value and subsequently measured at amortised cost using the effective interest method.

1.20. Earnings per Share

Basic earnings per share are computed by dividing profit or loss attributable to equity shareholders of the Company by the weighted average number of equity shares outstanding during the period. The Company does not have any potentially dilutive securities.

1.21. Dividends

Provision is made for the amount of any dividend declared, being appropriately authorised and no longer at the discretion of the entity, on or before the end of the reporting period but not distributed at the end of the reporting period.

1.22. Investment properties

Investment properties are measured initially at cost, including transaction costs. Subsequent to initial recognition, investment properties are stated at cost less accumulated depreciation and accumulated impairment loss, if any.

Though the company measures investment property using cost based measurement, the fair value of investment property is disclosed in the notes. Fair values are determined based either on the latest available information based on 'stamp duty - annual statement of rates' applicable to the area in which the land is situated, market comparison approach or on periodical evaluation performed by an external independent valuer.

Investment properties are derecognised either when they have been disposed of or when they are permanently withdrawn from use and no future economic benefit is expected from their disposal. The difference between the net disposal proceeds and the carrying amount of the asset is recognised in profit or loss in the period of derecognition.

1.23. Rounding of amounts

All amounts disclosed in the financial statements and notes have been rounded off to the nearest lakhs as per the requirement of Schedule III, unless otherwise stated.



Note No.-2 First-time adoption of Ind-AS

These financial statements, for the year ended 31 March 2018, are the first the Company has prepared in accordance with Ind-AS. For periods up to and including the year ended 31 March 2017, the Company prepared its financial statements in accordance with statutory reporting requirement in India immediately before adopting Ind AS ('previous GAAP' or 'IGAAP').

Accordingly, the Company has prepared financial statements which comply with Ind-AS applicable for periods ending on or after 31 March 2018, together with the comparative period data as at and for the year ended 31 March 2017, as described in the summary of significant accounting policies. In preparing these financial statements, the Company's opening balance sheet was prepared as at 1 April 2016, the Company's date of transition to Ind-AS. This note explains the principal adjustments made by the Company in restating its Indian GAAP financial statements, including the balance sheet as at 1 April 2016 and the financial statements as at and for the year ended 31 March 2017.

2.1 Exemptions availed on first time adoption of Ind-AS 101

The Company has prepared the opening Consolidated Balance Sheet as per Ind AS as of April 1, 2016 by recognising all assets and liabilities whose recognition is required by Ind AS, not recognising items of Assets and Liabilities which are not permitted by Ind AS, by reclassifying items from previous GAAP to Ind AS as required under Ind AS, and applying Ind AS in measurement of recognised assets and liabilities. However this principle is subject to certain exceptions and certain optional exemptions availed by the Company as detailed

a) Deemed cost

The Company has elected to continue with the carrying value of all of its Property, Plant and Equipment, capital work-in-progress and intangible assets recognised as of April 1, 2016 (transition date) measured as per the Previous GAAP and use that carrying value as its deemed cost as of the transition date.

b) Fair value measurement of financial assets or financial liabilities at initial recognition

The Company has elected to avail the exemption by which the fair value of the financial assets and financial liabilities are measured as on the transition date, rather than going back and measuring these items as on the transaction date.

**c) Derecognition of financial assets and financial liabilities**

The Company has applied the derecognition requirements of financial assets and financial liabilities prospectively for transactions occurring on or after April 1, 2016 (transition date).

d) Impairment of financial assets

The Company has applied the impairment requirements of Ind AS 109 retrospectively, however, as permitted by Ind AS 101 it has used reasonable and supportable information that is available without undue care or effort to determine the credit risk at the date that financial instruments were initially recognised in order to compare it with the credit risk at the transition date. Further the Company has not undertaken an exhaustive search for information when determining, at the date of transition to Ind AS whether there have been significant increase in credit risk since initial recognition, as permitted by Ind AS 101.

e) Determining whether an arrangement contains a lease

The Company has applied appendix C of Ind AS 17 - "Determining whether an arrangement contains a lease" to determine whether an arrangement existing at a transaction date contains a lease on the basis of facts and circumstances existing at that date.

2.2 Reconciliations

The following reconciliations provides the effect of transition to Ind AS from IGAAP in accordance with Ind AS 101

1. Effect of Ind AS adoption on the balance sheet as at April 01, 2016 and March 31, 2017
2. Reconciliation of total equity as at April 1, 2016 and March 31, 2017
3. Effect of Ind AS adoption on the Statement of profit and loss for the year ended March 31, 2017



2.2.1 Effect of Ind AS adoption on the balance sheet as at April 01, 2016 and March 31, 2017

(Rs. in Lakhs)

Particulars	Note	Balance Sheet as at March 31, 2017			Opening Balance Sheet as at April 1, 2016		
		IGAAP	Effects of transition to Ind-AS	Ind AS	IGAAP	Effects of transition to Ind-AS	Ind AS
ASSETS							
Non-current assets							
Property, plant and equipment	A	4,141.68	(1,073.92)	3,067.76	4,054.70	(1,073.92)	2,980.78
Capital work-in-progress		704.94	-	704.94	588.29	-	588.29
Investment Property	H	-	1,073.32	1,073.32	-	1,073.32	1,073.32
Intangible assets		2.60	-	2.60	0.98	-	0.98
Financial assets:		-	-	-	-	-	-
Loans		-	-	-	-	-	-
Other financial assets		7,300.24	-	7,300.24	6,627.60	-	6,627.60
Deferred tax assets (net)	F	1,614.33	(191.89)	1,422.44	1,434.93	(316.02)	1,118.91
Other non-current assets		6,908.12	-	6,908.12	4,818.82	-	4,818.82
Total non-current assets		20,671.91	(192.49)	20,479.42	17,525.32	(316.62)	17,208.70
Current assets							
Inventories		5,59,303.79	-	5,59,303.79	4,37,747.71	-	4,37,747.71
Financial assets:		-	-	-	-	-	-
Trade receivables		1,506.59	-	1,506.59	1,791.96	-	1,791.96
Cash and cash equivalents		2,41,131.33	-	2,41,131.33	1,57,828.17	-	1,57,828.17
Bank Balances other than above		969.47	-	969.47	969.65	-	969.65
Loans		-	-	-	-	-	-
Other financial assets		2,391.14	-	2,391.14	2,220.77	-	2,220.77
Current Tax Assets (Net)		-	-	-	-	-	-
Other current assets		7,791.04	-	7,791.04	5,727.82	-	5,727.82
Total current assets		8,13,093.36	-	8,13,093.36	6,06,286.08	-	6,06,286.08
Assets classified as held for sale		-	-	-	-	-	-
Total assets		8,33,765.27	{192.49}	8,33,572.78	6,23,811.40	(316.62)	6,23,494.78



(Rs. in Lakhs)

Particulars	Note	Balance Sheet as at March 31, 2017			Opening Balance Sheet as at April 1, 2016		
		IGAAP	Effects of transition to Ind-AS	Ind AS	IGAAP	Effects of transition to Ind-AS	Ind AS
EQUITY AND LIABILITIES	A,B,C, D,F,G						
Equity							
Equity share capital		1,225.00	-	1,225.00	1,225.00	-	1,225.00
Other equity		53,915.14	2,543.84	56,458.98	42,248.70	1,975.80	44,224.50
Total equity		55,140.14	2,543.84	57,683.98	43,473.70	1,975.80	45,449.50
Non-current liabilities							
Financial liabilities:							
Trade payables		-	-	-	-	-	-
Other financial liabilities		33.15	-	33.15	21.85	-	21.85
Other non-current liabilities		9.85	-	9.85	9.85	-	9.85
Provisions		473.72	-	473.72	398.24	-	398.24
Total non-current liabilities		516.72	-	516.72	429.94	-	429.94
Current liabilities	G B,C,D						
Financial liabilities:							
Trade payables		11,649.61	(116.10)	11,533.51	8,634.84	(1,074.30)	7,560.54
Other financial liabilities		4,413.62	-	4,413.62	5,576.07	-	5,576.07
Other current liabilities		7,58,038.64	(2,303.87)	7,55,734.77	5,61,354.79	-	5,61,354.79
Provisions		4,006.54	(316.36)	3,690.18	4,342.06	(1,218.12)	3,123.94
Total current liabilities		7,78,108.41	{2,736.33}	7,75,372.08	5,79,907.76	(2,292.42)	5,77,615.34
Total liabilities and equity		8,33,765.27	{192.49}	8,33,572.78	6,23,811.40	{316.62}	6,23,494.78



2.2.2 Reconciliation of total equity as at April, 2016 and March 31, 2017

(Rs. in Lakhs)

Particulars	Notes	As at March 31, 2017	As at April 1, 2016
Total equity (shareholder's funds) under previous GAAP		55,140.14	43,473.70
Rectification for value in Freehold land	A	(0.60)	(0.60)
Dividends not recognised as liability until declared under Ind AS	B	294.88	896.68
Rectification for short provision of Dividend tax for 13-14	C	-	(7.35)
Remeasurement of Compensated absences as per Actuarial Valuation	D	21.48	328.79
Prior Period Adjustments	G	2,419.97	1,074.30
Re-measurement of Deferred tax	F	(191.89)	(316.02)
Total adjustments to equity		2,543.84	1,975.80
Total equity under Ind AS		57,683.98	45,449.50

2.2.3 Effect of Ind AS adoption on the Statement of profit and loss for the year ended March 31, 2017

(Rs. in Lakhs)

Particulars	Note	Year ended March 31, 2017		
		IGAAP	Effects of transition to Ind AS	Ind AS
Revenue from operations	G	2,24,008.06	-	2,24,008.06
Other income, net	G	14,133.93	(958.20)	13,175.73
Total Income		2,38,141.99	(958.20)	2,37,183.79
Expenses				
Cost of materials consumed	G	2,10,048.52	(2,303.87)	2,07,744.65
Employee benefit expenses	D,E	6,659.44	207.69	6,867.13
Depreciation and amortisation expenses		223.35	-	223.35
Other expenses		2,296.24	-	2,296.24
Total expenses		2,19,227.55	(2,096.18)	2,17,131.37
Profit before tax		18,914.44	1,137.98	20,052.42



(Rs. in Lakhs)

Particulars	Note	Year ended March 31, 2017		
		IGAAP	Effects of transition to Ind AS	Ind AS
Tax expense:	F			
Current tax		6,697.19	-	6,697.19
Deferred tax		(179.40)	(124.13)	(303.53)
Profit for the period		12,396.65	1,262.10	13,658.75
Other comprehensive income				
Items that will not be reclassified subsequently to profit or loss				
Remeasurement of the net defined benefit liability/asset		-	(99.61)	(99.61)
Income tax relating to items that will not be reclassified to profit or loss		-	-	-
Items that will be reclassified subsequently to profit or loss		-	(99.61)	(99.61)
		-	-	-
Total other comprehensive income, net of tax		-	(99.61)	(99.61)
Total comprehensive income, for the period		12,396.65	1,162.49	13,559.14

2.2.4 Cash flow statement

There were no significant reconciliation items between cash flows prepared under Indian GAAP and those prepared under Ind AS.

2.3 Notes on reconciliation

A. Property, plant and equipment

Freehold land was wrongly debited by Rs. 60,000 of lease payments which should have been expensed relating to a period preceding the comparative period presented, a third balance sheet as at April 01, 2016 was discovered during year ended March 31, 2018. The effect of this rectification is reduction of Rs. 60,000 in the value of freehold land and is reflected in the retained as on April 01, 2016

B. Dividend

Under Previous GAAP, Dividends on equity shares recommended by the Board of Directors after the end of the reporting period but before the financial statements were approved for issue were recognised in the financial statements as a liability. Under



In Ind AS, such dividends are recognised when declared by the members in a general meeting. The effect of this change is an increase in total equity as at March 31, 2017 of Rs. 294.88 lacs (Rupees 896.68 lacs as at April 1, 2016), but does not effect profit before tax and total profit for the year ended March 31, 2017.

C. Correction of Errors

A Short Provision of Rs. 7.35 lacs in respect of tax liability on distributed profits relating to a period preceding the comparative period presented, a third balance sheet as at April 01, 2016 was discovered during year ended March 31, 2017. The effect of this short provision of this 7.35 lacs is reflected in the retained as on April 01, 2016.

D. Remeasurement of Compensated absences as per Actuarial Valuation

Under the previous GAAP provision for liability in respect of compensated absence was not measured actuarially. Under Ind AS Actuarial valuation has been carried out to determine the liability. The effect of this change is an increase in the total equity as at March 31 2017 of Rs. 21.5 lacs (Rs. 328.8 lacs as at April 01, 2016). Further the corresponding impact on deferred taxes has also been recognised as at 1st April 2016 and 31st March, 2017.

E. Employee benefit expenses

Under previous GAAP, actuarial gains and losses were recognised in profit or loss. Under Ind AS, the actuarial gains and losses form part of re-measurement of the net defined benefit liability/ asset which is recognised in other comprehensive income. Consequently, the tax effect of the same has also been recognised in other comprehensive income under Ind AS instead of profit or loss. The actuarial loss for the year ended March 31, 2017 was Rs.99.61 lakhs. This change does not affect total equity, but there is a increase in profit before tax of Rs. 99.611akhs, and in total profit of Rs. 99.61 lakhs for the year ended March 31, 2017.

F. Deferred tax

Earlier Deferred tax Asset (Net) was calculated according to the previous GAAP. The same has been calculated as per Ind AS 12 and consequently there is a decrease in total



equity as at 31-03-2017 of Rs. 191.89 lakhs (Rs. 316.02 lakhs as at 01-04-2016) and a decreased in profit after tax by Rs. 191.89 lakhs (Rs.316.02 lakhs as at 01-04-2016).

G. Prior Period Income

The Company has retrospectively corrected prior period errors in the first set of financial statements by restating the comparative amounts for the prior periods in which the error occurred. Wherever the error has occurred before April 01, 2016, the Company has restated the opening balance of liabilities (Trade payables Rs. 1074.3 lakhs.) and equity as on April 01, 2016.

The errors relating to financial year 16-17 (VAT Payable Rs. 2,303.87 lakhs and other Misc. Income Rs. 116.10 lakhs) have been adjusted in the profit and loss statement for the year 2016-17.

H. Investment Property

Under the previous GAAP, there was no requirement to present investment property separately and the same was included under PPE. Under IND AS, investment property is required to be presented separately in the balance sheet and depreciation if applicable is charged on it. Accordingly, the carrying value of investment property as at 1-4-2016 and 31-03-2017 of Rs. 1,073.32 lakhs under previous GAAP has been reclassified to a separate line item on the fact of the balance sheet. These changes do not affect profit before tax or total profit for the year ended 31-3-2017.

**Note No. 3- Tangible Assets**

(Rs. in Lakhs)

Description of Assets	Free Hold Land	Lease Hold Land	Buildings	Plant & Equipments	Furniture & Fixtures	Office Equipments	Elec & Electronics Equipment	Motor Vehicles	Computer and Accessories	Motor Cycle	Total	Capital work-in-progress
I. Gross Block												
Balance as at 1April, 2017	2,180.02	290.30	130.72	27.87	68.57	54.12	101.82	315.68	102.70	0.03	3,271.83	704.94
Additions	-	-	-	-	9.61	3.38	3.34	35.92	17.56	-	69.81	229.08
Disposals	-	-	-	-	-	-	-	-	-	-	-	-
Reclassified as held for sale	-	-	-	-	-	-	-	-	-	-	-	-
Balance as at 31 March, 2018	2,180.02	290.30	130.72	27.87	78.18	57.50	105.16	351.60	120.26	0.03	3,341.64	934.02
II. Accumulated depreciation and impairment for the year 2017-2018												
Balance as at 1April, 2017	-	9.64	6.24	2.96	14.48	19.92	22.20	78.00	50.62	0.01	204.07	-
Depreciation / amortisation expense for the year	-	13.30	5.94	2.31	14.01	14.64	21.25	75.22	30.32	0.01	177.00	-
Eliminated on disposal of assets	-	-	-	-	-	-	-	-	-	-	-	-
Eliminated on reclassification as held for sale	-	-	-	-	-	-	-	-	-	-	-	-
Balance as at 31 March, 2018	-	22.94	12.18	5.27	28.49	34.56	43.45	153.22	80.94	0.02	381.07	-
Net block (I-II)												
Balance as on 31st March 2018	2,180.02	267.36	118.54	22.60	49.69	22.94	61.71	198.38	39.32	0.01	2,960.57	934.02
Balance as on 31st March 2017	2,180.02	280.66	124.48	24.91	54.09	34.20	79.62	237.68	52.08	0.02	3,067.76	704.94



Note No. 3- Tangible Assets

Description of Assets		(Rs. in Lakhs)											
		Free Hold Land	Lease Hold Land	Buildings	Plant & Equipments	Furniture & Fixtures	Office Equipments	Elec & Electronics Equipment	Motor Vehicles	Computer and Accessories	Motor Cycle	Total	Capital work-in-progress
I. COST OR DEEMED COST													
Balance as at 1 April, 2016	2,180.02	153.59	130.72	27.38	51.01	41.84	68.12	254.71	73.36	0.03	2,980.78	588.29	
Additions	-	136.71	-	0.49	17.56	12.28	37.58	78.20	29.34	-	312.16	116.65	
Disposals	-	-	-	-	-	-	3.88	17.23	-	-	21.11	-	
Reclassified as held for sale	-	-	-	-	-	-	-	-	-	-	-	-	
Balance as at 31 March, 2017	2,180.02	290.30	130.72	27.87	68.57	54.12	101.82	315.68	102.70	0.03	3,271.83	704.94	
II. Accumulated depreciation and impairment for the year 2016-2017													
Balance as at 1 April, 2016	-	-	-	-	-	-	-	-	-	-	-	-	-
Depreciation / amortisation expense for the year	-	9.64	6.24	2.96	14.48	19.92	25.58	93.59	50.62	0.01	223.04	-	
Eliminated on disposal of assets	-	-	-	-	-	-	3.38	15.59	-	-	18.97	-	
Eliminated on reclassification as held for sale	-	-	-	-	-	-	-	-	-	-	-	-	
Balance as at 31 March, 2017	-	9.64	6.24	2.96	14.48	19.92	22.20	78.00	50.62	0.01	204.07	-	
Net block (I-II)													
Balance as on 31st March 2017	2,180.02	280.66	124.48	24.91	54.09	34.20	79.62	237.68	52.08	0.02	3,067.76	704.94	
Balance as on 31st March 2016	2,180.02	153.59	130.72	27.38	51.01	41.84	68.12	254.71	73.36	0.03	2,980.78	588.29	

Notes: (1) Pending receipt of final statement of cost of construction of 4th & 5th Floor of Gramenebhavruddi Bhavana at Bangalore, for which advance was given to PWD of Rs.5,96,75,000 (P.Y. Rs.5,96,75,000). Disclosed as advance and yet capitalised. Title deed in favour of the Company is yet to be obtained. Property tax not being paid and depreciation not charged since occupation of the premises in Feb 2013.

(2) Capital work in progress also includes Rs.6.05 lakhs pertaining to construction of office building at Gulbarga to Revenue Department in exchange of Office premises already handed over to the Company.

(3) The Company has elected to continue with the carrying value of all of its Property, Plant and Equipment, capital work-in-progress and intangible assets recognised as of April 1,2016 (transition date) measured as per the Previous GAAP and use that carrying value as its deemed cost as of the transition date.

(4) Borrowing costs have not been capitalised during the period as there are no borrowings.
(5) Fixed Assets of the company are free from encumbrances.

**Note No. 4- Investment Property**

(Rs. in Lakhs)

Description of Assets	Land	Total
Gross Block		
Balance as at 1April, 2017	1,073.32	1,073.32
Additions relating to acquisitions	-	-
Disposals or classified as held for sale	-	-
Balance as at 31March, 2018	1,073.32	1,073.32
II. Accumulated depreciation and impairment for the year 2017-2018		
Balance as at 1April, 2017	-	-
Depreciation expense for the year	-	-
Eliminated on disposal of assets	-	-
Eliminated on reclassification as held for sale	-	-
Balance as at 31March, 2018	-	-
Net block (I - II)		
Balance as on 31st March 2018	1,073.32	1,073.32
Balance as on 31st March 2017	1,073.32	1,073.32

Description of Assets	Land	Total
Cost or Deemed Cost		
Balance as at 1April, 2016	1,073.32	1,073.32
Additions relating to acquisitions	-	-
Disposals or classified as held for sale	-	-
Balance as at 31March, 2017	1,073.32	1,073.32
II. Accumulated depreciation and impairment for the year 2016-2017		
Balance as at 1April, 2016	-	-
Depreciation expense for the year	-	-
Eliminated on disposal of assets	-	-
Eliminated on reclassification as held for sale	-	-
Balance as at 31March, 2017	-	-
Net block (I - II)		
Balance as on 31st March 2017	1,073.32	1,073.32
Balance as on 31st March 2016	1,073.32	1,073.32

Income earned from the above investment property for the year is Rs. 35.12 lakhs (Previous year Rs.83.10 lakhs).

The fair value of the Property as per the Guidance value for stamp duty purposes is Rs. 443 lakhs.

**Note No. 4.1 - Other Intangible Assets**

(Rs. in Lakhs)

Description of Assets	Software	Total
Intangible Assets		
I. Cost		
Balance as at 1April, 2017	2.91	2.91
Additions	-	-
Disposals or classified as held for sale	-	-
Balance as at 31 March, 2018	2.91	2.91
II. Accumulated depreciation and impairment for the year 2017-2018		
Balance as at 1April, 2017	0.31	0.31
Amortisation expense for the year	0.81	0.81
Eliminated on disposal of assets	-	-
Eliminated on reclassification as held for sale	-	-
Balance as at 31 March, 2018	1.12	1.12
Net block (I - II)		
Balance as on 31st March 2018	1.79	1.79
Balance as on 31st March 2017	2.60	2.60

Description of Assets	Software	Total
Intangible Assets		
II. Cost or deemed cost		
Balance as at 1April, 2016	0.98	0.98
Additions	1.93	1.93
Disposals or classified as held for sale	-	-
Balance as at 31 March, 2017	2.91	2.91
II. Accumulated depreciation and impairment for the year 2016-2017		
Balance as at 1April, 2016	-	-
Amortisation expense for the year	0.31	0.31
Eliminated on disposal of assets	-	-
Eliminated on reclassification as held for sale	-	-
Balance as at 31 March, 2017	0.31	0.31
Net block (I - II)		
Balance as on 31st March 2018	2.60	2.60
Balance as on 31st March 2017	0.98	0.98

**Note No. 5 - Other Financial Assets**

(Rs. in Lakhs)

Particulars	As at March 31, 2018	As at March 31, 2017	As at April 1, 2016
Non-Current			
(<i>Unsecured, considered good</i>)			
Security deposit	9,650.29	7,198.44	6,525.80
Retention Money	101.80	101.80	101.80
Total	9,752.09	7,300.24	6,627.60
Other Financial Assets classified as Non Current have been carried at amortised cost without discounting as the time of realization is not determinable.			
Security deposit includes court fee paid of Rs. 27.90 lakhs during the year.			
Current			
{ <i>Unsecured, considered good</i>)			
Rental Deposits	70.88	71.18	76.24
Other Financial Assets	51.56	153.18	63.70
Interest accrued On Deposits	3,377.12	2,166.78	2,080.83
Total	3,499.56	2,391.14	2,220.77

Note 6 - Income Taxes

Income tax expense in the statement of profit and loss

(Rs. in Lakhs)

Particulars	Year ended March 31	
	2018	2017
Current tax for the year	9,969.21	6,604.10
Current tax for Prior years	27.44	93.09
Deferred taxes	(852.00)	(303.53)
Income tax expense	9,144.65	6,393.66

Entire deferred tax for the year ended March 31, 2018 and March 31, 2017 relates to origination and reversal of temporary differences.



A reconciliation of the income tax provision to the amount computed by applying the statutory income tax rate to the income before income taxes is summarized below:

(Rs. in Lakhs)

Particulars	Year ended March 31	
	2018	2017
Profit before income taxes	21,799.17	20,052.41
Enacted tax rates in India	34.61%	34.61%
Computed expected tax expense	7,544.26	6,939.74
Effect of non-deductible expenses	310.53	127.63
Effect of timing differences	1,280.56	444.73
Effect of exempt non-operating income	(3.65)	(9.20)
Prior period Income taxable in the current period	837.50	(465.71)
Excess provision written back	-	(405.65)
Short Provision	-	(27.44)
Income tax expense	9,969.21	6,604.10

The applicable Indian statutory tax rate for fiscal 2018 and fiscal 2017 is 34.608%.

The following table provides the details of income tax assets and income tax liabilities as of March 31, 2018, March 31, 2017 and April 1, 2016

(Rs. in Lakhs)

Particulars	As at March 31, 2018	As at March 31, 2017	As at April 1, 2016
Income tax assets	5,222.06	4,685.01	2,949.78
Current income tax liabilities	-	-	-
Net current income tax assets/ (liability) at the end	5,222.06	4,685.01	2,949.78

The gross movement in the current income tax asset/ (liability) for the year ended March 31, 2018 and March 31, 2017 is as follows:

(Rs. in Lakhs)

Particulars	Year ended March 31	
	2018	2017
Net current income tax asset/ (liability) at the beginning	4,685.01	2,949.78
Income tax paid	10,533.70	8,432.42
Income tax refund receivable	-	-
MAT Adjustments	-	-
Current income tax expense	(9,969.21)	(6,604.10)
Current income tax for Prior years	(27.44)	(93.09)
Income tax on other comprehensive income	-	-
Net current income tax asset/ (liability) at the end	5,222.06	4,685.01



The tax effects of significant temporary differences that resulted in deferred income tax assets and liabilities are as follows:

(Rs. in Lakhs)

Particulars	As at March 31, 2018	As at March 31, 2017	As at April 1, 2016
Deferred income tax assets			
Depreciation impact on PPE, inv Property and intangible assets	54.63	38.12	17.61
Compensated absences	1,185.76	895.26	772.81
Ex-gratia payable to employees	682.43	545.79	442.06
Gratuity payable to employees	362.03		
Others	5.95	0.31	0.99
Tax losses carried forward	-	-	-
Total deferred income tax assets	2,290.80	1,479.47	1,233.47
Deferred income tax liabilities			
Depreciation impact on PPE, inv Property and intangible assets	-	-	-
Gratuity payable to employees	-	(57.03)	(114.57)
Total deferred income tax liabilities		(57.03)	(114.57)
Deferred income tax assets after set off	2,290.80	1,422.44	1,118.91
Deferred tax assets and deferred tax liabilities have been offset as the Company has a legally enforceable right to set off current tax assets against current tax liabilities.			

The gross movement in the deferred income tax account for the year ended March 31, 2018 and March 31, 2017, are as follows:

(Rs. in Lakhs)

Particulars	Year ended March 31	
	2018	2017
Net deferred income tax asset at the beginning	1,422.44	1,118.91
Credits / (charge) relating to temporary differences	852.00	303.53
Temporary differences on other comprehensive income	16.36	-
Net deferred income tax asset at the end	2,290.80	1,422.44

**Note 7 - Other Non Current Assets**

(Rs. in Lakhs)

Particulars	As at March 31, 2018	As at March 31, 2017	As at April 1, 2016
(Unsecured, considered good)			
a) Advance With Govt. And Public Bodies	1,890.50	1,829.27	1,474.70
b) Deposits With Govt. And Public Bodies	-	-	-
c) Others	765.16	393.84	394.34
Current Tax Assets (Net)	5,222.06	4,685.01	2,949.78
Total	7,877.72	6,908.12	4,818.82

Note 8 - Inventories

(Rs. in Lakhs)

Particulars	As at March 31, 2018	As at March 31, 2017	As at April 1, 2016
a) Inventories values are as certified by Management			
-Construction Materials	9,210.49	6,694.33	5,465.24
-Scrap Materials	0.65	0.56	0.44
	9,211.14	6,694.89	5,465.68
b) Value of Work Pending Adjustment			
Balance B/f from Previous year	5,56,012.49	4,35,045.84	3,31,133.99
LESS: Adjustment of Earlier Years	(16.91)	-	-
	5,55,995.58	4,35,045.84	3,31,133.99
ADD: During The Year	3,67,628.26	2,21,874.06	1,88,230.25
	9,23,623.84	6,56,919.90	5,19,364.24
LESS: Adjusted For The Work Done	(1,18,428.27)	(1,00,907.41)	(84,318.40)
	8,05,195.57	5,56,012.49	4,35,045.84
LESS: Loss on Works	(5,454.77)	(3,467.69)	(2,826.62)
	7,99,740.80	5,52,544.80	4,32,219.22
Add: Work in Progress-Deferred Allocation	103.02	64.10	62.81
	7,99,843.82	5,52,608.90	4,32,282.03
(A+B)	8,09,054.96	5,59,303.79	4,37,747.71

- i) Stock of construction materials are valued on FIFO basis at lower of cost or net realizable value
- ii) Sand, Jelly Murru, etc, lying at work sites are not valued and are considered as materials consumed during the year.
- iii) Scrap materials are valued at estimated realizable value.
- iv) The financial Irregularities of Rs. 56.59 crores now revised to Rs. 55.63 crores after verification of accounts and physical verification of works not written off pending finding of the Enquiry Commission appointed by Government of Karnataka

**Note 9- Trade Receivables**

(Rs. in Lakhs)

Particulars	As at March 31, 2018	As at March 31, 2017	As at April 1, 2016
Trade receivables, secured, considered good	-	-	-
Trade receivables, unsecured, considered good	440.26	1,506.59	1,791.96
Trade receivables, unsecured, considered doubtful	-	-	-
(A)	440.26	1,506.59	1,791.96
Less: Allowances for credit losses	-	-	-
(B)	-	-	-
Total (A-B)	440.26	1,506.59	1,791.96

The Company computes the expected credit loss on trade receivables based on experience. Trade receivables outstanding for more than three years as at the end of the reporting period is written off in the books at 100%.

Ageing : Expected Credit loss%

More than 3 Years : 100%

Ageing	As at March 31, 2018	As at March 31, 2017	As at April 1, 2016
Less than 3 Years	440.26	1,506.59	1,791.96
More than 3 Years	-	-	-
Total (A-B)	440.26	1,506.59	1,791.96

The Company is executing the works entrusted by the various Govt. Dept., and excess expenditure in execution of the works if any incurred over and above the funds received from the EA, the same is considered as receivable in the books of accounts during the year in which the final bill is accounted. Company makes efforts to get this excess expenditure from the EAs.

During the year the Company has written off as bad debts a sum of Rs. 1,023.40 lakhs (Previous year Rs. 86.08 lakhs)

Note 10- Cash and cash equivalents

(Rs. in Lakhs)

Particulars	As at March 31, 2018	As at March 31, 2017	As at April 1, 2016
Cash on hand	0.03	0.03	0.02
Cheques, drafts on hand	9,534.11	6,487.34	4,077.22
Balances with banks:			
In current accounts	45,318.20	22,826.42	19,805.55
In savings accounts	129.58	743.79	1,571.59
In deposit accounts	2,67,471.61	2,11,073.75	1,32,373.79
Total	3,22,453.53	2,41,131.33	1,57,828.17



I The deposits maintained by the company with banks comprise of time deposits, which can be withdrawn by the company at any point without prior notice or penalty on the principal.

Note 10.1- Bank Balance other than above

(Rs. in Lakhs)

Particulars	As at March 31, 2018	As at March 31, 2017	As at April 1, 2016
Balances with banks:			
In earmarked accounts			
Balance held as security against performance and other guarantee	1,001.43	969.47	969.65
Total	1,001.43	969.47	969.65

Note 11 - Other Current Assets

(Rs. in Lakhs)

Particulars	As at March 31, 2018	As at March 31, 2017	As at April 1, 2016
(Unsecured, considered good)			
Advances other than Capital advances			
Prepaid Expenses	-	8.69	3.23
Surplus in Gratuity Planned Asset	-	164.79	331.04
GST Receivable from EA/GOK	16,842.17	-	-
Advances against Goods/services	7,235.21	7,617.56	5,393.55
Total	24,077.38	7,791.04	5,727.82

Note 12 - Equity Share capital

(Rs. in Lakhs)

Particulars	As at March 31, 2018	As at March 31, 2017	As at April 1, 2016
Authorised			
1,50,000 (previous year 1,50,000), equity shares of Rs 1,000 (previous year: Rs 1,000) each	1,500.00	1,500.00	1,500.00
Total	1,500.00	1,500.00	1,500.00
Issued, subscribed and fully paid up			
1,22,500 (previous year: 1,22,500) equity shares of Rs. 1,000 (previous year: Rs 1,000) each	1,225.00	1,225.00	1,225.00
Total	1,225.00	1,225.00	1,225.00

**Note 13 - Other equity**

(Rs. in Lakhs)

Particulars	As at March 31, 2018	As at March 31, 2017	As at April 1, 2016
General Reserve	9,000.00	8,000.00	7,000.00
Capital Reserve	2.28	2.28	2.28
Retained earnings	56,579.13	45,249.95	34,015.47
Revaluation Reserve	3,206.75	3,206.75	3,206.75
Other Comprehensive Income	-	-	-
Total	68,788.16	56,458.98	44,224.50

Note 14- Other Financial Liabilities

(Rs. in Lakhs)

Particulars	As at March 31, 2018	As at March 31, 2017	As at April 1, 2016
Non-Current			
Security Deposits	49.54	33.15	21.85
Total	49.54	33.15	21.85
Current			
Earnest Money Deposit	126.25	59.89	53.24
Gratuity- Claims Payable	36.43	23.21	20.50
Outstanding Liabilities for Expenses	11,216.40	4,330.52	5,502.33
Total	11,379.08	4,413.62	5,576.07

Note 15 - Provisions

(Rs. in Lakhs)

Particulars	As at March 31, 2018	As at March 31, 2017	As at April 1, 2016
Non-Current			
Provision for employee benefits			
Provision for compensated absences	625.90	473.72	398.24
Provision for Exgratia	-	-	-
Provision for Gratuity	722.62	-	-
Total	1,348.51	473.72	398.24
Current			
Provision for employee benefits			
Provision for compensated absences	2,767.41	2,113.13	1,834.80
Provision for Exgratia	1,952.94	1,577.05	1,277.34



Particulars	As at March 31, 2018	As at March 31, 2017	As at April 1, 2016
Provision for Gratuity	313.40	-	-
Provision Others:			
Wealth tax	-	-	11.80
Dividend and Dividend Tax (2016-2017)	294.88	0.00	0.00
Total	5,328.63	3,690.18	3,123.94

Details of movement in provisions:

Particulars	Compensated absences	Exgratia
Balance at April 1,2016	2,233.04	1,277.34
Additional provisions recognised	353.80	299.71
Amounts used (i.e. incurred and charged against the provision) during the period	-	-
Unused amounts reversed during the period	-	-
Balance at March 31, 2017	2,586.84	1,577.05
Balance at April1, 2017	2,586.84	1,577.05
Additional provisions recognised	-	-
Amounts used (ie incurred and charged against the provision) during the period	-	-
Unused amounts reversed during the period	-	-
Balance at March 31, 2018	2,586.84	1,577.05

(i) The Company has provided Exgratia for the current year for all regular employees @ two month basic + DA (2016-2017 - One month + DA), subject to approval of Government of Karnataka. The Government as not approved exgratia payment since 2014-2015.

Note 16- Other non-current liabilities

(Rs. in Lakhs)

Particulars	As at March 31, 2018	As at March 31, 2017	As at April 1, 2016
Others	9.85	9.85	9.85
Total	9.85	9.85	9.85

**Note 17- Trade payables**

(Rs. in Lakhs)

Particulars	As at March 31, 2018	As at March 31, 2017	As at April 1, 2016
Current			
Trade payable for goods & services	47,741.52	11,533.51	7,560.54
Total	47,741.52	11,533.51	7,560.54

Note 18 - Other Current Liabilities

(Rs. in Lakhs)

Particulars	As at March 31, 2018	As at March 31, 2017	As at April 1, 2016
Advance received from Entrusting Agencies			
Balance as on 01-04-16	6,74,810.80	5,21,201.30	4,08,240.14
LESS: Adjustment of Earlier Years	(1,471.27)	(1,091.24)	(2,107.02)
ADD: Received During The Year	6,73,339.53	5,20,110.06	4,06,133.12
ADD: Received During The Year	3,64,097.93	2,60,414.09	2,02,022.84
LESS: Adjusted For The Work Done	10,37,437.46	7,80,524.15	6,08,155.96
LESS: Adjusted For Labour Cess / Tax	(1,19,748.67)	(1,03,563.47)	(85,142.26)
(A)	(3,559.26)	(2,149.88)	(1,812.40)
(A)	9,14,129.53	6,74,810.80	5,21,201.30
Statutory dues (B)			
Taxes payable (other than income taxes)	11,119.64	(320.52)	382.66
Other Payables			
Interest accrued and due to HUDCO	0.16	0.16	0.16
Others	1,24,297.81	81,244.33	39,770.67
(C)	1,24,297.97	81,244.49	39,770.83
Total (A+B+C)	10,49,547.14	7,55,734.77	5,61,354.79

Note 19 - Revenue from operations

(Rs. in Lakhs)

Particulars	Year ended March 31, 2018	Year ended March 31, 2017
Value of work done during the Year	3,67,628.26	2,21,874.06
Add: Previous year Foreseeable loss on works	3,467.69	2,826.62
(Less): During the year Foreseeable loss on works	(5,454.77)	(3,467.69)
Less :Adjustment of earlier years	(76.91)	
Add / (Less): Income from adjustment of Final bills	1,331.50	2,775.07
Total	3,66,895.77	2,24,008.06

**Note 20- Other Income**

(Rs. in Lakhs)

Particulars	Year ended March 31, 2018	Year ended March 31, 2017
Interest income on Term Deposits	14,018.85	11,545.95
Interest income on IT Refund	-	3.52
Profit on Sale of Assets	-	1.40
Income from Lease/Rentals	35.12	88.59
Other Net Operating Income (net of expenses directly attributable to such income)	829.25	1,536.27
Total	14,883.22	13,175.73

Note-21 - Cost of materials consumed

(Rs. in Lakhs)

Particulars	Year ended March 31, 2018	Year ended March 31, 2017
Materials	1,67,216.67	1,09,543.94
VAT	11,870.72	8,842.85
GST	18,189.15	-
Cess on Works	117.02	68.86
Entry Tax	-	17.47
Wages	1,45,427.12	86,462.81
Freight And Carriages	448.11	420.65
Electrical Installation Charges	613.14	265.69
Other Works Expenditure	2,498.06	2,122.38
Total	3,46,379.99	2,07,744.65

Note 22 - Employee benefit expense

(Rs. in Lakhs)

Particulars	Year ended March 31, 2018	Year ended March 31, 2017
Salaries and wages including incentives	5,752.74	4,917.69
Contribution to Provident Fund and Other Funds	444.98	446.88
Gratuity	1,151.75	52.21
Supply of manpower	1,902.33	1,389.40
Staff welfare expense	35.86	60.95
Total	9,287.66	6,867.13

The employee benefit expenses shown above are net of contributions received or paid on account of deputed

**Note 23 - Other expenses**

(Rs. in Lakhs)

Particulars	Year ended March 31, 2018	Year ended March 31, 2017
Bad Debts written off	1,023.40	86.08
CMRF and other Donations	524.30	500.00
Corporate Social Responsibility	727.00	311.00
Insurance	16.69	2.04
Other Expenses	691.24	376.23
Payment to Auditors (Refer Note 23A below)	2.50	2.95
Power & Fuel	164.58	162.74
Rates and Taxes	76.21	54.68
Rent	117.53	113.29
Repairs to Buildings	94.59	121.56
Repairs to Machinery	10.23	5.98
Travelling and Conveyance	85.30	34.52
Professional and legal expenses	93.20	94.67
Vehicle Hire and Maintenance Charges	182.55	199.57
Telephone and Postage Charges	52.95	54.42
Printing And Stationery	128.46	138.60
Advertisement expenses	121.31	7.76
Computer Maintenance	22.33	30.15
Total	4,134.37	2,296.24

Note 23A- Payment to auditors

(Rs. in Lakhs)

Particulars	Year ended March 31, 2018	Year ended March 31, 2017
(excluding indirect taxes)		
Statutory audit	1.70	1.70
For Taxation matters	0.80	0.80
Goods and Service Tax	-	0.45
Total	2.50	2.95

Note 24 - Employee Benefits**a. Defined Benefit Plan- Gratuity**

The following tables set out the gratuity plans(funded) and the amounts recognized in the Company's financial statements as at March 31, 2018 and March 31, 2017:



(Rs. in Lakhs)

Particulars	As at March 31, 2018	As at March 31, 2017
Change in benefit obligations		
Benefit obligations at the beginning	3,366.04	3,200.87
Service cost	168.33	89.35
Past Service cost	998.18	-
Interest expense	246.34	210.48
Curtailment gain	-	-
Transfer of obligation	-	-
Remeasurements- Actuarial (gains)/ losses	45.24	130.57
Benefits paid	(249.52)	(265.23)
Benefit obligations at the end	4,574.60	3,366.04
Change in plan assets		
Fair value of plan assets at the beginning	3,530.83	3,531.91
Interest income	258.86	233.19
Transfer of assets	-	-
Remeasurements- Return on plan assets excluding amounts included in interest income	(1.59)	30.96
Contributions	-	-
Benefits paid	(249.52)	(265.23)
Fair value of plan assets at the end	3,538.59	3,530.83

Amount for the year ended March 31, 2018 and March 31, 2017 recognized in the Statement of Profit and Loss under employee benefit expenses.

(Rs. in Lakhs)

Particulars	Year ended March 31, 2018	Year ended March 31, 2017
Service cost	168.33	89.35
Net interest on the defined benefit obligation	246.34	(22.71)
Net gratuity cost	414.66	66.64



Amount for the year ended March 31, 2018 and March 31, 2017 recognized in statement of other comprehensive income:
(Rs. in Lakhs)

Particulars	Year ended March 31, 2018	Year ended March 31, 2017
Remeasurements of the net defined benefit liability/ (asset)		
Actuarial (gains) / losses		
(Gain)/loss from change in financial assumptions	209.51	69.80
(Gain)/loss from Experience adjustments	(164.27)	60.77
(Return) / loss on plan assets excluding amounts included in the net	-	-
Interest on the net defined benefit liability/(asset)	1.59	(30.96)
	46.83	99.61

The weighted-average assumptions used to determine benefit obligations as at March 31, 2018, March 31, 2017 and April 1, 2016 are set out below:
(Rs. in Lakhs)

Particulars	As of March 31, 2018	As of March 31, 2017	As of April 1, 2016
Discount rate	7.60%	6.86%	7.73%
Salary escalation rate	5.00%	3.00%	3.00%
Attrition rate	3.00%	3.00%	3.00%
Expected return on assets	7.60%	6.86%	7.73%

The Company assesses these assumptions with its projected long-term plans of growth and prevalent industry standards. The discount rate is based on the government securities yield.

b. long-term employee benefits -Earned leave Encashment

The following tables set out the leave plans and the amounts recognized in the Company's financial statements as at March 31, 2018 and March 31, 2017:
(Rs. in Lakhs)

Particulars	As at March 31, 2018	As at March 31, 2017
Change in benefit obligations		
Benefit obligations at the beginning	2,586.85	2,233.04
Service cost	166.74	134.13
Interest expense	196.60	153.19
Curtailment gain	-	-
Transfer of obligation	-	-
Remeasurements- Actuarial (gains)/ losses	443.12	66.48
Benefits paid	-	-
Benefit obligations at the end	3,393.31	2,586.85



Change in plan assets		
Fair value of plan assets at the beginning	-	-
Interest income	-	-
Transfer of assets	-	-
Remeasurements- Return on plan assets excluding amounts included in Contributions	-	-
Benefits paid	-	-
Fair value of plan assets at the end	-	-

Amount for the year ended March 31, 2018 and March 31, 2017 recognized in the Statement of Profit and Loss under employee benefit expenses.

(Rs. in Lakhs)

Particulars	Year ended March 31, 2018	Year ended March 31, 2017
Service cost	166.74	134.13
Net interest on the long term employee benefits	196.60	153.19
Actuarial (gains) / losses		
(Gain)/loss from change in financial assumptions	168.51	90.05
(Gain)/loss from Experience adjustments	274.61	(23.57)
Curtailment gain	-	-
Net leave encashment cost	806.46	353.80

The weighted-average assumptions used to determine benefit obligations as at March 31, 2018, March 31, 2017 and April 1, 2016 are set out below:

(Rs. in Lakhs)

Particulars	As of March 31, 2018	As of March 31, 2017	As of April 1, 2016
Discount rate	7.60%	6.86%	7.73%
Salary escalation rate	5.00%	3.00%	3.00%
Attrition rate	3.00%	3.00%	3.00%



Note No. 25- Financials Instruments

Financial instruments by category

The carrying value and fair value of financial instruments by categories as of March 31, 2018 were as follows:

Particulars	Amortised cost	Financial assets/liabilities at fair value through profit or loss		Financial assets/liabilities at fair value through OCI		Total carrying value	Total fair value
		Designated upon initial recognition	Mandatory	Equity instruments designated upon initial recognition	Mandatory		
Assets:							
Cash and cash equivalents (Refer Note 10)	3,22,453.53	-	-	-	-	3,22,453.53	3,22,453.53
Bank Balances other than Cash and cash equivalents (Refer Note 11)	1,001.43	-	-	-	-	1,001.43	1,001.43
Trade receivables (Refer Note 9)	440.26	-	-	-	-	440.26	440.26
Loans (Refer Note 12)	-	-	-	-	-	-	-
Other financial assets (Refer Note 5)	13,251.65	-	-	-	-	13,251.65	13,251.65
Total	3,37,146.87	-	-	-	-	3,37,146.87	3,37,146.87
Liabilities:							
Trade payables (Refer Note 17)	47,741.52	-	-	-	-	47,741.52	47,741.52
Other financial liabilities (Refer Note 15.1)	11,428.62	-	-	-	-	11,428.62	11,428.62
Total	59,170.14	-	-	-	-	59,170.14	59,170.14



The carrying value and fair value of financial instruments by categories as of March 31, 2017 were as follows:

Particulars	Amortised cost	Financial assets/liabilities at fair value through profit or loss			Financial assets/liabilities at fair value through OCI		Total carrying value	Total fair value
		Designated upon initial recognition	Mandatory	Equity instruments designated upon initial recognition	Mandatory			
Assets:								
Cash and cash equivalents (Refer Note 10)	2,41,131.33	-	-	-	-	-	2,41,131.33	2,41,131.33
Bank Balances other than Cash and cash equivalents (Refer Note 11)	969.47	-	-	-	-	-	969.47	969.47
Trade receivables (Refer Note 9)	1,506.59	-	-	-	-	-	1,506.59	1,506.59
Loans (Refer Note 12)	-	-	-	-	-	-	-	-
Other financial assets (Refer Note 5)	9,691.38	-	-	-	-	-	9,691.38	9,691.38
Total	2,53,298.77	-	-	-	-	-	2,53,298.77	2,53,298.77
Liabilities:								
Trade payables (Refer Note 17)	11,533.51	-	-	-	-	-	11,533.51	11,533.51
Other financial liabilities (Refer Note 15.1)	4,446.77	-	-	-	-	-	4,446.77	4,446.77
Total	15,980.28	-	-	-	-	-	15,980.28	15,980.28



The carrying value and fair value of financial instruments by categories as of April 1, 2016 were as follows:

Particulars	Amortised cost	Financial assets/ liabilities at fair value through profit or loss		Financial assets/liabilities at fair value through OCI		Total carrying value	Total fair value
		Designated upon initial recognition	Mandatory	Equity instruments designated upon initial recognition	Mandatory		
Assets:							
Cash and cash equivalents (Refer Note 10)	1,57,828.17	-	-	-	-	1,57,828.17	1,57,828.17
Bank Balances other than Cash and cash equivalents (Refer Note 11)	969.65	-	-	-	-	969.65	969.65
Trade receivables (Refer Note 9)	1,791.96	-	-	-	-	1,791.96	1,791.96
Other financial assets (Refer Note 5)	8,848.37	-	-	-	-	8,848.37	8,848.37
Total	1,69,438.15	-	-	-	-	1,69,438.15	1,69,438.15
Liabilities:							
Trade payables (Refer Note 17)	7,560.54	-	-	-	-	7,560.54	7,560.54
Other financial liabilities (Refer Note 15.1)	5,597.92	-	-	-	-	5,597.92	5,597.92
Total	13,158.46	-	-	-	-	13,158.46	13,158.46



Fair value hierarchy

Level 1 - Quoted prices (unadjusted) in active markets for identical assets or liabilities.

Level 2 - Inputs other than quoted prices included within Level 1 that are observable for the asset or liability, either directly (i.e. as prices) or indirectly (i.e. derived from prices).

Level 3 - Inputs for the assets or liabilities that are not based on observable market data (unobservable inputs).

Financial risk management

Financial risk factors

The Company's activities exposes it to Credit risk. The Comapny had very minimal/negligible Market and liquidity risk in the absence of borrowed funds.

Credit risk

Credit risk refers to the risk of default on its obligation by the counterparty resulting in a financial loss. The maximum exposure to the credit risk at the reporting date is primarily from trade receivables amounting to Rs.440.26 lakhs and Rs. 1,506.59 lakhs as of March 31, 2018 and March 31, 2017, respectively. Trade receivables are typically unsecured and are derived from revenue earned from customers. Customers are primarily Government of Karnataka, departments of the Government, local bodies and Public Sector Enterprises/Agencies. On account of adoption of Ind AS 109, the Company uses expected credit loss model to assess the impairment loss based on ageing analysis.

Liquidity risk

The company's principal sources of liquidity are cash and cash equivalents and the cash flow that is generated from operations. The company has no outstanding bank borrowings. The current financial assets are more than the current financial liabilities.

**Note 26- Earning Per Share**

(Rs. in Lakhs)

Particulars	Year ended March 31, 2018	Year ended March 31, 2017
	Rs. Per Share	Rs. Per Share
Basic/Diluted Earnings per share		
From continuing operations	10,330.22	11,150.00
From discontinuing operations	-	-
Total basic/Diluted earnings per share	10,330.22	11,150.00

Basic/Diluted Earnings per share

(Rs. in Lakhs)

Particulars	Year ended March 31, 2018	Year ended March 31, 2017
Profit/ (loss) for the year attributable to owners of the Company (A)	12,654.52	13,658.76
Less: Preference dividend and tax thereon	-	-
Profit / (loss) for the year used in the calculation of basic earnings per share	12,654.52	13,658.76
Profit for the year on discontinued operations used in the calculation of basic earnings per share from discontinued	-	-
Profits used in the calculation of basic earnings per share from	12,654.52	13,658.76
Weighted average number of equity shares (B)	1,22,500	1,22,500
Earnings per share from continuing operations- (A/B)	10,330.22	11,150.00
The Company does not have any Instruments (including contingently issuable shares) that could potentially dilute basic earnings per share in the future, hence the Weighted average number of equity shares used in the calculation of Diluted EPS is same as that of Basic EPS		

Note 27- Related party disclosures

Nature of Relationship	Names of the related parties
Key management personnel (KMP)	Sivasailam Narayanan- Nominee Director Molabanti Lakshminarayana- Nominee Director Radha Krishna Raju - Managing Director Hunugund Phakeerappa Prakash- Nominee Director Marasetty Venkataramaiah Savithri- Nominee Director Basappa Guruprasad - Nominee Director Bhoovanahalli Nagaraj- Nominee Director



Nature of Relationship	Names of the related parties
	Boraih Venkatesh- Managing Director Purushotham Singh Hari Baboo- Nominee Director Luthfulla Khan Atheeq -Nominee Director Renuka Chidambaram- Nominee Director Gangappa Rajanna- Nominee Director Locharavupalli Venkatarayappa Govind- Nominee Director Ramesh Thimmaiah- Nominee Director Brahmavar Bhujanga Shetty- Nominee Director Dharmendra Kalaiah Siddaiah- Nominee Director Rajashekhar Patil- Nominee Director

Remuneration to Key managerial Personnel

(Rs. in Lakhs)

Particulars	As at March 31, 2018	As at March 31, 2017
Shri. Radha Krishna Raju- Managing Director	26.88	23.78

Note 28- Leases

The Company has entered into operating lease arrangements for certain assets taken on lease.

(Rs. in Lakhs)

Particulars	As at March 31, 2018	As at March 31, 2017
Lease rentals recognised during the year- Office Premises	117.53	113.29
Lease rentals recognised during the year- Vehicles	146.12	142.36
Future minimum lease payments under non cancellable operating leases		
not later than one year	-	-
later than one year and not later than five years	-	-
later than five years	-	-

Some Motor Cars and Equipments are obtained on operating lease. The lease terms range from six months to one year and are renewable at the option of the Company. Office premises and Godowns taken on lease for temporary period are not recognized.



Note 29- Contingent liabilities and commitments (to the extent not provided for)

I. Contingent liabilities :

a) Claims against the company not acknowledged as debt:

(Rs. in Lakhs)

Particulars	Year Ended March 31, 2018	Year Ended March 31, 2017
Claim against Company not acknowledged as debt and interest thereon	40.00	40.00
	40.00	40.00

The Corporation has not acknowledged claim of 12% KST amounting to Rs.424.57 lakhs demanded by various vendors on supply of bitumen to the Company since 2001-02. However, in case of a vendor Rs.32.00 lakhs have been paid during the F.Y.2008-09 and this amount has been charged off during the same year.

b) Guarantees excluding financial guarantees:

(Rs. in Lakhs)

Particulars	Year Ended March 31, 2018	Year Ended March 31, 2017
Bank Guarantees issued for company's Tender and other works.	-	24.37
	-	24.37

c) other money for which the company is contingently liable:

There were 9 VAT cases pending as at 31-03-2017. KRIDL has gone on appeal in all 9 cases and received reassessment orders in 7 cases. The Company has received refund in 6 cases and paid Rs. 13.23 Lakhs tax in 1 case.

Two Cases still pending with JCCT (Appeals)

During 2017-18, the Commercial Tax Dept., has taken up Assessment of 29 cases and due to non production of records in time, the dept., has passed Ex-parte orders in 22 cases. The total tax demanded amounted to Rs. 5,131.79 Lakhs.

The company will file the appeal with JCCT(Appeal) in all these cases. Out of the remaining 7 cases, Company has received assessment order with tax demand of Rs.84.59 Lakhs in 5 cases and refund of Rs.75.72 Lakhs in 2 cases.

The Company has appealed against the assessment orders for the following years and the same remain pending before the respective authorities.

Rs. In Lakhs

Appeal Lying with	A. Year	Amount
Commissioner of Income tax	2012-13	69.68
Commissioner of Income tax	2013-14	2142.04
Commissioner of Income tax	2014-15	101.63
Commissioner of Income tax	2015-16	4017.26

**II. Commitments:**

- a) estimated amount of contracts remaining to be executed on capital account and not provided for; - Rs. Nil (P.Y. - Rs.Nil)
- b) uncalled liability on shares and other investments partly paid- Nil (P.Y. - Rs. Nil)
- c) other commitments- Nil (P.Y. - Rs. Nil)

Note 30- Disclosures required for Micro, Small and Medium Enterprises

(Rs. in Lakhs)

Particulars	As at March 31, 2018	As at March 31, 2017
(I) Principal amount remaining unpaid to any supplier as at the end of the accounting year	-	-
(ii) Interest due thereon remaining unpaid to any supplier as at the end of the accounting year	-	-
(iii) The amount of interest paid by the buyer in terms of section 16 of the Micro, Small and Medium Enterprises Development Act, 2006, along with the amount of the payment made to the supplier beyond the appointed day during the accounting year	-	-
(iv) The amount of interest due and payable for the period of delay in making payment (which have been paid but beyond the appointed day during the year) but without adding the interest specified under the Micro, Small and Medium Enterprises Development Act, 2006	-	-
(v) The amount of interest accrued and remaining unpaid at the end of the accounting year	-	-
(vi) The amount of further interest remaining due and payable even in the succeeding years, until such date when the interest dues above are actually paid to the small enterprise, for the purpose of disallowance of a deductible expenditure under section 23 of the Micro, Small and Medium Enterprises Development Act, 2006.	-	-
Dues to Micro and Small Enterprises has been determined to the extent such parties have been identified on the basis of information available with the company.		

Note 31- Contracts**Disclosures pursuant to Ind AS 11 "Construction Contracts":**

(Rs. in Lakhs)

Particulars	As of March 31, 2018	As of March 31, 2017	As of April 1, 2016
Contract revenue recognised as revenue during the year	3,66,895.77	2,24,008.06	Not Applicable



(Rs. in Lakhs)

Particulars	As of March 31, 2018	As of March 31, 2017	As of April 1, 2016
Aggregate amount of contract costs incurred and recognised profits (less recognised losses) as at end of the financial year for all contracts in progress as at that date	8,05,195.57	5,56,012.49	4,35,045.84
Amount of customer advances outstanding for contracts in progress as at end of the financial year	9,14,129.53	6,74,810.80	5,21,201.30
Retention amounts by customers for contracts in progress as at end of the financial year	10,130.64	7,586.36	6,667.67

Note 32:

The Company is engaged in business activities which falls under single operating segment viz., 'construction activities'. Further, virtually all sales are effected within the state of Karnataka ie., only one geographical segment.

(Rs. in Lakhs)

Particulars	Year Ended March 31, 2018	Year Ended March 31, 2017	Year Ended April 1, 2016
Revenue from External Customers			
Within India	3,66,895.77	2,24,008.06	NA
Outside India	-	-	NA
Non Current Assets			
Within India	24,890.31	20,479.42	17,208.70
Outside India	-	-	-
Information about Major External Customers			
Major External Customer No. 1	1,85,491.80	92,188.69	NA

Note 33

VAT Payable on the work-in-progress for the year is subject to reconciliation with the Annual returns filed in Form No: 240 with the VAT authorities. VAT Audit for the financial year has been completed except for units of BBMP Zone. Hence difference, if any is not ascertained and reflected in the books of Account.

GST Annual returns for the year 2017-2018 is not yet filed as the due date has been extended upto June 30, 2019. Hence difference, if any is not ascertained and reflected in the books of Account.

**GST on advance amount from Entrusting Agencies (EAs):**

The Company has received Rs. 2,90,003.95 lakhs During the GST Regime (Jul-17 to Mar-18) as advances from various EA's, Out of the total advances received company has created GST liability of Rs 35,031.32 lakhs @ 12% and 18% as applicable.

Company has set off the GST Liability against Input tax Credit available on purchases accounted as per books and against advance GST amount paid during the year of Rs. 10,398.44 Lakhs and 16,216.55 lakhs respectively.

Company has carried forwarded the balance amount of Rs 8,416.33 lakhs as GST liability payable.

GST on Value of work done during GST Regime:

Company has recognized Rs. 1,53,803.86 lakhs as value of work done during the GST Regime (Jul-17 to Mar-18), out of which company has created GST liability of Rs 18,186.15 lakhs @ 12% and 18% as applicable. Out of the total GST liability company has collected only 5,392.48 lakhs from the EAs. As, most of the works are related to VAT regime which are liable to be charged @ 0%, 4% and 5% as applicable under VAT. The Variance of Rs. 12,793.67 lakhs which was short collected from EAs has been charged to Profit and Loss account during the year.

Company will recognize the revenue as and when the amount is received from respective EAs /Government of Karnataka.

Note 34

The Company has written back certain balances of some vendors outstanding for more than 5 years amounting to Rs.171.01 lakhs (P.Y. Rs.173.19 lakhs) during the year. Future claims, if any, shall be accounted as expenditure in the year in which such claims are paid

Note 35

In respect of consultancy Income on DSERT work which was completed during 2003, the Company is entitled to Consultancy Charges @3% of the contract value. As per the terms and conditions, 2% of contract value has already been recognized as income. In view of pending settlement of final bills, the balance 1% is yet to be recognized.



Note 36

BCM Hostel

Company has not recognized a claim for Rs.182.71 lakhs (Including Rs.55.54 lakhs liquidated damages levied/ deducted & Rs.127.17 lakhs which is due towards extra work done by the company) in the books of accounts in the preceding previous years, in respect of construction of BCM Hostels for the Department of Backward Classes, Government of Karnataka. Out of the above, Rs.145.03 lakhs is received during the FY 2009-10 against this claim and efforts are in progress to recover the balance amount.

Jabalapur Project

The Corporation had undertaken Madana & Kund Distributary work at Sihora, Jabalpur (MP) on 28.02.2005. A sum of Rs.201.29 lakhs paid towards EMD, performance S.D., S.D. with EA, Additional S.D. with EA, have been forfeited by the Entrusting Authority due to non-completion of work in scheduled time. Above sum has been grouped under Advance with Government and Public Bodies in Current Assets.

A sum of Rs.511.51 1akhs being advance paid upto 31.03.2008 to associate contractors for execution of work has been shown under Advances recoverable in Cash or in kind.

The matter of forfeiture of EMD performance S.D., S.D. with EA, Additional S.D. with EA of Rs.201.29 lakhs and the claim of Rs.5.24 crores as income from execution of works is under Arbitration before the Honourable Madhya Pradesh Arbitration Tribunal Bhopal (Case No: 23/2012) Hearing of Arbitration is under progress. On receipt of final Arbitration Award, necessary entries for recognizing the income from works and adjustment of Advance would be made in the books of Account.

Raichur Case

Some of the representatives of Raichur district have complained to Hon'ble RDPR Minister stating that many works entrusted to KRIDL by various departments have half done and many works are lingering from many years. Based on these complaints, Hon'ble RDPR Minister has instructed for conducting an enquiry. An enquiry team was constituted under the chairmanship of Chief Engineer to report on the irregularities happened in Raichur of KRIDL.



Undue delay in completion of certain civil works in Raichur was attributed to misappropriation of funds to the tune of Rs 55.63 Cr (2016-2017- Rs. 56.59 Cr) by officials of the Company. This matter was investigated by a committee and later on Government of Karnataka has constituted a Judicial Commission headed by Retired High Court Judge. This matter is still pending.

Pending final findings of the commission, exact loss to the company has not been ascertained and written off in the books.

Note 37

The inventory shortages which are determined Rs.189.74 lakhs {P.Y. Rs. 172.52 lakhs) has been treated as expenditure during the year. Total amount determined on account of inventory shortages/ false claim/ advance amount mis-used/ bad quality of works, of preceding previous years is Rs.1397.20 lakhs (including current year). On receipt of the final recovery proceedings from Administration Department, Accounts Department would initiate action against the concerned employees for recovery.

An amount of Rs.198.39 lakhs (P.Y. 141.99 lakhs) recovered as on 31/03/2018 from employees is reflected in the books as Other Liabilities. Necessary entries will be passed after final determination of liabilities.

Note 38

Government of Karnataka while giving approval for implementation of 6th pay commission recommendations to KRIDL employees has imposed following conditions vide GO No.RDP 98 SGY 2012, Bangalore, dated 17.05.2013.

KRIDL should take a decision in its ensuing Board meeting regarding interest earned on Government funds that it will not consider interest earned from Government funds as its income. But such interest can be used for {means, salary payments) implementation of such projects. If there is no requirement for such amount, the same may be returned to Government. KRIDL should finalize its Accounts for the FY 2012-13 without considering interest income on Government funds as its income.

By the time the above said Government Order was received, the finalization of Accounts for the FY 2012-13 was completed and Advance Income Tax was also paid. Hence the issue was placed before 174th Board meeting held on 03/03/2014 and Board approval was taken to implement Government Order from the financial year 2013-14 onwards.



KRIDL has earned Rs. 13,989.57 lakhs {P.Y. Rs.11,468.49 lakhs) as total interest income for the FY 2017-18. The details are as follows.

1. Interest on Fixed Deposits Rs.5,883.07 lakhs (P.Y. 6,460.53 lakhs)
2. Interest on flexi deposits Rs. 8,106.50 lakhs (P.Y. 5,007.96 lakhs)

KRIDL is investing its own funds in fixed deposits and the unutilized portion of Government funds which are released by Government of Karnataka and various Govt. Departments for execution of their works in Flexi deposits. This practice is being followed by KRIDL for several years. Therefore, interest on flexi deposits of Rs.8,106.50 lakhs is considered as interest earned on Government Funds.

One of the conditions of the Government Order says that "but such interest can be used for {means, salary payments) implementation of such projects". The total Salary expense of the Company for the FY 2017-18 is Rs. 7,150.08lakhs (P.Y. Rs.5,270.041akhs.)

Thus the total salary of the Company is Rs. 7,150.08 lakhs (P.Y. Rs. 5,270.04 lakhs) for the FY 2017-18 and the interest income earned from investment of Government funds is Rs. 8,106.50 lakhs (P.Y. Rs. 5,007.96 lakhs) for the same period. Since Government is not giving any funds for meeting Administrative expenses of the Company and as per the above said Government Order which allows the Company to adjust interest earned on Government funds for payment of salary, the same is adjusted for salary payment during the year. The total surplus of Rs. 956.42 lakhs for the current year together with the brought forward surplus of Rs. 218.53 lakhs will be utilized for salary payment in ensuing years.

Note 39

Investment of Rs.55.00 Crores at Indian Overseas Bank, Kulai branch, Mangalore

Fixed Deposits include Rs. 55 Cr (2016-2017 - Rs. 55 Cr) fraudulently misappropriated. This case is being investigated by various law enforcement agencies who have so far attached/seized Rs. 5.10 Cr(2016-2017 Nil). Interest amounting to Rs. 1.87 Cr has not been accrued during the year. Criminal case against the bank officials has been filed. Pending final outcome of the case and Investigation, no provision has been made in books.

**Forgery by contractor in Bommanahalli sub division**

A Cheque issued to a contractor for Rs. 10,03,842/- has been fraudulently altered to Rs. 70,03,842/- and encashed. Excess amount debited by bank is being reflected as wrong debit by bank in the Bank Reconciliation statement and not provided in the books.

Note 40

No donation to political parties have been made during the year.

Note 41- Events after the reporting period

There are no material events occurred after the balance sheet date but before the approval of financial statements by board of directors.

As per our report of even date attached

For Rajagopal & Badri Narayanan

Chartered Accountants

Firm Registration No.- 0030245S

Sd/-
(Jagannathan. K.S.)
Partner
M No. 009722

Place : Bengaluru
Date : 04.02.2019

For and on behalf of the Board of Directors of
Karnataka Rural Infrastructure Development Limited

Sd/-
(B. Venkatesh, IFS)
Managing Director
DIN No: 07234869

Sd/-
(Dr. Bhoovanahalli Nagaraj)
Director
DIN No: 06929271

Sd/-
(Deepak Doreyawar)
Chief Finance Officer



ಕಾರ್ಬೋರೆಜ್ ನಾಮಾಜಿಕ ಬದ್ಧತೆ (ಸಿಎನ್‌ಆರ್)



ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವುದರ ಜೊತೆ ಅನೇಕ ಜನಪರ ಸಮಾಜಮುಖಿ ಕಾರ್ಬೋರೆಜ್ ನಾಮಾಜಿಕ ಬದ್ಧತೆಯನ್ನು ಪ್ರಾರಂಭಿಸಿಕೊಂಡಿರುತ್ತಿದ್ದಾರೆ.

ಪ್ರಸ್ತುತ 2018-19ನೇ ಸಾಲಿನಲ್ಲಿ ನಿಗಮವು ಒಟ್ಟು ರೂ. 35.00 ಲಕ್ಷಗಳನ್ನು ಸಿ.ಎಸ್.ಆರ್. ಯೋಜನೆಯಡಿ ಬರುವ ಕೆಲಸಗಳಾದ ಕುಡಿಯುವ ನೀರು ಮೂರ್ಕೆಸುವುದು, ಬಡರೋಗಳಿಗೆ ವೃದ್ಧಕೇಯ ಸೌಲಭ್ಯ ನೀಡುವುದು, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವುದು, ವೃದ್ಧಶ್ರಮ ನಡೆಸುವುದು, ಶಾಲೆಗಳ ನಿರ್ಮಾಣ, ವಿದ್ಯಾರ್ಥಿಗಳ ವಸತಿಗೃಹಗಳ ನಿರ್ಮಾಣ ಹಾಗೂ ಇತರೆ ಕೆಲಸಗಳಿಗಾಗಿ 05 ಸಂಘ-ಸಂಸ್ಥೆಗಳಿಗೆ ದೇಣಿಗೆ ನೀಡಿರುತ್ತದೆ.




ನಿಗಮವು ಕಳೆದ 10 ವರ್ಷದಿಂದ ಇಲ್ಲಿಯವರೆಗೆ ನಾಧಿಸಿದ ಲಾಭ/ನಷ್ಟ (ರೂ. ಹೊಬೆಗಳಲ್ಲಿ)

Profit / Loss of the Company in the Past 10 years
NET PROFIT/LOSS (Rs. In Crore)



Breakup of Value of Work Done


During 2017-2018



	(Rs.in crore)
Gram Vikas Yojane	300.58
Chief Minister Gram Yojane	49.93
Social Welfare	198.73
Veterinary	62.7
RDPR	42.72
Education	85.2
Water Purification Plants	467.99
BBMP Works	1914.1
Others	547.60


■ Gram Vikas Yojane ■ Social Welfare ■ Social Welfare ■ Veterinary ■ RDPR
■ Education ■ Pure drinking water projects ■ BBMP Works ■ Others

**Turn Around
of the
Company**



ನಿಗಮವು ಕಳೆದ 10 ವರ್ಷದಲ್ಲಿನ ಇಲ್ಲಾಯವರೆಗೆ ಸಾಧಿಸಿದ ಪ್ರಗತಿ (ರೂ. ಕೋಟಿಗಳಲ್ಲಿ)

Performance of the Company in the past 10 years Turn Over (Rs. in Crore)



Completed Projects

ಜ್ಯೋತಿಕೆ ಕೇಂದ್ರ, ರಂಗನಹುದ್ದೆ, ಉ. ನರಸಿಂಹಪುರ ತಾಲ್ಲೂಕು.



ಹಿಂದಾಂಗೆಣ ಶ್ರೀದಾಂಗೆಣ, ಹೊನ್ನಾಡು



Completed Projects



ಶ್ರೀ ಮಹಿಂದ್ರ ವಾಲ್ಯೂಟ್ ಭವನ, ಜಾಮರಾಜನಗರ



ಫೆಲ್ಲೆಲ್ಲರ್ಲು ಸ್ಪ್ರಿಟ್‌ಯೋ, ಎ.ಎಫ್.ಎ.ಎಂ, ಹೆಬ್ಬಾಕ್ಕಳ್ಳ, ಬೆಂಗಳೂರು

Completed Projects



ನಂತೆ ಮೈಸೂರು

Upcoming Projects



ಪ್ರಾದೇಶಿಕ ತರಬೇತಿ ಕೇಂದ್ರ ಮತ್ತು ಡಿ.ಹಿ.ಆರ್.ಸಿ., ಕಲಬುರಗಿ



ವಲಯ ಅರಣ್ಯ ಅಕಾಡೆಮಿ, ಗುಂಗರಗಟ್ಟ, ಧಾರವಾಡ

Upcoming Projects



Upcoming Projects



Organisation Chart





ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಾಕ್ಚರ್ ಡೆವಲಪ್ಮೆಂಟ್ ಅಧಿಕಾರಿ
Karnataka Rural Infrastructure Development Ltd.

Grameenabhivrudhi Bhavan, Ananda Rao Circle, Bangalore - 560 009

Tel - (080)-22879900, Fax: 080 22869016

Email: mdkridl@gmail.com, Website: kridl.gov.in